



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೫೧ Volume 151	ಬೆಂಗಳೂರು, ಗುರುವಾರ, ಏಪ್ರಿಲ್ ೧೪, ೨೦೧೬ (ಚೈತ್ರ ೨೫, ಶಕ ವರ್ಷ ೧೯೩೮) Bengaluru, Thursday, April 14, 2016 (Chaithra 25, Shaka Varsha 1938)	ಸಂಚಿಕೆ ೧೫ Issue 15
-------------------------	--	-----------------------

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 6 ಬೆಂಗಳೂರು 2016, ಬೆಂಗಳೂರು, ದಿನಾಂಕ: 05-03-2016.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 3(3)(ಎಂ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ಕೆ.ಜಿ.ಎಫ್. ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರುಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಇಚ್ಛಾನುಸಾರ ಅಥವಾ 15 ತಿಂಗಳ ಅವಧಿಯವರೆಗೆ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ.

ಕ್ರಮ ಸಂಖ್ಯೆ	ಹೆಸರು ಮತ್ತು ವಿಳಾಸ	ವರ್ಗ
1.	ಶ್ರೀ ಆನಂದ ಕೃಷ್ಣನ್, ಬಿನ್ ಶ್ರೀ ಕೇಶನ್ ನಾಯರ್ ನಂ.379, ಜ್ಯೋತಿ ನಿವಾಸ್, ಬಿ.ಎಂ.ರಸ್ತೆ, ಅಶೋಕ್ ನಗರ್, ಉರಿಗಾಂ ಅಂಚೆ, ಕೆ.ಜಿ.ಎಫ್.	ಸಾಮಾನ್ಯ
2.	ಶ್ರೀ ಓ.ಬಿ.ಡೇವಿಡ್, ಬಿನ್ ಶ್ರೀ ವಂತನಮ್, ನಂ.556, ಪಂಜಾಬ್ ಲೈನ್, ಉರಿಗಾಂ ಅಂಚೆ, ಕೆ.ಜಿ.ಎಫ್.	ಪರಿಶಿಷ್ಟ ಜಾತಿ
3.	ಶ್ರೀ ಎ.ಬಿ.ರಾಮಚಂದ್ರ ರೆಡ್ಡಿ, ಬಿನ್ ಶ್ರೀ ವೆಂಕಟರಾಮ ರೆಡ್ಡಿ, ಮರದಘಟ್ಟ, ಜಕ್ಕರಸನಕುಪ್ಪ, ಕ್ಯಾಸಂಬಳ್ಳಿ ಪಂಚಾಯ್ತಿ, ಕೆ.ಜಿ.ಎಫ್.	ಸಾಮಾನ್ಯ
4.	ಶ್ರೀಮತಿ ಜಯಲಕ್ಷ್ಮಮ್ಮ, ಕೋಂ ಶ್ರೀ ರಾಮಪ್ಪ, ಎಂ.ಕೊತ್ತೂರು ಗ್ರಾಮ, ಮಾರಿಕುಪ್ಪ ಪಂಚಾಯ್ತಿ, ಕೆ.ಜಿ.ಎಫ್.	ಮಹಿಳೆ

PR-290

SC-50

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ನಾಗರಾಜ,

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 23 ಕಾಬಾನಿ 2014, ಬೆಂಗಳೂರು, ದಿನಾಂಕ: 02-03-2016.

ಕಾರ್ಖಾನೆಗಳ ಕಾಯ್ದೆ 1948ರ, ಕಲಂ 66(1)(ಬಿ)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಮೆ: ಹೆಚ್.ಎಲ್.ಎಲ್. ಲೈಫ್ ಕೇರ್ ಲಿಮಿಟೆಡ್, ಕಣಗಲ, ಬೆಳಗಾವಿ ಈ ಕಾರ್ಖಾನೆಯ ಅಡಳಿತವರ್ಗದವರಿಗೆ ಈ ಕಾರ್ಖಾನೆಯಲ್ಲಿ ಕೆಲಸ ಮಾಡುವ

(೯೦೯)

ಮಹಿಳಾ ಕಾರ್ಮಿಕರಿಂದ ಎರಡನೇ ಪಾಳೆಯಲ್ಲಿ ರಾತ್ರಿ 10.00 ಗಂಟೆಯವರೆಗೆ ಕೆಲಸ ಮಾಡಿಸಿಕೊಳ್ಳಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಲಾಗಿದೆ.

1. ಎರಡನೇ ಪಾಳೆಯಲ್ಲಿ ಕೆಲಸ ನಿರ್ವಹಿಸಲು ಮಹಿಳಾ ಕಾರ್ಮಿಕರಿಂದ ಲಿಖಿತ ಅನುಮತಿಯನ್ನು ಪಡೆಯಬೇಕು.
2. ರಾತ್ರಿ 10.00 ಗಂಟೆಯವರೆಗೆ ಕೆಲಸ ನಿರ್ವಹಿಸುವ ಮಹಿಳಾ ಕಾರ್ಮಿಕರನ್ನು ಅವರವರ ಮನೆಗಳಿಗೆ ತಲುಪಿಸಲು ವಾಹನ ಸೌಕರ್ಯವನ್ನು ಒದಗಿಸುವುದು.
3. ಮಹಿಳಾ ಕಾರ್ಮಿಕರಿಂದ ಯಾವುದೇ ಸಂದರ್ಭದಲ್ಲಿ ಹೆಚ್ಚುವರಿ ಕೆಲಸ ಮಾಡಿಸಬಾರದು.
4. ವಿನಾಯಿತಿ ಅವಧಿಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಶಿಶು ಸಂರಕ್ಷಣೆ ಸೌಲಭ್ಯವನ್ನು ಅವರು ಕೆಲಸ ನಿರ್ವಹಿಸುವವರೆಗೆ ಒದಗಿಸುವುದು.
5. ಮಹಿಳಾ ಕಾರ್ಮಿಕರು ಲೈಂಗಿಕ ಕಿರುಕುಳಕ್ಕೆ ಒಳಗಾದಂತೆ ಎಲ್ಲಾ ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮ ಕುರಿತು ಕ್ರಮ ಕೈಗೊಳ್ಳುವುದು.
6. ನಿಯಮಾನುಸಾರ ಸ್ಟಾಂಡಿಂಗ್ ಆರ್ಟ್ಸ್ ತಯಾರಿಸಿ ಅನುಮೋದನೆಯನ್ನು ಪಡೆದುಕೊಳ್ಳುವುದು. ಸಾರ್ವಜನಿಕ ಸಂರಕ್ಷಣಾ ಸೌಲಭ್ಯಗಳನ್ನು ಅಂದರೆ ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳನ್ನು ಖಾತರಿಪಡಿಸುವುದು, ವಾರದ ರಜೆಯನ್ನು ಕಡ್ಡಾಯವಾಗಿ ನೀಡತಕ್ಕದ್ದು.
7. ಸದರಿ ಸೂಚನೆಯನ್ನು ಕಾರ್ಖಾನೆ ನಾಮಫಲಕದಲ್ಲಿ ಪ್ರದರ್ಶಿಸುವುದು.

PR-291

SC-100

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಹಾಗೂ ಅವರ ಹೆಸರಿನಲ್ಲಿ,

ಜಿ.ಎಂ.ಸಿದ್ದರಾಜು,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಾರ್ಮಿಕ ಇಲಾಖೆ.

(ಕಾರ್ಖಾನೆ ಮತ್ತು ಬಾಯ್ಲರುಗಳು)

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 299 ಎಲ್‌ಐಬಿ 2015, ಬೆಂಗಳೂರು, ದಿನಾಂಕ: 02-03-2016.

ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳು ಅಧಿನಿಯಮ 1965ರ ಕರ್ನಾಟಕ 10ನೇ ಅಧಿನಿಯಮ ಪ್ರಕರಣ 17ರಲ್ಲಿನ ಪ್ರದತ್ತವಾದ ಅಧಿಕಾರಿದನ್ವಯ ಕಾರವಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ 18(1)(ಎ) ರಿಂದ (ಎಂ) ಮತ್ತು 18(3) ಗೆ ಸಂಬಂಧಿಸಿದಂತೆ ಈ ಕೆಳಕಂಡ ಸದಸ್ಯರನ್ನು ನಾಮಕರಣ ಮಾಡಿ ಆದೇಶಿಸಿದೆ.

	ಪ್ರಕರಣ	ವಿವರ	ಪದನಾಮ
18(1)(ಎ)	ಜಿಲ್ಲೆಯ ಡೆಪ್ಯೂಟಿ ಕಮಿಷನರ್‌ರವರು ಅಧಿಕಾರ ಪ್ರಯುಕ್ತ ಸದರಿ ಪ್ರಾಧಿಕಾರ ವರ್ಗದ ಸಭಾಪತಿಯಾಗಿ (ಚೇರ್ಮನ್‌ರಾಗಿ) ಇರತಕ್ಕದ್ದು	ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ ಜಿಲ್ಲೆ, ಕಾರವಾರ.	ಅಧ್ಯಕ್ಷರು
18(1)(ಬಿ)	ಜಿಲ್ಲಾ ವಿದ್ಯಾಧಿಕಾರಿ ಅಥವಾ ಜಿಲ್ಲೆಯ ಎಜ್ಯುಕೇಷನಲ್ ಇನ್‌ಸ್ಪೆಕ್ಟರ್	ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಕಾರವಾರ.	ಸದಸ್ಯರು
18(1)(ಸಿ)	ಜಿಲ್ಲಾ ಅಭಿವೃದ್ಧಿ ಸಭೆಯಿಂದ ಅದರ ಸದಸ್ಯರ ಪೈಕಿ ಚುನಾಯಿತರಾದ ಇಬ್ಬರು ವ್ಯಕ್ತಿಗಳು;	1. ಶ್ರೀ ಅಶೋಕ ಸುಧಾಕರ ಸಿರ್ಸಿಕರ, ಜಿಲ್ಲಾ ಪಂಚಾಯತ್ ಸದಸ್ಯರು, ಕಾರವಾರ (ಉ.ಕ) 2. ಶ್ರೀಮತಿ ಹೆಚ್.ಸರೋಜ ವಿಠಲ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರು, ಕಾರವಾರ (ಉ.ಕ)	ಸದಸ್ಯರು ಸದಸ್ಯರು
18(1)(ಡಿ)	ಐವತ್ತು ಸಾವಿರಕ್ಕಿಂತ ಕಡಿಮೆಯಾಗಿಲ್ಲದ ಜನಸಂಖ್ಯೆಯುಳ್ಳ ಒಂದು ನಗರ ಪಾಲಿಕೆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯುಳ್ಳದ್ದಾಗಿ ಒಂದು ನಗರ ಪುಸ್ತಕ ಭಂಡಾರ ಪ್ರಾಧಿಕಾರ ವರ್ಗವು ಸ್ಥಾಪಿತವಾಗಿರುವ ಪ್ರದೇಶದ ಹೊರತು ಬೇರೆ ಜಿಲ್ಲೆಯಲ್ಲಿ ಇರುವ ಪ್ರತಿ ನಗರಪಾಲಿಕೆ ಸಭೆಯಿಂದ ಅಥವಾ ಇತರ ನಗರಪಾಲಿಕೆ ಸಂಸ್ಥೆಯಿಂದ ಅವುಗಳ ಸದಸ್ಯರುಗಳ ಪೈಕಿ ಚುನಾಯಿಸಲ್ಪಟ್ಟ ವ್ಯಕ್ತಿ;	ಸ್ನೇಹಾ ಸುರೇಶ್ ನಾಯ್ಕ, ಸದಸ್ಯರು (ನಗರ ಸಭೆ), ಕಾರವಾರ (ಉ.ಕ)	ಸದಸ್ಯರು
18(1)(ಇ)	ಐವತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಒಂದು ನಗರ ಪಾಲಿಕೆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯುಳ್ಳದ್ದಾಗಿದ್ದು ಜಿಲ್ಲೆಯಲ್ಲಿ ಇರುವ ನಗರ ಪಾಲಿಕೆ	1. ಶ್ರೀ ನಾಯ್ಕ ಯೋಗಾನಂದ ಗಾಂಧಿ, ಪುರಸಭಾ ಸದಸ್ಯರು, ಕುಮಟಾ, ಹೆಡ್ಡ ಬಂದರ ರಸ್ತೆ, ವಿಠೋಬಾ ದೇವಸ್ಥಾನ ಹತ್ತಿರ,	ಸದಸ್ಯರು

	ಪ್ರಕರಣ	ವಿವರ	ಪದನಾಮ
	ಸಭೆಗಳ ಅಥವಾ ಇತರ ನಗರ ಪಾಲಿಕೆ ಸಂಸ್ಥೆಗಳ ಸದಸ್ಯರುಗಳ ಪೈಕಿ ರಾಜ್ಯ ಸರ್ಕಾರದವರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಇಬ್ಬರು ವ್ಯಕ್ತಿಗಳು;	ಕುಮಟಾ (ಉ.ಕ) ಜಿಲ್ಲೆ. 2. ಶ್ರೀ ಸಂದೀಪ ಸತ್ಯನಾರಾಯಣ ಶೇಟ, ಸದಸ್ಯರು, ಪುರಸಭೆ, ಭಟ್ಕಳ, ವಿ.ಟಿ.ರಸ್ತೆ, ಸೋನಾರಕೇರಿ, ಭಟ್ಕಳ, ಉತ್ತರ ಕನ್ನಡ ಜಿಲ್ಲೆ.	
18(1)(ಎಫ್)	ಮೈಸೂರು ಪುಸ್ತಕ ಭಂಡಾರ ಸಂಘದ ಜಿಲ್ಲೆ ಶಾಖೆಯ ಕೌನ್ಸಿಲ್ ಯಾವುದಾದರೂ ಇದ್ದರೆ, ಅದರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಇಬ್ಬರು ವ್ಯಕ್ತಿಗಳು;	ಜಿಲ್ಲೆಯಲ್ಲಿ ಮೈಸೂರು ಪುಸ್ತಕ ಭಂಡಾರ ಸಂಘದ ಯಾವುದೇ ಶಾಖೆಗಳಿರುವುದಿಲ್ಲ.	
18(1)(ಜಿ)	ರಾಜ್ಯ ಸರ್ಕಾರದವರಿಂದ ಜಿಲ್ಲೆಯಲ್ಲಿನ ತಾಲ್ಲೂಕು ಅಭಿವೃದ್ಧಿ ಮಂಡಳಿಗಳ ಸದಸ್ಯರುಗಳ ಪೈಕಿಯಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಒಬ್ಬ ವ್ಯಕ್ತಿ;	1. ಶ್ರೀಮತಿ ಆರತಿ ಬನಾವಳಿಕರ, ತಾಲ್ಲೂಕು ಪಂಚಾಯತ್ ಸದಸ್ಯರು, ಕಾರವಾರ (ಉ.ಕ)	ಸದಸ್ಯರು
18(1)(ಹೆಚ್)	ಜಿಲ್ಲೆಯಲ್ಲಿನ ಗ್ರಾಮ ಪಂಚಾಯಿತಿಗಳ ಹಾಗೂ ಟೌನ್ ಪಂಚಾಯಿತಿಗಳ ಸದಸ್ಯರುಗಳ ಪೈಕಿಯಿಂದ ರಾಜ್ಯ ಸರ್ಕಾರದವರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಇಬ್ಬರು ವ್ಯಕ್ತಿಗಳು ;	1. ಶ್ರೀಮತಿ ಸುಶೀಲಾ ಲಮಾಣಿ, ಸದಸ್ಯರು, ಪ.ಪಂ., ಮುಂಡಗೋಡ, ಲಮಾಣಿ ತಾಂಡೇ, ಮುಂಡಗೋಡ, ಉ.ಕ. ಜಿಲ್ಲೆ. 2. ಶ್ರೀ ಗುರುರಾಜ ಡಿ.ಶಾನ್ಭೋಗ, ಸದಸ್ಯರು, ಸಿದ್ದಾಪುರ.	ಸದಸ್ಯರು
18(1)(ಐ)	ಜಿಲ್ಲೆಯಲ್ಲಿನ ಸಹಾಯ ಪೋಷಿತ ಪುಸ್ತಕ ಭಂಡಾರಗಳ ಸಂಬಂಧವಾದ ಆಡಳಿತ ಸಂಸ್ಥೆಗಳ ಸದಸ್ಯರುಗಳ ಪೈಕಿಯಲ್ಲಿ ರಾಜ್ಯ ಸರ್ಕಾರದವರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಇಬ್ಬರು ವ್ಯಕ್ತಿಗಳು;	1. ಶ್ರೀ ಮೋಹನ ಸುಬ್ರಾಯ ಪ್ರಭು, ಸದಸ್ಯರು, ಪಂಡಿತ ಜನರಲ್ ಲೈಬ್ರರಿ, ಶಿರಸಿ, ಉ.ಕ. ಜಿಲ್ಲೆ. 2. ಶ್ರೀ ಕುಬೇರ ನೀಲಪ್ಪ ತಿಗಡಿ, ಅಧ್ಯಕ್ಷರು, ಶ್ರೀ ಸಾಯಿನಾಥ ಶಿಕ್ಷಣ ಸೇವಾ ಸಮಿತಿ ಗ್ರಂಥಾಲಯ, ದಾಂಡೇಲಿ, ತಾ:ಹಳಿಯಾಳ (ಉ.ಕ.)	ಸದಸ್ಯರು ಸದಸ್ಯರು
18(1)(ಜೆ)	ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ್ತ ನಾಮ ನಿರ್ದೇಶನ ಮಾಡಲ್ಪಟ್ಟ ಜಿಲ್ಲೆಯಲ್ಲಿನ ಒಂದು ಮೊದಲನೆಯ ದರ್ಜೆಯ ಕಾಲೇಜಿನ ಒಬ್ಬರು ಪ್ರಿನ್ಸಿಪಾಲರು;	ಪ್ರಾಂಶುಪಾಲರು, ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಕಾರವಾರ.	ಸದಸ್ಯರು
18(1)(ಎಲ್)	ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ್ತ ನಾಮ ನಿರ್ದೇಶನ ಮಾಡಲ್ಪಟ್ಟ ಜಿಲ್ಲೆಯಲ್ಲಿನ ಅಥವಾ ಅದರ ಒಂದು ಭಾಗದಲ್ಲಿ ಅಧಿಕಾರವ್ಯಾಪ್ತಿ ಹೊಂದಿರುವ ವಿದ್ಯಾಭ್ಯಾಸ ಇಲಾಖೆಯ ಒಬ್ಬ ಪದಾಧಿಕಾರಿ;	ಕ್ಷೇತ್ರ ಶಿಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ: ಕಾರವಾರ	ಸದಸ್ಯರು
18(1)(ಎಂ)	ಸಾಮಾನ್ಯವಾಗಿ ಜಿಲ್ಲೆಯಲ್ಲಿ ವಾಸವಾಗಿರುವ ವ್ಯಕ್ತಿಗಳ ಪೈಕಿ ರಾಜ್ಯ ಸರ್ಕಾರದವರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಮೂವರು ವ್ಯಕ್ತಿಗಳು ಇರತಕ್ಕದ್ದು;	1. ಶ್ರೀ ವಿಶ್ವನಾಥ ಪರಮೇಶ್ವರ ಹೆಗಡೆ ವೈಶಾಲಿ, ಸಾಮಾನ್ಯ ಎದುರು, ರುದ್ರಭೂಮಿ ರಸ್ತೆ, ಶಿರಸಿ, ಉ.ಕ. ಜಿಲ್ಲೆ. 2. ಶ್ರೀ ವಿಷ್ಣು ನಾಯ್ಕ, ಅಂಬಾರಕೋಡ, ಅಂಕೋಲ, ಉ.ಕ.ಜಿಲ್ಲೆ.	ಸದಸ್ಯರು
18(2)	ಜಿಲ್ಲಾ ಪುಸ್ತಕ ಭಂಡಾರದ ಪ್ರಾಧಿಕಾರ ವರ್ಗದ ಉಪಸಭಾಪತಿಯವರ (ವೈಸ್ ಚೇರ್ಮನ್) ಸದಸ್ಯರಿಂದ ಅವರ ಪೈಕಿಯಿಂದಲೇ ಚುನಾಯಿಸಲ್ಪಡತಕ್ಕದ್ದು.	ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಿಂದ ಚುನಾಯಿಸಲ್ಪಡುವ ಸದಸ್ಯರು ಉಪಾಧ್ಯಕ್ಷರಾಗಿರುತ್ತಾರೆ.	ಸದಸ್ಯರು
18(3)	ಜಿಲ್ಲೆಯ ಮುಖ್ಯ ಪುಸ್ತಕ ಭಂಡಾರಾಧಿಕಾರಿಯು ಅಧಿಕಾರ ಪ್ರಯುಕ್ತ ಜಿಲ್ಲಾ ಪುಸ್ತಕ ಭಂಡಾರ ಪ್ರಾಧಿಕಾರ ವರ್ಗದ ಮತ್ತು ಸದರಿ ಪ್ರಾಧಿಕಾರ ವರ್ಗದ ಸಮಿತಿಗಳ ಕಾರ್ಯದರ್ಶಿಯಾಗಿರತಕ್ಕದ್ದು.	ಉಪ ನಿರ್ದೇಶಕರು, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರ (ಉ.ಕ.)	ಸದಸ್ಯರು.

REVENUE SECRETARIAT

NOTIFICATION-I

No. RD 104 BHUDAPU 2013 Bengaluru, Date: 27-01-2016

WHEREAS the draft Notification regarding altering the limits of **Bachanki** village of Mundagod Taluk, Uttara Kannada district and constituting a new village called **Majjigeri** was published in the Karnataka Gazette dated:18-12-2014 (Notification No. RD 104 BHUDAPU 2013, dated:17-09-2014) as required by section 6 of the Karnataka Land Revenue Act, 1964 (Karnataka act No.12 of 1964) inviting objections or suggestions from all the persons likely to be affected thereby that the proposal will be taken into consideration on or after one month from the date of publication of the notification in the official gazette, addressed to the Deputy Commissioner, Uttara Kannada.

And, WHEREAS, the said gazette was made available to the public on 18-12-2014.

And WHEREAS, no objections and suggestions are received by the Deputy Commissioner, Uttar Kannad.

Now, therefore, in exercise of the powers conferred by section 5 of the Karnataka Land Revenue Act, 1964 (Karnataka act No.12 of 1964) the Government of Karnataka hereby makes the following alteration and constitute a new village as specified in Schedule below.

SCHEDULE-I

Lands bearing Survey numbers specified below shall be excluded from the limits of **Bachanaki** Village with its hamlets of Mundagod Taluk, Uttara Kannada District.

Sl. No.	Sy. No.	Sl. No.	Sy. No.	Sl. No.	Sy. No.	Sl. No.	Sy. No.	Sl. No.	Sy. No.
1	93	18	104/3	35	114/4	52	128/2	69	140
2	94	19	105	36	115	53	128/3	70	141
3	95	20	106	37	116	54	128/4	71	142
4	96	21	107	38	117	55	129/1	72	143
5	97	22	108	39	118	56	129/2	73	144/1
6	98	23	109	40	119	57	129/3	74	144/2
7	99	24	110/1	41	120	58	130	75	145
8	100	25	110/2	42	121/ಅ	59	131	76	146
9	101	26	110/3	43	121/ಬ	60	132/1	77	147
10	102	27	110/4	44	122/1	61	132/2	78	148/1
11	103/1	28	110/5	45	122/2	62	133	79	148/2
12	103/2	29	111	46	123	63	134	80	148/3
13	103/3	30	112	47	124	64	135	81	148/4
14	104/1ಅ	31	113	48	125	65	136		
15	104/1ಕ	32	114/1	49	126	66	137		
16	104/1ಬ	33	114/2	50	127	67	138		
17	104/2	34	114/3	51	128/1	68	139		

SCHEDULE-II

There shall be constituted a new Village called **Majjigeri** in Mundagod Taluk, Uttara Kannada District and the limits of the said village shall comprise of the lands bearing Sy. Numbers as specified below.

Sl. No.	Sy. No.	Sl. No.	Sy. No.	Sl. No.	Sy. No.	Sl. No.	Sy. No.	Sl. No.	Sy. No.
1	93	18	104/3	35	114/4	52	128/2	69	140
2	94	19	105	36	115	53	128/3	70	141
3	95	20	106	37	116	54	128/4	71	142
4	96	21	107	38	117	55	129/1	72	143
5	97	22	108	39	118	56	129/2	73	144/1
6	98	23	109	40	119	57	129/3	74	144/2
7	99	24	110/1	41	120	58	130	75	145

8	100	25	110/2	42	121/ಅ	59	131	76	146
9	101	26	110/3	43	121/ಬ	60	132/1	77	147
10	102	27	110/4	44	122/1	61	132/2	78	148/1
11	103/1	28	110/5	45	122/2	62	133	79	148/2
12	103/2	29	111	46	123	63	134	80	148/3
13	103/3	30	112	47	124	64	135	81	148/4
14	104/1ಅ	31	113	48	125	65	136		
15	104/1ಕ	32	114/1	49	126	66	137		
16	104/1ಬ	33	114/2	50	127	67	138		
17	104/2	34	114/3	51	128/1	68	139		

BOUNDARIES OF MAJJIGERI VILLAGE

East : Malagodkoppa, Talgatti Village Boundary (Shiggaon Taluk)
 West : Indoor
 North : Vadagatta
 South : Bachanaki

The above shall come into effect from the date of publication of this notification in the official gazette

By Order and in the name of the Governor of Karnataka,

C. Puttananjaiah,

Under Secretary to Government,

Revenue Department. (SSLR)

PR-263

SC -100

HOME SECRETARIAT**RE-NOTIFICATION**

No. HD 11 CNA 2014, Bengaluru, Date: 12-02-2016.

1. The Notification No.BM/2015-16/Bkg/dated 07-10-2015 of Films Division Ministry of Information and Broadcasting, Bengaluru is hereby republished.

FILMS DIVISION GOVERNMENT OF INDIA
MINISTRY OF INFORMATION AND BROADCASTING

RE-NOTIFICATION

No. BM /2015-16 Bkg / Bengaluru, Date: 27-01-2016.

1. The following is the brief of the final release schedule for the month of February 2016, that has to be released in the theatrical circuits in Karnataka State by the Films Division, Ministry of Information and Broadcasting Bengaluru.

FINAL RELEASE SCHEDULE FOR THE MONTH OF FEBRUARY 2016

Release Date	Title	Col/B&W	Mtrs	Synopsis	Produced by
05-02-2016	THE PEA PLANT LEGACY PART-III	Col	137.46	Excited and impatient, D.G. phalke waits for his guests- the potential financiers, When they arrive Phalke turns the projector on to an improvised screen-a sheet of cloth pinned to the wall; and in a flickering rectangle of light a small shoot of a pea-plant appears and as the fascinated guests watch in amazement, the plant continues to grow, putting out branches, leaves and tendrils-Dadasaheb had	Films Division Ministry of Information and Broadcasting Government of India, Mumbai-400026

				captured in those movements the miracle of life, the germination of plant, but the SEED OF AN ENTIRE INDUSTRY!	
12-02-2016	NETWORKING	Col	2.52	Ten Lakh People die every year of mosquito bite. Swachh Bharat is the only answer to this menace	
19-02-2016	JARURAT	Col	28	In Rural India, most houses do not have a lavatory. The film shows an interaction between a young rural girl and her mother, where she highlights the need of a lavatory at home	
26-02-2016	HISAB DO	Col	96.01	It is about how to keep city clean. It is our social responsibility to keep the surrounding clean	

M.A.Selvam,

Sr.Br.Manager.

By Order and in the name of the Governor of Karnataka,

D.S.Jogoje,

Under Secretary to Government.

Home Department. (Prisons and Cinema)

PR-264

SC-50

PLANNING, PROGRAMME MONITORING AND STATISTICS SECRETARIAT**NOTIFICATION****No: PD 17 SSM 2015, Bengaluru Dated : 01-04-2016.**

Whereas the draft of the Karnataka General Services (Directorate of Economics and Statistics) (Recruitment) Rules, 2016, was published as required by clause (a) of sub-section (2) of section 3 read with section 8 of the Karnataka State Civil Services Act, 1978 (Karnataka Act 14 of 1990) in notification No. PD 17 SSM 2015, Dated : 29-02-2016 in part IVA of the Karnataka Gazette, dated : 17th March 2016 inviting objection and suggestions of all persons likely to be affected thereby within fifteen days from the date of the publication in the Official Gazette.

Whereas the said Gazette was made available to the public on dated 17th March 2016.

And whereas, no objections and suggestions have been received by the State Government with respect to the said draft notification.

Now, therefore, in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby makes the following rules namely :-

RULES

- Title and Commencement :-** 1) These rules may be called the Karnataka General Services (Directorate of Economics and Statistics) (Recruitment) (Amendment) Rules, 2016.
2) They shall come into force from the date of their publication in the Official Gazette.
- Amendment of Schedule :** In the Schedule to the Karnataka General Services (Directorate of Economics and Statistics) (Recruitment) Rules, 2009 in Sl. No. 2, in the entries relating to the category of the post of Joint Director, in Column (7), the following shall be inserted at the end, namely :-
"Provided that for a period of one year from the date of commencement of the Karnataka General Services (Directorate of Economics and Statistics) (Recruitment) (Amendment) Rules, 2016, if persons who have put in a service of not less than 5 years in the cadre of Deputy Director are not available, persons who have put in a service of not less than 3 years of service may be considered for promotion".

By Order and in the name of the Governor of Karnataka,

B.V. Mahendra

Under Secretary to Government (S-5)
Planning, Programme Monitoring and
Statistics Department.

P.R. 302

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ನಅಇ 302 ಎಂಎನ್‌ಯು 2012, ಬೆಂಗಳೂರು, ದಿನಾಂಕ: 05-11-2015

ಕರ್ನಾಟಕ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಖಾಲಿ ಜಾಗಗಳು (ಸಂರಕ್ಷಣೆ ಮತ್ತು ನಿಯಂತ್ರಣ) ಅಧಿನಿಯಮ 1984 (ಕರ್ನಾಟಕ ಅಧಿನಿಯಮ 16/1985) ರ ಕಲಂ 3(2) ರನ್ವಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಖಾಲಿ ಜಾಗಗಳ ತಾತ್ಕಾಲಿಕ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಯುಡಿಡಿ 302 ಎಂಎನ್‌ಯು 2012, ದಿನಾಂಕ: 22-11-2012 ನ್ನು ದಿನಾಂಕ : 10-01-2013 ರ ಕರ್ನಾಟಕ ರಾಜ್ಯ ಪತ್ರದ ಭಾಗ-3 ರಲ್ಲಿ ಪ್ರಕಟಿಸಿ, ಇದರಿಂದ ಭಾದಿತಿರಾಗಬಹುದಾದ ಸಾರ್ವಜನಿಕರು/ವ್ಯಕ್ತಿಗಳಿಂದ ಆಕ್ಷೇಪಣೆ ಅಥವಾ ಸಲಹೆಗಳೇನಾದರೂ ಇದ್ದಲ್ಲಿ ಅದನ್ನು ಮೂರು ತಿಂಗಳೊಳಗಾಗಿ ಲಿಖಿತವಾಗಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ರಾಜ್ಯಪತ್ರವನ್ನು ದಿನಾಂಕ: 10-01-2013 ರಂದು ಸಾರ್ವಜನಿಕರಿಗೆ ಲಭ್ಯ ಮಾಡಲ್ಪಟ್ಟಿತ್ತು. ಸದರಿ ಅಧಿಸೂಚನೆಗೆ ಸಾರ್ವಜನಿಕರಿಂದ ಹಾಗೂ ಬಾದಿತ ವ್ಯಕ್ತಿಗಳಿಂದ ಸ್ವೀಕರಿಸಲಾದ ಎಲ್ಲಾ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸೂಕ್ತ ದಾಖಲೆಗಳೊಂದಿಗೆ ಪರಿಶೀಲಿಸಲಾಗಿದೆ. ದಿನಾಂಕ : 10-01-2013 ರ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಪಟ್ಟಿಯ ಪೈಕಿ ಈ ಕೆಳಕಂಡ 2 ಆಸ್ತಿಗಳ ಬಗ್ಗೆ ಸ್ವೀಕೃತವಾಗಿರುವ ಆಕ್ಷೇಪಣೆಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಪರಿಶೀಲನೆ ಮಾಡಲಾಗುತ್ತಿದ್ದು, ವಿಚಾರಣೆಯು ಇನ್ನೂ ಅಂತಿಮಗೊಂಡಿರುವುದಿಲ್ಲವಾದ್ದರಿಂದ, ಈ 2 ಸ್ಥಳಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದನ್ನು ಬಾಕಿ ಇರಿಸಿ, ಕರ್ನಾಟಕ ಸರ್ಕಾರವು ಕರ್ನಾಟಕ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಖಾಲಿ ಜಾಗಗಳು (ಸಂರಕ್ಷಣೆ ಮತ್ತು ನಿಯಂತ್ರಣ) ಅಧಿನಿಯಮ 1984 (ಕರ್ನಾಟಕ ಅಧಿನಿಯಮ 16/1985) ರ ಕಲಂ 4(2) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಖಾಲಿ ಜಾಗಗಳು ಒಟ್ಟು 1686 ಸ್ಥಳಗಳು ಕ್ರಮವಾಗಿ ವಿವರಗಳನ್ನು ಅನುಬಂಧ-1, 2 ಮತ್ತು 3 ರಲ್ಲಿರುವಂತೆ ಅನುಮೋದಿಸಿ ಪ್ರಕಟಿಸಿದೆ.

ಕ್ರ. ಸಂ	ಆಕ್ಷೇಪಣೆ ಸಲ್ಲಿಸಿರುವವರ ಹೆಸರು	ಆಕ್ಷೇಪಣೆ ಸಲ್ಲಿಸಿರುವ ಪಾಲಿಕೆಯ ಆಸ್ತಿಯ ಸಂಖ್ಯೆ ಮತ್ತು ವಿಳಾಸ	ಷರಾ
1	ಶ್ರೀಮತಿ ಕಾಮಾಕ್ಷಿ W/o Late ನಾರಾಯಣರಾವ್ ದಾಖಲಿಸಿದ್ದು, W.P.No:48368/2012 (LB-BMP) ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದ ಆದೇಶ	ಗೆಜೆಟ್ ಅಧಿಸೂಚನೆಯ ಪುಟ ಸಂಖ್ಯೆ: 95, ನಂ: 636, ಕ್ರ.ಸಂ: 223, ದಕ್ಷಿಣ ವಲಯ, ವಾರ್ಡ್ -168, ಪಟ್ಟಾಭಿರಾಮನಗರ ಉದ್ಯಾನವನದ ವಿಸ್ತೀರ್ಣ: 4735.50 ಮೀಟರ್ ಮೀಸಲಿಟ್ಟ ಉದ್ದೇಶ (ಉದ್ಯಾನವನ)	ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ದಾಖಲಾತಿಗಳು ಹಾಗೂ ವರದಿಯನ್ನು ಪಡೆದು ಕೂಲಂಕಷವಾಗಿ ಪರಿಶೀಲಿಸಬೇಕಾಗಿರುತ್ತದೆ. ಹಾಗೂ ನ್ಯಾಯಾಲಯದ ನಿರ್ದೇಶನದನ್ವಯ revised Plan ಅನ್ನು ಸಹ ಪರಿಶೀಲಿಸಿ, ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ಮಂಡಿಸಿ ಮುಂದಿನ ಕ್ರಮ ಜರುಗಿಸ ಬೇಕಾಗಿರುತ್ತದೆ.
2	ಶ್ರೀ ಬಿ.ವಿಜಯ ಸಾಯಿ	ಗೆಜೆಟ್ ಅಧಿಸೂಚನೆಯ ಪುಟ ಸಂಖ್ಯೆ: 83, ನಂ: 515, ಕ್ರ.ಸಂ: 102, ದಕ್ಷಿಣ ವಲಯ, ವಾರ್ಡ್ ನಂ: 144, ಸಿದ್ದಾಪುರ ಅರೆಕೆಂಪನಹಳ್ಳಿ ಉದ್ಯಾನವನದ ವಿಸ್ತೀರ್ಣ 1218.00 ಚದರ ಮೀಟರ್ ಮೀಸಲಿಟ್ಟ ಉದ್ದೇಶ (ಉದ್ಯಾನವನ)	ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ನ್ಯಾಯಾಲಯದ ನಿರ್ದೇಶನದಂತೆ ಕ್ರಮ ಜರುಗಿಸಲಾಗುವುದು.

ಸ್ಥಳಗಳ ನಕ್ಷೆ ಮತ್ತು ಇತರ ದಾಖಲಾತಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಕಛೇರಿ, ಪಾಲಿಕೆಯ ಸಂಬಂಧಿಸಿದ ಎಲ್ಲಾ ವಲಯ ಕಛೇರಿಗಳು ಮತ್ತು ವಾರ್ಡ್ ಕಛೇರಿಗಳಲ್ಲಿ ಕಛೇರಿ ಕೆಲಸದ
ಮೇಳೆಯಲ್ಲಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎ.ಹಿದಾಯತ್‌ಲ್ಲ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಒ)

ಅನುಬಂಧ-1											
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ಯಾನವನಗಳು											
ಕ್ರ. ಸಂ	ವಲಯದ ಹೆಸರು	ವಾರ್ಡ್ ಸಂಖ್ಯೆ	ವಾರ್ಡ್ ಹೆಸರು	ಉದ್ಯಾನವನಗಳ ವಿವರ	ವಿಸ್ತೀರ್ಣ ಚ.ಮೀ. ಗಳಲ್ಲಿ	ಮೀಸಲಿಟ್ಟ ಉದ್ದೇಶ	ಚಕ್ಕು ಬಂದಿ				ಷರಾ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
1	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಎ.ಜಿ.ಎಸ್.ಬಡಾವಣೆ 1ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ ಭಾಗ-1	1112.00	ಉದ್ಯಾನವನ	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಕೂಡು ರಸ್ತೆ	-
2	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಎ.ಜಿ.ಎಸ್.ಬಡಾವಣೆ 1ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ ಭಾಗ-2	795.00	ಉದ್ಯಾನವನ	ಮೋರಿ ರಸ್ತೆ	1ನೇ ಅಡ್ಡರಸ್ತೆ	ರಸ್ತೆ	ಮೋರಿ ರಸ್ತೆ	-
3	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಎ.ಇ.ಸಿ.ಎಸ್. ಬಡಾವಣೆ, 4ನೇ ಮುಖ್ಯರಸ್ತೆಯಲ್ಲಿರುವ ಹೈಟೆನ್‌ಷನ್ ಪಾರ್ಕ್ ಭಾಗ-1	1879.00	ಉದ್ಯಾನವನ	ರಸ್ತೆ	ರಸ್ತೆ	4ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	-
4	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಎ.ಇ.ಸಿ.ಎಸ್. ಬಡಾವಣೆ, 4ನೇ ಮುಖ್ಯರಸ್ತೆಯಲ್ಲಿರುವ ಹೈಟೆನ್‌ಷನ್ ಪಾರ್ಕ್ ಭಾಗ-2	1835.00	ಉದ್ಯಾನವನ	ರಸ್ತೆ	ರಸ್ತೆ	4ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	-
5	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಜುಡಿಷಿಯಲ್ ಬಡಾವಣೆ 1ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	1150.00	ಉದ್ಯಾನವನ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಸಂಜಯನಗರ ರಸ್ತೆ	-
6	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	80 ಅಡಿ ರಸ್ತೆಯಲ್ಲಿರುವ ಉದ್ಯಾನವನ	1569.00	ಉದ್ಯಾನವನ	3ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	80 ಅಡಿ ರಸ್ತೆ	-
7	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಸಂಜಯನಗರ ಮುಖ್ಯರಸ್ತೆಯಲ್ಲಿರುವ ಜ್ಯೋತಿವನ ಉದ್ಯಾನವನ	906.00	ಉದ್ಯಾನವನ	ಸಂಜಯನಗರ ಮುಖ್ಯರಸ್ತೆ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
8	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಆರ್.ಎಂ.ವಿ.2ನೇ ಹಂತದ, 3ನೇ ಮುಖ್ಯರಸ್ತೆಯಲ್ಲಿರುವ ಬೃಹತ್ ನೀರುಗಾಲುವೆ ಪಕ್ಕದ ಉದ್ಯಾನವನ	5234.00	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	10ನೇ ಅಡ್ಡರಸ್ತೆ	-
9	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಆರ್.ಎಂ.ವಿ.2ನೇ ಹಂತದ, 3ನೇ ಮುಖ್ಯರಸ್ತೆಯಲ್ಲಿರುವ ಬುಲೇ ವಾರ್ಡ್ ಉದ್ಯಾನವನ ಭಾಗ-1	9826.00	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	10ನೇ ಅಡ್ಡರಸ್ತೆ	15ನೇ ಅಡ್ಡರಸ್ತೆ	-
10	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಆರ್.ಎಂ.ವಿ.2ನೇ ಹಂತದ, 3ನೇ ಮುಖ್ಯರಸ್ತೆಯಲ್ಲಿರುವ ಬುಲೇ ವಾರ್ಡ್ ಉದ್ಯಾನವನ ಭಾಗ-2	8708.00	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ರಸ್ತೆ	7ನೇ ಅಡ್ಡರಸ್ತೆ	-
11	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಎಂ.ಎಲ್.ಎ.ಲೇಔಟ್, 1ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	2767.00	ಉದ್ಯಾನವನ	ಬಿಡಿಎ ಸ್ವತ್ತು	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಅಡ್ಡರಸ್ತೆ	-
12	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಇಸ್ರೋ ಮುಖ್ಯರಸ್ತೆಯಲ್ಲಿರುವ ಇಸ್ರೋ ಪಕ್ಕದ ಉದ್ಯಾನವನ	4345.00	ಉದ್ಯಾನವನ	ರಸ್ತೆ	ರಸ್ತೆ & ಮೋರಿ	ಖಾಸಗಿ ಸ್ವತ್ತು	ಇಸ್ರೋ ಮುಖ್ಯರಸ್ತೆ	-
13	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಆರ್.ಎಂ.ವಿ. 2ನೇ ಹಂತದ, 4ನೇ ಎ ಮುಖ್ಯರಸ್ತೆಯಲ್ಲಿರುವ ತ್ರಿಕೋನಾಕಾರದ ಉದ್ಯಾನವನ	1125.00	ಉದ್ಯಾನವನ	4ನೇ ಎ ಮುಖ್ಯರಸ್ತೆ	ಮೋರಿ & ಕೂಡು ರಸ್ತೆ	ಮೋರಿ ರಸ್ತೆ	7ನೇ ಅಡ್ಡರಸ್ತೆ	-
14	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಬಂಡೆ ಕಾಲೋನಿ ಉದ್ಯಾನವನ, ಗೆದ್ದಲಹಳ್ಳಿ	1352.00	ಉದ್ಯಾನವನ	ಖಾಸಗಿ ಸ್ವತ್ತು & ಬಂಡೆ ಕಾಲೋನಿ ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
15	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಎನ್.ಟಿ.ಐ ಬಡಾವಣೆ, ಆರ್.ಎಸ್.ಎಲ್. ಪ್ರಭು ಸ್ಮಾರಕ ಉದ್ಯಾನವನ	729.00	ಉದ್ಯಾನವನ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-

1	2	3	4	5	6	7	8	9	10	11	12
16	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ವಿಮಾನವನ ಎಇಸಿಎಸ್ ಬಡಾವಣೆ ಉದ್ಘಾಟನ	956.00	ಉದ್ಘಾಟನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	60 ಅಡಿ ರಸ್ತೆ	ಖಾಸಗಿ ಸ್ವತ್ತು	-
17	ಪೂರ್ವ	19	ಸಂಜಯನಗರ	1ನೇ ಮುಖ್ಯರಸ್ತೆಯಲ್ಲಿರುವ ಉದ್ಘಾಟನ & ವಾರ್ಡ್ ಕಛೇರಿ	1414.00	ಉದ್ಘಾಟನ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಕಲಂ-5ರಲ್ಲಿ ತಿದ್ದುಪಡಿ
18	ಪೂರ್ವ	19	ಸಂಜಯನಗರ	ಎ.ಇ.ಸಿ.ಎಸ್.ಬಡಾವಣೆ, 7ನೇ ಮುಖ್ಯರಸ್ತೆಯಲ್ಲಿರುವ ಉದ್ಘಾಟನ	961.00	ಉದ್ಘಾಟನ	ಖಾಸಗಿ ಸ್ವತ್ತು	16ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	7ನೇ ಮುಖ್ಯರಸ್ತೆ	-
19	ಪೂರ್ವ	19	ಸಂಜಯನಗರ	ಸಂಜಯನಗರ ಮುಖ್ಯರಸ್ತೆಯಲ್ಲಿರುವ ಆರ್.ಎಂ.ವಿ.ಆಸ್ಪತ್ರೆ ಎದುರು ಉದ್ಘಾಟನ	5002.00	ಉದ್ಘಾಟನ	1ನೇ ಮುಖ್ಯರಸ್ತೆ	ಸಂಜಯನಗರ ಮುಖ್ಯರಸ್ತೆ	ಆರ್.ಎಂ.ವಿ. ಆಸ್ಪತ್ರೆ ರಸ್ತೆ & ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ & ಖಾಸಗಿ ಸ್ವತ್ತು	-
20	ಪೂರ್ವ	19	ಸಂಜಯನಗರ	ಎನ್.ಜಿ.ಇ.ಎಫ್.ಬಡಾವಣೆ, 4ನೇ ಮುಖ್ಯರಸ್ತೆಯಲ್ಲಿರುವ ಉದ್ಘಾಟನ	876.00	ಉದ್ಘಾಟನ	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	-
21	ಪೂರ್ವ	19	ಸಂಜಯನಗರ	ಯು.ಎ.ಎಸ್.ಬಡಾವಣೆ, ಮುಖ್ಯರಸ್ತೆಯಲ್ಲಿರುವ ಉದ್ಘಾಟನ ಭಾಗ-1	1338.00	ಉದ್ಘಾಟನ	5ನೇ ಅಡ್ಡರಸ್ತೆ	ಯು.ಎ.ಎಸ್. ಬಡಾವಣೆ ಮುಖ್ಯರಸ್ತೆ	ಖಾಸಗಿ ಸ್ವತ್ತು	6ನೇ ಅಡ್ಡರಸ್ತೆ	-
22	ಪೂರ್ವ	19	ಸಂಜಯನಗರ	ಯು.ಎ.ಎಸ್.ಬಡಾವಣೆ, 2ನೇ ಮುಖ್ಯರಸ್ತೆಯಲ್ಲಿರುವ ಉದ್ಘಾಟನ ಭಾಗ-2	630.00	ಉದ್ಘಾಟನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	ಕೂಡು ರಸ್ತೆ	-
23	ಪೂರ್ವ	19	ಸಂಜಯನಗರ	ಯು.ಎ.ಎಸ್.ಬಡಾವಣೆ, 2ನೇ ಮುಖ್ಯರಸ್ತೆಯಲ್ಲಿರುವ ಉದ್ಘಾಟನ ಭಾಗ-3	501.00	ಉದ್ಘಾಟನ	ಖಾಸಗಿ ಮನೆಗಳು	2ನೇ ಮುಖ್ಯರಸ್ತೆ	4ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	-
24	ಪೂರ್ವ	19	ಸಂಜಯನಗರ	ಸೆಂಟ್ರಲ್ ಎಕ್ಸ್‌ಪ್ರೆಸ್ ಬಡಾವಣೆ ಉದ್ಘಾಟನ ಸಂಜಯನಗರ	3819.00	ಉದ್ಘಾಟನ	ಆಟದ ಮೈದಾನ	ಎಂ.ಎಲ್.ಎ. ಬಡಾವಣೆ ಖಾಸಗಿ ಸ್ವತ್ತು	ರಸ್ತೆ & ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
25	ಪೂರ್ವ	19	ಸಂಜಯನಗರ	ರಘುವನ ಉದ್ಘಾಟನ ಸಂಜಯನಗರ	1817.00	ಉದ್ಘಾಟನ	ಖಾಸಗಿ ಮನೆಗಳು	4ನೇ ಅಡ್ಡರಸ್ತೆ & ಖಾಸಗಿ ಮನೆಗಳು	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
26	ಪೂರ್ವ	19	ಸಂಜಯನಗರ	ವಿನಾಯಕ ಬಡಾವಣೆ, 4ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ ಸಂಜಯನಗರ	4688.00	ಉದ್ಯಾನವನ	5ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	-
27	ಪೂರ್ವ	19	ಸಂಜಯನಗರ	ಪೋಸ್ಟಲ್ ಕಾಲೋನಿ, 4ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ (ಖಾಲಿಜಾಗ)	629.00	ಉದ್ಯಾನವನ	ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	ಪೋಸ್ಟಲ್ ಕಾಲೋನಿ, 4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
28	ಪೂರ್ವ	19	ಸಂಜಯನಗರ	ಆರ್.ಎಂ.ವಿ.2ನೇ ಹಂತ, ಸೆಂಟ್ರಲ್ ಎಕ್ಸ್‌ಪ್ರೆಸ್ ಲೇಔಟ್, 6 & 7ನೇ ಅಡ್ಡರಸ್ತೆ ಮಧ್ಯೆ ಇರುವ ಉದ್ಯಾನವನ (ಖಾಲಿಜಾಗ)	263.00	ಉದ್ಯಾನವನ	2ನೇ ಮುಖ್ಯರಸ್ತೆ	ಡ್ರೈನೇಜ್	6ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	ಹೊಸ ಸೇರ್ಪಡೆ
29	ಪೂರ್ವ	19	ಸಂಜಯನಗರ	ಆರ್.ಎಂ.ವಿ.2ನೇ ಹಂತ, ಸೆಂಟ್ರಲ್ ಎಕ್ಸ್‌ಪ್ರೆಸ್ ಲೇಔಟ್, 7ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ (ಖಾಲಿಜಾಗ)	105.00	ಉದ್ಯಾನವನ	ಖಾಲಿಜಾಗ	ಡ್ರೈನೇಜ್	7ನೇ ಅಡ್ಡರಸ್ತೆ	ಡ್ರೈನೇಜ್	ಹೊಸ ಸೇರ್ಪಡೆ
30	ಪೂರ್ವ	19	ಸಂಜಯನಗರ	ಆರ್.ಎಂ.ವಿ.2ನೇ ಹಂತ, ಸೆಂಟ್ರಲ್ ಎಕ್ಸ್‌ಪ್ರೆಸ್ ಲೇಔಟ್, ಕೋ.ಅಪರೇಟಿವ್ ಸೊಸೈಟಿ ಹತ್ತಿರವಿರುವ (3ನೇ ಮುಖ್ಯರಸ್ತೆ) ಮಕ್ಕಳ ಉದ್ಯಾನವನ	711.00	ಉದ್ಯಾನವನ	ಖಾಸಗಿ ಸ್ವತ್ತು	3ನೇ ಮುಖ್ಯರಸ್ತೆ (ಭೂಪಸಂದ್ರ)	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
31	ಪೂರ್ವ	20	ಗಂಗಾನಗರ	ಶ್ರೀಸಿದ್ದಿ ವಿನಾಯಕ ಬಡಾವಣೆ 1ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	1960.00	ಉದ್ಯಾನವನ	ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
32	ಪೂರ್ವ	20	ಗಂಗಾನಗರ	ಕೆ.ಇ.ಬಿ. ಬಡಾವಣೆ, 40 ಅಡಿ ರಸ್ತೆಯಲ್ಲಿರುವ ಉದ್ಯಾನವನ	2706.00	ಉದ್ಯಾನವನ	40 ಅಡಿ ರಸ್ತೆ	2ನೇ ಅಡ್ಡರಸ್ತೆ	7ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
33	ಪೂರ್ವ	20	ಗಂಗಾನಗರ	ಗಂಗಾನಗರ, ವೀವರ್ಸ್ ಕಾಲೋನಿಯಲ್ಲಿರುವ ಉದ್ಯಾನವನ (ತೆಲುಗು ಪ್ರೈಮರಿ ಶಾಲೆ ಹತ್ತಿರ)	420.00	ಉದ್ಯಾನವನ	8ನೇ ಅಡ್ಡರಸ್ತೆ	8ನೇ ಅಡ್ಡರಸ್ತೆ	9ನೇ ಅಡ್ಡರಸ್ತೆ	ಶ್ರೀ ಮಹಾಲಿಂಗೇಶ್ವರ ನವಗ್ರಹ ದೇವಸ್ಥಾನ	-

1	2	3	4	5	6	7	8	9	10	11	12
34	ಪೂರ್ವ	20	ಗಂಗಾನಗರ	ವಿ.ವಿ.ನಗರ ಹೆಚ್.ಎಂ.ಟಿ ಬಡಾವಣೆಯಲ್ಲಿರುವ ವಿಶ್ವೇಶ್ವರಯ್ಯ ಉದ್ಯಾನವನ	2477.00	ಉದ್ಯಾನವನ	10ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	6ನೇ ಮುಖ್ಯ ರಸ್ತೆ	6ನೇ ಎ ಮುಖ್ಯರಸ್ತೆ	-
35	ಪೂರ್ವ	20	ಗಂಗಾನಗರ	ಲಕ್ಷ್ಮಯ್ಯ ಉದ್ಯಾನವನ, ಗಂಗಾನಗರ	1552.00	ಉದ್ಯಾನವನ	ಲಕ್ಷ್ಮಯ್ಯ ಆಟದ ಮೈದಾನ	2ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ವಾರ್ಡ್-34ರಲ್ಲಿ ಇದ್ದುದನ್ನು ರದ್ದುಪಡಿಸಿ ವಾರ್ಡ್-20ಕ್ಕೆ ಸೇರ್ಪಡೆ ಮಾಡಿದೆ.
36	ಪೂರ್ವ	21	ಹೆಬ್ಬಾಳ	ಆನಂದನಗರ ವಾರ್ಡ್ ಕಛೇರಿ ಹತ್ತಿರವಿರುವ ಉದ್ಯಾನವನ	1891.00	ಉದ್ಯಾನವನ	ಬಿ.ಬಿ.ಎಂ.ಪಿ. ವಾರ್ಡ್ ಕಛೇರಿ	ಎಸ್‌ಬಿಎಂ ಕಾಲೋನಿ ರಸ್ತೆ	ಖಾಸಗಿ ಸ್ವತ್ತು	ಎಸ್‌ಬಿಎಂ ಕಾಲೋನಿ 4ನೇ ಮೈನ್ ರಸ್ತೆ	-
37	ಪೂರ್ವ	21	ಹೆಬ್ಬಾಳ	ಆನಂದನಗರ ಉದ್ಯಾನವನ	3287.00	ಉದ್ಯಾನವನ	2ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಮಕ್ಕಳ ಆಟದ ಮೈದಾನ, ರಸ್ತೆ & ಖಾಸಗಿ ಸ್ವತ್ತು	ಬಿ.ಬಿ.ಎಂ.ಪಿ.ಕಛೇರಿ & 4ನೇ ಮುಖ್ಯರಸ್ತೆ	-
38	ಪೂರ್ವ	21	ಹೆಬ್ಬಾಳ	ಆನಂದನಗರ ಎಂಎಸ್‌ಹೆಚ್ ಬಡಾವಣೆಯಲ್ಲಿರುವ ಉದ್ಯಾನವನ	305.00	ಉದ್ಯಾನವನ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಕುಪ್ಪರಾಜ ಕಾಲೇಜು ಕಾಂಪೌಂಡ್	1ನೇ ಮುಖ್ಯರಸ್ತೆ	-
39	ಪೂರ್ವ	21	ಹೆಬ್ಬಾಳ	ಅಮರಜ್ಯೋತಿ ಉದ್ಯಾನವನ	2510.00	ಉದ್ಯಾನವನ	12ನೇ ಮೈನ್ 1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಅಮರಜ್ಯೋತಿ ಲೇಔಟ್ 2ನೇ ಮುಖ್ಯರಸ್ತೆ	ಮಕ್ಕಳ ಆಟದ ಮೈದಾನ	-
40	ಪೂರ್ವ	21	ಹೆಬ್ಬಾಳ	ಆನಂದನಗರ ಉದ್ಯಾನವನ (ಡ್ರೈನ್ ಪಕ್ಕ) ಎಂಎಸ್‌ಹೆಚ್ ಬಡಾವಣೆ	517.00	ಉದ್ಯಾನವನ	ಡ್ರೈನೇಜ್	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ ಎಂಎಸ್‌ಹೆಚ್ ಕಾಲೋನಿ 2ನೇ ಹಂತ	2ನೇ ಅಡ್ಡರಸ್ತೆ & ಡ್ರೈನೇಜ್ ಕೂಡು ಜಾಗ	-
41	ಪೂರ್ವ	21	ಹೆಬ್ಬಾಳ	ಆನಂದನಗರ ಎಸ್‌ಬಿಎಂ ಬಡಾವಣೆ 5ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	900.00	ಉದ್ಯಾನವನ	ಎಜಿಎಸ್ ಕಾಲೋನಿ 7ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ, ವಿಜಿ ಲೇಔಟ್ ಆನಂದನಗರ	ಖಾಸಗಿ ಸ್ವತ್ತು	5ನೇ ಮುಖ್ಯರಸ್ತೆ ಎಸ್‌ಬಿಎಂ ಕಾಲೋನಿ ಆನಂದನಗರ	-
42	ಪೂರ್ವ	24	ಹೆಚ್.ಬಿ.ಆರ್. ಬಡಾವಣೆ	ಹೆಚ್.ಬಿ.ಆರ್.ಬಡಾವಣೆ 1ನೇ ಹಂತ, 3ನೇ ಬ್ಲಾಕ್‌ನಲ್ಲಿರುವ ಉದ್ಯಾನವನ	2958.00	ಉದ್ಯಾನವನ	4ನೇ ಮುಖ್ಯರಸ್ತೆ	ರಸ್ತೆ	ಹೆಚ್.ಬಿ.ಆರ್. ಬಡಾವಣೆ 5ನೇ ಮುಖ್ಯರಸ್ತೆ	ಹೆಚ್.ಬಿ.ಆರ್. ಬಡಾವಣೆ 4ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
43	ಪೂರ್ವ	24	ಹೆಚ್.ಬಿ.ಆರ್. ಬಡಾವಣೆ	ಹೆಚ್.ಬಿ.ಆರ್.ಬಡಾವಣೆ 1ನೇ ಹಂತ, 4ನೇ ಬ್ಲಾಕ್‌ನಲ್ಲಿರುವ ಉದ್ಯಾನವನ	6174.00	ಉದ್ಯಾನವನ	ರಿಂಗ್ ರಸ್ತೆ	3ನೇ ಅಡ್ಡರಸ್ತೆ	ರಿಂಗ್ ರಸ್ತೆ	4ನೇ ಎ ಮುಖ್ಯರಸ್ತೆ	ಕಲಂ-9ರಲ್ಲಿ ತಿದ್ದುಪಡಿ
44	ಪೂರ್ವ	24	ಹೆಚ್.ಬಿ.ಆರ್. ಬಡಾವಣೆ	ಹೆಚ್.ಬಿ.ಆರ್.ಬಡಾವಣೆ 1ನೇ ಹಂತ, 3ನೇ ಬ್ಲಾಕ್‌ನಲ್ಲಿರುವ ಉದ್ಯಾನವನ-1	593.00	ಉದ್ಯಾನವನ	ಹೆಚ್‌ಬಿಆರ್ ಬಡಾವಣೆ ರಸ್ತೆ	ಹೆಚ್‌ಬಿಆರ್ ಬಡಾವಣೆ ರಸ್ತೆ	ಕೂಡು ರಸ್ತೆ (2ನೇ ಮುಖ್ಯರಸ್ತೆ)	1ನೇ ಮುಖ್ಯರಸ್ತೆ	-
45	ಪೂರ್ವ	24	ಹೆಚ್.ಬಿ.ಆರ್. ಬಡಾವಣೆ	ಹೆಚ್.ಬಿ.ಆರ್.ಬಡಾವಣೆ 1ನೇ ಹಂತ, 2ನೇ ಬ್ಲಾಕ್‌ನಲ್ಲಿರುವ ಹೊಯ್ಸಳ ಉದ್ಯಾನವನ	4395.00	ಉದ್ಯಾನವನ	ಕೂಡುರಸ್ತೆ	9ನೇ ಮುಖ್ಯರಸ್ತೆ	8ನೇ ಅಡ್ಡರಸ್ತೆ	ರಸ್ತೆ	-
46	ಪೂರ್ವ	24	ಹೆಚ್.ಬಿ.ಆರ್. ಬಡಾವಣೆ	ಹೆಚ್.ಬಿ.ಆರ್.ಬಡಾವಣೆ 1ನೇ ಹಂತ, 3ನೇ ಬ್ಲಾಕ್‌ನಲ್ಲಿರುವ ಉದ್ಯಾನವನ-2	1083.00	ಉದ್ಯಾನವನ	ಹೆಚ್‌ಬಿಆರ್ ಬಡಾವಣೆ 8ನೇ ಅಡ್ಡರಸ್ತೆ	ಹೆಚ್‌ಬಿಆರ್ ಬಡಾವಣೆ ರಸ್ತೆ	2ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	-
47	ಪೂರ್ವ	27	ಬಾಣಸವಾಡಿ	ಹೆಚ್‌ಆರ್‌ಬಿಆರ್ 2ನೇ ಬ್ಲಾಕ್, 6ನೇ ಮುಖ್ಯರಸ್ತೆ ಯಲ್ಲಿರುವ ಕಲ್ಯಾಣನಗರ ಉದ್ಯಾನವನ	10036.00	ಉದ್ಯಾನವನ	6ನೇ ಮುಖ್ಯರಸ್ತೆ	5ನೇ ಡಿ ಮುಖ್ಯರಸ್ತೆ	4ನೇ ಇ ಅಡ್ಡರಸ್ತೆ	4ನೇ ಡಿ ಅಡ್ಡರಸ್ತೆ	-
48	ಪೂರ್ವ	27	ಬಾಣಸವಾಡಿ	ಡಾ ರಾಜ್‌ಕುಮಾರ್ ಉದ್ಯಾನವನ, ಕಮ್ಮನಹಳ್ಳಿ	8927.00	ಉದ್ಯಾನವನ	6ನೇ ಮುಖ್ಯರಸ್ತೆ	ಪಾಪಯ್ಯ ರಸ್ತೆ	ರಸ್ತೆ	ರಸ್ತೆ	-
49	ಪೂರ್ವ	27	ಬಾಣಸವಾಡಿ	ಬಾಣಸವಾಡಿ ಓಎಂಬಿಆರ್ ಮಕ್ಕಳ ಉದ್ಯಾನವನ & ವಾರ್ಡ್ ಕಛೇರಿ	275.00	ಉದ್ಯಾನವನ	1ನೇ ಎ ಮುಖ್ಯರಸ್ತೆ	ಅಡ್ಡರಸ್ತೆ	5ನೇ ಬಿ ಅಡ್ಡರಸ್ತೆ	ಅಡ್ಡರಸ್ತೆ & 1ನೇ ಎ ಮುಖ್ಯರಸ್ತೆ ಕೂಡು ಜಾಗ	-
50	ಪೂರ್ವ	27	ಬಾಣಸವಾಡಿ	ಬಾಣಸವಾಡಿ ಮುಖ್ಯರಸ್ತೆ ಪೆಟ್ರೋಲ್ ಬಂಕ್ ಪಕ್ಕದ ಉದ್ಯಾನವನ	1627.00	ಉದ್ಯಾನವನ	ರಸ್ತೆ	ರಸ್ತೆ	ಪೆಟ್ರೋಲ್ ಬಂಕ್	ಅಡ್ಡರಸ್ತೆ	-
51	ಪೂರ್ವ	27	ಬಾಣಸವಾಡಿ	ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ಶಾಸಕರ ಕಛೇರಿ & ಉದ್ಯಾನವನ	1676.00	ಉದ್ಯಾನವನ	ಖಾಸಗಿ ಸ್ವತ್ತು	ಬಾಣಸವಾಡಿ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-

1	2	3	4	5	6	7	8	9	10	11	12
52	ಪೂರ್ವ	27	ಬಾಣಸವಾಡಿ	ಮಿನಿ ಫಾರ್ಸ್ಟ್ 9ನೇ ಜಿ ಮುಖ್ಯರಸ್ತೆ ಕಲ್ಯಾಣನಗರ 1ನೇ ಬ್ಲಾಕ್ ಉದ್ಯಾನವನ	2486.00	ಉದ್ಯಾನವನ	5ನೇ ಅಡ್ಡರಸ್ತೆ	9ನೇ ಜಿ ಮುಖ್ಯರಸ್ತೆ & 3ನೇ ಅಡ್ಡರಸ್ತೆ	9ನೇ ಜಿ ಮುಖ್ಯರಸ್ತೆ	3ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
53	ಪೂರ್ವ	27	ಬಾಣಸವಾಡಿ	ಭುವನಗಿರಿ ಉದ್ಯಾನವನ, ರಾಮಮೂರ್ತಿ ಸರ್ಕಲ್ ಹತ್ತಿರ	2435.00	ಉದ್ಯಾನವನ	ರಾಮಮೂರ್ತಿ ನಗರ ಮುಖ್ಯರಸ್ತೆ	ಖಾಸಗಿ ಸ್ವತ್ತು	ರಸ್ತೆ	ಚನ್ನಸಂದ್ರ ರಸ್ತೆ	-
54	ಪೂರ್ವ	27	ಬಾಣಸವಾಡಿ	ಭುವನಗಿರಿ ಉದ್ಯಾನವನ, ಬಾಣಸವಾಡಿ	8821.00	ಉದ್ಯಾನವನ	3ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	4ನೇ ಸಿ ಮುಖ್ಯರಸ್ತೆ	-
55	ಪೂರ್ವ	27	ಬಾಣಸವಾಡಿ	ಭುವನಗಿರಿ ಉದ್ಯಾನವನ, ಓಎಂಬಿಆರ್ ಬಡಾವಣೆ	1668.00	ಉದ್ಯಾನವನ	3ನೇ ಅಡ್ಡರಸ್ತೆ	3ನೇ ಸಿ ಅಡ್ಡರಸ್ತೆ	5ನೇ ಅಡ್ಡರಸ್ತೆ	ಕೂಡು ರಸ್ತೆ	-
56	ಪೂರ್ವ	27	ಬಾಣಸವಾಡಿ	ಕಲ್ಯಾಣನಗರ 1ನೇ ಬ್ಲಾಕ್, 8ನೇ ಮುಖ್ಯರಸ್ತೆಯಲ್ಲಿರುವ ಬಂಡೆ ಉದ್ಯಾನವನ & ಹರಿಜನರ ಸ್ಮಶಾನ	14285.00	ಉದ್ಯಾನವನ	8ನೇ ಇ ಮುಖ್ಯರಸ್ತೆ	8ನೇ ಎ ಮುಖ್ಯರಸ್ತೆ	8ನೇ ಬಿ, 4ನೇ ಅಡ್ಡರಸ್ತೆ	ರಸ್ತೆ	-
57	ಪೂರ್ವ	29	ಕಾಚರಕನಹಳ್ಳಿ	ಹೆಚ್‌ಆರ್‌ಬಿಆರ್ 3ನೇ ಬ್ಲಾಕ್ ಉದ್ಯಾನವನ, ಕಾಚರಕನಹಳ್ಳಿ	733.00	ಉದ್ಯಾನವನ	ಖಾಸಗಿ ಸ್ವತ್ತು	ಪೆಟ್ರೋಲ್ ಬಂಕ್‌ರಸ್ತೆ	ಹೆಬ್ಬಾಳ ಮಾರತ್‌ಹಳ್ಳಿ ರಿಂಗ್‌ರೋಡ್ ರಸ್ತೆ (ಸರ್ವಿಸ್ ರಸ್ತೆ)	5ನೇ ಅಡ್ಡರಸ್ತೆ	-
58	ಪೂರ್ವ	29	ಕಾಚರಕನಹಳ್ಳಿ	ಕಿತ್ತೂರುರಾಣಿ ಚೆನ್ನಮ್ಮ ಉದ್ಯಾನವನ, 2ನೇ ಬ್ಲಾಕ್ ಕಲ್ಯಾಣನಗರ	2445.00	ಉದ್ಯಾನವನ	ಖಾಸಗಿ ಸ್ವತ್ತು	4ನೇ ಸಿ ಮುಖ್ಯರಸ್ತೆ	ರಸ್ತೆ	ರಸ್ತೆ	-
59	ಪೂರ್ವ	29	ಕಾಚರಕನಹಳ್ಳಿ	ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಕೆಂಪೇಗೌಡ ಬುಲೆವಾರ್ಡ್ ಉದ್ಯಾನವನ	640.00	ಉದ್ಯಾನವನ	ಖಾಸಗಿ ಸ್ವತ್ತು	ಕಮ್ಮನಹಳ್ಳಿ ಮುಖ್ಯರಸ್ತೆ	ರಸ್ತೆ	ರಸ್ತೆ	-
60	ಪೂರ್ವ	29	ಕಾಚರಕನಹಳ್ಳಿ	ಹೆಚ್‌ಆರ್‌ಬಿಆರ್ 3ನೇ ಬ್ಲಾಕ್, 3ನೇ ಮುಖ್ಯರಸ್ತೆ ಕುವೆಂಪು ಮಕ್ಕಳ ಉದ್ಯಾನವನ ಕಲ್ಯಾಣನಗರ	1193.00	ಉದ್ಯಾನವನ	ರಸ್ತೆ	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ (ಡಯಾಗನಲ್ ರಸ್ತೆ, ಶಿರಡಿ ರಸ್ತೆ)	2ನೇ ಅಡ್ಡರಸ್ತೆ ಹೆಚ್‌ಆರ್‌ಬಿಆರ್ 3ನೇ ಬ್ಲಾಕ್	-

1	2	3	4	5	6	7	8	9	10	11	12
61	ಪೂರ್ವ	29	ಕಾಚರಕನಹಳ್ಳಿ	ಹೆಚ್‌ಆರ್‌ಬಿಆರ್ 3ನೇ ಬ್ಲಾಕ್, 3ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	1600.00	ಉದ್ಯಾನವನ	ರಸ್ತೆ	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ(3ನೇ ಬ್ಲಾಕ್ ಶಿರಡಿ ರಸ್ತೆ)	2ನೇ ಎ ಅಡ್ಡರಸ್ತೆ	-
62	ಪೂರ್ವ	30	ಕಾಡಗೊಂಡನ ಹಳ್ಳಿ (ಕೆ.ಜಿ.ಹಳ್ಳಿ)	ಪಿಳ್ಳಣ್ಣ ಗಾರ್ಡನ್ 3ನೇ ಹಂತದಲ್ಲಿರುವ ಡಾ ಬಿ.ಆರ್.ಅಂಬೇಡ್ಕರ್ ಉದ್ಯಾನವನ	1781.00	ಉದ್ಯಾನವನ	7ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	-
63	ಪೂರ್ವ	30	ಕಾಡಗೊಂಡನ ಹಳ್ಳಿ (ಕೆ.ಜಿ.ಹಳ್ಳಿ)	ಹೆಚ್‌ಬಿಆರ್ ಬಡಾವಣೆ ಹೆಚ್.ಬಿ.ಆರ್.ರಸ್ತೆಯಲ್ಲಿರುವ ಉದ್ಯಾನವನ	1440.00	ಉದ್ಯಾನವನ	ರಸ್ತೆ	ಖಾಸಗಿ ಸ್ವತ್ತು	ಡ್ರೈನೇಜ್	ಹೆಚ್.ಬಿ.ಆರ್. ರಸ್ತೆ	-
64	ಪೂರ್ವ	30	ಕಾಡಗೊಂಡನ ಹಳ್ಳಿ (ಕೆ.ಜಿ.ಹಳ್ಳಿ)	ಪಿಳ್ಳಣ್ಣ ಗಾರ್ಡನ್ 10ನೇ ಮುಖ್ಯ ರಸ್ತೆ, 2ನೇ ಹಂತದಲ್ಲಿರುವ ಉದ್ಯಾನವನ	983.00	ಉದ್ಯಾನವನ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	10ನೇ ಮುಖ್ಯರಸ್ತೆ	-
65	ಪೂರ್ವ	31	ಕುಶಾಲನಗರ	ಅನ್ವರ್ ಬಡಾವಣೆ, ಹೆಚ್.ಬಿ.ಆರ್.ಬಡಾವಣೆ 2ನೇ ಹಂತ) 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ	815.00	ಉದ್ಯಾನವನ	ಹೆಚ್.ಬಿ.ಆರ್. ಬಡಾವಣೆ 2ನೇ ಹಂತ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು & ಡ್ರೈನ್	ಶಾಲೆಯ ಜಾಗ & ಖಾಸಗಿ ಸ್ವತ್ತು	ಡ್ರೈನ್	ಹೊಸ ಸೇರ್ಪಡೆ
66	ಪೂರ್ವ	32	ಕಾವಲ ಭೈರಸಂದ್ರ	ಸುಲ್ತಾನ್‌ಪಾಳ್ಯ ಮುಖ್ಯರಸ್ತೆಯಲ್ಲಿರುವ ಲಾಲ್ ಬಹದ್ದೂರ ಶಾಸ್ತ್ರಿ ಉದ್ಯಾನವನ	1849.00	ಉದ್ಯಾನವನ	ಖಾಸಗಿ ಸ್ವತ್ತು	ಸುಲ್ತಾನ ಪಾಳ್ಯ ಮುಖ್ಯರಸ್ತೆ	ಖಾಸಗಿ ಸ್ವತ್ತು	ಬಿ.ಬಿ.ಎಂ.ಪಿ.ಹರಿಗೆ ಆಸ್ಪತ್ರೆ & ಸುಲ್ತಾನಪಾಳ್ಯ ಆರೋಗ್ಯ ಕೇಂದ್ರ	-
67	ಪೂರ್ವ	32	ಕಾವಲ ಭೈರಸಂದ್ರ	ಎಲ್ ಆರ್. ಬಂಡೆ ಶಾಂಪುರ ಬಿಬಿಎಂಪಿ, ಉದ್ಯಾನವನ, ಕಾವೇರಿನಗರ, 3ನೇ ಮುಖ್ಯರಸ್ತೆ	1518.00	ಉದ್ಯಾನವನ	ಬಿಬಿಎಂಪಿ ಖಾಲಿಜಾಗ	ಕಾವೇರಿನಗರ 3ನೇ ಮುಖ್ಯರಸ್ತೆ	ಬಿಬಿಎಂಪಿ ಕಛೇರಿ & ಖಾಲಿಜಾಗ	ರೈಲ್ವೆ ಲೇನ್ ಶಾಂಪುರ ಮುಖ್ಯರಸ್ತೆ	-

1	2	3	4	5	6	7	8	9	10	11	12
68	ಪೂರ್ವ	33	ಮನೋ ರಾಯನಪಾಳ್ಯ	ಆರ್.ಟಿ.ನಗರ 2ನೇ ಬ್ಲಾಕ್ 6ನೇ ಅಡ್ಡರಸ್ತೆಯಲ್ಲಿರುವ ಟಾಗೂರ್ ಉದ್ಯಾನವನ (ಫ್ಲೋರೆನ್ಸ್ ಪಬ್ಲಿಕ್ ಸ್ಕೂಲ್ ಹತ್ತಿರ)	2387.00	ಉದ್ಯಾನವನ	2ನೇ ಬ್ಲಾಕ್ 3ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	ಪಿ & ಟಿ ಕಾಲೋನಿ, 2ನೇ ಮುಖ್ಯರಸ್ತೆ	2ನೇ ಬ್ಲಾಕ್ 3ನೇ ಅಡ್ಡರಸ್ತೆ	-
69	ಪೂರ್ವ	34	ಗಂಗೇನಹಳ್ಳಿ	ಆರ್.ಟಿ.ನಗರ 80 ಅಡಿ ರಸ್ತೆಯಲ್ಲಿರುವ ಉದ್ಯಾನವನ, ಗಂಗಾನಗರ	830.00	ಉದ್ಯಾನವನ	ಆರ್.ಟಿ.ನಗರ ಮುಖ್ಯರಸ್ತೆ	ಕೆಹೆಚ್‌ಎಂ ಬ್ಲಾಕ್, 2ನೇ ಮುಖ್ಯರಸ್ತೆ	ಕೆಹೆಚ್‌ಎಂ ಬ್ಲಾಕ್ ರಸ್ತೆ	ಕೂಡು ರಸ್ತೆ	-
70	ಪೂರ್ವ	46	ಜಯಚಾಮ ರಾಜೇಂದ್ರ ನಗರ	ನಾರಾಯಣಪ್ಪ ಬ್ಲಾಕ್ ಉದ್ಯಾನವನ, ಆರ್.ಟಿ.ನಗರ 2ನೇ ಹಂತ, 5ನೇ ಎ ಮುಖ್ಯರಸ್ತೆ	1435.00	ಉದ್ಯಾನವನ	8ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	5ನೇ ಎ ಮುಖ್ಯರಸ್ತೆ	-
71	ಪೂರ್ವ	46	ಜಯಚಾಮ ರಾಜೇಂದ್ರ ನಗರ	ರವೀಂದ್ರನಾಥ ಟಾಗೂರ ಉದ್ಯಾನವನ (ಆದರ್ಶ ಶಾಲೆಯ ಹಿಂಭಾಗ) ಆರ್.ಟಿ.ನಗರ 18ನೇ ಅಡ್ಡರಸ್ತೆ	1832.50	ಉದ್ಯಾನವನ	13ನೇ ಅಡ್ಡರಸ್ತೆ	12ನೇ ಅಡ್ಡರಸ್ತೆ	ಆದರ್ಶ ಶಾಲೆ	18ನೇ ಅಡ್ಡರಸ್ತೆ	-
72	ಪೂರ್ವ	46	ಜಯಚಾಮ ರಾಜೇಂದ್ರ ನಗರ	ಸಿಟಿಜನ್ ಉದ್ಯಾನವನ, 3ನೇ ಮುಖ್ಯರಸ್ತೆ, ಆರ್.ಟಿ.ನಗರ 1ನೇ ಹಂತ.	4075.00	ಉದ್ಯಾನವನ	14ನೇ ಅಡ್ಡರಸ್ತೆ	12ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ	9ನೇ ಅಡ್ಡರಸ್ತೆ	-
73	ಪೂರ್ವ	46	ಜಯಚಾಮ ರಾಜೇಂದ್ರ ನಗರ	ರಾಜರಾಮಣ್ಣ ಉದ್ಯಾನವನ ಆರ್.ಟಿ.ನಗರ 2ನೇ ಹಂತ, 5ನೇ ಮುಖ್ಯರಸ್ತೆ	1859.00	ಉದ್ಯಾನವನ	ಅಡ್ಡರಸ್ತೆ	5ನೇ ಮುಖ್ಯರಸ್ತೆ	14ನೇ ಅಡ್ಡರಸ್ತೆ	13ನೇ ಅಡ್ಡರಸ್ತೆ	-
74	ಪೂರ್ವ	46	ಜಯಚಾಮ ರಾಜೇಂದ್ರ ನಗರ	ಆರ್.ಟಿ.ನಗರ 9ನೇ & 10ನೇ ಅಡ್ಡರಸ್ತೆ ಮಧ್ಯೆ ಇರುವ ಉದ್ಯಾನವನ & ವಾರ್ಡ್ ಕಛೇರಿ	2096.00	ಉದ್ಯಾನವನ	ಖಾಸಗಿ ಸ್ವತ್ತು	6ನೇ ಅಡ್ಡರಸ್ತೆ	1ನೇ ಬ್ಲಾಕ್, 9ನೇ ಅಡ್ಡರಸ್ತೆ	1ನೇ ಬ್ಲಾಕ್, 10ನೇ ಅಡ್ಡರಸ್ತೆ	-
75	ಪೂರ್ವ	46	ಜಯಚಾಮ ರಾಜೇಂದ್ರ ನಗರ	ನೇತಾಜಿ ಸುಭಾಷಚಂದ್ರ ಭೋಸ್ ಸ್ಮಾರಕ ಉದ್ಯಾನವನ, ಆರ್.ಟಿ.ನಗರ, 6ನೇ ಮುಖ್ಯರಸ್ತೆ	996.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಓಣಿ	ಆರ್.ಟಿ.ನಗರ 6ನೇ ಮುಖ್ಯರಸ್ತೆ (ನೇತಾಜಿ ಸುಭಾಷಚಂದ್ರ ಭೋಸ್ ರಸ್ತೆ)	-

1	2	3	4	5	6	7	8	9	10	11	12
76	ಪೂರ್ವ	46	ಜಯಚಾಮ ರಾಜೇಂದ್ರನಗರ	ಜೈಭೂಷಣೇಶ್ವರಿ, ತಿಮ್ಮಯ್ಯ ಗಾರ್ಡನ್ ಉದ್ಯಾನವನ	235.00	ಉದ್ಯಾನವನ	ದೇವೇಗೌಡ ರಸ್ತೆ (1ನೇ ಮುಖ್ಯರಸ್ತೆ)	ತಿಮ್ಮಯ್ಯ ಗಾರ್ಡನ್ ರಸ್ತೆ	ಖಾಸಗಿ ಸ್ವತ್ತು	ಕೂಡು ರಸ್ತೆ	ಹೊಸ ಸೇರ್ಪಡೆ
77	ಪೂರ್ವ	47	ದೇವರ ಜೀವನಹಳ್ಳಿ	ದೊಡ್ಡಣ್ಣನಗರ, 1ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ (ಖಾಲಿಜಾಗ)	876.00	ಉದ್ಯಾನವನ	ದೊಡ್ಡಣ್ಣನಗರ 1ನೇ ಮುಖ್ಯರಸ್ತೆ	ದೊಡ್ಡಮೋರಿ	ಕೂಡು ರಸ್ತೆ	ಮೋದಿನಗರ ಮುಖ್ಯರಸ್ತೆ	ಹೊಸ ಸೇರ್ಪಡೆ
78	ಪೂರ್ವ	49	ಲಿಂಗರಾಜ ಪುರಂ	ಲಿಂಗರಾಜಪುರಂ ಕೆರೆ ಪಕ್ಕದ ಉದ್ಯಾನವನ	2982.00	ಉದ್ಯಾನವನ	ರಸ್ತೆ	ಖಾಸಗಿ ಸ್ವತ್ತು	ಡ್ರೈನೇಜ್ & ರಸ್ತೆ	ರಸ್ತೆ	-
79	ಪೂರ್ವ	49	ಲಿಂಗರಾಜ ಪುರಂ	ಲಿಂಗರಾಜಪುರಂ ಚಾಮುಂಡೇಶ್ವರಿ ಉದ್ಯಾನವನ	482.00	ಉದ್ಯಾನವನ	ಖಾಸಗಿ ಸ್ವತ್ತು	ಚೌಡೇಶ್ವರಿ ರಸ್ತೆ	ಚೌಡೇಶ್ವರಿ ದೇವಸ್ಥಾನ & ಅಶ್ವಪುಷ್ಕಟ	ರಸ್ತೆ	-
80	ಪೂರ್ವ	49	ಲಿಂಗರಾಜ ಪುರಂ	ಸೇಟ್‌ಪಾಳ್ಯ ಅರವಿಂದನಗರ, ಉದ್ಯಾನವನ (ಆಯಿಲ್ ಮಿಲ್ ರಸ್ತೆ)	2521.00	ಉದ್ಯಾನವನ	ಬಿಬಿಎಂಪಿ ಸಮುಧಾಯ ಭವನ	3ನೇ ಅಡ್ಡರಸ್ತೆ	ಡ್ರೈನೇಜ್	ಸೇಟ್‌ಪಾಳ್ಯ ರಸ್ತೆ	-
81	ಪೂರ್ವ	50	ಬೆನ್ನಿಗಾನಹಳ್ಳಿ	ಓಎಂಬಿಆರ್ ಚೆನ್ನಸಂದ್ರ ಲೇಔಟ್, ಗ್ರೀನ್ ವ್ಯೂ ಪಾರ್ಕ್	3234.00	ಉದ್ಯಾನವನ	2ನೇ ಮುಖ್ಯರಸ್ತೆ, ಕಸ್ತೂರಿನಗರ	ಡ್ರೈನೇಜ್	4ನೇ ಅಡ್ಡರಸ್ತೆ	ಡ್ರೈನೇಜ್	-
82	ಪೂರ್ವ	50	ಬೆನ್ನಿಗಾನಹಳ್ಳಿ	ಕಸ್ತೂರಿನಗರ ಹೈಟೆನ್ಷನ್ ಲೈನ್ ಉದ್ಯಾನವನ-1	1024.00	ಉದ್ಯಾನವನ	ಮುಖ್ಯರಸ್ತೆ	1ನೇ ಬಿ ರಸ್ತೆ	ಖಾಲಿಜಾಗ	3ನೇ ಅಡ್ಡರಸ್ತೆ	-
83	ಪೂರ್ವ	50	ಬೆನ್ನಿಗಾನಹಳ್ಳಿ	ಕಸ್ತೂರಿನಗರ ಹೈಟೆನ್ಷನ್ ಲೈನ್ ಉದ್ಯಾನವನ-2	1890.37	ಉದ್ಯಾನವನ	1ನೇ ಬಿ ರಸ್ತೆ	2ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	-
84	ಪೂರ್ವ	50	ಬೆನ್ನಿಗಾನಹಳ್ಳಿ	ಕಸ್ತೂರಿನಗರ ಹೈಟೆನ್ಷನ್ ಲೈನ್ ಉದ್ಯಾನವನ-3	2280.00	ಉದ್ಯಾನವನ	2ನೇ ಮುಖ್ಯರಸ್ತೆ	ರೈಲ್ವೆ ರಸ್ತೆ	3ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	-
85	ಪೂರ್ವ	50	ಬೆನ್ನಿಗಾನಹಳ್ಳಿ	ಕಸ್ತೂರಿನಗರ ಉದ್ಯಾನವನ, ಕಸ್ತೂರಿನಗರ ಮುಖ್ಯರಸ್ತೆ	6004.00	ಉದ್ಯಾನವನ	2ನೇ ಹೆಚ್ ಮುಖ್ಯರಸ್ತೆ	ಕಸ್ತೂರಿನಗರ 2ನೇ ಮುಖ್ಯರಸ್ತೆ	2ನೇ ಎ ಅಡ್ಡರಸ್ತೆ	ಕಸ್ತೂರಿನಗರ ಮುಖ್ಯರಸ್ತೆ	-
86	ಪೂರ್ವ	50	ಬೆನ್ನಿಗಾನಹಳ್ಳಿ	ಸದಾನಂದನಗರ 8ನೇ ಮುಖ್ಯರಸ್ತೆ, 3ನೇ ಕ್ರಾಸ್‌ನಲ್ಲಿರುವ ಉದ್ಯಾನವನ (ಬಿಡಿಎ ಬಡಾವಣೆ)	1568.00	ಉದ್ಯಾನವನ	ರೈಲ್ವೆಲೈನ್ & ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	ರಸ್ತೆ	ರಸ್ತೆ	-

1	2	3	4	5	6	7	8	9	10	11	12
87	ಪೂರ್ವ	50	ಬೆನ್ನಿಗಾನಹಳ್ಳಿ	ಸದಾನಂದನಗರ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	4402.00	ಉದ್ಯಾನವನ	ಸದಾನಂದನಗರ ಮುಖ್ಯರಸ್ತೆ	ರಸ್ತೆ	ರೈಲ್ವೆ ಕಾಂಪೌಂಡ್	8ನೇ ಮುಖ್ಯರಸ್ತೆ	-
88	ಪೂರ್ವ	50	ಬೆನ್ನಿಗಾನಹಳ್ಳಿ	ಸದಾನಂದನಗರ ಎನ್‌ಜಿಇಎಫ್ ಬಡಾವಣೆ ಉದ್ಯಾನವನ	1220.00	ಉದ್ಯಾನವನ	6ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ	ರಸ್ತೆ	ಎಂಎ ಗಾರ್ಡನ್ 7ನೇ ಮುಖ್ಯರಸ್ತೆ	ಕೂಡು ರಸ್ತೆ	-
89	ಪೂರ್ವ	50	ಬೆನ್ನಿಗಾನಹಳ್ಳಿ	ಕಸ್ತೂರಿನಗರ ಕಲ್ಯಾಣಿ ಉದ್ಯಾನವನ	2986.00	ಉದ್ಯಾನವನ	ಮೇಲು ಸೇತುವೆ ರಸ್ತೆ	2ನೇ ಮುಖ್ಯರಸ್ತೆ	1ನೇ ಎ ಅಡ್ಡರಸ್ತೆ	ಕೂಡು ರಸ್ತೆ	-
90	ಪೂರ್ವ	50	ಬೆನ್ನಿಗಾನಹಳ್ಳಿ	ಕಸ್ತೂರಿನಗರ 2ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	5446.00	ಉದ್ಯಾನವನ	ಕಸ್ತೂರಿನಗರ 2ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	1ನೇ ಎ ಅಡ್ಡರಸ್ತೆ	1ನೇ ಎಎ ಅಡ್ಡರಸ್ತೆ	-
91	ಪೂರ್ವ	50	ಬೆನ್ನಿಗಾನಹಳ್ಳಿ	ಕಸ್ತೂರಿನಗರ, 1ನೇ ಎ ಮುಖ್ಯರಸ್ತೆಯಲ್ಲಿರುವ ತ್ರಿಕೋನಾಕಾರದ ಉದ್ಯಾನವನ	498.00	ಉದ್ಯಾನವನ	ಅಡ್ಡರಸ್ತೆ	1ನೇ ಡಿ ಅಡ್ಡರಸ್ತೆ	1ನೇ ಎ ಮುಖ್ಯರಸ್ತೆ	ಕಸ್ತೂರಿನಗರ ಮುಖ್ಯರಸ್ತೆ	-
92	ಪೂರ್ವ	50	ಬೆನ್ನಿಗಾನಹಳ್ಳಿ	ವೀರಪತಿ ಬಡಾವಣೆ ಕೃಷ್ಣನಾಪಾಳ್ಯ ಉದ್ಯಾನವನ	1094.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಇನ್‌ಕಂ ಟ್ಯಾಕ್ಸ್ ಬಡಾವಣೆ 2ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
93	ಪೂರ್ವ	58	ನ್ಯೂ ತಿಪ್ಪಸಂದ್ರ	ಹೆಚ್‌ಎಎಲ್ 3ನೇ ಹಂತ, 4ನೇ ಅಡ್ಡರಸ್ತೆ ಕೆಂಬ್ರಿಡ್ಜ್ ಸ್ಕೂಲ್ ಹತ್ತಿರವಿರುವ ಉದ್ಯಾನವನ	5612.00	ಉದ್ಯಾನವನ	6ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	8ನೇ ಮುಖ್ಯರಸ್ತೆ	-
94	ಪೂರ್ವ	58	ನ್ಯೂ ತಿಪ್ಪಸಂದ್ರ	ಜೇವನ್ ಭೀಮಾನಗರ ಎಲ್‌ಐಸಿ ಕಾಲೋನಿ 7ನೇ ಮುಖ್ಯರಸ್ತೆ (ಡಯಾಗನಲ್ ರಸ್ತೆ)ಯಲ್ಲಿರುವ ಉದ್ಯಾನವನ	610.00	ಉದ್ಯಾನವನ	ಹೆಚ್‌ಎಎಲ್ 3ನೇ ಹಂತ 7ನೇ ಮುಖ್ಯರಸ್ತೆ	ರಸ್ತೆ	7ನೇ ಮುಖ್ಯರಸ್ತೆ	ಹೆಚ್‌ಎಎಲ್ 3ನೇ ಹಂತ ರಸ್ತೆ	-
95	ಪೂರ್ವ	58	ನ್ಯೂ ತಿಪ್ಪಸಂದ್ರ	ಹೆಚ್‌ಎಎಲ್ 3ನೇ ಹಂತ, 3ನೇ ಮುಖ್ಯರಸ್ತೆಯಲ್ಲಿರುವ ಗಾಂಧೀಜಿ ಉದ್ಯಾನವನ	683.00	ಉದ್ಯಾನವನ	4ನೇ ಬಿ ಅಡ್ಡರಸ್ತೆ	4ನೇ ಎ ಅಡ್ಡರಸ್ತೆ	8ನೇ ಎ ಮುಖ್ಯರಸ್ತೆ	3ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
96	ಪೂರ್ವ	58	ನ್ಯೂ ತಿಪ್ಪಸಂದ್ರ	ಹೊಸ ತಿಪ್ಪಸಂದ್ರ ಹೆಚ್‌ಎಎಲ್ ರಸ್ತೆಯಲ್ಲಿರುವ ನಟ ಸೌಂದರ್ಯ ಉದ್ಯಾನವನ	1292.00	ಉದ್ಯಾನವನ	ಹೆಚ್‌ಎಎಲ್ ರಸ್ತೆ	1ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	ಹೆಚ್‌ಎಎಲ್ ಉದ್ಯಾನವನ	-
97	ಪೂರ್ವ	58	ನ್ಯೂ ತಿಪ್ಪಸಂದ್ರ	ಮೇಜರ್ ಸಿಲ್ವೆಸ್ಟರ್ ರಾಜರತ್ನಂ ಮಕ್ಕಳ ಆಟದ ಮೈದಾನ & ಉದ್ಯಾನವನ	2153.00	ಉದ್ಯಾನವನ	2ನೇ ಅಡ್ಡರಸ್ತೆ	ಮುಖ್ಯರಸ್ತೆ	4ನೇ ಅಡ್ಡರಸ್ತೆ	ಕೂಡು ರಸ್ತೆ	-
98	ಪೂರ್ವ	58	ನ್ಯೂ ತಿಪ್ಪಸಂದ್ರ	ಹೊಸ ತಿಪ್ಪಸಂದ್ರ ಉದ್ಯಾನವನ	5580.00	ಉದ್ಯಾನವನ	1ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ & 1ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	ರಸ್ತೆ	-
99	ಪೂರ್ವ	58	ಹೊಸತಿಪ್ಪಸಂದ್ರ	ಹೆಚ್.ಎ.ಎಲ್. 3ನೇ ಹಂತ, 8ನೇ ಕ್ರಾಸ್, 4ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	345.00	ಉದ್ಯಾನವನ	ಡ್ರೈನ್ ಮತ್ತು 8ನೇ ಎ ಅಡ್ಡರಸ್ತೆ	8ನೇ ಅಡ್ಡರಸ್ತೆ	4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
100	ಪೂರ್ವ	58	ಹೊಸತಿಪ್ಪಸಂದ್ರ	ಹೆಚ್.ಎ.ಎಲ್. 3ನೇ ಹಂತ, 2ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆಯಲ್ಲಿರುವ ತ್ರಿಭುಜಾಕಾರದ ಉದ್ಯಾನವನ	336.00	ಉದ್ಯಾನವನ	3ನೇ ಎ ಅಡ್ಡರಸ್ತೆ	3ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	ಕೂಡು ರಸ್ತೆ	ಹೊಸ ಸೇರ್ಪಡೆ
101	ಪೂರ್ವ	58	ಹೊಸತಿಪ್ಪಸಂದ್ರ	ಜೀವನ್‌ಭೀಮಾನಗರ ಮುಖ್ಯರಸ್ತೆಯಲ್ಲಿರುವ ಬಿಬಿಎಂಪಿ ಸಹಾಯ ಕೇಂದ್ರ ಮತ್ತು ಖಾಲಿಜಾಗ (ಉದ್ಯಾನವನಕ್ಕಾಗಿ)	1440.00	ಉದ್ಯಾನವನ	ರಸ್ತೆ	ಖಾಸಗಿ ಸ್ವತ್ತು	ಹೆಚ್.ಎ.ಎಲ್ ಆಸ್ತಿ	ಜೀವನ್‌ಭೀಮಾನಗರ ಮುಖ್ಯರಸ್ತೆ	ಹೊಸ ಸೇರ್ಪಡೆ
102	ಪೂರ್ವ	59	ಮಾರುತಿ ಸೇವಾನಗರ	MEGJCO ಕಾಲೋನಿ, 1ನೇ ಅಡ್ಡರಸ್ತೆಯಲ್ಲಿರುವ ವಿವೇಕಾನಂದ ಉದ್ಯಾನವನ	342.00	ಉದ್ಯಾನವನ	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
103	ಪೂರ್ವ	59	ಮಾರುತಿ ಸೇವಾನಗರ	ಮಾರುತಿ ಸೇವಾನಗರ, ಬಯ್ಯಪ್ಪನಹಳ್ಳಿ ಮುಖ್ಯರಸ್ತೆ, (ಎಸ್.ಕುಮಾರ್ ಬಡಾವಣೆಯಲ್ಲಿರುವ ಉದ್ಯಾನವನ	1271.00	ಉದ್ಯಾನವನ	ಬಯ್ಯಪ್ಪನಹಳ್ಳಿ ಮುಖ್ಯರಸ್ತೆ	ಎಸ್.ಕುಮಾರ್ ಬಡಾವಣೆ	ಸತ್ಯ ಕನ್ವೆನ್ಷನ್ ಹಾಲ್	ನಾಗೇನಪಾಳ್ಯ ರಸ್ತೆ	-

1	2	3	4	5	6	7	8	9	10	11	12
104	ಪೂರ್ವ	59	ಮಾರುತಿ ಸೇವಾನಗರ	ಮದ್ರಾಸ್ ಸ್ಯಾಪರ್ನ್ ಆಫೀಸರ್ಸ್ ಕಾಲೋನಿ ಪಾರ್ಕ್	1645.90	ಉದ್ಯಾನವನ	ಕೂಡುರಸ್ತೆ	ಖಾಸಗಿ ಸ್ವತ್ತು	ಎಂಇಜಿ ಆಫೀಸರ್ಸ್ ಕಾಲೋನಿ ರಸ್ತೆ	ರಸ್ತೆ	-
105	ಪೂರ್ವ	59	ಮಾರುತಿ ಸೇವಾನಗರ	MEGJCO ಕಾಲೋನಿಯಲ್ಲಿರುವ ಪಾರ್ಕ್	723.00	ಉದ್ಯಾನವನ	ಖಾಸಗಿ ಸ್ವತ್ತು	ರಸ್ತೆ	2ನೇ ಅಡ್ಡರಸ್ತೆ (ವಿವೇಕನಗರ ರಸ್ತೆ)	1ನೇ ಅಡ್ಡರಸ್ತೆ (ವಿವೇಕನಗರ ರಸ್ತೆ)	-
106	ಪೂರ್ವ	59	ಮಾರುತಿ ಸೇವಾನಗರ	ಹೈಸ್ಕೀಟ್ ಪಾರ್ಕ್, ಕುಕ್ಸ್ ಟೌನ್	2456.60	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಮಿಲ್ವನ್ ಸ್ಟ್ರೀಟ್	ಹೈಸ್ಕೀಟ್ ರಸ್ತೆ	-
107	ಪೂರ್ವ	59	ಮಾರುತಿ ಸೇವಾನಗರ	ಹೈಸ್ಕೀಟ್ ಮಕ್ಕಳ ಪಾರ್ಕ್	1100.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೈಸ್ಕೀಟ್ ರಸ್ತೆ	ಖಾಸಗಿ ಸ್ವತ್ತು	-
108	ಪೂರ್ವ	59	ಮಾರುತಿ ಸೇವಾನಗರ	ಬಿ.ಬಿ.ಎಂ.ಪಿ. ಪಾರ್ಕ್ ಕುಕ್ಸ್ ಟೌನ್	2808.20	ಉದ್ಯಾನವನ	ಕ್ಲೈನ್ ರಸ್ತೆ	ಹಟ್‌ಚಿನ್ಸ್ ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
109	ಪೂರ್ವ	60	ಸಗಾಯಿಪುರಂ	ಹಾಲ್ಸ್ ರಸ್ತೆಯಲ್ಲಿರುವ ಉದ್ಯಾನವನ	190.28	ಉದ್ಯಾನವನ	ಹಾಲ್ಸ್ ರಸ್ತೆ	ಡ್ರೈನೇಜ್	ಹಾಲ್ಸ್ ರಸ್ತೆ	ಖಾಸಗಿ ಸ್ವತ್ತು	-
110	ಪೂರ್ವ	60	ಸಗಾಯಿಪುರಂ	ರಿಚರ್ಡ್‌ಟೌನ್ ಪಾರ್ಕ್	7683.50	ಉದ್ಯಾನವನ	ಕ್ಲಾರ್ಕ್ ರಸ್ತೆ & ಹಾಲ್ಸ್ ರಸ್ತೆ	ಕ್ಲಾರ್ಕ್ ರಸ್ತೆ & ಹಾಲ್ಸ್ ರಸ್ತೆ	ಕ್ಲಾರ್ಕ್ ರಸ್ತೆ	ಕ್ಲಾರ್ಕ್ ರಸ್ತೆ	-
111	ಪೂರ್ವ	60	ಸಗಾಯಿಪುರಂ	ಬಾಗಲೂರು ರಸ್ತೆಯಲ್ಲಿರುವ ಡಾ ಅಂಬೇಡ್ಕರ್ ಉದ್ಯಾನವನ (ಹಳೇ ಬಾಗಲೂರು ಲೇಔಟ್, ಮಾರಿಮುತ್ತು ಉದ್ಯಾನವನ) (ಕಾಳಿಯಮ್ಮ ದೇವಸ್ಥಾನ ಹಾಗೂ ಚರ್ಚ್ ಇದೆ)	2171.6	ಉದ್ಯಾನವನ	25ನೇ ಅಡ್ಡರಸ್ತೆ	26ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಬಾಗಲೂರು ರಸ್ತೆ	-
112	ಪೂರ್ವ	61	ಎಸ್.ಕೆ. ಗಾರ್ಡನ್	6 & 7ನೇ ಅಡ್ಡರಸ್ತೆ ಮಧ್ಯೆ ಇರುವ ವಿಲಿಯಮ್ಸ್ ಟೌನ್ ಪಾರ್ಕ್-2	2223.9	ಉದ್ಯಾನವನ	6ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	ಪಾಟರಿ ರಸ್ತೆ	3ನೇ ಮುಖ್ಯರಸ್ತೆ	-
113	ಪೂರ್ವ	61	ಎಸ್.ಕೆ. ಗಾರ್ಡನ್	ವಿಲಿಯಮ್ಸ್ ಟೌನ್ 3ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	1952.2	ಉದ್ಯಾನವನ	6ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
114	ಪೂರ್ವ	61	ಎಸ್.ಕೆ. ಗಾರ್ಡನ್	ವಿಲಿಯಮ್ಸ್ ಟೌನ್ ಬೋರ್ಡ್ ಬ್ಯಾಂಕ್ ರಸ್ತೆಯಲ್ಲಿರುವ ಉದ್ಯಾನವನ, (ರೈಲ್ವೆ ಟ್ರಾಕ್ ರಸ್ತೆ ಪಕ್ಕ)	1477.2	ಉದ್ಯಾನವನ	ರೈಲ್ವೆ ಟ್ರಾಕ್ ರಸ್ತೆ (ಬೋರ್ಡ್ ಬ್ಯಾಂಕ್ ರಸ್ತೆ)	1ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	-
115	ಪೂರ್ವ	61	ಎಸ್.ಕೆ. ಗಾರ್ಡನ್	ಐಟಿಐ ಬಡಾವಣೆ 18ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ	898.8	ಉದ್ಯಾನವನ	ಡ್ರೈನೇಜ್ ಮತ್ತು ಕೂಡುರಸ್ತೆ	6ನೇ ಮುಖ್ಯರಸ್ತೆ	ಡ್ರೈನೇಜ್	18ನೇ ಅಡ್ಡರಸ್ತೆ	-
116	ಪೂರ್ವ	61	ಎಸ್.ಕೆ. ಗಾರ್ಡನ್	ವಿಲಿಯಮ್ಸ್ ಟೌನ್, ಬ್ಯಾಡರಹಳ್ಳಿ ಎ ಸ್ಟ್ರೀಟ್‌ನಲ್ಲಿರುವ ಬಿಬಿಎಂಪಿ ಉದ್ಯಾನವನ	88.50	ಉದ್ಯಾನವನ	ರಸ್ತೆ	ರಸ್ತೆ	ಮಿಲಿಟರಿ ಏರಿಯಾ	ಬ್ಯಾಡರಹಳ್ಳಿ ಎ ಸ್ಟ್ರೀಟ್	ಹೊಸ ಸೇರ್ಪಡೆ
117	ಪೂರ್ವ	62	ರಾಮಸ್ವಾಮಿ ಪಾಳ್ಯ	ಚಿನ್ನಪ್ಪ ಗಾರ್ಡನ್ (ಐಟಿಐ ಬಡಾವಣೆ) 5ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	409.00	ಉದ್ಯಾನವನ	ಐಟಿಐ ಬಡಾವಣೆ 5ನೇ ಮುಖ್ಯರಸ್ತೆ	ಪ್ರಸನ್ನ ಗಣಪತಿ ದೇವಸ್ಥಾನ & ಅಶ್ವತ್ಥಕಟ್ಟೆ	4ನೇ ಮುಖ್ಯರಸ್ತೆ	10ನೇ ಅಡ್ಡರಸ್ತೆ	-
118	ಪೂರ್ವ	62	ರಾಮಸ್ವಾಮಿ ಪಾಳ್ಯ	ಚಿನ್ನಪ್ಪ ಗಾರ್ಡನ್ (ಐಟಿಐ ಬಡಾವಣೆ) 5ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	1843.1	ಉದ್ಯಾನವನ	5ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಡ್ರೈನೇಜ್	4ನೇ ಮುಖ್ಯರಸ್ತೆ	-
119	ಪೂರ್ವ	62	ರಾಮಸ್ವಾಮಿ ಪಾಳ್ಯ	ಚಿನ್ನಪ್ಪ ಗಾರ್ಡನ್ ರಸ್ತೆಯಲ್ಲಿರುವ ಉದ್ಯಾನವನ, ಶೌಚಾಲಯಗಳು, ಬಿಬಿಎಂಪಿ ಸಹಾಯ ಕೇಂದ್ರ	1234.00	ಉದ್ಯಾನವನ	ಬಂಡೆ ಸ್ಲಂ	ರಸ್ತೆ	ರಸ್ತೆ ಮತ್ತು ವಾಸದ ಮನೆಗಳು, ಸ್ಲಂ	ಚಿನ್ನಪ್ಪ ಗಾರ್ಡನ್ ರಸ್ತೆ	ಹೊಸ ಸೇರ್ಪಡೆ
120	ಪೂರ್ವ	62	ರಾಮಸ್ವಾಮಿ ಪಾಳ್ಯ	ಚಿನ್ನಪ್ಪ ಗಾರ್ಡನ್ ರಸ್ತೆಯಲ್ಲಿರುವ ಉದ್ಯಾನವನ (ಖಾಲಿಜಾಗ)	784.00	ಉದ್ಯಾನವನ	ಚಿನ್ನಪ್ಪ ಗಾರ್ಡನ್ ರಸ್ತೆ	ಬಂಡೆ ಸ್ಲಂ	ಬಿಬಿಎಂಪಿ ಜಾಗ ಆದಿಶಕ್ತಿ ದೇವಸ್ಥಾನ	ಬಂಡೆ ಸ್ಲಂ	ಹೊಸ ಸೇರ್ಪಡೆ
121	ಪೂರ್ವ	63	ಜಯಮಹಲ್	ಜಯಮಹಲ್ ಎಕ್ಸ್‌ಚೆಂಜ್ 5ನೇ ಮುಖ್ಯರಸ್ತೆಯಲ್ಲಿರುವ ಚಾಚಾ ನೆಹರು ಉದ್ಯಾನವನ	1417.90	ಉದ್ಯಾನವನ	5ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	ಕೂಡು ರಸ್ತೆ	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
122	ಪೂರ್ವ	63	ಜಯಮಹಲ್	ಜಯಮಹಲ್ ಉದ್ಯಾನವನ	13989.30	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	7ನೇ ಕ್ರಾಸ್	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
123	ಪೂರ್ವ	63	ಜಯಮಹಲ್	ಟೆಕ್ಸರ್ ಟೌನ್ ಉದ್ಯಾನವನ (ವೆಂಕಟಸ್ವಾಮಿ ನಾಯ್ಡು ರಸ್ತೆ)	1937.40	ಉದ್ಯಾನವನ	ರಸ್ತೆ	ಅಡ್ಡರಸ್ತೆ	ಟೆಕ್ಸರ್ ಟೌನ್ ಪಾರ್ಕ್ ರಸ್ತೆ	ವೆಂಕಟಸ್ವಾಮಿ ನಾಯ್ಡು ರಸ್ತೆ	ಹೊಸ ಸೇರ್ಪಡೆ
124	ಪೂರ್ವ	63	ಜಯಮಹಲ್	ವೆಂಕಟಸ್ವಾಮಿ ನಾಯ್ಡು ರಸ್ತೆಯಲ್ಲಿರುವ ಟೆಕ್ಸರ್ ಟೌನ್ ಉದ್ಯಾನವನ (ಭಾಗ-2)	149.80	ಉದ್ಯಾನವನ	ಕೂಡು ರಸ್ತೆ	ರಸ್ತೆ	ಟೆಕ್ಸರ್ ಟೌನ್ ಪಾರ್ಕ್ ರಸ್ತೆ	ವೆಂಕಟಸ್ವಾಮಿ ನಾಯ್ಡು ರಸ್ತೆ	ಹೊಸ ಸೇರ್ಪಡೆ
125	ಪೂರ್ವ	63	ಜಯಮಹಲ್	ಎಂ.ವಿ.ಜಯರಾಮನ್ ರಸ್ತೆ ಮತ್ತು ಮಿಲ್ಲರ್ಸ್ ರಸ್ತೆ ಕೂಡುಜಾಗದಲ್ಲಿರುವ ಉದ್ಯಾನವನ (ಖಾಲಿಜಾಗ)	1044.00	ಉದ್ಯಾನವನ	ಮಿಲ್ಲರ್ಸ್ ರಸ್ತೆ	ರಸ್ತೆ	ರೈಲ್ವೆ ಆಸ್ತಿ	ಎಂ.ವಿ.ಜಯರಾಮನ್ ರಸ್ತೆ	ಹೊಸ ಸೇರ್ಪಡೆ
126	ಪೂರ್ವ	63	ಜಯಮಹಲ್	ಶಿವಾಜಿನಗರದಲ್ಲಿರುವ ಬಾಲಪ್ಪ ಗಾರ್ಡನ್ ಉದ್ಯಾನವನ	681.87	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	1ನೇ ಅಡ್ಡರಸ್ತೆ (ಮುನಿಸ್ವಾಮಿ ರಸ್ತೆ)	ಬಾಲಪ್ಪ ಗಾರ್ಡನ್ ಬಿ ಬೀದಿ	ಹೊಸ ಸೇರ್ಪಡೆ
127	ಪೂರ್ವ	78	ಪುಲಿಕೇಶಿನಗರ	ಹೇನ್ಸ್ ರಸ್ತೆಯಲ್ಲಿರುವ ಕೋಲ್ಸ್ ಉದ್ಯಾನವನ (ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನ)	32670.1	ಉದ್ಯಾನವನ	ಸ್ಕಾಂಡರ್ಸ್ ರಸ್ತೆ	ಹೇನ್ಸ್ ರಸ್ತೆ	ಪೊಮ್ಮೇನೇಡ್ ರಸ್ತೆ	ಕೆಂಪ್ ರಸ್ತೆ & ಸೆಂಟ್ ಜಾನ್ ಚರ್ಚ್ ರಸ್ತೆ	-
128	ಪೂರ್ವ	78	ಪುಲಿಕೇಶಿನಗರ	ಮಾದವ ಮೊದಲಿಯಾರ್ ರಸ್ತೆ & ರೈಲ್ವೆ ಲೈನ್ ಮಧ್ಯೆ ಇರುವ ಬಿಬಿಎಂಪಿ ಪೂರ್ವ ವಲಯ ಉದ್ಯಾನವನ	3167.02	ಉದ್ಯಾನವನ	ರಸ್ತೆ	ಪುಟ್‌ಬಾಲ್ ಆಟದ ಮೈದಾನ	ರೈಲ್ವೆ ಲೈನ್	ಮಾದವ ಮೊದಲಿಯಾರ್ ರಸ್ತೆ	-
129	ಪೂರ್ವ	78	ಪುಲಿಕೇಶಿನಗರ	ಸ್ಪೀಫನ್ ರಸ್ತೆಯಲ್ಲಿರುವ ಆನೆ ಪಾರ್ಕ್ ಉದ್ಯಾನವನ, ಪುಲಿಕೇಶಿನಗರ	132.3	ಉದ್ಯಾನವನ	ಸ್ಪೀಫನ್ ರಸ್ತೆ	ಖಾಸಗಿ ಸ್ವತ್ತು	ರಾಬರ್ಟ್‌ಸನ್ ರಸ್ತೆ	ಖಾಸಗಿ ಸ್ವತ್ತು	-
130	ಪೂರ್ವ	78	ಪುಲಿಕೇಶಿನಗರ	ಪರಂ ಜ್ಯೋತಿ ಉದ್ಯಾನವನ	130.00	ಉದ್ಯಾನವನ	ಪರಂಜ್ಯೋತಿ ರಸ್ತೆ	ಖಾಸಗಿ ಸ್ವತ್ತು	ಪರಂಜ್ಯೋತಿ ರಸ್ತೆ	ಖಾಸಗಿ ಸ್ವತ್ತು	-
131	ಪೂರ್ವ	78	ಪುಲಿಕೇಶಿನಗರ	ಅಸಾಯಿ ರಸ್ತೆಯಲ್ಲಿರುವ ಉದ್ಯಾನವನ	1395.00	ಉದ್ಯಾನವನ	ಅಸಾಯಿ ರಸ್ತೆ	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
132	ಪೂರ್ವ	78	ಪುಲಿಕೇಶಿನಗರ	ನೇತಾಜಿ ರಸ್ತೆಯಲ್ಲಿರುವ ಡಾ ಬಿ.ಆರ್.ಅಂಬೇಡ್ಕರ್ ಉದ್ಯಾನವನ	1181.00	ಉದ್ಯಾನವನ	ನೇತಾಜಿ ರಸ್ತೆ	ಡ್ರೈನೇಜ್ ನಂತರ ರೈಲೆಲ್ವೇನ್	ರಸ್ತೆ & ಡ್ರೈನೇಜ್	ಆಟದ ಮೈದಾನ	-
133	ಪೂರ್ವ	79	ಸರ್ವಜ್ಞನಗರ	ಅಸಾಯಿ ರಸ್ತೆಯಲ್ಲಿರುವ ಬಿಬಿಎಂಪಿ ಉದ್ಯಾನವನ	483.00	ಉದ್ಯಾನವನ	ಡ್ರೈನ್ (S.W.D)	ಅಸಾಯಿ ರಸ್ತೆ	ರಸ್ತೆ	ಬಿ.ಬಿ.ಎಂ.ಪಿ. ಆಸ್ತಿ (ಬೆಂಗಾಲಿ ಅಸೋಸಿಯೇಷನ್‌ಗೆ ಗುತ್ತಿಗೆಗೆ ನೀಡಿರುವ ಆಸ್ತಿ)	ಕಲಂ-6ರಲ್ಲಿ ತಿದ್ದುಪಡಿ
134	ಪೂರ್ವ	79	ಸರ್ವಜ್ಞನಗರ	ಮಾದವ ಮೊದಲಿಯಾರ್ ರಸ್ತೆಯಲ್ಲಿರುವ ಉದ್ಯಾನವನ (ಖಾಲಿಜಾಗ)	1661.1	ಉದ್ಯಾನವನ	ರೈಲೆಲ್ವೇ ಲೇನ್	ಮಾದವ ಮೊದಲಿಯಾರ್ ರಸ್ತೆ	ಕೂಡು ರಸ್ತೆ	ಸರ್ವಜ್ಞನಗರ ವಾರ್ಡ್ ಕಛೇರಿ	-
135	ಪೂರ್ವ	79	ಸರ್ವಜ್ಞನಗರ	ಮಾಜಿ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಸ್ಮಾರಕ ಉದ್ಯಾನವನ	698.00	ಉದ್ಯಾನವನ	ಸ್ಮಶಾನ ರಸ್ತೆ	ಸ್ಮಶಾನ	ಕಲ್ಲಹಳ್ಳಿ ವಿದ್ಯುತ್ ಚಿತಾಗಾರ	ಸ್ಮಶಾನ	-
136	ಪೂರ್ವ	79	ಸರ್ವಜ್ಞನಗರ	ಕಲ್ಲಹಳ್ಳಿ ಮುಖ್ಯರಸ್ತೆಯಲ್ಲಿರುವ ಉದ್ಯಾನವನ (ಕೆನ್ಸಿಂಗ್‌ಟನ್ ರಸ್ತೆ & ಕಲ್ಲಹಳ್ಳಿ ರಸ್ತೆ ಕೂಡುವ ಜಾಗ)	520.00	ಉದ್ಯಾನವನ	ಸಿ.7 & ಸಿ-8 ಬ್ಲಾಕುಗಳ ರಸ್ತೆ	ಕೆನ್ಸಿಂಗ್‌ಟನ್ ರಸ್ತೆ	ಕಲ್ಲಹಳ್ಳಿ ಮುಖ್ಯರಸ್ತೆ	ಅಂಡರ್ ಗ್ರೌಂಡ್ ಡ್ರೈನೇಜ್	ಹೊಸ ಸೇರ್ಪಡೆ
137	ಪೂರ್ವ	79	ಸರ್ವಜ್ಞನಗರ	ಕಲ್ಲಹಳ್ಳಿ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	450.00	ಉದ್ಯಾನವನ	ರಸ್ತೆ	ರಸ್ತೆ	ಕಲ್ಲಹಳ್ಳಿ ಮುಖ್ಯರಸ್ತೆ	ರಸ್ತೆ	ಹೊಸ ಸೇರ್ಪಡೆ
138	ಪೂರ್ವ	80	ಹೊಯ್ಸಳನಗರ	ಮರ್ಫಿಟೌನ್ ಉದ್ಯಾನವನ (ಸಮುದಾಯ ಭವನದ ಹತ್ತಿರ)	1386.3	ಉದ್ಯಾನವನ	ರಸ್ತೆ	ರಸ್ತೆ	ಸಮುದಾಯ ಭವನ	ಖಾಸಗಿ ಸ್ವತ್ತು	-
139	ಪೂರ್ವ	80	ಹೊಯ್ಸಳನಗರ	ಹೆಚ್‌ಎಎಲ್ 2ನೇ ಹಂತ, ಬಿ.ಎಂ.ಶ್ರೀ ವೃತ್ತದ ಉದ್ಯಾನವನ	3157.00	ಉದ್ಯಾನವನ	1ನೇ ಅಡ್ಡರಸ್ತೆ	100 ಅಡಿ ರಸ್ತೆ	ಸಿಎಂಹೆಚ್ ರಸ್ತೆ (80 ಅಡಿರಸ್ತೆ)	9ನೇ ಎ ಮುಖ್ಯರಸ್ತೆ	-

1	2	3	4	5	6	7	8	9	10	11	12
140	ಪೂರ್ವ	80	ಹೊಯ್ಸಳನಗರ	ಇಂದಿರಾನಗರ 1ನೇ ಹಂತ, ಕೃಷ್ಣಾ ಟೆಂಪಲ್ ರಸ್ತೆಯಲ್ಲಿರುವ ಉದ್ಯಾನವನ (ಖಾಲಿಜಾಗ)	276.00	ಉದ್ಯಾನವನ	ರಸ್ತೆ	ರಸ್ತೆ	ಕೃಷ್ಣಾ ಟೆಂಪಲ್ ರಸ್ತೆ	80 ಅಡಿ ರಸ್ತೆ	-
141	ಪೂರ್ವ	80	ಹೊಯ್ಸಳನಗರ	ಬಿ.ಎಂ.ಕಾವಲು ಉದ್ಯಾನವನ	3289.00	ಉದ್ಯಾನವನ	ಬಿ.ಎಂ.ಕಾವಲ್ 1ನೇ ಅಡ್ಡರಸ್ತೆ	ಖಾಸಗಿ ಸ್ವತ್ತುಗಳು	ರಸ್ತೆ	ರಸ್ತೆ	-
142	ಪೂರ್ವ	80	ಹೊಯ್ಸಳನಗರ	ಇಂದಿರಾನಗರ 2ನೇ ಹಂತ, 12ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ (ಮಿನಿ ಫಾರ್ಸ್ಟ್)	5512.10	ಉದ್ಯಾನವನ	ಶ್ರೀಕೃಷ್ಣನ್ ಸ್ಟ್ರೀಟ್	15ನೇ ಅಡ್ಡರಸ್ತೆ	12ನೇ ಅಡ್ಡರಸ್ತೆ	13ನೇ ಅಡ್ಡರಸ್ತೆ	-
143	ಪೂರ್ವ	80	ಹೊಯ್ಸಳನಗರ	ಇಂದಿರಾನಗರ 2ನೇ ಹಂತ, 13ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ (ಮಿನಿ ಫಾರ್ಸ್ಟ್)	6649.3	ಉದ್ಯಾನವನ	ಶ್ರೀಕೃಷ್ಣನ್ ರಸ್ತೆ	15ನೇ ಅಡ್ಡರಸ್ತೆ	13ನೇ ಅಡ್ಡರಸ್ತೆ	ಜೇಫ್ ವಾಟರ್ ಸ್ಟ್ರೀಟ್	-
144	ಪೂರ್ವ	80	ಹೊಯ್ಸಳನಗರ	ಹೊಯ್ಸಳನಗರ ನಾಗರಿಕ ಸೇವಾ ಕೇಂದ್ರ ಹಾಗೂ ಇಂದಿರಾನಗರ ಉದ್ಯಾನವನ	9667.4	ಉದ್ಯಾನವನ	17ನೇ ಬಿ ಅಡ್ಡರಸ್ತೆ	17ನೇ ಎಫ್ ಅಡ್ಡರಸ್ತೆ	5ನೇ ಮುಖ್ಯರಸ್ತೆ	17ನೇ ಮುಖ್ಯರಸ್ತೆ	-
145	ಪೂರ್ವ	80	ಹೊಯ್ಸಳನಗರ	ಇಂದಿರಾನಗರ 1ನೇ ಹಂತದ ಜೋಡಿರಸ್ತೆ & 12ನೇ ಅಡ್ಡರಸ್ತೆಯ ಮಧ್ಯೆ ಇರುವ ಆಶ್ರಯ ಚಿಲ್ಟನ್ ಹೋಂ & ಉದ್ಯಾನವನ	5352.8	ಉದ್ಯಾನವನ	12ನೇ ಅಡ್ಡರಸ್ತೆ	ಜೋಡಿ ರಸ್ತೆ	ಕೂಡು ರಸ್ತೆ	4ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ	-
146	ಪೂರ್ವ	80	ಹೊಯ್ಸಳನಗರ	ಮರ್ಫಿಟೌನ್ ಉದ್ಯಾನವನ	1297.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ & ಸಿಟಿಎಸ್ 743ರ ಉಳಿಕೆ	2ನೇ ಅಡ್ಡರಸ್ತೆ	-
147	ಪೂರ್ವ	80	ಹೊಯ್ಸಳನಗರ	ಹೆಚ್.ಎಲ್.2ನೇ ಹಂತ, 10 & 11ನೇ ಮುಖ್ಯರಸ್ತೆ ಮಧ್ಯೆ ಇರುವ (ಸೋಷಿಯಲ್ ಅಮೆನಿಟಿಸ್ ಕ್ಲಬ್) ಇಂದಿರಾನಗರದ ಉದ್ಯಾನವನ	5292.30	ಉದ್ಯಾನವನ	6ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	10ನೇ ಮುಖ್ಯರಸ್ತೆ	11ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
148	ಪೂರ್ವ	80	ಹೊಯ್ಸಳನಗರ	ಡೆಫೆನ್ಸ್ ಕಾಲೋನಿ, 2 & 3ನೇ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ	12071.10	ಉದ್ಯಾನವನ	ಖಾಸಗಿ ಸ್ವತ್ತುಗಳು	ಖಾಸಗಿ ಸ್ವತ್ತುಗಳು & 4ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ & ಖಾಸಗಿ ಸ್ವತ್ತುಗಳು	ಹೊಸ ಸೇರ್ಪಡೆ
149	ಪೂರ್ವ	80	ಹೊಯ್ಸಳನಗರ	ಡೆಫೆನ್ಸ್ ಕಾಲೋನಿ, 3 & 4ನೇ ಮುಖ್ಯರಸ್ತೆ ಮಧ್ಯೆ ಇರುವ ಮಕ್ಕಳ ಉದ್ಯಾನವನ	4440.50	ಉದ್ಯಾನವನ	ಖಾಸಗಿ ಸ್ವತ್ತುಗಳು	ಖಾಸಗಿ ಸ್ವತ್ತುಗಳು	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
150	ಪೂರ್ವ	80	ಹೊಯ್ಸಳನಗರ	ಡೆಫೆನ್ಸ್ ಕಾಲೋನಿ, 4ನೇ ಮುಖ್ಯರಸ್ತೆಯಲ್ಲಿರುವ ಹಿರಿಯ ನಾಗರಿಕರ ಉದ್ಯಾನವನ	1725.00	ಉದ್ಯಾನವನ	ಬಿ.ಬಿ.ಎಂ.ಪಿ. ಕಾಮಗಾರಿ ಕಛೇರಿ	4ನೇ ಅಡ್ಡರಸ್ತೆ	4ನೇ ಮುಖ್ಯರಸ್ತೆ	ಬಿ.ಬಿ.ಎಂ.ಪಿ. ಆಟದ ಮೈದಾನ & ಖಾಸಗಿ ಸ್ವತ್ತು	ಹೊಸ ಸೇರ್ಪಡೆ
151	ಪೂರ್ವ	80	ಹೊಯ್ಸಳನಗರ	ಡೆಫೆನ್ಸ್ ಕಾಲೋನಿ, 5 & 6ನೇ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ & ಆಟದ ಮೈದಾನ	965.00	ಉದ್ಯಾನವನ	ಖಾಸಗಿ ಸ್ವತ್ತು & ಬಿ.ಬಿ.ಎಂ.ಪಿ. ಖಾಲಿಜಾಗ	4 & 5ನೇ ಮುಖ್ಯರಸ್ತೆಗೆ ಲಿಂಕ್ ರಸ್ತೆ	5ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
152	ಪೂರ್ವ	80	ಹೊಯ್ಸಳನಗರ	ಇಂದಿರಾನಗರ 1ನೇ ಹಂತ ಸಿ.ಎಂ.ಹೆಚ್. ರಸ್ತೆಯ 14ನೇ ಅಡ್ಡರಸ್ತೆ (ಜೈನ್ ಕಾಲೇಜ್ ಪೂರ್ವಕ್ಕೆ) ಯಲ್ಲಿರುವ ಉದ್ಯಾನವನ (ಖಾಲಿಜಾಗ)	2120.00	ಉದ್ಯಾನವನ	ಸಿ.ಎಂ.ಹೆಚ್. ರಸ್ತೆಯ 14ನೇ ಅಡ್ಡರಸ್ತೆ	ಜೈನ್ ಕಾಲೇಜು ಕಾಪಾಂಡ್	12ನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆ	17ನೇ ಸಿ ಅಡ್ಡರಸ್ತೆ	ಹೊಸ ಸೇರ್ಪಡೆ
153	ಪೂರ್ವ	80	ಹೊಯ್ಸಳನಗರ	ಜಯರಾಜನಗರ ಎ ರಸ್ತೆಯಲ್ಲಿರುವ ಉದ್ಯಾನವನ	999.60	ಉದ್ಯಾನವನ	ರಸ್ತೆ	ಜಯರಾಜನಗರ ಎ ರಸ್ತೆ	ಜಯರಾಜನಗರ ಎ ರಸ್ತೆ	ಜಯರಾಜನಗರ ಮುಖ್ಯರಸ್ತೆ	ಹೊಸ ಸೇರ್ಪಡೆ
154	ಪೂರ್ವ	80	ಹೊಯ್ಸಳನಗರ	ಮರ್ಫಿ ರೋಡ್ ಹತ್ತಿರ, ಹೌಸಿಂಗ್ ಬೋರ್ಡ್ ಕ್ವಾರ್ಟರ್ಸ್ ಪಕ್ಕದಲ್ಲಿರುವ ಬಿಬಿಎಂಪಿ ಉದ್ಯಾನವನ	326.00	ಉದ್ಯಾನವನ	ಪಾರ್ಕ್ ರಸ್ತೆ	ಹೌಸಿಂಗ್ ಬೋರ್ಡ್ ಕ್ವಾರ್ಟರ್ಸ್	ಬಿಬಿಎಂಪಿ ಜಾಗ (ಚರ್ಚ್)	ಬಿಬಿಎಂಪಿ ಜಾಗ (ಚರ್ಚ್)	ಹೊಸ ಸೇರ್ಪಡೆ
155	ಪೂರ್ವ	88	ಜೀವನ್ ಭೀಮಾನಗರ	ಇಂದಿರಾನಗರ ಹೆಚ್‌ಎಎಲ್ 2ನೇ ಹಂತ ಕೋಡಿಹಳ್ಳಿ 16ಇ & 16ಎಫ್ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ	3422.00	ಉದ್ಯಾನವನ	ಡ್ರೈನೇಜ್	17ನೇ ಮುಖ್ಯರಸ್ತೆ	16ನೇ ಇ ಮುಖ್ಯರಸ್ತೆ	16ನೇ ಎಫ್ ಮುಖ್ಯರಸ್ತೆ	-

1	2	3	4	5	6	7	8	9	10	11	12
156	ಪೂರ್ವ	88	ಜೀವನ್ ಭೀಮಾನಗರ	ಹೆಚ್‌ಎಲ್ 2ನೇ ಹಂತ, 12ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ	306.00	ಉದ್ಯಾನವನ	ಖಾಸಗಿ ಸ್ವತ್ತು	8ನೇ ಅಡ್ಡರಸ್ತೆ	ಬಿಲ್ಡಪತ್ರೆ ವರಸಿದ್ಧಿ ವಿನಾಯಕ ದೇವಸ್ಥಾನ	ಖಾಸಗಿ ಸ್ವತ್ತು	-
157	ಪೂರ್ವ	88	ಜೀವನ್ ಭೀಮಾನಗರ	ಹೆಚ್‌ಎಲ್ 2ನೇ ಹಂತ, 12ನೇ ಮುಖ್ಯರಸ್ತೆ, (ನ್ಯಾಷನಲ್ ಹೈಸ್ಕೂಲ್ ಪಕ್ಕ) ಉದ್ಯಾನವನ (ಖಾಲಿಜಾಗ)	408.00	ಉದ್ಯಾನವನ	ನ್ಯಾಷನಲ್ ಹೈಸ್ಕೂಲ್	ಖಾಸಗಿ ಸ್ವತ್ತು	12ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
158	ಪೂರ್ವ	88	ಜೀವನ್ ಭೀಮಾನಗರ	ಹೆಚ್‌ಎಲ್ 2ನೇ ಹಂತ, 12ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆಯಲ್ಲಿರುವ ಮಕ್ಕಳ ಆಟದ ಮೈದಾನ & ಉದ್ಯಾನವನ	435.00	ಉದ್ಯಾನವನ	ಖಾಸಗಿ ಸ್ವತ್ತು	8ನೇ ಅಡ್ಡರಸ್ತೆ	12ನೇ ಮುಖ್ಯರಸ್ತೆ	ವರಸಿದ್ಧಿ ವಿನಾಯಕ ದೇವಸ್ಥಾನ	-
159	ಪೂರ್ವ	88	ಜೀವನ್ ಭೀಮಾನಗರ	ಕೋಡಿಹಳ್ಳಿ ಬಡಾವಣೆ, 6ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ (ಲೀಲಾ ಪ್ಯಾಲೇಸ್ ಹತ್ತಿರ)	2300.00	ಉದ್ಯಾನವನ	6ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	6ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
160	ಪೂರ್ವ	88	ಜೀವನ್ ಭೀಮಾನಗರ	ಜೀವನ್‌ಭೀಮಾನಗರ ಮುಖ್ಯರಸ್ತೆ, ಹೈಟೆನ್ಷನ್ ಲೈನ್ ಉದ್ಯಾನವನ	1286.00	ಉದ್ಯಾನವನ	ರಸ್ತೆ	ಹೆಚ್‌.ಎ.ಎಲ್.3ನೇ ಹಂತ, 10ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ	8ನೇ ಮುಖ್ಯರಸ್ತೆ	ಜೀವನ್‌ಭೀಮಾನಗರ ಮುಖ್ಯರಸ್ತೆ	ಹೊಸ ಸೇರ್ಪಡೆ
161	ಪೂರ್ವ	88	ಜೀವನ್ ಭೀಮಾನಗರ	ಹೆಚ್‌.ಎ.ಎಲ್.2ನೇ ಹಂತ, 15ನೇ ಮುಖ್ಯರಸ್ತೆ, (ಇಸ್ರೋ ಕಾಂಪೌಂಡ್ ಹತ್ತಿರ) ಯಲ್ಲಿರುವ ಉದ್ಯಾನವನ	404.00	ಉದ್ಯಾನವನ	15 & 16ನೇ ಮುಖ್ಯರಸ್ತೆ ಕೂಡ ಜಾಗ	2ನೇ ಅಡ್ಡರಸ್ತೆ	15ನೇ ಮುಖ್ಯರಸ್ತೆ	16ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
162	ಪೂರ್ವ	88	ಜೀವನ್ ಭೀಮಾನಗರ	ಎಲ್.ಐ.ಸಿ.ಕಾಲೋನಿ ಜೀವನ್‌ಭೀಮಾನಗರ (ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಹತ್ತಿರ) ದಲ್ಲಿರುವ ಉದ್ಯಾನವನ (ಖಾಲಿಜಾಗ) (ಸ್ನೇಹ ಸಭಾ ಭವನದ ಮುಂಭಾಗ)	3342.76	ಉದ್ಯಾನವನ	ರಸ್ತೆ	ಖಾಸಗಿ ಸ್ವತ್ತು	ರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
163	ಪೂರ್ವ	88	ಜೀವನ್ ಭೀಮಾನಗರ	ದೊಮ್ಮಲೂರು, ಏರ್‌ಫೋರ್ಟ್‌ರಸ್ತೆ, ಫೈಟವರ್ ಕೆಳಗಿರುವ (ಡ್ರೈನ್ ಪಕ್ಕ) ಬಿಬಿಎಂಪಿ ಮಿನಿ ಫಾರೆಸ್ಟ್ ಉದ್ಯಾನವನ	2590.00	ಉದ್ಯಾನವನ	ಡ್ರೈನೇಜ್	ಡ್ರೈನೇಜ್	ರಸ್ತೆ	ಹೆಚ್.ಎ.ಎಲ್ ರಸ್ತೆ (ಏರ್‌ಫೋರ್ಟ್ ರಸ್ತೆ)	ಹೊಸ ಸೇರ್ಪಡೆ
164	ಪೂರ್ವ	88	ಜೀವನ್ ಭೀಮಾನಗರ	ದೊಮ್ಮಲೂರು, ಏರ್‌ಫೋರ್ಟ್‌ರಸ್ತೆ, ಫೈಟವರ್ ಕೆಳಗಿರುವ (ಡ್ರೈನ್ ಪಕ್ಕ) ಬಿಬಿಎಂಪಿ ಮಿನಿ ಫಾರೆಸ್ಟ್ ಉದ್ಯಾನವನ	1840.00	ಉದ್ಯಾನವನ	ದೊಮ್ಮಲೂರು ರಸ್ತೆ	ಡ್ರೈನೇಜ್	ರಸ್ತೆ	ಹೆಚ್.ಎ.ಎಲ್ ರಸ್ತೆ (ಏರ್‌ಫೋರ್ಟ್ ರಸ್ತೆ)	ಹೊಸ ಸೇರ್ಪಡೆ
165	ಪೂರ್ವ	89	ಜೋಗುಪಾಳ್ಯ	ಕೇಂಬ್ರಿಡ್ಜ್ ರೋಡ್ ಕ್ರಾಸ್, ಉದಾನಿ ಲೇಔಟ್ ನಲ್ಲಿರುವ ತ್ರಿಭುಜಾಕೃತಿ ಉದ್ಯಾನವನ	532.00	ಉದ್ಯಾನವನ	ರಸ್ತೆ	ಕೇಂಬ್ರಿಡ್ಜ್ ರೋಡ್ ಕ್ರಾಸ್	ಕೂಡು ರಸ್ತೆ	ರಸ್ತೆ	ಹೊಸ ಸೇರ್ಪಡೆ
166	ಪೂರ್ವ	89	ಜೋಗುಪಾಳ್ಯ	ಕೇಂಬ್ರಿಡ್ಜ್ ರೋಡ್ 1ನೇ ಅಡ್ಡರಸ್ತೆಯಲ್ಲಿರುವ ಗುಂಡಪ್ಪ ಉದ್ಯಾನವನ	3420.00	ಉದ್ಯಾನವನ	ಕೇಂಬ್ರಿಡ್ಜ್ ರೋಡ್ 1ನೇ ಅಡ್ಡರಸ್ತೆ	ಬಿ.ಬಿ.ಎಂ.ಪಿ. ಪ್ಯಾಸೇಜ್	ಬಿ.ಬಿ.ಎಂ.ಪಿ. ಕಛೇರಿ & ವಾಣಿಜ್ಯ ಸಂಕೀರ್ಣ	ಬಿ.ಬಿ.ಎಂ.ಪಿ. ಶಿಶುವಹಾರ & ಮೆಟರ್ನಿಟಿ ಆಸ್ಪತ್ರೆ	ಹೊಸ ಸೇರ್ಪಡೆ
167	ಪೂರ್ವ	90	ಅಲಸೂರು	ಅಲಸೂರು ಬಜಾರ್ ರಸ್ತೆಯಲ್ಲಿರುವ ಮಕ್ಕಳ ಆಟದ ಮೈದಾನ ಮತ್ತು ಆನೆ ಉದ್ಯಾನವನ	237.00	ಉದ್ಯಾನವನ	ರಸ್ತೆ	ಅಲಸೂರು ಅಡ್ಡರಸ್ತೆ	ಅಲಸೂರು ಬಜಾರ್ ರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
168	ಪೂರ್ವ	90	ಅಲಸೂರು	ಮಣಿಪಾಲ್ ಸೆಂಟರ್ ಹಿಂಭಾಗ ಯಲ್ಲಪ್ಪಚೆಟ್ಟಿ ರಸ್ತೆಯಲ್ಲಿರುವ (3ನೇ ಅಡ್ಡರಸ್ತೆ) ಉದ್ಯಾನವನ	403.00	ಉದ್ಯಾನವನ	3ನೇ ಅಡ್ಡರಸ್ತೆ & ಖಾಸಗಿ ಸ್ವತ್ತು	ಮಣಿಪಾಲ್ ಸೆಂಟರ್ ಕಟ್ಟಡ	ಖಾಸಗಿ ಸ್ವತ್ತು	ಡಿಫೆನ್ಸ್ ಆಸ್ತಿ	ಹೊಸ ಸೇರ್ಪಡೆ
169	ಪೂರ್ವ	90	ಅಲಸೂರು	ಅಲಸೂರು ಕೆರೆ ಹತ್ತಿರವಿರುವ ತಿರುವಳ್ಳರ್ ಪ್ರತಿಮೆ ಉದ್ಯಾನವನ	801.80	ಉದ್ಯಾನವನ	ನೀಲಕಂಠ ವೃತ್ತ ರಸ್ತೆ	ನೀಲಕಂಠ ವೃತ್ತ ರಸ್ತೆ	ಕೂಡು ರಸ್ತೆ	ಗಂಗಾಧರ ಚೆಟ್ಟಿ ರಸ್ತೆ	ಹೊಸ ಸೇರ್ಪಡೆ
170	ಪೂರ್ವ	90	ಅಲಸೂರು	ಅಲಸೂರು ಕೆರೆ ಹತ್ತಿರ ಕೆನ್ನಿಂಗ್‌ಟನ್ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಉದ್ಯಾನವನ	9940.00	ಉದ್ಯಾನವನ	ಕೆನ್ನಿಂಗ್‌ಟನ್ ರಸ್ತೆ	ಅಲಸೂರು ಕೆರೆ	ಮಿನಿ ಅವೆನ್ಯೂ ರಸ್ತೆ	ಬಿ.ಬಿ.ಎಂ.ಪಿ. ಆಸ್ತಿ(ಹೋಟೆಲ್)	ಹೊಸ ಸೇರ್ಪಡೆ

1	2	3	4	5	6	7	8	9	10	11	12
171	ಪೂರ್ವ	91	ಭಾರತೀನಗರ	ತಿಮ್ಮಯ್ಯ ರಸ್ತೆ, ಮೆಮೋರಿಯಲ್ ಸ್ಟ್ರೀಟ್‌ನಲ್ಲಿರುವ ಉದ್ಯಾನವನ	632.00	ಉದ್ಯಾನವನ	ಮೆಮೋರಿಯಲ್ ಸ್ಟ್ರೀಟ್	ಮೆಮೋರಿಯಲ್ ಸ್ಟ್ರೀಟ್	ಬಿ.ಬಿ.ಎಂ.ಪಿ. ನರ್ಸರಿ ಶಾಲೆ	ತಿಮ್ಮಯ್ಯ ರಸ್ತೆ	ಹೊಸ ಸೇರ್ಪಡೆ
172	ಪೂರ್ವ	92	ಶಿವಾಜಿನಗರ	ನೆಹರೂಪುರಂ, ತಿಮ್ಮಯ್ಯ ರಸ್ತೆ ಕ್ರಾಸ್, 7ನೇ ಕ್ರಾಸ್‌ನಲ್ಲಿರುವ ಬಿಬಿಎಂಪಿ ಉದ್ಯಾನವನ(ಖಾಲಿಜಾಗ)	188.00	ಉದ್ಯಾನವನ	7ನೇ ಕ್ರಾಸ್ ರಸ್ತೆ	ಖಾಲಿಜಾಗ	ರಸ್ತೆ	ಪ್ಯಾಸೇಜ್	ಹೊಸ ಸೇರ್ಪಡೆ
173	ಪೂರ್ವ	92	ಶಿವಾಜಿನಗರ	ನೆಹರೂಪುರಂ, ಕುಕ್ಸ್ ಎ ರಸ್ತೆಯಲ್ಲಿರುವ ಬಿಬಿಎಂಪಿ ಉದ್ಯಾನವನ	248.74	ಉದ್ಯಾನವನ	ಕುಕ್ಸ್ ಬಿ ರೋಡ್	ಕುಕ್ಸ್ ಎ ರೋಡ್	ಖಾಸಗಿ ಸ್ವತ್ತು	ಕುಕ್ಸ್ ರಸ್ತೆ	ಹೊಸ ಸೇರ್ಪಡೆ
174	ಪೂರ್ವ	93	ವಸಂತನಗರ	ವಸಂತನಗರ 2 ಮತ್ತು 3ನೇ ಅಡ್ಡರಸ್ತೆ ಮಧ್ಯೆ ಇರುವ ಉದ್ಯಾನವನ	1223.50	ಉದ್ಯಾನವನ	3ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
175	ಪೂರ್ವ	93	ವಸಂತನಗರ	ವಸಂತನಗರ 1ನೇ ಮುಖ್ಯರಸ್ತೆ (ಪ್ಯಾಲೇಸ್ ರಸ್ತೆ) (ಎಂ.ವಿ.ಜಯರಾಮನ್ ರಸ್ತೆ)ಯಲ್ಲಿರುವ ಉದ್ಯಾನವನ	358.60	ಉದ್ಯಾನವನ	ಹಾಪ್‌ಕಾಮ್ಸ್ ಮಳಿಗೆ ನಂತರ 7ನೇ ಅಡ್ಡರಸ್ತೆ	ಆಂಜನೇಯ ಟೆಂಪಲ್ ಸ್ಟ್ರೀಟ್	ಪ್ಯಾಲೇಸ್ ರಸ್ತೆ (ಎಂ.ವಿ.ಜಯ ರಾಮನ್ ರಸ್ತೆ)	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
176	ಪೂರ್ವ	93	ವಸಂತನಗರ	ವಸಂತನಗರ ಪ್ಯಾಲೇಸ್ ರಸ್ತೆ (ಎಂ.ವಿ.ಜಯರಾಮನ್ ರಸ್ತೆ), 10ನೇ ಅಡ್ಡರಸ್ತೆ ಯಲ್ಲಿರುವ ಉದ್ಯಾನವನ	576.00	ಉದ್ಯಾನವನ	1ನೇ ಅಡ್ಡರಸ್ತೆ	10ನೇ ಅಡ್ಡರಸ್ತೆ (ಕುಪ್ಪುಸ್ವಾಮಿ ಸ್ಟ್ರೀಟ್)	ಪ್ಯಾಲೇಸ್ ರಸ್ತೆ (ಎಂ.ವಿ.ಜಯ ರಾಮನ್ ರಸ್ತೆ)	ಕೂಡು ರಸ್ತೆ (ಸರ್.ಎಂ.ವಿಶ್ವೇಶ್ವ ರಯ್ಯ ಪ್ರತಿಮೆ)	ಹೊಸ ಸೇರ್ಪಡೆ
177	ಪೂರ್ವ	93	ವಸಂತನಗರ	ಕುಮಾರಪಾರ್ಕ್ ಪಶ್ಚಿಮ ಸರ್ಪೆಂಟೈನ್ ರಸ್ತೆ (ಹೆಚ್.ಎಲ್.ನಾಗೇಗೌಡ ರಸ್ತೆ)ಯಲ್ಲಿರುವ ಮಕ್ಕಳ ಆಟದ ಮೈದಾನ ಮತ್ತು ಉದ್ಯಾನವನ	4913.70	ಉದ್ಯಾನವನ	5ನೇ ಬ್ಲಾಕ್ 3ನೇ ಮುಖ್ಯರಸ್ತೆ	ಸರ್ಪೆಂಟೈನ್ ರಸ್ತೆ (ಹೆಚ್.ಎಲ್. ನಾಗೇಗೌಡ ರಸ್ತೆ)	ಅಡ್ಡರಸ್ತೆ	ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ರಸ್ತೆ	ಹೊಸ ಸೇರ್ಪಡೆ
178	ಪೂರ್ವ	93	ವಸಂತನಗರ	ಮಾಧವನಗರ, ಹರಿಕೃಷ್ಣ ರಸ್ತೆಯಲ್ಲಿರುವ ನರ್ಸರಿ ಮತ್ತು ಉದ್ಯಾನವನ	2691.50	ಉದ್ಯಾನವನ	ಖಾಸಗಿ ಸ್ವತ್ತು(ದೇಸಾಯಿ ನರ್ಸಿಂಗ್ ಹೋಂ)	1ನೇ ಅಡ್ಡರಸ್ತೆ	ಹರಿಕೃಷ್ಣ ರಸ್ತೆ	ಕುಮಾರಪಾರ್ಕ್ ಲೇಔಟ್ 2ನೇ ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
179	ಪೂರ್ವ	93	ವಸಂತನಗರ	ಕುಮಾರಪಾರ್ಕ್ ಪಶ್ಚಿಮ, ಶಾಪಿಂಗ್ ಸ್ಟ್ರೀಟ್‌ನಲ್ಲಿರುವ (ಸುಬ್ಬಯ್ಯ ಲೇಔಟ್) ಉದ್ಯಾನವನ	614.10	ಉದ್ಯಾನವನ	ಶಾಪಿಂಗ್ ಸ್ಟ್ರೀಟ್	ಶಾಪಿಂಗ್ ಸ್ಟ್ರೀಟ್	ಶಾಪಿಂಗ್ ಸ್ಟ್ರೀಟ್	ಕೂಡು ರಸ್ತೆ	ಹೊಸ ಸೇರ್ಪಡೆ
180	ಪೂರ್ವ	93	ವಸಂತನಗರ	ಕುಮಾರಪಾರ್ಕ್ ಪೂರ್ವ, ಹರಿಕೃಷ್ಣ ರಸ್ತೆಯಲ್ಲಿರುವ ಕುಮಾರ ಉದ್ಯಾನವನ	3216.00	ಉದ್ಯಾನವನ	ಕುಮಾರಪಾರ್ಕ್ ಪೂರ್ವ ರಸ್ತೆ	ಕುಮಾರಪಾರ್ಕ್ ಅಡ್ಡರಸ್ತೆ	ಮಕ್ಕಳ ಆಟದ ಮೈದಾನ	ಹರಿಕೃಷ್ಣ ರಸ್ತೆ	ಹೊಸ ಸೇರ್ಪಡೆ
181	ಪೂರ್ವ	110	ಸಂಪಂಗಿರಾಮ ನಗರ	ನರಸಿಂಹರಾಜ ಸ್ವೇರ್‌ನಲ್ಲಿರುವ ಕೆಂಪೇಗೌಡ ಉದ್ಯಾನವನ (ಬಿ.ಬಿ.ಎಂ.ಪಿ. ಕೇಂದ್ರ ಕಛೇರಿ ಮುಂಭಾಗ)	2055.00	ಉದ್ಯಾನವನ	ನರಸಿಂಹರಾಜ ರಸ್ತೆ	ಓ.ಟಿ.ಸಿ.ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
182	ಪೂರ್ವ	110	ಸಂಪಂಗಿರಾಮ ನಗರ	ಕೆಂಪೇಗೌಡರಸ್ತೆ ಬನಪ್ಪ ಪಾರ್ಕ್‌ನಲ್ಲಿರುವ ಸ್ವಾತಂತ್ರ್ಯೋತ್ಸವ ಉದ್ಯಾನವನ	2013.00	ಉದ್ಯಾನವನ	ಬಿ.ಬಿ.ಎಂ.ಪಿ. ಆಸ್ತಿ, ಆಸ್ಪತ್ರೆ	ಬಿ.ಬಿ.ಎಂ.ಪಿ. ಆಸ್ತಿ ದೇವಾಂಗ ರತ್ನ ಎನ್.ಸಿ.ಪರಪ್ಪ ಕ್ರೀಡಾಂಗಣ	ಕೆಂಪೇಗೌಡ ರಸ್ತೆ	ಪಾರ್ಕ್ ರಸ್ತೆ	ಹೊಸ ಸೇರ್ಪಡೆ
183	ಪೂರ್ವ	110	ಸಂಪಂಗಿರಾಮ ನಗರ	ಕೆಂಪೇಗೌಡರಸ್ತೆಯಲ್ಲಿರುವ ಬನಪ್ಪ ಉದ್ಯಾನವನ	3900.00	ಉದ್ಯಾನವನ	ಬಿ.ಬಿ.ಎಂ.ಪಿ. ಆಸ್ತಿ, ಆಟದ ಮೈದಾನ	9ನೇ ಅಡ್ಡರಸ್ತೆ	ಕೆಂಪೇಗೌಡ ರಸ್ತೆ	ಪಾರ್ಕ್ ರಸ್ತೆ	ಹೊಸ ಸೇರ್ಪಡೆ
184	ಪೂರ್ವ	110	ಸಂಪಂಗಿರಾಮ ನಗರ	ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯಲ್ಲಿರುವ ಉದ್ಯಾನವನ	4001.30	ಉದ್ಯಾನವನ	ರಸ್ತೆ	ರಸ್ತೆ	ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ	ಡ್ರೈನ್	ಹೊಸ ಸೇರ್ಪಡೆ
185	ಪೂರ್ವ	110	ಸಂಪಂಗಿರಾಮ ನಗರ	ಡಿಕನ್ಸನ್ ಕ್ರಾಸ್ ರಸ್ತೆಯಲ್ಲಿರುವ ಉದ್ಯಾನವನ	152.40	ಉದ್ಯಾನವನ	ರಸ್ತೆ	ಡಿಕನ್ಸನ್ ಕ್ರಾಸ್ ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
186	ಪೂರ್ವ	110	ಸಂಪಂಗಿರಾಮ ನಗರ	ಸಂಪಂಗಿರಾಮನಗರ ಕೆರೆಯಲ್ಲಿರುವ ಉದ್ಯಾನವನ (ಕಸ್ತೂರಿಬಾ ರಸ್ತೆ ಮತ್ತು ರಾಜಾರಾಂ ಮೋಹನರಾಯ್ ರಸ್ತೆ ಮಧ್ಯೆ)	9350.00	ಉದ್ಯಾನವನ	ಮೋರಿ ಮತ್ತು ಕಂತೀರವ ಸ್ಪಡಿಯೋ	ಪೆಟ್ರೋಲ್ ಬಂಕ್	ಕಸ್ತೂರಿಬಾ ರಸ್ತೆ	ರಾಜಾರಾಂ ಮೋಹನರಾಯ್ ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
187	ಪೂರ್ವ	110	ಸಂಪಂಗಿರಾಮ ನಗರ	ಗಂಗಾಧರಚಟ್ಟಿ ರಸ್ತೆ ಮತ್ತು ವೀರಪಿಳ್ಳೆ ರಸ್ತೆ ಕೂಡುಜಾಗದಲ್ಲಿರುವ ಆನೆ ಪಾರ್ಕ್, ಉದ್ಯಾನವನ	481.30	ಉದ್ಯಾನವನ	ಕೂಡು ರಸ್ತೆ	ಬಿಬಿಎಂಪಿ ಆಸ್ತಿ(ಶಿಶುವಿಹಾರ, ಸಹಾಯ ಕೇಂದ್ರ, ಅಂಚೆ ಕಛೇರಿ, ಇತರೆ)	ವೀರಪಿಳ್ಳೆ ಸ್ಟ್ರೀಟ್	ಗಂಗಾಧರ ಚಟ್ಟಿ ರಸ್ತೆ	ಹೊಸ ಸೇರ್ಪಡೆ
188	ಪೂರ್ವ	111	ಶಾಂತಲಾನಗರ	ಎಂ.ಜಿ.ರಸ್ತೆ & ರೆಸಿಡೆನ್ಸಿ ರಸ್ತೆ ಕೂಡು ಜಾಗದಲ್ಲಿರುವ ಹಡ್ಸನ್ ಉದ್ಯಾನವನ	893.10	ಉದ್ಯಾನವನ	ಎಂ.ಜಿ.ರಸ್ತೆ & ರೆಸಿಡೆನ್ಸಿ ರಸ್ತೆ ಕೂಡು ಜಾಗ	ಅಡ್ಡರಸ್ತೆ	ಎಂ.ಜಿ.ರಸ್ತೆ	ರೆಸಿಡೆನ್ಸಿ ರಸ್ತೆ	ಹೊಸ ಸೇರ್ಪಡೆ
189	ಪೂರ್ವ	111	ಶಾಂತಲಾನಗರ	ವಿಕ್ಟೋರಿಯಾ ಲೇಔಟ್ ಉದ್ಯಾನವನ	1583.30	ಉದ್ಯಾನವನ	30 ಅಡಿ ರಸ್ತೆ	ಖಾಸಗಿ ಸ್ವತ್ತು, (ನವಸಾಧನ ಶಾಲೆಯ ಹಾಸ್ಟೆಲ್)	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
190	ಪೂರ್ವ	111	ಶಾಂತಲಾನಗರ	ಕಿಂಗ್‌ಸ್‌ನ್ ರಸ್ತೆಯಲ್ಲಿರುವ ರಿಚ್‌ಮಂಡ್ ಉದ್ಯಾನವನ	10481.10	ಉದ್ಯಾನವನ	ಕಿಂಗ್‌ಸ್‌ನ್ ರಸ್ತೆ	ರೆನಿಯಸ್ ರಸ್ತೆ	ಖಾಸಗಿ ಸ್ವತ್ತು	ಅಲೆಕ್ಸಾಂಡರ್ ಸ್ಟ್ರೀಟ್	ಹೊಸ ಸೇರ್ಪಡೆ
191	ಪೂರ್ವ	111	ಶಾಂತಲಾನಗರ	ಬೆಟ್ಟಪ್ಪ ಗಾರ್ಡನ್ ಉದ್ಯಾನವನ, ಶಾಂತಲಾನಗರ	5566.20	ಉದ್ಯಾನವನ	4ನೇ ಬ್ಲಾಕ್ ರಸ್ತೆ	ವೈ.ಜಿ.ಪಾಳ್ಯ ಬೆಟ್ಟಪ್ಪ ಗಾರ್ಡನ್ ರಸ್ತೆ	ಬಿ ಕ್ರಾಸ್ ರಸ್ತೆ	7ನೇ ಬ್ಲಾಕ್ ರಸ್ತೆ	ಹೊಸ ಸೇರ್ಪಡೆ
192	ಪೂರ್ವ	111	ಶಾಂತಲಾನಗರ	ಲಾಂಗ್‌ಫೋರ್ಡ್ ರಸ್ತೆ, ಮುತ್ಯಾಲಮ್ಮ ದೇವಿ, ಹಸಿ ಕರಗದ ಮಂಟಪ, ಶಾಂತಲಾನಗರ ಸರ್ಕಲ್ ಉದ್ಯಾನವನ ಅಕ್ಕಿತ್ತಿಮ್ಮನಹಳ್ಳಿ	465.00	ಉದ್ಯಾನವನ	ಅಡ್ಡರಸ್ತೆ	ಒಶಾಂಗ್‌ಸಿ ರಸ್ತೆ	ಕೂಡು ರಸ್ತೆ	ಲಾಂಗ್ ಫೋರ್ಡ್ ರಸ್ತೆ	ಹೊಸ ಸೇರ್ಪಡೆ
193	ಪೂರ್ವ	111	ಶಾಂತಲಾನಗರ	ರೆಸ್ಪೊನ್ಸ್ ರಸ್ತೆಯಲ್ಲಿರುವ ಉದ್ಯಾನವನ	6160.00	ಉದ್ಯಾನವನ	ಕ್ರಿಸ್‌ಂಟ್ ರಸ್ತೆ	ಖಾಸಗಿ ಸ್ವತ್ತು & ರಸ್ತೆ	ಖಾಸಗಿ ಸ್ವತ್ತು	ರೆಸ್ಪೊನ್ಸ್ ರಸ್ತೆ	ಹೊಸ ಸೇರ್ಪಡೆ
194	ಪೂರ್ವ	111	ಶಾಂತಲಾನಗರ	ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮಹಾತ್ಮಗಾಂಧಿ ಉದ್ಯಾನವನ ಭಾಗ-1	8469.10	ಉದ್ಯಾನವನ	ಮಹಾತ್ಮಗಾಂಧಿ ಉದ್ಯಾನವನ ಭಾಗ-2	ಕ್ಷೀನ್ಸ್ ರಸ್ತೆ	ಚಿನ್ನಸ್ವಾಮಿ ಕ್ರೀಡಾಂಗಣ	ಮಹಾತ್ಮ ಗಾಂಧಿ ರಸ್ತೆ	ಹೊಸ ಸೇರ್ಪಡೆ
195	ಪೂರ್ವ	111	ಶಾಂತಲಾನಗರ	ಎಂ.ಜಿ.ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಉದ್ಯಾನವನ ಭಾಗ-2	990.00	ಉದ್ಯಾನವನ	ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆ	ಮಹಾತ್ಮಗಾಂಧಿ ಉದ್ಯಾನವನ ಭಾಗ- 1	ಚಿನ್ನಸ್ವಾಮಿ ಕ್ರೀಡಾಂಗಣ	ಮಹಾತ್ಮ ಗಾಂಧಿ ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
196	ಪೂರ್ವ	111	ಶಾಂತಲಾನಗರ	ಸೆಂಟ್ ಮಾರ್ಕ್ಸ್ ರಸ್ತೆ, ಬೌರಿಂಗ್ ಇನ್ಸ್ಟಿಟ್ಯೂಟ್ ಹತ್ತಿರವಿರುವ ಮಕ್ಕಳ ಉದ್ಯಾನವನ(ಟ್ರಾಫಿಕ್ ಪೊಲೀಸ್ ರವರ ನಿರ್ವಹಣೆಯಲ್ಲಿ)	4162.00	ಉದ್ಯಾನವನ	ಸೆಂಟ್ ಮಾರ್ಕ್ಸ್ ರಸ್ತೆ & ಸುಲಭ ಶೌಚಾಲಯಗಳು	ಬೌರಿಂಗ್ ಇನ್ಸ್ಟಿಟ್ಯೂಟ್	ಬೌರಿಂಗ್ ಇನ್ಸ್ಟಿಟ್ಯೂಟ್	ಮದ್ರಾಸ್ ಬ್ಯಾಂಕ್ ರಸ್ತೆ	ಹೊಸ ಸೇರ್ಪಡೆ
197	ಪೂರ್ವ	112	ದೊಮ್ಮಲೂರು	ಕಲ್ಪಿಭಗವಾನ್ ದೇವಸ್ಥಾನದ ಹತ್ತಿರವಿರುವ ಉದ್ಯಾನವನ, ದೊಮ್ಮಲೂರು	3390.00	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	ದೊಮ್ಮಲೂರು 2ನೇ ಹಂತ, 2ನೇ ಅಡ್ಡರಸ್ತೆ	(2ನೇ ಹಂತ) 3ನೇ ಮುಖ್ಯರಸ್ತೆ	ವಾರ್ಡ್-88ರಲ್ಲಿ ಇದ್ದುದನ್ನು ರದ್ದುಪಡಿಸಿ ವಾರ್ಡ್ 112ಕ್ಕೆ ಸೇರ್ಪಡೆ ಮಾಡಿದೆ.
198	ಪೂರ್ವ	112	ದೊಮ್ಮಲೂರು	ಟೀಪುಡಿ ಉದ್ಯಾನವನ, ದೊಮ್ಮಲೂರು	1865.00	ಉದ್ಯಾನವನ	ರಸ್ತೆ	ಅಡ್ಡರಸ್ತೆ	2ನೇ ಹಂತ, 5ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ	ದೊಡ್ಡ ಮೋರಿ	ವಾರ್ಡ್-88ರಲ್ಲಿ ಇದ್ದುದನ್ನು ರದ್ದುಪಡಿಸಿ ವಾರ್ಡ್ 112ಕ್ಕೆ ಸೇರ್ಪಡೆ ಮಾಡಿದೆ.
199	ಪೂರ್ವ	112	ದೊಮ್ಮಲೂರು	ದೊಮ್ಮಲೂರು, ಹೆಚ್.ಎ.ಎಲ್ ಮುಖ್ಯರಸ್ತೆ ಶಂಕರನಾಗ್ ಸ್ಟೇಡಿಯಂ ಆಟದ ಮೈದಾನದ ಪಕ್ಕದಲ್ಲಿರುವ ಉದ್ಯಾನವನ-1	665.00	ಉದ್ಯಾನವನ	ಬಿ.ಬಿ.ಎಂ.ಪಿ. ಖಾಲಿಜಾಗ	ರಸ್ತೆ	ಹೆಚ್.ಎ.ಎಲ್ ಮುಖ್ಯರಸ್ತೆ	ಕೆಂಪೇಗೌಡ ಸರ್ವಿಸ್ ರಸ್ತೆ	ಹೊಸ ಸೇರ್ಪಡೆ
200	ಪೂರ್ವ	112	ದೊಮ್ಮಲೂರು	ದೊಮ್ಮಲೂರು, ಹೆಚ್.ಎ.ಎಲ್ ಮುಖ್ಯರಸ್ತೆ ಯಲ್ಲಿರುವ ಉದ್ಯಾನವನ-2 (ಖಾಲಿಜಾಗ)	500.00	ಉದ್ಯಾನವನ	ಬಿ.ಬಿ.ಎಂ.ಪಿ. ಉದ್ಯಾನವನ	ಉದ್ಯಾನವನ-1	ಹೆಚ್.ಎ.ಎಲ್ ಮುಖ್ಯರಸ್ತೆ	ಕೆಂಪೇಗೌಡ ಸರ್ವಿಸ್ ರಸ್ತೆ	ಹೊಸ ಸೇರ್ಪಡೆ
201	ಪೂರ್ವ	112	ದೊಮ್ಮಲೂರು	ದೊಮ್ಮಲೂರು, ಹೆಚ್.ಎ.ಎಲ್ ಮುಖ್ಯರಸ್ತೆ ಯಲ್ಲಿರುವ ಉದ್ಯಾನವನ-3	685.00	ಉದ್ಯಾನವನ	ರಸ್ತೆ	ಉದ್ಯಾನವನ (ಖಾಲಿಜಾಗ)	ಹೆಚ್.ಎ.ಎಲ್ ಮುಖ್ಯರಸ್ತೆ	ಕೆಂಪೇಗೌಡ ಸರ್ವಿಸ್ ರಸ್ತೆ	ಹೊಸ ಸೇರ್ಪಡೆ
202	ಪೂರ್ವ	112	ದೊಮ್ಮಲೂರು	ದೊಮ್ಮಲೂರು, ಹೆಚ್.ಎ.ಎಲ್ ಮುಖ್ಯರಸ್ತೆ ಯಲ್ಲಿರುವ ಉದ್ಯಾನವನ-4	1150.00	ಉದ್ಯಾನವನ	ಮೇಲು ಸೇತುವೆ ರಸ್ತೆ	ಸರ್ಕಲ್ & ರಸ್ತೆ	ಹೆಚ್.ಎ.ಎಲ್ ಮುಖ್ಯರಸ್ತೆ	ಸರ್ವಿಸ್ ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
203	ಪೂರ್ವ	112	ದೊಮ್ಮಲೂರು	ದೊಮ್ಮಲೂರು, 2ನೇ ಹಂತ, 1ನೇ ಮುಖ್ಯರಸ್ತೆ (ಇಎಸ್‌ಐ ಆಸ್ಪತ್ರೆ ರಸ್ತೆ) ಮತ್ತು ಸರ್ವಿಸ್ ರಸ್ತೆ ಮಧ್ಯೆ ಇರುವ ಬುಲೇವಾರ್ಡ್ ಉದ್ಘಾಟನಾ-1	915.00	ಉದ್ಘಾಟನಾ	3ನೇ ಅಡ್ಡರಸ್ತೆ	ದಾರಿ	ಸರ್ವಿಸ್ ರಸ್ತೆ	1ನೇ ಮುಖ್ಯರಸ್ತೆ (ಇಎಸ್‌ಐ ಆಸ್ಪತ್ರೆ ರಸ್ತೆ)	ಹೊಸ ಸೇರ್ಪಡೆ
204	ಪೂರ್ವ	112	ದೊಮ್ಮಲೂರು	ದೊಮ್ಮಲೂರು, 2ನೇ ಹಂತ, 1ನೇ ಮುಖ್ಯರಸ್ತೆ (ಇಎಸ್‌ಐ ಆಸ್ಪತ್ರೆ ರಸ್ತೆ) & ಸರ್ವಿಸ್ ರಸ್ತೆ ಮಧ್ಯೆ ಇರುವ ಬುಲೇವಾರ್ಡ್ ಉದ್ಘಾಟನಾ-2	571.00	ಉದ್ಘಾಟನಾ	ಸರ್ವಿಸ್ ರಸ್ತೆ	1ನೇ ಮುಖ್ಯರಸ್ತೆ (ಇಎಸ್‌ಐ ಆಸ್ಪತ್ರೆ ರಸ್ತೆ)	ಮುನೇಶ್ವರ ದೇವಸ್ಥಾನ	ದಾರಿ	ಹೊಸ ಸೇರ್ಪಡೆ
205	ಪೂರ್ವ	112	ದೊಮ್ಮಲೂರು	ದೊಮ್ಮಲೂರು, 2ನೇ ಹಂತ, 1ನೇ ಮುಖ್ಯರಸ್ತೆ (ಇಎಸ್‌ಐ ಆಸ್ಪತ್ರೆ ರಸ್ತೆ) & ಸರ್ವಿಸ್ ರಸ್ತೆ ಮಧ್ಯೆ ಇರುವ ಬುಲೇವಾರ್ಡ್ ಉದ್ಘಾಟನಾ-3 & ಮುನೇಶ್ವರ ದೇವಸ್ಥಾನ	459.00	ಉದ್ಘಾಟನಾ	ಸರ್ವಿಸ್ ರಸ್ತೆ	1ನೇ ಮುಖ್ಯರಸ್ತೆ (ಇಎಸ್‌ಐ ಆಸ್ಪತ್ರೆ ರಸ್ತೆ)	ಉದ್ಘಾಟನಾ-4	ಉದ್ಘಾಟನಾ-2	ಹೊಸ ಸೇರ್ಪಡೆ
206	ಪೂರ್ವ	112	ದೊಮ್ಮಲೂರು	ದೊಮ್ಮಲೂರು, 2ನೇ ಹಂತ, 1ನೇ ಮುಖ್ಯರಸ್ತೆ (ಇಎಸ್‌ಐ ಆಸ್ಪತ್ರೆ ರಸ್ತೆ)ಯಲ್ಲಿರುವ ಬುಲೇವಾರ್ಡ್ ಉದ್ಘಾಟನಾ-4	602.00	ಉದ್ಘಾಟನಾ	ಸರ್ವಿಸ್ ರಸ್ತೆ	1ನೇ ಮುಖ್ಯರಸ್ತೆ (ಇಎಸ್‌ಐ ಆಸ್ಪತ್ರೆ ರಸ್ತೆ)	13ನೇ ಮುಖ್ಯರಸ್ತೆ	ಉದ್ಘಾಟನಾ-3	ಹೊಸ ಸೇರ್ಪಡೆ
207	ಪೂರ್ವ	112	ದೊಮ್ಮಲೂರು	ದೊಮ್ಮಲೂರು, 2ನೇ ಹಂತ, 12 ಬಿ & 13ನೇ ಮುಖ್ಯರಸ್ತೆ ಮಧ್ಯೆ (ಸ್ಥಾನದ ಪಕ್ಕ) ಇರುವ ಉದ್ಘಾಟನಾ	5865.00	ಉದ್ಘಾಟನಾ	ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ (ಇಎಸ್‌ಐ ಆಸ್ಪತ್ರೆ ರಸ್ತೆ)	ಸ್ಥಾನ & 12ಬಿ ಮುಖ್ಯರಸ್ತೆ	13ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
208	ಪೂರ್ವ	112	ದೊಮ್ಮಲೂರು	ದೊಮ್ಮಲೂರು, 2ನೇ ಹಂತ, 2ನೇ ಡಿ ಅಡ್ಡರಸ್ತೆ (2ನೇ ಮುಖ್ಯರಸ್ತೆ)ಯಲ್ಲಿರುವ ಕ್ಲಬ್‌ಹೌಸ್ ಉದ್ಘಾಟನಾ	3820.00	ಉದ್ಘಾಟನಾ	ಖಾಸಗಿ ಸ್ವತ್ತು	2ನೇ ಡಿ ಅಡ್ಡರಸ್ತೆ	ಅಡ್ಡರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
209	ಪೂರ್ವ	112	ದೊಮ್ಮಲೂರು	ದೊಮ್ಮಲೂರು ಬಡಾವಣೆ, 1ನೇ ಸಿ ಮುಖ್ಯರಸ್ತೆ ಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ಉದ್ಯಾನವನ	727.00	ಉದ್ಯಾನವನ	4ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	1ನೇ ಸಿ ಮುಖ್ಯರಸ್ತೆ	1ನೇ ಬಿ ಮುಖ್ಯರಸ್ತೆ	ಹೊಸ ಸೇರ್ಪಡೆ
210	ಪೂರ್ವ	112	ದೊಮ್ಮಲೂರು	10ನೇ ಮುಖ್ಯರಸ್ತೆಯಲ್ಲಿರುವ ಶಿವಶಕ್ತಿ ಮಂದಿರ ಮತ್ತು ಡಾ ಅಂಬೇಡ್ಕರ್ ಉದ್ಯಾನವನ (ಇಂದಿರಾನಗರ) ದೊಮ್ಮಲೂರು	7313.00	ಉದ್ಯಾನವನ	5ನೇ ಅಡ್ಡರಸ್ತೆ ಇಂದಿರಾನಗರ	ಇ.ಎಸ್.ಐ.ಆಸ್ಪತ್ರೆ	ಡಾ ಅಂಬೇಡ್ಕರ್ ಕಾಲೇಜ್ & ಆಟದ ಮೈದಾನ	10ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
211	ಪೂರ್ವ	112	ದೊಮ್ಮಲೂರು	ದೊಮ್ಮಲೂರು ಬಿಡಿಎ ಲೇಔಟ್, ಹೆಚ್.ಎ.ಎಲ್. ಮುಖ್ಯರಸ್ತೆ, ಬಸ್ ಸ್ಟಾಂಡ್ ಪಕ್ಕದಲ್ಲಿರುವ ಉದ್ಯಾನವನ	10260.00	ಉದ್ಯಾನವನ	ಫ್ಲೈ ಓವರ್ & ರಸ್ತೆ	ದೊಮ್ಮಲೂರು ಬಸ್ ಸ್ಟಾಂಡ್	ಡ್ರೈನೇಜ್	ಹೆಚ್.ಎ.ಎಲ್. ಮುಖ್ಯರಸ್ತೆ	ಹೊಸ ಸೇರ್ಪಡೆ
212	ಪೂರ್ವ	112	ದೊಮ್ಮಲೂರು	ದೊಮ್ಮಲೂರು ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗ (8ನೇ ಮುಖ್ಯರಸ್ತೆ) ಯಲ್ಲಿರುವ ಉದ್ಯಾನವನ	2957.00	ಉದ್ಯಾನವನ	2ನೇ ಅಡ್ಡರಸ್ತೆ (ದೊಮ್ಮಲೂರು 2ನೇ ಹಂತ)	ಅಡ್ಡರಸ್ತೆ	2ನೇ ಅಡ್ಡರಸ್ತೆ	8ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
213	ಪೂರ್ವ	112	ದೊಮ್ಮಲೂರು	ದೊಮ್ಮಲೂರು ಬಿಡಿಎ ಕಾಂಪ್ಲೆಕ್ಸ್ ಉದ್ಯಾನವನ (ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ಹತ್ತಿರ)	3460.00	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಎ ಮುಖ್ಯರಸ್ತೆ	ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ	ಕೂಡು ರಸ್ತೆ	ಹೊಸ ಸೇರ್ಪಡೆ
214	ಪೂರ್ವ	112	ದೊಮ್ಮಲೂರು	ಹೆಚ್.ಎ.ಎಲ್. 2ನೇ ಹಂತ, 13ನೇ ಹೆಚ್ ಮುಖ್ಯರಸ್ತೆ, 1ನೇ ಅಡ್ಡರಸ್ತೆಯಲ್ಲಿರುವ ಅರ್.ಡಬ್ಲ್ಯೂ.ಎ. ಉದ್ಯಾನವನ	603.00	ಉದ್ಯಾನವನ	1ನೇ ಕ್ರಾಸ್ ರಸ್ತೆ	ಖಾಸಗಿ ಸ್ವತ್ತು	13ನೇ ಹೆಚ್. ಮುಖ್ಯರಸ್ತೆ	ಸರ್ವಿಸ್ ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
215	ಪೂರ್ವ	112	ದೊಮ್ಮಲೂರು	ಹೆಚ್.ಎ.ಎಲ್. 2ನೇ ಹಂತ, 13ನೇ ಮುಖ್ಯರಸ್ತೆ, ಶ್ರೀರಾಮ ದೇವಸ್ಥಾನದ ಹತ್ತಿರವಿರುವ ಉದ್ಯಾನವನ	687.00	ಉದ್ಯಾನವನ	ಶ್ರೀರಾಮ ಟೆಂಪಲ್ ರಸ್ತೆ	ರಸ್ತೆ	13ನೇ ಮುಖ್ಯರಸ್ತೆ	13ನೇ ಎ ಮುಖ್ಯರಸ್ತೆ	ಹೊಸ ಸೇರ್ಪಡೆ
216	ಪೂರ್ವ	112	ದೊಮ್ಮಲೂರು	ಸೋಮೇಶ್ವರಪುರ, ಕೇಂಬ್ರಿಡ್ಜ್ ಲೇಔಟ್, 1ನೇ ಎ ಕ್ರಾಸ್‌ನಲ್ಲಿರುವ ಉದ್ಯಾನವನ	980.00	ಉದ್ಯಾನವನ	ಕೇಂಬ್ರಿಡ್ಜ್ ಲೇಔಟ್ ರಸ್ತೆ	ಕೇಂಬ್ರಿಡ್ಜ್ ಲೇಔಟ್ ಅಡ್ಡರಸ್ತೆ	1ನೇ ಎ ಅಡ್ಡರಸ್ತೆ	ಕೂಡು ರಸ್ತೆ	ಹೊಸ ಸೇರ್ಪಡೆ
217	ಪೂರ್ವ	112	ದೊಮ್ಮಲೂರು	ಕೇಂಬ್ರಿಡ್ಜ್ ಲೇಔಟ್, ಸೋಮೇಶ್ವರಪುರ 3ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ (ಶ್ರೀ ಸಾಯಿಬಾಬಾ ಆಸ್ಪತ್ರೆ ಹತ್ತಿರ)	444.30	ಉದ್ಯಾನವನ	4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	3ನೇ ಮುಖ್ಯರಸ್ತೆ (ಶಿರಡಿ ಸಾಯಿಬಾಬಾ ಮಂದಿರ ರಸ್ತೆ)	ಸೋಮೇಶ್ವರಪುರ ಸಹಕಾರ ಸಂಘ	ಹೊಸ ಸೇರ್ಪಡೆ
218	ಪೂರ್ವ	112	ದೊಮ್ಮಲೂರು	ದೊಮ್ಮಲೂರು, ಹೆಚ್.ಎ.ಎಲ್. ರಸ್ತೆ (ಏರ್‌ಪೋರ್ಟ್ ರಸ್ತೆ) ಫ್ಲೈಓವರ್ ಕೆಳಗಡೆ ಇರುವ ಬಿಬಿಎಂಪಿ ಮಿನಿ ಫಾರೆಸ್ಟ್ ಉದ್ಯಾನವನ	12005.00	ಉದ್ಯಾನವನ	ಎಸ್.ಡಬ್ಲ್ಯೂ. ಡ್ರೈನ್	ಫ್ಲೈಓವರ್ ರಸ್ತೆ	ಎಸ್.ಡಬ್ಲ್ಯೂ. ಡ್ರೈನ್ ಮತ್ತು ಫ್ಲೈಓವರ್ ರಸ್ತೆ	ಹೆಚ್.ಎ.ಎಲ್. ರಸ್ತೆ (ಏರ್‌ಪೋರ್ಟ್ ರಸ್ತೆ)	ಹೊಸ ಸೇರ್ಪಡೆ
219	ಪೂರ್ವ	112	ದೊಮ್ಮಲೂರು	ಅಮರಜ್ಯೋತಿ ಬಡಾವಣೆ ಪಶ್ಚಿಮ ವಿಂಗ್, 4 & 5ನೇ ಮುಖ್ಯರಸ್ತೆ ಮಧ್ಯೆ ಇರುವ ಬಿಬಿಎಂಪಿ ಉದ್ಯಾನವನ (ದಿ ಪಾಲ್ ಹೋಟೆಲ್ ಹತ್ತಿರ)	1840.00	ಉದ್ಯಾನವನ	2ನೇ ಕ್ರಾಸ್ ರಸ್ತೆ	ಖಾಸಗಿ ಸ್ವತ್ತು (ದಿ ಪಾಲ್ ಹೋಟೆಲ್)	ಅಮರಜ್ಯೋತಿ ಬಡಾವಣೆ 4ನೇ ಮುಖ್ಯರಸ್ತೆ	ಅಮರಜ್ಯೋತಿ ಬಡಾವಣೆ 5ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
220	ಪೂರ್ವ	113	ಕೋನೇನ ಅಗ್ರಹಾರ	ಹೆಚ್.ಎ.ಎಲ್. ಏರ್‌ಪೋರ್ಟ್ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	368.00	ಉದ್ಯಾನವನ	1ನೇ ಮುಖ್ಯರಸ್ತೆ	ತಿಮ್ಮರಡ್ಡಿ ಬಡಾವಣೆ 2ನೇ ಮುಖ್ಯರಸ್ತೆ	ಹೆಚ್.ಎ.ಎಲ್ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
221	ಪೂರ್ವ	113	ಕೋನೇನ ಅಗ್ರಹಾರ	ಹೆಚ್.ಎ.ಎಲ್. 3ನೇ ಹಂತ, 4ಎ & 4ಬಿ ಮುಖ್ಯರಸ್ತೆ ಮಧ್ಯೆ ಇರುವ (ಬಿಡಿಎ ಬಡಾವಣೆ) ಉದ್ಯಾನವನ	751.00	ಉದ್ಯಾನವನ	4ನೇ ಬಿ ಮುಖ್ಯರಸ್ತೆ	4ನೇ ಎ ಮುಖ್ಯರಸ್ತೆ	1ನೇ ಎ ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
222	ಪೂರ್ವ	113	ಕೋನೇನ ಅಗ್ರಹಾರ	ಹೆಚ್.ಎ.ಎಲ್. 3ನೇ ಹಂತ, (ಬಿಡಿಎ ಬಡಾವಣೆ) 4ನೇ ಎ & 4ನೇ ಬಿ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ	1317.00	ಉದ್ಯಾನವನ	4ನೇ ಬಿ ಮುಖ್ಯರಸ್ತೆ	4ನೇ ಎ ಮುಖ್ಯರಸ್ತೆ	2ನೇ ಅಡ್ಡರಸ್ತೆ	2ನೇ ಎ ಅಡ್ಡರಸ್ತೆ	ಹೊಸ ಸೇರ್ಪಡೆ
223	ಪೂರ್ವ	113	ಕೋನೇನ ಅಗ್ರಹಾರ	ದೊಮ್ಮಲೂರು, ಅಮರಜ್ಯೋತಿ ಬಡಾವಣೆ ಐ.ಬಿ.ಎಂ ರಸ್ತೆ ಪಕ್ಕದಲ್ಲಿರುವ ಬಿಬಿಎಂಪಿ ಉದ್ಯಾನವನ	3150.00	ಉದ್ಯಾನವನ	ಮಿಲಿಟರಿ ಜಾಗ (ಗಲ್ಫ್ ಗ್ರೌಂಡ್)	ಐ.ಬಿ.ಎಂ.ರಸ್ತೆ	ರಸ್ತೆ	ಮಿಲಿಟರಿ ಏರಿಯಾ	ಹೊಸ ಸೇರ್ಪಡೆ
224	ಪೂರ್ವ	114	ಅಗರಂ	ಆಸ್ಪಿನ್ ಟೌನ್, 4ನೇ ಸ್ಟೇರ್‌ನಲ್ಲಿರುವ ಉದ್ಯಾನವನ	2058.00	ಉದ್ಯಾನವನ	4ನೇ ಸ್ಟೇರ್ ರಸ್ತೆ	4ನೇ ಸ್ಟೇರ್ ರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
225	ಪೂರ್ವ	114	ಅಗರಂ	ಆಸ್ಪಿನ್ ಟೌನ್, 6ನೇ ಸ್ಟೇರ್‌ನಲ್ಲಿರುವ ಉದ್ಯಾನವನ & ಆಟದಮೈದಾನ	2964.00	ಉದ್ಯಾನವನ	6ನೇ ಸ್ಟೇರ್ ರಸ್ತೆ	6ನೇ ಸ್ಟೇರ್ ರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
226	ಪೂರ್ವ	114	ಅಗರಂ	ಆರ್ಟಿಲರಿ ರಸ್ತೆ & ಕೇಂಬ್ರಿಡ್ಜ್ ರಸ್ತೆ ಕೂಡು ಜಾಗದ ವೃತ್ತದಲ್ಲಿರುವ ಉದ್ಯಾನವನ	370.00	ಉದ್ಯಾನವನ	ಆರ್ಟಿಲರಿ ರಸ್ತೆ	ಆರ್ಟಿಲರಿ ರಸ್ತೆ	ಕೂಡು ರಸ್ತೆ	ಕೇಂಬ್ರಿಡ್ಜ್ ರಸ್ತೆ (ಕಮಂಡೋ ಆಸ್ಪತ್ರೆ ರಸ್ತೆ)	ಹೊಸ ಸೇರ್ಪಡೆ
227	ಪೂರ್ವ	115	ವನ್ನಾರಪೇಟೆ	ವಿವೇಕನಗರ, 5ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	1096.60	ಉದ್ಯಾನವನ	3ನೇ ಅಡ್ಡರಸ್ತೆ	ಅಂಡರ್ ಗ್ರೌಂಡ್ ಡ್ರೈನೇಜ್	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
228	ಪೂರ್ವ	115	ವನ್ನಾರಪೇಟೆ	ವಿವೇಕನಗರ, ಈಜೆಪುರ ಮುಖ್ಯರಸ್ತೆಯಲ್ಲಿರುವ ಉದ್ಯಾನವನ (ರವಿ ಧೀರೇಟರ್ ಮಂಭಾಗ)	663.00	ಉದ್ಯಾನವನ	5ನೇ ಅಡ್ಡರಸ್ತೆ	ಕೂಡು ರಸ್ತೆ	11ನೇ ಮುಖ್ಯರಸ್ತೆ	ಈಜೆಪುರ ಮುಖ್ಯರಸ್ತೆ	ಹೊಸ ಸೇರ್ಪಡೆ
229	ಪೂರ್ವ	115	ವನ್ನಾರಪೇಟೆ	ವಿವೇಕನಗರ, 2 ಮತ್ತು 3ನೇ ಮುಖ್ಯರಸ್ತೆ ಮಧ್ಯೆ ಇರುವ (ಬಿ.ಬಿ.ಎಂ.ಪಿ. ಆಸ್ಪತ್ರೆ ಹಿಂಭಾಗ) ಉದ್ಯಾನವನ	2187.00	ಉದ್ಯಾನವನ	5ನೇ ಅಡ್ಡರಸ್ತೆ & ಬಿ.ಬಿ.ಎಂ.ಪಿ ಆರೋಗ್ಯ ಕೇಂದ್ರ)	4ನೇ ಅಡ್ಡರಸ್ತೆ (2ನೇ ಮುಖ್ಯರಸ್ತೆ)	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
230	ಪೂರ್ವ	115	ವನ್ನಾರಪೇಟೆ	ವನ್ನಾರಪೇಟೆ (ವಿವೇಕನಗರ) 3ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	772.62	ಉದ್ಯಾನವನ	6ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
231	ಪೂರ್ವ	115	ವನ್ನಾರಪೇಟೆ	ವಿವೇಕನಗರ 8 & 9ನೇ ಅಡ್ಡರಸ್ತೆ ಮಧ್ಯೆ 3ನೇ ಮುಖ್ಯರಸ್ತೆಯಲ್ಲಿರುವ (ಬಿಎಂಟಿಸಿ ಬಸ್ ನಿಲ್ದಾಣದ ಹತ್ತಿರ) ಉದ್ಯಾನವನ	710.30	ಉದ್ಯಾನವನ	9ನೇ ಅಡ್ಡರಸ್ತೆ	8ನೇ ಅಡ್ಡರಸ್ತೆ	ಅಶ್ವತ್ಥಕಟ್ಟೆ & ದೇವಸ್ಥಾನ	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
232	ಪೂರ್ವ	115	ವನ್ನಾರಪೇಟೆ	ನೀಲಸಂದ್ರ 6ನೇ ಮುಖ್ಯರಸ್ತೆ, ಬಿಡಿಎ ವಸತಿಗೃಹಗಳ ಮಧ್ಯೆ ಇರುವ ಉದ್ಯಾನವನ (ಪೊಲೀಸ್ ಕ್ವಾರ್ಟರ್ಸ್ ಹತ್ತಿರ)	2883.00	ಉದ್ಯಾನವನ	ರಸ್ತೆ	ರಸ್ತೆ	6ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
233	ಪೂರ್ವ	115	ವನ್ನಾರಪೇಟೆ	ನೀಲಸಂದ್ರ 6ನೇ ಮುಖ್ಯರಸ್ತೆ, ಬಿಡಿಎ ಬಡಾವಣೆ ಮಧ್ಯೆ ಇರುವ ಉದ್ಯಾನವನ	470.00	ಉದ್ಯಾನವನ	4ನೇ ಅಡ್ಡರಸ್ತೆ	ರಸ್ತೆ	6ನೇ ಮುಖ್ಯರಸ್ತೆ	ರಸ್ತೆ	ಹೊಸ ಸೇರ್ಪಡೆ
234	ಪೂರ್ವ	115	ವನ್ನಾರಪೇಟೆ	ನೀಲಸಂದ್ರ ಬಿಡಿಎ ಬಡಾವಣೆ, ಬಿ ಬ್ಲಾಕ್ ವಸತಿಗೃಹಗಳ ಮಧ್ಯೆ ಇರುವ ಉದ್ಯಾನವನ	1446.00	ಉದ್ಯಾನವನ	ರಸ್ತೆ	ರಸ್ತೆ	ಬಿಡಿಎ ಬಡಾವಣೆ ವಸತಿಗೃಹಗಳು	ರಸ್ತೆ	ಹೊಸ ಸೇರ್ಪಡೆ
235	ಪೂರ್ವ	115	ವನ್ನಾರಪೇಟೆ	ನೀಲಸಂದ್ರ ಬಿಡಿಎ ಬಡಾವಣೆ, ಬಿ ಬ್ಲಾಕ್ ಮಧ್ಯೆ ಇರುವ ಉದ್ಯಾನವನ	812.25	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
236	ಪೂರ್ವ	115	ವನ್ನಾರಪೇಟೆ	ನೀಲಸಂದ್ರ 4ನೇ ಅಡ್ಡರಸ್ತೆ, ಬಿಡಿಎ ಬಡಾವಣೆಯಲ್ಲಿರುವ ಉದ್ಯಾನವನ	598.00	ಉದ್ಯಾನವನ	ರಸ್ತೆ	4ನೇ ಅಡ್ಡರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
237	ಪೂರ್ವ	115	ವನ್ನಾರಪೇಟೆ	ಆಸ್ಪಿನ್ ಟೌನ್, ಬಿಡಿಎ ಕಾಂಪ್ಲೆಕ್ಸ್ ರಸ್ತೆಯಲ್ಲಿರುವ (ಜಸ್ತಾದೇವಿ ಕಲ್ಯಾಣ ಮಂಟಪದ ಎದುರು) ಉದ್ಯಾನವನ	7265.00	ಉದ್ಯಾನವನ	ಕೆ.ಬಿ.ಎ.ಆರ್.ರಸ್ತೆ	ಜಲಮಂಡಳಿ ಜಾಗ	ಬಿಡಿಎ ಕಾಂಪ್ಲೆಕ್ಸ್ ರಸ್ತೆ	ಸ್ಮಶಾನ & ಶ್ರೀ ಮುನೇಶ್ವರ ದೇವಸ್ಥಾನ	ಹೊಸ ಸೇರ್ಪಡೆ

1	2	3	4	5	6	7	8	9	10	11	12
238	ಪೂರ್ವ	115	ವನ್ನಾರಪೇಟೆ	ವಿವೇಕನಗರ 4ನೇ ಮುಖ್ಯರಸ್ತೆಯಲ್ಲಿರುವ ತ್ರಿಭುಜಾಕಾರದ ಉದ್ಯಾನವನ	710.00	ಉದ್ಯಾನವನ	ಕೂಡು ರಸ್ತೆ	ಕ್ರಾಸ್ ರಸ್ತೆ	4ನೇ ಮುಖ್ಯರಸ್ತೆ	ರಸ್ತೆ	ಹೊಸ ಸೇರ್ಪಡೆ
239	ಪೂರ್ವ	115	ವನ್ನಾರಪೇಟೆ	ವನ್ನಾರಪೇಟೆ 1ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	182.00	ಉದ್ಯಾನವನ	5ನೇ ಕ್ರಾಸ್	ಕೂಡು ರಸ್ತೆ	ವನ್ನಾರಪೇಟೆ 1ನೇ ಮುಖ್ಯರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
240	ಪೂರ್ವ	117	ಶಾಂತಿನಗರ	ಬೇತಲ್ ಲೇಔಟ್ ಬರ್ಲಿ ಸ್ಟ್ರೀಟ್ ಕ್ರಾಸ್‌ನಲ್ಲಿರುವ ಉದ್ಯಾನವನ	410.00	ಉದ್ಯಾನವನ	ಬರ್ಲಿ ಸ್ಟ್ರೀಟ್ ಕ್ರಾಸ್ ರಸ್ತೆ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ
241	ಪೂರ್ವ	117	ಶಾಂತಿನಗರ	ವಿನಾಯಕನಗರ 1ನೇ ಎ ಅಡ್ಡರಸ್ತೆಯಲ್ಲಿ (ಹಿಂದೂಗಳ ಸ್ಮಶಾನದ ದಕ್ಷಿಣಕ್ಕೆ) ರುವ ಮಕ್ಕಳ ಆಟದ ಮೈದಾನ ಮತ್ತು ಉದ್ಯಾನವನ	1550.00	ಉದ್ಯಾನವನ	ರಸ್ತೆ	ಜಲಕಂಠೇಶ್ವರನಗರ ಮುಖ್ಯರಸ್ತೆ	ಹಿಂದೂಗಳ ಸ್ಮಶಾನ	ವಿನಾಯಕನಗರ 1ನೇ ಎ ಅಡ್ಡರಸ್ತೆ	ಹೊಸ ಸೇರ್ಪಡೆ
1	ಪಶ್ಚಿಮ	35	ಅರಮನೆನಗರ	ಉದ್ಯಾನವನ ಸಂಪಿಗೆ ರಸ್ತೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ	1595.00	ಉದ್ಯಾನವನ	ಟಿ.ಚೌಡಯ್ಯ ರಸ್ತೆ (ಸ್ಕಾಂಕಿ ರಸ್ತೆ)	ಸಂಪಿಗೆ ರಸ್ತೆ	ಕೂಡು ರಸ್ತೆ	18ನೇ ಅಡ್ಡರಸ್ತೆ	-
2	ಪಶ್ಚಿಮ	35	ಅರಮನೆನಗರ	ಉದ್ಯಾನವನ ವೆಸ್ಟ್‌ಪಾರ್ಕ್ ರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರಂ	293.90	ಉದ್ಯಾನವನ	ರಸ್ತೆ	ವೆಸ್ಟ್‌ಪಾರ್ಕ್ ರಸ್ತೆ	ಕೂಡು ರಸ್ತೆ	15ನೇ ಅಡ್ಡರಸ್ತೆ	-
3	ಪಶ್ಚಿಮ	35	ಅರಮನೆನಗರ	ದೊರೆಸ್ವಾಮಿರಾಜು ಉದ್ಯಾನವನ, ಈಸ್ಟ್ ಪಾರ್ಕ್ ರಸ್ತೆ, 16ನೇ ಅಡ್ಡರಸ್ತೆ, ಮಲ್ಲೇಶ್ವರಂ	1898.40	ಉದ್ಯಾನವನ	ಈಸ್ಟ್‌ಪಾರ್ಕ್ ರಸ್ತೆ	ವೆಸ್ಟ್‌ಪಾರ್ಕ್ ರಸ್ತೆ	16ನೇ ಅಡ್ಡರಸ್ತೆ	ಆಟದ ಮೈದಾನ	-
4	ಪಶ್ಚಿಮ	35	ಅರಮನೆ ನಗರ	ತ್ರಿಕೋನಾಕಾರದ ಉದ್ಯಾನವನ, 16ನೇ ಅಡ್ಡರಸ್ತೆ ವೆಸ್ಟ್ ಪಾರ್ಕ್‌ರಸ್ತೆ, ಮಲ್ಲೇಶ್ವರಂ	144.00	ಉದ್ಯಾನವನ	ರಸ್ತೆ	ವೆಸ್ಟ್ ಪಾರ್ಕ್‌ರಸ್ತೆ	ಕೂಡು ರಸ್ತೆ	16ನೇ ಅಡ್ಡರಸ್ತೆ	ಹೊಸ ಸೇರ್ಪಡೆ
5	ಪಶ್ಚಿಮ	35	ಅರಮನೆ ನಗರ	ಸದಾಶಿವನಗರ ಉದ್ಯಾನವನ, 5-6ನೇ ಮುಖ್ಯರಸ್ತೆ, 16-17ನೇ ಅಡ್ಡರಸ್ತೆಗಳ ನಡುವೆ ಸದಾಶಿವನಗರ	4964.00	ಉದ್ಯಾನವನ	17ನೇ ಅಡ್ಡರಸ್ತೆ	16ನೇ ಅಡ್ಡರಸ್ತೆ	5ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
6	ಪಶ್ಚಿಮ	35	ಅರಮನೆ ನಗರ	ಉದ್ಯಾನವನ, 3-8ನೇ ಮುಖ್ಯರಸ್ತೆ ಹಾಗೂ ಕಾನ್‌ಟೋರ್ ರಸ್ತೆಗಳ ನಡುವೆ ಆರ್.ಎಂ.ವಿ. ಬಡಾವಣೆ, ಸದಾಶಿವನಗರ	283.00	ಉದ್ಯಾನವನ	3ನೇ ಮುಖ್ಯರಸ್ತೆ	ಕಾನ್‌ಟೋರ್ ರಸ್ತೆ	8ನೇ ಮುಖ್ಯರಸ್ತೆ	ಕೂಡು ರಸ್ತೆ	ಹೊಸ ಸೇರ್ಪಡೆ
7	ಪಶ್ಚಿಮ	35	ಅರಮನೆ ನಗರ	ಐಲ್ಯಾಂಡ್ ಉದ್ಯಾನವನ, ಕಾನ್‌ಟೋರ್ ರಸ್ತೆ, 10ನೇ ಅಡ್ಡರಸ್ತೆ, ಆರ್.ಎಂ.ವಿ. ಬಡಾವಣೆ, ಸದಾಶಿವನಗರ	483.21	ಉದ್ಯಾನವನ	ಅಡ್ಡರಸ್ತೆ	ಕಾನ್‌ಟೋರ್ ರಸ್ತೆ	10ನೇ ಅಡ್ಡರಸ್ತೆ	ಕೂಡು ರಸ್ತೆ	ಹೊಸ ಸೇರ್ಪಡೆ
8	ಪಶ್ಚಿಮ	35	ಅರಮನೆ ನಗರ	ಲೋಲೆಪಿಲ್ ಉದ್ಯಾನವನ, 10ನೇ ಮುಖ್ಯರಸ್ತೆ ಹಾಗೂ 9-10ನೇ ಅಡ್ಡರಸ್ತೆಗಳ ನಡುವೆ ಆರ್.ಎಂ.ವಿ. ಬಡಾವಣೆ, ಸದಾಶಿವನಗರ	12174.40	ಉದ್ಯಾನವನ	9ನೇ ಅಡ್ಡರಸ್ತೆ	ಅಡ್ಡರಸ್ತೆ	10ನೇ ಅಡ್ಡರಸ್ತೆ	10ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
9	ಪಶ್ಚಿಮ	35	ಅರಮನೆ ನಗರ	ಉದ್ಯಾನವನ, 5-6ನೇ ಮುಖ್ಯರಸ್ತೆಗಳು ಹಾಗೂ 9ನೇ ಅಡ್ಡರಸ್ತೆ ಸದಾಶಿವನಗರ	883.49	ಉದ್ಯಾನವನ	9ನೇ ಅಡ್ಡರಸ್ತೆ	ಕೂಡು ರಸ್ತೆ	6ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
10	ಪಶ್ಚಿಮ	35	ಅರಮನೆ ನಗರ	ಕೆಂಪೇಗೌಡ ಗಡಿಗೋಪುರ ಉದ್ಯಾನವನ ಬಳ್ಳಾರಿ ರಸ್ತೆ, ಆರ್.ಎಂ.ವಿ. ಬಡಾವಣೆ, ಸದಾಶಿವನಗರ	17779.00	ಉದ್ಯಾನವನ	ರಸ್ತೆ	ಬೆಂಗಳೂರು ಜಲಮಂಡಳಿ ಹಾಗೂ ರಮಣ ಮಹರ್ಷಿ ಧ್ಯಾನ	ಬೆಂಗಳೂರು ಜಲಮಂಡಳಿ	ಬಳ್ಳಾರಿ ರಸ್ತೆ	ಹೊಸ ಸೇರ್ಪಡೆ
11	ಪಶ್ಚಿಮ	43	ನಂದಿನಿ ಬಡಾವಣೆ	ಉದ್ಯಾನವನ, ರಾಜೇವಗಾಂಧಿನಗರ ಬಡಾವಣೆ	642.60	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
12	ಪಶ್ಚಿಮ	43	ನಂದಿನಿ ಬಡಾವಣೆ	ಉದ್ಯಾನವನ, ರಾಜೇವಗಾಂಧಿನಗರ ಬಡಾವಣೆ	676.62	ಉದ್ಯಾನವನ	ರಸ್ತೆ	ಖಾಲಿ ಜಾಗ	ರಸ್ತೆ	ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
13	ಪಶ್ಚಿಮ	43	ನಂದಿನಿ ಬಡಾವಣೆ	ಉದ್ಯಾನವನ, 8 & 9ನೇ ಮುಖ್ಯರಸ್ತೆ, ರಾಜೀವಗಾಂಧಿನಗರ ಬಡಾವಣೆ, (ಲೂಡ್ಸ್ ಹೈಸ್ಕೂಲ್ ಬಳಿ)	3823.95	ಉದ್ಯಾನವನ	ಮುಖ್ಯರಸ್ತೆ	ಅಡ್ಡರಸ್ತೆ	9ನೇ ಮುಖ್ಯರಸ್ತೆ	8ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
14	ಪಶ್ಚಿಮ	43	ನಂದಿನಿ ಬಡಾವಣೆ	ಉದ್ಯಾನವನ ಸರ್ಕುಲರ್ ಪಾರ್ಕ್ ರಸ್ತೆ & ಮದರ್ ಡೈರಿ ರಸ್ತೆ-ನಂದಿನಿ ಬಡಾವಣೆ	306.00	ಉದ್ಯಾನವನ	ಅಡ್ಡರಸ್ತೆ	ಸರ್ಕುಲರ್ ಪಾರ್ಕ್ ರಸ್ತೆ	ಖಾಸಗಿ ಸ್ವತ್ತು	ಮದರ್ ಡೈರಿ	ಬಿ.ಬಿ.ಎಂ.ಪಿ. ಸಹಾಯ ಕೇಂದ್ರ ಇರುತ್ತೆ
15	ಪಶ್ಚಿಮ	43	ನಂದಿನಿ ಬಡಾವಣೆ	ಉದ್ಯಾನವನ, 15ನೇ ಮುಖ್ಯರಸ್ತೆ, 1 ಮತ್ತು 3ನೇ ಅಡ್ಡರಸ್ತೆ ನಡುವೆ, ನಂದಿನಿ ಬಡಾವಣೆ	4607.00	ಉದ್ಯಾನವನ	1ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಅಡ್ಡರಸ್ತೆ	15ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
16	ಪಶ್ಚಿಮ	43	ನಂದಿನಿ ಬಡಾವಣೆ	ಉದ್ಯಾನವನ, 15ನೇ ಮುಖ್ಯರಸ್ತೆ, 2 ಮತ್ತು 3ನೇ ಅಡ್ಡರಸ್ತೆ ನಡುವೆ, ನಂದಿನಿ ಬಡಾವಣೆ	954.00	ಉದ್ಯಾನವನ	15ನೇ ಮುಖ್ಯರಸ್ತೆ	ಬ್ಯಾಂಕ್ ಆಫೀಸರ್ಸ್ ಕಾಲೋನಿ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಹೊಸ ಸೇರ್ಪಡೆ
17	ಪಶ್ಚಿಮ	43	ನಂದಿನಿ ಬಡಾವಣೆ	ವೃತ್ತಾಕಾರದ ಉದ್ಯಾನವನ ನಂದಿನಿ ಬಡಾವಣೆ	5676.79	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
18	ಪಶ್ಚಿಮ	44	ಮಾರಪ್ಪನಪಾಳ್ಯ	ಉದ್ಯಾನವನ & ಗಣಪತಿ ದೇವಸ್ಥಾನ, 9ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಶಂಕರನಗರ	2195.00	ಉದ್ಯಾನವನ	2ನೇ ಅಡ್ಡರಸ್ತೆ	9ನೇ ಮುಖ್ಯರಸ್ತೆ	ಆಟದ ಮೈದಾನ	9ನೇ ಮುಖ್ಯರಸ್ತೆ	-
19	ಪಶ್ಚಿಮ	44	ಮಾರಪ್ಪನಪಾಳ್ಯ	ವಿದ್ಯುತ್ ವಾಹಕ ಪಥ, ಇಂದಿರಾ ಪ್ರಿಯದರ್ಶಿನಿ ಉದ್ಯಾನವನ, 2-4ನೇ ಮುಖ್ಯರಸ್ತೆ, 6-7ನೇ ಅಡ್ಡರಸ್ತೆ ಶಂಕರನಗರ	4757.00	ಉದ್ಯಾನವನ	4ನೇ ಮುಖ್ಯರಸ್ತೆ	6ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
20	ಪಶ್ಚಿಮ	44	ಮಾರಪ್ಪನಪಾಳ್ಯ	ವಿದ್ಯುತ್ ವಾಹಕ ಪಥ, ಇಂದಿರಾ ಪ್ರಿಯದರ್ಶಿನಿ ಉದ್ಯಾನವನ, 1-2 ಮತ್ತು 4ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ ಶಂಕರನಗರ	2317.00	ಉದ್ಯಾನವನ	4ನೇ ಮುಖ್ಯರಸ್ತೆ	6ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಶಂಕರನಗರ 1ನೇ ಮುಖ್ಯರಸ್ತೆ	-
21	ಪಶ್ಚಿಮ	45	ಮಲ್ಲೇಶ್ವರಂ	ಬಾಲಸುಬ್ರಮಣ್ಯಂ ಉದ್ಯಾನವನ 10ನೇ ಎ ಮುಖ್ಯರಸ್ತೆ, ಮಲ್ಲೇಶ್ವರಂ	563.00	ಉದ್ಯಾನವನ	10ನೇ ಎ ಮುಖ್ಯರಸ್ತೆ	ಖಾಸಗಿ ಸ್ವತ್ತು ಸಿಟಿಎಸ್ ನಂ:286	ಖಾಸಗಿ ಸ್ವತ್ತು ಸಿಟಿಎಸ್ ನಂ:288	16ನೇ ಅಡ್ಡರಸ್ತೆ	-
22	ಪಶ್ಚಿಮ	64	ರಾಜಮಹಲ್ ಗುಟ್ಟಹಳ್ಳಿ	ತ್ರಿಕೋಣಾಕಾರದ ಉದ್ಯಾನವನ, ವೆಸ್ಟ್ ಪಾರ್ಕ್ ರಸ್ತೆ, 10ನೇ ಅಡ್ಡರಸ್ತೆ	89.30	ಉದ್ಯಾನವನ	ಪೈಪ್‌ಲೈನ್ ರಸ್ತೆ	ವೆಸ್ಟ್ ಪಾರ್ಕ್ ರಸ್ತೆ	ಕೂಡು ರಸ್ತೆ	10ನೇ ಅಡ್ಡರಸ್ತೆ	-
23	ಪಶ್ಚಿಮ	64	ರಾಜಮಹಲ್ ಗುಟ್ಟಹಳ್ಳಿ	ದತ್ತಾತ್ರೇಯ ದೇವಸ್ಥಾನದ ಉದ್ಯಾನವನ, ಗುಟ್ಟಹಳ್ಳಿ ಮುಖ್ಯರಸ್ತೆ, 4ನೇ ಅಡ್ಡರಸ್ತೆ	1236.50	ಉದ್ಯಾನವನ	ಖಾಸಗಿ ಮನೆ	4ನೇ ಅಡ್ಡರಸ್ತೆ	8ನೇ ಮುಖ್ಯರಸ್ತೆ	ಗುಟ್ಟಹಳ್ಳಿ ಮುಖ್ಯರಸ್ತೆ	-
24	ಪಶ್ಚಿಮ	64	ರಾಜಮಹಲ್ ಗುಟ್ಟಹಳ್ಳಿ	ದಿ ಎಲ್.ರಾಮಯ್ಯ ಉದ್ಯಾನವನ, ಎನ್.ಸುಬ್ಬಯ್ಯ ರಸ್ತೆ, 12ನೇ ಅಡ್ಡರಸ್ತೆ	2221.81	ಉದ್ಯಾನವನ	ಖಾಸಗಿ ಆಸ್ತಿ ಸಿಟಿಎಸ್ 3249 ರಿಂದ 3255	12ನೇ ಅಡ್ಡರಸ್ತೆ ಸಿಟಿಎಸ್ 3239, 3240	ಎನ್ ಸುಬ್ಬಯ್ಯ ರಸ್ತೆ	ಖಾಸಗಿ ಆಸ್ತಿ ಸಿಟಿಎಸ್ ನಂ:3240 & 3247	-
25	ಪಶ್ಚಿಮ	64	ರಾಜಮಹಲ್ ಗುಟ್ಟಹಳ್ಳಿ	ಈಜುಕೊಳ ಬಡಾವಣೆಯ ಉದ್ಯಾನವನ & ಅಟದ ಮೈದಾನ	2848.00	ಉದ್ಯಾನವನ	ಅಡ್ಡರಸ್ತೆ	10ನೇ ಅಡ್ಡರಸ್ತೆ	ಬಾಂದವ್ಯನಗರ ರಸ್ತೆ	ಖಾಸಗಿ ಆಸ್ತಿ	-
26	ಪಶ್ಚಿಮ	64	ರಾಜಮಹಲ್ ಗುಟ್ಟಹಳ್ಳಿ	ಉದ್ಯಾನವನ, 1ನೇ ಮುಖ್ಯರಸ್ತೆ, (ಮಹಾಲಕ್ಷ್ಮಿ ಮಂದಿರ ರಸ್ತೆ) ವೈಯಾಲಿಕಾವಲ್	3143.60	ಉದ್ಯಾನವನ	8ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ (ಮಹಾಲಕ್ಷ್ಮಿ ಮಂದಿರ ರಸ್ತೆ)	ಅಟದ ಮೈದಾನ	ಹೊಸ ಸೇರ್ಪಡೆ
27	ಪಶ್ಚಿಮ	64	ರಾಜಮಹಲ್ ಗುಟ್ಟಹಳ್ಳಿ	ಉದ್ಯಾನವನ, 1 ಮತ್ತು 2ನೇ ಮುಖ್ಯರಸ್ತೆಗಳ ನಡುವೆ, ಅರಮನೆನಗರ	107.80	ಉದ್ಯಾನವನ	ಕೂಡುರಸ್ತೆ	ರಸ್ತೆ	2ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
28	ಪಶ್ಚಿಮ	64	ರಾಜಮಹಲ್ ಗುಟ್ಟಹಳ್ಳಿ	ಉದ್ಯಾನವನ, 2ನೇ ಮುಖ್ಯರಸ್ತೆ, ಮತ್ತು ಶೇಷಾದ್ರಿಪುರಂ ಮುಖ್ಯರಸ್ತೆಗಳ ನಡುವೆ, ಅರಮನೆನಗರ	130.00	ಉದ್ಯಾನವನ	ಕೂಡುರಸ್ತೆ	ರಸ್ತೆ	2ನೇ ಮುಖ್ಯರಸ್ತೆ	ಶೇಷಾದ್ರಿಪುರಂ ಮುಖ್ಯರಸ್ತೆ	ಹೊಸ ಸೇರ್ಪಡೆ
29	ಪಶ್ಚಿಮ	64	ರಾಜಮಹಲ್ ಗುಟ್ಟಹಳ್ಳಿ	ಉದ್ಯಾನವನ, ಮಸೀದಿ ರಸ್ತೆ, ಅರಮನೆನಗರ	204.67	ಉದ್ಯಾನವನ	ರಸ್ತೆ	ಮಸೀದಿ ರಸ್ತೆ	ಕೂಡು ರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
30	ಪಶ್ಚಿಮ	65	ಕಾಡು ಮಲ್ಲೇಶ್ವರ	ಗಾಯತ್ರಿದೇವಿ ಉದ್ಯಾನವನ ವೈಯಾಳಿಕಾವಲ್	2989.00	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	16ನೇ ಅಡ್ಡರಸ್ತೆ	ಅಡ್ಡರಸ್ತೆ	-
31	ಪಶ್ಚಿಮ	65	ಕಾಡು ಮಲ್ಲೇಶ್ವರ	ಉದ್ಯಾನವನ ಈಸ್ಟ್‌ಪಾರ್ಕ್ ರಸ್ತೆ, ಮಲ್ಲೇಶ್ವರಂ	1579.00	ಉದ್ಯಾನವನ	ಈಸ್ಟ್‌ಪಾರ್ಕ್ ರಸ್ತೆ	ವೆಸ್ಟ್ ಪಾರ್ಕ್ ರಸ್ತೆ	9ನೇ ಅಡ್ಡರಸ್ತೆ (ಮಾರ್ಕೆಟ್)	ಶ್ರೀ ರಾಘವೇಂದ್ರ ಸ್ವಾಮಿ & ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನ	-
32	ಪಶ್ಚಿಮ	65	ಕಾಡು ಮಲ್ಲೇಶ್ವರ	ಉದ್ಯಾನವನ, 11ನೇ ಮುಖ್ಯರಸ್ತೆ, ಮಲ್ಲೇಶ್ವರಂ, ರೈಲು ನಿಲ್ದಾಣ ಮುಂಭಾಗ	747.30	ಉದ್ಯಾನವನ	11ನೇ ಮುಖ್ಯರಸ್ತೆ	ಡ್ರೈನ್	ಉದ್ಯಾನವನ	ಡ್ರೈನ್	ಕಲಂ-9,10 ರಲ್ಲಿ ತಿದ್ಧಿಪಡೆ
33	ಪಶ್ಚಿಮ	65	ಕಾಡು ಮಲ್ಲೇಶ್ವರ	ಉದ್ಯಾನವನ ವೆಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರಂ	1190.00	ಉದ್ಯಾನವನ	ಜ್ಞಾನಾಂಜನೇಯ ದೇವಸ್ಥಾನ, ಖಾಲಿಜಾಗ (ಭಾರತ್ ಸ್ಕೌಟ್ಸ್ & ಗೈಡ್ಸ್)	ವೆಸ್ಟ್ ಪಾರ್ಕ್‌ರಸ್ತೆ, ಲಿಂಕ್ ರಸ್ತೆ	ಬಾಲ ಮನೋವಿಕಾಸ ಕೇಂದ್ರ	ವಿದ್ಯಾ ಮಂದಿರ & AEE ಕಛೇರಿ	ಹೊಸ ಸೇರ್ಪಡೆ
34	ಪಶ್ಚಿಮ	65	ಕಾಡು ಮಲ್ಲೇಶ್ವರ	ಉದ್ಯಾನವನ ಮಲ್ಲೇಶ್ವರಂ ರೈಲ್ವೆ ನಿಲ್ದಾಣ ಬಳಿ 11ನೇ ಮುಖ್ಯರಸ್ತೆ ಮಲ್ಲೇಶ್ವರಂ	584.00	ಉದ್ಯಾನವನ	11ನೇ ಮುಖ್ಯರಸ್ತೆ	ಡ್ರೈನ್	ಡ್ರೈನ್	ಉದ್ಯಾನವನ	ಹೊಸ ಸೇರ್ಪಡೆ
35	ಪಶ್ಚಿಮ	65	ಕಾಡು ಮಲ್ಲೇಶ್ವರ	ಉದ್ಯಾನವನ ಮಲ್ಲೇಶ್ವರಂ ರೈಲ್ವೆ ನಿಲ್ದಾಣ ಬಳಿ 11ನೇ ಮುಖ್ಯರಸ್ತೆ ಮಲ್ಲೇಶ್ವರಂ	44.88	ಉದ್ಯಾನವನ	11ನೇ ಮುಖ್ಯರಸ್ತೆ	ರೈಲ್ವೆ ನಿಲ್ದಾಣ	ಖಾಲಿಜಾಗ	ರೈಲ್ವೆ ಸ್ಟೇಷನ್ ಗೇಟ್	ಹೊಸ ಸೇರ್ಪಡೆ

1	2	3	4	5	6	7	8	9	10	11	12
36	ಪಶ್ಚಿಮ	67	ನಾಗಪುರ	ಕಲಾ ಕೇಸರಿ ಉದಯಕುಮಾರ್ ಉದ್ಯಾನವನ ರಾಜಾಜಿನಗರ 1ನೇ ಬ್ಲಾಕ್	4124.40	ಉದ್ಯಾನವನ	19ನೇ ಮುಖ್ಯರಸ್ತೆ	18ನೇ ಮುಖ್ಯರಸ್ತೆ	10ನೇ ಬಿ ಅಡ್ಡರಸ್ತೆ	11ನೇ ಅಡ್ಡರಸ್ತೆ	-
37	ಪಶ್ಚಿಮ	67	ನಾಗಪುರ	ಉದ್ಯಾನವನ ರಾಜಾಜಿನಗರ 1ನೇ ಎನ್ ಬ್ಲಾಕ್, 17ನೇ ಮುಖ್ಯರಸ್ತೆ	480.70	ಉದ್ಯಾನವನ	ಕೂಡು ರಸ್ತೆ	17ನೇ ಮುಖ್ಯರಸ್ತೆ	8ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	-
38	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	1186.00	ಉದ್ಯಾನವನ	ರಸ್ತೆ	ರಸ್ತೆ	ಪೈಪ್ ಲೈನ್ ರಸ್ತೆ	ರಸ್ತೆ	-
39	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	1962.50	ಉದ್ಯಾನವನ	ಉದ್ಯಾನವನ	ಖಾಲಿ ಸ್ಥಳ	ಪೈಪ್ ಲೈನ್ ರಸ್ತೆ	ರಸ್ತೆ	-
40	ಪಶ್ಚಿಮ	67	ನಾಗಪುರ	ದೊಡ್ಡಮೋರಿ ಪಕ್ಕದಲ್ಲಿರುವ ಉದ್ಯಾನವನ	1837.87	ಉದ್ಯಾನವನ	ರಸ್ತೆ	ದೊಡ್ಡಮೋರಿ	ಮೋರಿ	ರಸ್ತೆ	-
41	ಪಶ್ಚಿಮ	67	ನಾಗಪುರ	2 ಮತ್ತು 3ನೇ ಮುಖ್ಯರಸ್ತೆ ಮಧ್ಯೆ ಇರುವ ಸಿದ್ಧಾರೂಡ ಉದ್ಯಾನವನ	4268.00	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಪೈಪ್ ಲೈನ್ ರಸ್ತೆ	12ನೇ ಅಡ್ಡರಸ್ತೆ	-
42	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	1858.00	ಉದ್ಯಾನವನ	ರಸ್ತೆ	ರಸ್ತೆ	ಪೈಪ್ ಲೈನ್ ರಸ್ತೆ	ರಸ್ತೆ	-
43	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	1267.50	ಉದ್ಯಾನವನ	ಕಾರ್ಡ್ ರಸ್ತೆ	ರಸ್ತೆ	ಪೈಪ್ ಲೈನ್ ರಸ್ತೆ	ರಸ್ತೆ	-
44	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	1319.11	ಉದ್ಯಾನವನ	ರಸ್ತೆ	ರಸ್ತೆ	ಪೈಪ್ ಲೈನ್ ರಸ್ತೆ	ರಸ್ತೆ	-
45	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	1619.66	ಉದ್ಯಾನವನ	ರಸ್ತೆ	ರಸ್ತೆ	ಪೈಪ್ ಲೈನ್ ರಸ್ತೆ	ರಸ್ತೆ	-
46	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	601.73	ಉದ್ಯಾನವನ	ರಸ್ತೆ	ರಸ್ತೆ	ಪೈಪ್ ಲೈನ್ ರಸ್ತೆ	ರಸ್ತೆ	-
47	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	4050.00	ಉದ್ಯಾನವನ	3ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಪೈಪ್ ಲೈನ್ ರಸ್ತೆ	ರಸ್ತೆ	-

1	2	3	4	5	6	7	8	9	10	11	12
48	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	5502.40	ಉದ್ಯಾನವನ	6ನೇ ಮುಖ್ಯರಸ್ತೆ	14ನೇ ಮುಖ್ಯರಸ್ತೆ	ಪೈಪ್ ಲೈನ್ ರಸ್ತೆ	13ನೇ ಅಡ್ಡರಸ್ತೆ	-
49	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	3223.63	ಉದ್ಯಾನವನ	ರಸ್ತೆ	ರಸ್ತೆ	ಪೈಪ್ ಲೈನ್ ರಸ್ತೆ	ರಸ್ತೆ	-
50	ಪಶ್ಚಿಮ	67	ನಾಗಪುರ	ಪೈಪ್ ಲೈನ್ ರಸ್ತೆಯಲ್ಲಿರುವ ಉದ್ಯಾನವನ	1067.95	ಉದ್ಯಾನವನ	ರಸ್ತೆ	ರಸ್ತೆ	ಪೈಪ್ ಲೈನ್ ರಸ್ತೆ	ರಸ್ತೆ	-
51	ಪಶ್ಚಿಮ	67	ನಾಗಪುರ	ವೆಸ್ಟ್ ಆಫ್ ಕಾರ್ಡ್ ರಸ್ತೆಯ 2 & 3ನೇ ಮುಖ್ಯರಸ್ತೆಯಲ್ಲಿರುವ ಬುಧ್ಧಶಾಂತಿ ಉದ್ಯಾನವನ & ಆಟದ ಮೈದಾನ	5189.00	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	12ನೇ ಅಡ್ಡರಸ್ತೆ	11ನೇ ಅಡ್ಡರಸ್ತೆ	-
52	ಪಶ್ಚಿಮ	67	ನಾಗಪುರ	ವೆಸ್ಟ್ ಆಫ್ ಕಾರ್ಡ್ ರಸ್ತೆಯ 2ನೇ ಮುಖ್ಯರಸ್ತೆ, ರಾಜಾಜಿನಗರ, ವಿಶ್ವೇಶ್ವರಯ್ಯ ಉದ್ಯಾನವನ	4058.00	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	10ನೇ ಎ ಅಡ್ಡರಸ್ತೆ	ಮೋರಿ ರಸ್ತೆ	-
53	ಪಶ್ಚಿಮ	67	ನಾಗಪುರ	ವೆಸ್ಟ್ ಆಫ್ ಕಾರ್ಡ್ ರಸ್ತೆಯ 2 & 3ನೇ ಮುಖ್ಯರಸ್ತೆ ನಡುವೆ ಇರುವ ಅಕ್ಕಮಹಾ ದೇವಿ ಮಕ್ಕಳ ಆಟದ ಮೈದಾನ & ಉದ್ಯಾನವನ	3508.00	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	10ನೇ ಬಿ ಅಡ್ಡರಸ್ತೆ	10ನೇ ಅಡ್ಡರಸ್ತೆ	-
54	ಪಶ್ಚಿಮ	68	ಮಹಾಲಕ್ಷ್ಮೀ ಪುರಂ	ಉದ್ಯಾನವನ 13-14ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಮಹಾಲಕ್ಷ್ಮೀಪುರಂ	751.23	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	13ನೇ ಅಡ್ಡರಸ್ತೆ	14ನೇ ಅಡ್ಡರಸ್ತೆ	-
55	ಪಶ್ಚಿಮ	68	ಮಹಾಲಕ್ಷ್ಮೀ ಪುರಂ	ಉದ್ಯಾನವನ 14-15ನೇ ಅಡ್ಡರಸ್ತೆ ಮಹಾಲಕ್ಷ್ಮೀಪುರಂ	830.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	14ನೇ ಅಡ್ಡರಸ್ತೆ	15ನೇ ಅಡ್ಡರಸ್ತೆ	-
56	ಪಶ್ಚಿಮ	68	ಮಹಾಲಕ್ಷ್ಮೀ ಪುರಂ	ಉದ್ಯಾನವನ BSES, PU ಕಾಲೇಜು ಬಳಿ 4ಬಿ-4ಸಿ ಮುಖ್ಯರಸ್ತೆ, ಮಹಾಲಕ್ಷ್ಮೀಪುರಂ	1062.18	ಉದ್ಯಾನವನ	30ನೇ ಅಡ್ಡರಸ್ತೆ	BSES, PU ಕಾಲೇಜು	4ನೇ ಸಿ ಮುಖ್ಯರಸ್ತೆ	4ನೇ ಬಿ ಮುಖ್ಯರಸ್ತೆ	-

1	2	3	4	5	6	7	8	9	10	11	12
57	ಪಶ್ಚಿಮ	74	ಶಕ್ತಿಗಣಪತಿನಗರ	ಕುವೆಂಪು ಉದ್ಯಾನವನ ಬಿಇಎಂಎಲ್ ಬಡಾವಣೆ, 2ನೇ ಮುಖ್ಯರಸ್ತೆ, ಬಸವೇಶ್ವರನಗರ	4800.00	ಉದ್ಯಾನವನ	2ನೇ ಅಡ್ಡರಸ್ತೆ & ಖಾಸಗಿ ಸ್ವತ್ತುಗಳು	2ನೇ ಮುಖ್ಯರಸ್ತೆ	ಮ್ಯಾಕ್ಸ್ ಮಿಲ್ಲರ್ ಶಾಲೆ	8ನೇ ಮುಖ್ಯರಸ್ತೆ	-
58	ಪಶ್ಚಿಮ	74	ಶಕ್ತಿಗಣಪತಿನಗರ	ಎಸ್‌ಬಿಐ ಕಾಲೋನಿ ಉದ್ಯಾನವನ ಬಸವೇಶ್ವರನಗರ, 1ನೇ ಜಿ ಅಡ್ಡರಸ್ತೆ	1023.00	ಉದ್ಯಾನವನ	ಖಾಸಗಿ ಸ್ವತ್ತು	1ನೇ ಜಿ ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
59	ಪಶ್ಚಿಮ	75	ಶಂಕರಮಠ	ಉದ್ಯಾನವನ, ಕಿಲೋಮೀಟರ್ ಕಾಲೋನಿ, 3ನೇ ಹಂತ, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ	1259.00	ಉದ್ಯಾನವನ	4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ	ವಾರ್ಡ್ ಕಛೇರಿ & ಕಾಮಗಾರಿ ಇಲಾಖೆ	ಕಲಂ-5 ರಲ್ಲಿ ತಿದ್ದುಪಡಿ
60	ಪಶ್ಚಿಮ	75	ಶಂಕರಮಠ	ಕೆಂಪೇಗೌಡ ಉದ್ಯಾನವನ ಕುರುಬರಹಳ್ಳಿ, ದೊಡ್ಡಮ್ಮದೇವಿ ದೇವಸ್ಥಾನ ರಸ್ತೆ	6356.00	ಉದ್ಯಾನವನ	ಕೃಷ್ಣ ರಸ್ತೆ	ಕೆಂಪೇಗೌಡ ಆಟದ ಮೈದಾನ	ಶ್ರೀ ದೊಡ್ಡಮ್ಮ ದೇವಸ್ಥಾನ ರಸ್ತೆ	ಖಾಸಗಿ ಸ್ವತ್ತು & ಅಡ್ಡರಸ್ತೆ	-
61	ಪಶ್ಚಿಮ	75	ಶಂಕರಮಠ	ಉದ್ಯಾನವನ SVGNSS ಲೇಔಟ್ ಬಸವೇಶ್ವರನಗರ	459.00	ಉದ್ಯಾನವನ	ಖಾಸಗಿ ಸ್ವತ್ತು	ರಸ್ತೆ	ಖಾಸಗಿ ಸ್ವತ್ತು	ರಸ್ತೆ	-
62	ಪಶ್ಚಿಮ	75	ಶಂಕರಮಠ	ಶಿವಶಕ್ತಿ ಉದ್ಯಾನವನ ವೆಂಕಟೇಶ್ವರ ಕೃಷ್ಣ ಬಡಾವಣೆ ಬಸವೇಶ್ವರ ನಗರ	345.00	ಉದ್ಯಾನವನ	ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ವೆಂಕಟೇಶ್ವರ ದೇವಸ್ಥಾನ ರಸ್ತೆ	-
63	ಪಶ್ಚಿಮ	75	ಶಂಕರಮಠ	ಎ.ಸಾಂಬಮೂರ್ತಿ ಉದ್ಯಾನವನ ಗೃಹಲಕ್ಷ್ಮಿ ಬಡಾವಣೆ 1ನೇ ಹಂತ, ಬಸವೇಶ್ವರನಗರ	2368.00	ಉದ್ಯಾನವನ	ಹೇಮಾವತಿ ರಸ್ತೆ	ಎ ಸಾಂಬಮೂರ್ತಿ ಉದ್ಯಾನವನ ರಸ್ತೆ	ಕಪಿಲ ರಸ್ತೆ	ಕಾವೇರಿ ರಸ್ತೆ	-
64	ಪಶ್ಚಿಮ	75	ಶಂಕರಮಠ	ಜಯಮಾರುತಿ ದೇವಸ್ಥಾನದ ಪಕ್ಕದಲ್ಲಿರುವ ಉದ್ಯಾನವನ ಬಸವೇಶ್ವರನಗರ, 15ನೇ ಮುಖ್ಯರಸ್ತೆ	188.00	ಉದ್ಯಾನವನ	ರಸ್ತೆ	ಜಯಮಾರುತಿ ದೇವಸ್ಥಾನ	ಅಡ್ಡರಸ್ತೆ	ಜಯಮಾರುತಿ ದೇವಸ್ಥಾನ & 15ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
65	ಪಶ್ಚಿಮ	75	ಶಂಕರಮಠ	ಕೆ.ಇ.ಸಿ. ಬಡಾವಣೆ,ಹೇಮಾವತಿ ರಸ್ತೆಯಲ್ಲಿರುವ ಉದ್ಯಾನವನ	446.00	ಉದ್ಯಾನವನ	ಹೇಮಾವತಿ ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
66	ಪಶ್ಚಿಮ	75	ಶಂಕರಮಠ	ಕೆ.ಇ.ಸಿ. ಬಡಾವಣೆ, 4ನೇ ಮುಖ್ಯರಸ್ತೆಯಲ್ಲಿರುವ ಉದಯರವಿ ಉದ್ಯಾನವನ	1787.00	ಉದ್ಯಾನವನ	ಅಡ್ಡರಸ್ತೆ	4ನೇ ಅಡ್ಡರಸ್ತೆ	4ನೇ ಮುಖ್ಯರಸ್ತೆ	ಮೋರಿ	-
67	ಪಶ್ಚಿಮ	75	ಶಂಕರಮಠ	ಕೆ.ಇ.ಸಿ. ಬಡಾವಣೆ, 4ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	522.00	ಉದ್ಯಾನವನ	ಅಡ್ಡರಸ್ತೆ	ಹೇಮಾವತಿ ರಸ್ತೆ	4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
68	ಪಶ್ಚಿಮ	77	ದತ್ತತ್ರೇಯ ದೇವಸ್ಥಾನ	ಉದ್ಯಾನವನ ಲಿಂಕ್ ರಸ್ತೆ, 1ನೇ ಅಡ್ಡರಸ್ತೆ	459.2	ಉದ್ಯಾನವನ	ರಸ್ತೆ	ಲಿಂಕ್‌ರಸ್ತೆ	1ನೇ ಅಡ್ಡರಸ್ತೆ	ಕೂಡು ರಸ್ತೆ	ಹೊಸ ಸೇರ್ಪಡೆ
69	ಪಶ್ಚಿಮ	94	ಗಾಂಧಿನಗರ	ಉದ್ಯಾನವನ ನೆಹರು ನಗರ, 3ನೇ ಅಡ್ಡರಸ್ತೆ	475.00	ಉದ್ಯಾನವನ	ನೆಹರುನಗರ ಮುಖ್ಯರಸ್ತೆ	3ನೇ ಅಡ್ಡರಸ್ತೆ	ಖಾಸಗಿ ಸ್ವತ್ತು ಸಿಟಿಎಸ್ ನಂ:547	ಕೂಡು ರಸ್ತೆ	ಹೊಸ ಸೇರ್ಪಡೆ
70	ಪಶ್ಚಿಮ	94	ಗಾಂಧಿನಗರ	ಉದ್ಯಾನವನ ನೆಹರು ವೃತ್ತ, ನಾರ್ತ್ ಪಾರ್ಕ್ ರಸ್ತೆ ಮತ್ತು ಗೋವಿಂದ ವಿಠಲಭಾವ ರಸ್ತೆ ನಡುವೆ	421.00	ಉದ್ಯಾನವನ	ನೆಹರು ವೃತ್ತ	ಅಡ್ಡರಸ್ತೆ	ನಾರ್ತ್ ಪಾರ್ಕ್‌ರಸ್ತೆ	ಗೋವಿಂದವಿಠಲ ಭಾವ ರಸ್ತೆ	-
71	ಪಶ್ಚಿಮ	94	ಗಾಂಧಿನಗರ	ನೆಹರು ಉದ್ಯಾನವನ ಮತ್ತು ಆಟದ ಮೈದಾನ ಶೇಷಾದ್ರಿಪುರಂ, ನಾರ್ತ್ ಪಾರ್ಕ್ ರಸ್ತೆ ಮತ್ತು ಗೋವಿಂದ ವಿಠಲಭಾವ ರಸ್ತೆ ನಡುವೆ	7342.00	ಉದ್ಯಾನವನ	ಅಡ್ಡರಸ್ತೆ	ಸಿಟಿಎಸ್.420 ಈಜುಕೋಳ	ನಾರ್ತ್ ಪಾರ್ಕ್‌ರಸ್ತೆ	ಗೋವಿಂದವಿಠಲ ಭಾವ ರಸ್ತೆ	-
72	ಪಶ್ಚಿಮ	94	ಗಾಂಧಿನಗರ	ಉದ್ಯಾನವನ ಮತ್ತು ಆಟದ ಮೈದಾನ ಕುಮಾರಪಾರ್ಕ್ ಪಶ್ಚಿಮ, 1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ	534.00	ಉದ್ಯಾನವನ	ನೆಹರುನಗರ ಮುಖ್ಯರಸ್ತೆ	1ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	ಕೂಡು ರಸ್ತೆ	-

1	2	3	4	5	6	7	8	9	10	11	12
73	ಪತ್ರಿಕೆ	94	ಗಾಂಧಿನಗರ	ಉದ್ಯಾನವನ ಮತ್ತು ಕರ್ನಾಟಕ ರತ್ನ ಡಾ ರಾಜಕುಮಾರ್ ಆಟದ ಮೈದಾನ, ಗಾಂಧಿನಗರ 4 ಮತ್ತು 5ನೇ ಅಡ್ಡರಸ್ತೆ ನಡುವೆ	4016.40	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	-
74	ಪತ್ರಿಕೆ	94	ಗಾಂಧಿನಗರ	ಎನ್.ರಾಮು ಉದ್ಯಾನವನ, ಸುಭಾಷ್‌ನಗರ ಬಿಎಂಟಿಎಸ್ ಡಿಪೋ ನಂ:2ರ ಬಳಿ	1384.00	ಉದ್ಯಾನವನ	ಅಂಡರ್ ಬ್ರಿಡ್ಜ್ ರಸ್ತೆ	ರಸ್ತೆ	ಶೇಷಾದ್ರಿ ರಸ್ತೆ	ಟ್ಯಾಂಕ್‌ಬಂಡ್ ರಸ್ತೆ	ಹೊಸ ಸೇರ್ಪಡೆ
75	ಪತ್ರಿಕೆ	97	ದಯಾನಂದ ನಗರ	ಉದ್ಯಾನವನ, 3 ಮತ್ತು 5ನೇ ಅಡ್ಡರಸ್ತೆಗಳ ನಡುವೆ, ಬಾಷ್ಪಾನಗರ, ಶ್ರೀರಾಂಪುರ	1408.32	ಉದ್ಯಾನವನ	ರಸ್ತೆ	ವಾಟರ್ ಟ್ಯಾಂಕ್	3ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	ಹೊಸ ಸೇರ್ಪಡೆ
76	ಪತ್ರಿಕೆ	97	ದಯಾನಂದ ನಗರ	ಬಿಬಿಎಂಪಿ ಉದ್ಯಾನವನ ಮತ್ತು ಬಯಲು ರಂಗಮಂದಿರ, 1ನೇ ಮುಖ್ಯರಸ್ತೆ 4 ಮತ್ತು 5ನೇ ಅಡ್ಡರಸ್ತೆಗಳ ನಡುವೆ, ದಯಾನಂದನಗರ	582.86	ಉದ್ಯಾನವನ	1ನೇ ಮುಖ್ಯರಸ್ತೆ, ದಯಾನಂದನಗರ	ಪ್ಯಾಸೇಜ್	4ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	ಹೊಸ ಸೇರ್ಪಡೆ
77	ಪತ್ರಿಕೆ	99	ರಾಜಾಜಿನಗರ	ಉದ್ಯಾನವನ ಡಾ ರಾಜಕುಮಾರ್ ರಸ್ತೆಯ ನವರಂಗ್ ಚಿತ್ರ ಮಂದಿರ ಬಳಿ,ರಾಜಾಜಿನಗರ, 2ನೇ ಬ್ಲಾಕ್.	7565.80	ಉದ್ಯಾನವನ	ಡಾ ರಾಜ ಕುಮಾರ್ ರಸ್ತೆ	12ನೇ ಮುಖ್ಯರಸ್ತೆ	ನವರಂಗ್ ಚಿತ್ರ ಮಂದಿರ- ಸಿ.ಟಿ.ಎಸ್. ನಂ:940	ರಸ್ತೆ, ಆಟದ ಮೈದಾನ ಸಿ.ಟಿ.ಎಸ್. ನಂ:938	ಕಲಂ-6ರಲ್ಲಿ ತಿದ್ದುಪಡಿ
78	ಪತ್ರಿಕೆ	99	ರಾಜಾಜಿನಗರ	ಉದ್ಯಾನವನ (ಖಾಲಿ) ರಾಜಾಜಿನಗರ 2ನೇ ಬ್ಲಾಕ್ 19ನೇ ಮುಖ್ಯರಸ್ತೆ	177.00	ಉದ್ಯಾನವನ	ಗಲ್ಲಿ	19ನೇ ಮುಖ್ಯರಸ್ತೆ	28ನೇ ಅಡ್ಡರಸ್ತೆ	29ನೇ ಅಡ್ಡರಸ್ತೆ	ಕ್ರ.ಸಂ:53 & 57 ರಲ್ಲಿ ದುಬಾರಿಯಾಗಿದ್ದ ಕಾರಣ, 57ನ್ನು ರದ್ದುಪಡಿಸಿದೆ
79	ಪತ್ರಿಕೆ	99	ರಾಜಾಜಿನಗರ	ಉದ್ಯಾನವನ (ಖಾಲಿ) ರಾಜಾಜಿನಗರ 2ನೇ ಬ್ಲಾಕ್ 19ನೇ ಮುಖ್ಯರಸ್ತೆ	88.00	ಉದ್ಯಾನವನ	ಗಲ್ಲಿ	19ನೇ ಮುಖ್ಯರಸ್ತೆ	31ನೇ ಅಡ್ಡರಸ್ತೆ	32ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
80	ಪಶ್ಚಿಮ	99	ರಾಜಾಜಿನಗರ	ಉದ್ಯಾನವನ (ಖಾಲಿ) ರಾಜಾಜಿನಗರ 2ನೇ ಬ್ಲಾಕ್ 19ನೇ ಮುಖ್ಯರಸ್ತೆ	280.50	ಉದ್ಯಾನವನ	ಖಾಸಗಿ ಅಸ್ತಿಗಳು	19ನೇ ಮುಖ್ಯರಸ್ತೆ	21ನೇ ಅಡ್ಡರಸ್ತೆ	22ನೇ ಅಡ್ಡರಸ್ತೆ	-
81	ಪಶ್ಚಿಮ	99	ರಾಜಾಜಿನಗರ	ಉದ್ಯಾನವನ (ಖಾಲಿ) ರಾಜಾಜಿನಗರ 2ನೇ ಬ್ಲಾಕ್ 19ನೇ ಮುಖ್ಯರಸ್ತೆ	173.5	ಉದ್ಯಾನವನ	ಗಲ್ಲಿ	19ನೇ ಮುಖ್ಯರಸ್ತೆ	25ನೇ ಅಡ್ಡರಸ್ತೆ	26ನೇ ಅಡ್ಡರಸ್ತೆ	-
82	ಪಶ್ಚಿಮ	99	ರಾಜಾಜಿನಗರ	ಉದ್ಯಾನವನ (ಖಾಲಿ) ರಾಜಾಜಿನಗರ 2ನೇ ಬ್ಲಾಕ್ 19ನೇ ಮುಖ್ಯರಸ್ತೆ	158.40	ಉದ್ಯಾನವನ	ಗಲ್ಲಿ	19ನೇ ಮುಖ್ಯರಸ್ತೆ	27ನೇ ಅಡ್ಡರಸ್ತೆ	28ನೇ ಅಡ್ಡರಸ್ತೆ	-
83	ಪಶ್ಚಿಮ	102	ವೃಷಭಾವತಿ ನಗರ	ಉದ್ಯಾನವನ ವಾರ್ಡ್ ಕಛೇರಿ ರಸ್ತೆ	2803.00	ಉದ್ಯಾನವನ	9ನೇ ಅಡ್ಡರಸ್ತೆ	ವಾರ್ಡ್ ಆಫೀಸ್ ರಸ್ತೆ	4ನೇ ಮುಖ್ಯರಸ್ತೆ	ಖಾಸಗಿ ಮನೆಗಳು	-
84	ಪಶ್ಚಿಮ	103	ಕಾವೇರಿಪುರ	ಅಧಿಕ ವಿದ್ಯುತ್ ವಾಹಕ ಪತ ಉದ್ಯಾನವನ	601.50	ಉದ್ಯಾನವನ	ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	11ನೇ ಅಡ್ಡರಸ್ತೆ	ಅಮರಜ್ಯೋತಿನಗರ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
85	ಪಶ್ಚಿಮ	103	ಕಾವೇರಿಪುರ	ಅಧಿಕ ವಿದ್ಯುತ್ ವಾಹಕ ಪತ ಉದ್ಯಾನವನ, ಪ್ರಶಾಂತನಗರ	479.38	ಉದ್ಯಾನವನ	ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	11ನೇ ಎ ಅಡ್ಡರಸ್ತೆ	11ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
86	ಪಶ್ಚಿಮ	103	ಕಾವೇರಿಪುರ	ಅಧಿಕ ವಿದ್ಯುತ್ ವಾಹಕ ಪತ ಉದ್ಯಾನವನ, ಪ್ರಶಾಂತನಗರ	470.93	ಉದ್ಯಾನವನ	ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	11ನೇ ಬಿ ಅಡ್ಡರಸ್ತೆ	ಎಂ.ಎ. ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
87	ಪಶ್ಚಿಮ	103	ಕಾವೇರಿಪುರ	ಅಧಿಕ ವಿದ್ಯುತ್ ವಾಹಕ ಪತ ಉದ್ಯಾನವನ, ಪ್ರಶಾಂತನಗರ	516.12	ಉದ್ಯಾನವನ	ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	10ನೇ ಅಡ್ಡರಸ್ತೆ	11ನೇ ಬಿ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
88	ಪಶ್ಚಿಮ	103	ಕಾವೇರಿಪುರ	ಅಧಿಕ ವಿದ್ಯುತ್ ವಾಹಕ ಪತ ಉದ್ಯಾನವನ, ಪ್ರಶಾಂತನಗರ	262.30	ಉದ್ಯಾನವನ	ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	9ನೇ ಅಡ್ಡರಸ್ತೆ	10ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
89	ಪಶ್ಚಿಮ	103	ಕಾವೇರಿಪುರ	ಅಧಿಕ ವಿದ್ಯುತ್ ವಾಹಕ ಪತ ಉದ್ಯಾನವನ, ಪ್ರಶಾಂತನಗರ	624.00	ಉದ್ಯಾನವನ	ಉಪ ಮುಖ್ಯರಸ್ತೆ	4ನೇ ಮುಖ್ಯರಸ್ತೆ	8ನೇ ಅಡ್ಡರಸ್ತೆ	9ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
90	ಪಶ್ಚಿಮ	103	ಕಾವೇರಿಪುರ	ಸಿದ್ಧಾರೂಢ ಉದ್ಯಾನವನ, ಪ್ರಶಾಂತನಗರ	1183.88	ಉದ್ಯಾನವನ	4ನೇ ಎ ಮುಖ್ಯರಸ್ತೆ	5ನೇ ಮುಖ್ಯರಸ್ತೆ	9ನೇ ಅಡ್ಡರಸ್ತೆ	ಕೂಡು ರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕಲಂ-5ನ್ನು ತಿದ್ದುಪಡಿ
91	ಪಶ್ಚಿಮ	104	ಗೋವಿಂದರಾಜ ನಗರ	ಪಶ್ಚಿಮ ಕಾರ್ಡ್ ರಸ್ತೆ ಉದ್ಯಾನವನ ಸಿ.ಪಿ.ಡಬ್ಲ್ಯೂ.ಡಿ ಕಾಂಪ್ಲೆಕ್ಸ್ ಎದುರು	3391.74	ಉದ್ಯಾನವನ	6ನೇ ಮುಖ್ಯರಸ್ತೆ	ಶೌಚಾಲಯ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕ.ಸಂ-8 & 13 ದುಬಾರಿಯಾಗಿದ್ದು, 13ನ್ನು ರದ್ದುಮಾಡಿ, ಕಲಂ-6&9ನ್ನು ತಿದ್ದುಪಡಿ
92	ಪಶ್ಚಿಮ	104	ಗೋವಿಂದರಾಜ ನಗರ	ಸಿ.ಹೆಚ್.ಬಿ.ಎಸ್.ಬಡಾವಣೆ ಮಕ್ಕಳ ಆಟದ ಮೈದಾನ & ಉದ್ಯಾನವನ	1020.50	ಉದ್ಯಾನವನ	21ನೇ ಅಡ್ಡರಸ್ತೆ	ಕೂಡು ರಸ್ತೆ	5ನೇ ಎ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
93	ಪಶ್ಚಿಮ	104	ಗೋವಿಂದರಾಜ ನಗರ	ಉದ್ಯಾನವನ & ಮಕ್ಕಳ ಆಟದ ಮೈದಾನ	1710.50	ಉದ್ಯಾನವನ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಬಯಲು ರಂಗಮಂದಿರ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
94	ಪಶ್ಚಿಮ	104	ಗೋವಿಂದರಾಜ ನಗರ	ಗೋವಿಂದರಾಜಸ್ವಾಮಿ ಉದ್ಯಾನವನ, ಅಧಿಕ ವಿದ್ಯುತ್‌ವಾಹಕ ಪಥ	1906.50	ಉದ್ಯಾನವನ	23ನೇ ಅಡ್ಡರಸ್ತೆ	24ನೇ ಅಡ್ಡರಸ್ತೆ	ವಸತಿ ಗೃಹಗಳು	4ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
95	ಪಶ್ಚಿಮ	105	ಅಗ್ರಹಾರ ದಾಸರಹಳ್ಳಿ	ಪಶ್ಚಿಮ ಕಾರ್ಡ್ ರಸ್ತೆ ಉದ್ಯಾನವನ ಗಾಯಿತ್ರಿ ಆಸ್ಪತ್ರೆ ಎದುರು	2720.27	ಉದ್ಯಾನವನ	7ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕ.ಸಂ- 12,14ದುಬಾರಿಯಾದ್ದರಿಂ ದ 12ನ್ನು ರದ್ದುಪಡಿಸಿದೆ
96	ಪಶ್ಚಿಮ	105	ಅಗ್ರಹಾರ ದಾಸರಹಳ್ಳಿ	ನಾಗ ಸುಬ್ರಹ್ಮಣ್ಯ ದೇವಸ್ಥಾನ & ಉದ್ಯಾನವನ, ಎಂ.ಸಿ. ಬಡಾವಣೆ	1088.41	ಉದ್ಯಾನವನ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	5ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕಲಂ- 5ನ್ನು ತಿದ್ದುಪಡಿ
97	ಪಶ್ಚಿಮ	105	ಅಗ್ರಹಾರ ದಾಸರಹಳ್ಳಿ	ನವೀನ ಉದ್ಯಾನವನ, ಎಂ.ಸಿ.ಬಡಾವಣೆ	5744.20	ಉದ್ಯಾನವನ	ಕೂಡು ರಸ್ತೆ	7ನೇ ಅಡ್ಡರಸ್ತೆ	5ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕಲಂ- 5ನ್ನು ತಿದ್ದುಪಡಿ
98	ಪಶ್ಚಿಮ	105	ಅಗ್ರಹಾರ ದಾಸರಹಳ್ಳಿ	ಹೌಸಿಂಗ್ ಬೋರ್ಡ್ ಕಾಲೋನಿ 2ನೇ ಹಂತ ಉದ್ಯಾನವನ	2550.00	ಉದ್ಯಾನವನ	4ನೇ ಬಿ ಮುಖ್ಯರಸ್ತೆ	5ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
99	ಪಶ್ಚಿಮ	105	ಅಗ್ರಹಾರ ದಾಸರಹಳ್ಳಿ	ನೇತಾಜಿ ಸುಭಾಷ್ ಚಂದ್ರ ಬೋಸ್ ಉದ್ಯಾನವನ, ಕೆ.ಹೆಚ್.ಬಿ.ಕಾಲೋನಿ, ಬಸವೇಶ್ವರನಗರ	718.90	ಉದ್ಯಾನವನ	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕಲಂ- 5&9ನ್ನು ತಿದ್ದುಪಡಿ
100	ಪಶ್ಚಿಮ	105	ಅಗ್ರಹಾರ ದಾಸರಹಳ್ಳಿ	ಬಸವ ವನ ಉದ್ಯಾನವನ ಬಸವೇಶ್ವರನಗರ	5559.95	ಉದ್ಯಾನವನ	7ನೇ ಸಿ ಮುಖ್ಯರಸ್ತೆ	7ನೇ ಬಿ ಮುಖ್ಯರಸ್ತೆ	19ನೇ ಅಡ್ಡರಸ್ತೆ	18ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
101	ಪಶ್ಚಿಮ	105	ಅಗ್ರಹಾರ ದಾಸರಹಳ್ಳಿ	ನಂದನವನ ಉದ್ಯಾನವನ, ಬಸವೇಶ್ವರನಗರ	2750.00	ಉದ್ಯಾನವನ	4ನೇ ಎ ಮುಖ್ಯರಸ್ತೆ ಹಾಗೂ ಖಾಸಗಿ ಸ್ವತ್ತು & ಅಡ್ಡರಸ್ತೆ	3ನೇ ಮುಖ್ಯರಸ್ತೆ	17ನೇ ಅಡ್ಡರಸ್ತೆ	ಖಾಸಗಿ ಸ್ವತ್ತು & 16ನೇ ಎ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕಲಂ- 5&8ನ್ನು ತಿದ್ದುಪಡಿ
102	ಪಶ್ಚಿಮ	106	ಡಾ ರಾಜಕುಮಾರ್ ರ್ ವಾರ್ಡ್	ಉದ್ಯಾನವನ,ಅಧಿಕವಿದ್ಯುತ್ ವಾಹಕ ಪಥ, ಕೈಗಾರಿಕಾನಗರ	1611.63	ಉದ್ಯಾನವನ	4ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
103	ಪಶ್ಚಿಮ	106	ಡಾ ರಾಜಕುಮಾರ್ ರ್ ವಾರ್ಡ್	ಉದ್ಯಾನವನ (ಅಧಿಕ ವಿದ್ಯುತ್ ವಾಹಕ ಪಥ) ಕೈಗಾರಿಕಾನಗರ	1053.00	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಎಸ್.ಡಬ್ಲ್ಯೂ. ಡ್ರೈನ್	ಖಾಸಗಿ ಸ್ವತ್ತು	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕಲಂ- 5ನ್ನು ತಿದ್ದುಪಡಿ
104	ಪಶ್ಚಿಮ	106	ಡಾ ರಾಜಕುಮಾರ್ ರ್ ವಾರ್ಡ್	ಉದ್ಯಾನವನ ಅಧಿಕ ವಿದ್ಯುತ್ ವಾಹಕ ಪಥ, ಕೈಗಾರಿಕಾನಗರ	289.14	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಎಸ್.ಡಬ್ಲ್ಯೂ. ಡ್ರೈನ್	ಖಾಸಗಿ ಸ್ವತ್ತು	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕಲಂ- 5ನ್ನು ತಿದ್ದುಪಡಿ
105	ಪಶ್ಚಿಮ	106	ಡಾ ರಾಜಕುಮಾರ್ ರ್ ವಾರ್ಡ್	ಉದ್ಯಾನವನ ರಾಜಾಜಿನಗರ 6ನೇ ಬ್ಲಾಕ್	1613.85	ಉದ್ಯಾನವನ	ಪೊಲೀಸ್ ಕಾಲೋನಿ ರಸ್ತೆ	ಪಶ್ಚಿಮ ಕಾರ್ಡು ರಸ್ತೆ	ಪೊಲೀಸ್ ಕ್ವಾರ್ಟರ್ಸ್ ರಸ್ತೆ	ಮಾಗಡಿ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
106	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡ್	ಮಕ್ಕಳ ಆಟದ ಮೈದಾನ & ಉದ್ಯಾನವನ	1511.28	ಉದ್ಯಾನವನ	12ನೇ ಇ ಮುಖ್ಯರಸ್ತೆ	ಕೂಡು ರಸ್ತೆ	76ನೇ ಎ ಅಡ್ಡರಸ್ತೆ	76ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
107	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡ್	ಉದ್ಯಾನವನ (ಅಧಿಕ ವಿದ್ಯುತ್ ವಾಹಕ ಪಥ) ಕೈಗಾರಿಕಾನಗರ	307.16	ಉದ್ಯಾನವನ	5ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
108	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡು	ಉದ್ಯಾನವನ (ಅಧಿಕ ವಿದ್ಯುತ್ ವಾಹಕ ಪತ) ಕೈಗಾರಿಕಾನಗರ	274.28	ಉದ್ಯಾನವನ	6ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
109	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡು	ಬುಲೇ ವಾರ್ಡು ಉದ್ಯಾನವನ ಪಶ್ಚಿಮ ಕಾರ್ಡ್ ರಸ್ತೆ	1964.65	ಉದ್ಯಾನವನ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	ಅಡ್ಡರಸ್ತೆ	ಮಕ್ಕಳ ಆಟದ ಮೈದಾನ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
110	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡು	ಬುಲೇ ವಾರ್ಡು ಉದ್ಯಾನವನ ಪಶ್ಚಿಮ ಕಾರ್ಡ್ ರಸ್ತೆ	786.36	ಉದ್ಯಾನವನ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
111	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡು	ಪೊಲೀಸ್ ವಸತಿ ಗೃಹ ಉದ್ಯಾನವನ	1605.60	ಉದ್ಯಾನವನ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಗ್ರಂಥಾಲಯ & ಆಟದ ಮೈದಾನ	ಪೊಲೀಸ್ ಇಲಾಖೆ ಆಸ್ತಿ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
112	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡು	ಬುಲೇ ವಾರ್ಡು ಉದ್ಯಾನವನ ಪಶ್ಚಿಮ ಕಾರ್ಡ್ ರಸ್ತೆ	224.64	ಉದ್ಯಾನವನ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	ಅಡ್ಡರಸ್ತೆ	ಖಾಲಿಜಾಗ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
113	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡು	ಬುಲೇ ವಾರ್ಡು ಉದ್ಯಾನವನ & ವೀರಾಂಜನೇಯ ದೇವಸ್ಥಾನ	1662.25	ಉದ್ಯಾನವನ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	ದೇವಸ್ಥಾನ	ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕಲಂ- 5ನ್ನು ತಿದ್ದುಪಡಿ
114	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡು	ಬುಲೇ ವಾರ್ಡು ಉದ್ಯಾನವನ ಪಶ್ಚಿಮ ಕಾರ್ಡ್ ರಸ್ತೆ	992.00	ಉದ್ಯಾನವನ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	ಕೂಡು ರಸ್ತೆ	ದೇವಸ್ಥಾನಗಳು	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
115	ಪಶ್ಚಿಮ	108	ಶ್ರೀರಾಮ ಮಂದಿರ	ಸಾಹಿತಿ ಮಹದೇವ ಬಣಕಾರ್ ಉದ್ಯಾನವನ ರಾಜಾಜಿನಗರ 5ನೇ ಬ್ಲಾಕ್ 17ಇ ಮುಖ್ಯರಸ್ತೆ	3337.00	ಉದ್ಯಾನವನ	17ಇ ಮುಖ್ಯರಸ್ತೆ	9ನೇ ಮುಖ್ಯರಸ್ತೆ & ಖಾಸಗಿ ಸ್ವತ್ತು ಮನೆಗಳು	60ನೇ ಅಡ್ಡರಸ್ತೆ	ಈಸ್ಟ್-ವೆಸ್ಟ್ ಅಕಾಡೆಮಿ ಸಿ.ಟಿ.ಎಸ್.ನಂ: 223 ರ ಪೈಕಿ	-
116	ಪಶ್ಚಿಮ	108	ಶ್ರೀರಾಮ ಮಂದಿರ	ಲಲಿತಾ ಗಣಪತಿ ದೇವಸ್ಥಾನ & ಉದ್ಯಾನವನ ರಾಜಾಜಿನಗರ 4ನೇ ಬ್ಲಾಕ್ 3 & 4ನೇ ಮುಖ್ಯರಸ್ತೆ	1038.00	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಕೂಡು ರಸ್ತೆ	56ನೇ ಅಡ್ಡರಸ್ತೆ	-
117	ಪಶ್ಚಿಮ	108	ಶ್ರೀರಾಮ ಮಂದಿರ	ಉದ್ಯಾನವನ & ಮಕ್ಕಳ ಆಟದ ಮೈದಾನ ರಾಜಾಜಿನಗರ 4ನೇ ಬ್ಲಾಕ್ 54 & 55ನೇ ಅಡ್ಡರಸ್ತೆ	914.00	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	54ನೇ ಅಡ್ಡರಸ್ತೆ	55ನೇ ಅಡ್ಡರಸ್ತೆ	-
118	ಪಶ್ಚಿಮ	108	ಶ್ರೀರಾಮ ಮಂದಿರ	ಉದ್ಯಾನವನ & ಚಿಕ್ಕಮಕ್ಕಳ ಆಟದ ಮೈದಾನ ರಾಜಾಜಿನಗರ 4ನೇ ಬ್ಲಾಕ್ 3ನೇ ಮುಖ್ಯರಸ್ತೆ, 41ನೇ ಅಡ್ಡರಸ್ತೆ	610.00	ಉದ್ಯಾನವನ	3ನೇ ಮುಖ್ಯರಸ್ತೆ	ಓಣಿ	40ನೇ ಅಡ್ಡರಸ್ತೆ	41ನೇ ಅಡ್ಡರಸ್ತೆ	-
119	ಪಶ್ಚಿಮ	108	ಶ್ರೀರಾಮ ಮಂದಿರ	ಉದ್ಯಾನವನ 18ನೇ ಬಿ ಮುಖ್ಯರಸ್ತೆ, 59ನೇ ಅಡ್ಡರಸ್ತೆ ರಾಜಾಜಿನಗರ, 5ನೇ ಬ್ಲಾಕ್	1313.00	ಉದ್ಯಾನವನ	18ನೇ ಬಿ ಮುಖ್ಯರಸ್ತೆ	ಸಿ.ಟಿ.ಎಸ್.19ರ ಉಳಿಕೆ ಖಾಸಗಿ ಮನೆಗಳು	59ನೇ ಅಡ್ಡರಸ್ತೆ	ಸಿ.ಟಿ.ಎಸ್.20 ಸೌಭಾಗ್ಯ ಗಣಪತಿ ದೇವಸ್ಥಾನ	-
120	ಪಶ್ಚಿಮ	108	ಶ್ರೀರಾಮ ಮಂದಿರ	ಮುತ್ಯಾಲಮ್ಮ ಉದ್ಯಾನವನ & ಪಶುವೈದ್ಯ ಆಸ್ಪತ್ರೆ 14ನೇ ಮುಖ್ಯರಸ್ತೆ, ಮುತ್ಯಾಲಮ್ಮ ದೇವಸ್ಥಾನ ರಸ್ತೆ, ರಾಜಾಜಿನಗರ 3ನೇ ಬ್ಲಾಕ್	1339.00	ಉದ್ಯಾನವನ	14ನೇ ಮುಖ್ಯರಸ್ತೆ	ಖಾಸಗಿ ಮನೆಗಳು	ಮುತ್ಯಾಲಮ್ಮ ದೇವಸ್ಥಾನದ ರಸ್ತೆ	53ನೇ ಅಡ್ಡರಸ್ತೆ	-
121	ಪಶ್ಚಿಮ	108	ಶ್ರೀರಾಮ ಮಂದಿರ	ಉದ್ಯಾನವನ 59ನೇ ಸಿ ಅಡ್ಡರಸ್ತೆ ರಾಜಾಜಿನಗರ 4ನೇ ಬ್ಲಾಕ್	326.56	ಉದ್ಯಾನವನ	ಚರಂಡಿ	59ನೇ ಸಿ ಅಡ್ಡರಸ್ತೆ	ಸಿ.ಟಿ.ಎಸ್.1304 ಪೈಕಿ ಉಳಿಕೆ	59ನೇ ಸಿ ಅಡ್ಡರಸ್ತೆ	-
122	ಪಶ್ಚಿಮ	108	ಶ್ರೀರಾಮ ಮಂದಿರ	ಉದ್ಯಾನವನ 3ನೇ ಮುಖ್ಯರಸ್ತೆ, 42-43ನೇ ಅಡ್ಡರಸ್ತೆ, ರಾಜಾಜಿನಗರ 4ನೇ ಬ್ಲಾಕ್	418.00	ಉದ್ಯಾನವನ	3ನೇ ಮುಖ್ಯರಸ್ತೆ	ಖಾಸಗಿ ಮನೆಗಳು	42ನೇ ಅಡ್ಡರಸ್ತೆ	43ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
123	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಸರಸ್ವತಿನಗರ	1524.00	ಉದ್ಯಾನವನ	ಖಾಸಗಿ ಸ್ವತ್ತು	ಸರಸ್ವತಿನಗರ ಮುಖ್ಯರಸ್ತೆ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
124	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಅಮರಜ್ಯೋತಿನಗರ	522.60	ಉದ್ಯಾನವನ	5ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಕೂಡು ರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
125	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಎಂ.ಸಿ.ಬಡಾವಣೆ	1971.25	ಉದ್ಯಾನವನ	18ನೇ ಅಡ್ಡರಸ್ತೆ	19ನೇ ಅಡ್ಡರಸ್ತೆ	11ನೇ ಮುಖ್ಯರಸ್ತೆ	12ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
126	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಎಂ.ಸಿ.ಬಡಾವಣೆ	2500.80	ಉದ್ಯಾನವನ	19ನೇ ಅಡ್ಡರಸ್ತೆ	ಮಕ್ಕಳ ಆಟದ ಮೈದಾನ	11ನೇ ಮುಖ್ಯರಸ್ತೆ	12ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
127	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಸೆಂಟ್ರಲ್ ಎಕ್ಸ್‌ಪ್ರೆಸ್ ಬಡಾವಣೆ (ಭಾಗ-1)	226.19	ಉದ್ಯಾನವನ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಮುಖ್ಯರಸ್ತೆ	ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
128	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಸೆಂಟ್ರಲ್ ಎಕ್ಸ್‌ಪ್ರೆಸ್ ಬಡಾವಣೆ (ಭಾಗ-2)	443.88	ಉದ್ಯಾನವನ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ	ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
129	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಸೆಂಟ್ರಲ್ ಎಕ್ಸ್‌ಪ್ರೆಸ್ ಬಡಾವಣೆ (ಭಾಗ-3)	484.00	ಉದ್ಯಾನವನ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
130	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಮಾಗಡಿ ಕಾರ್ಡ್ ರಸ್ತೆ, ಬುಲೇವಾರ್ಡ್ (ಭಾಗ-1)	1187.48	ಉದ್ಯಾನವನ	ಮಾಗಡಿ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	ರಸ್ತೆ & ಬಿ.ಎಂ.ಟಿ.ಸಿ. ನಿಲ್ದಾಣ	15ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ ಕಲಂ-10ನ್ನು ತಿದ್ದುಪಡಿ
131	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಮಾಗಡಿ ಕಾರ್ಡ್ ರಸ್ತೆ, ಬುಲೇವಾರ್ಡ್ (ಭಾಗ-2)	1884.90	ಉದ್ಯಾನವನ	ಮಾಗಡಿ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	15ನೇ ಮುಖ್ಯರಸ್ತೆ	20ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
132	ಪಶ್ಚಿಮ	125	ಮಾರೇನಹಳ್ಳಿ	ಎಂ.ಸಿ.ಬಡಾವಣೆ, ಉದ್ಯಾನವನ	2403.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	17ನೇ ಮುಖ್ಯರಸ್ತೆ	18ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
133	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಸೆಂಟ್ರಲ್ ಎಕ್ಸ್‌ಪ್ರೆಸ್ ಬಡಾವಣೆ (ಭಾಗ-4)	754.80	ಉದ್ಯಾನವನ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಮುಖ್ಯರಸ್ತೆ	ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
134	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಸೆಂಟ್ರಲ್ ಎಕ್ಸ್‌ಪ್ರೆಸ್ ಬಡಾವಣೆ (ಭಾಗ- 5)	446.60	ಉದ್ಯಾನವನ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
135	ಪಶ್ಚಿಮ	125	ಮಾರೇನಹಳ್ಳಿ	ಉದ್ಯಾನವನ ಸೆಂಟ್ರಲ್ ಎಕ್ಸ್‌ಪ್ರೆಸ್ ಬಡಾವಣೆ (ಭಾಗ-6)	2334.52	ಉದ್ಯಾನವನ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	8ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
136	ಪಶ್ಚಿಮ	125	ಮಾರೇನಹಳ್ಳಿ	ಬುಲೇ ವಾರ್ಡ್ ಉದ್ಯಾನವನ ಮಾಗಡಿ ಕಾರ್ಡ್ ರಸ್ತೆ (ಭಾಗ-3)	766.10	ಉದ್ಯಾನವನ	ಮಾಗಡಿ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	20ನೇ ಮುಖ್ಯರಸ್ತೆ	ಬಿ.ಎಂ.ಟಿ.ಸಿ. ಬಸ್ ನಿಲ್ದಾಣ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
137	ಪಶ್ಚಿಮ	126	ಮಾರುತಿ ಮಂದಿರ	ಜಿ.ಕೆ.ಡಬ್ಲ್ಯೂ. ಬಡಾವಣೆ ಉದ್ಯಾನವನ	3556.30	ಉದ್ಯಾನವನ	6ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಜಿ.ಕೆ.ಡಬ್ಲ್ಯೂ. ಬಡಾವಣೆ ಮುಖ್ಯರಸ್ತೆ	Drain	ಹೊಸ ಸೇರ್ಪಡೆ
138	ಪಶ್ಚಿಮ	126	ಮಾರುತಿ ಮಂದಿರ	ಬುಲೇ ವಾರ್ಡ್ ಉದ್ಯಾನವನ ಪಶ್ಚಿಮ ಕಾರ್ಡ್ ರಸ್ತೆ	277.50	ಉದ್ಯಾನವನ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	ಮಾರುತಿ ಮಂದಿರ	22ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
139	ಪಶ್ಚಿಮ	126	ಮಾರುತಿ ಮಂದಿರ	ಶ್ರೀ ವಿನಾಯಕ ಉದ್ಯಾನವನ, ವಿನಾಯಕ ಬಡಾವಣೆ	7166.70	ಉದ್ಯಾನವನ	2ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
140	ಪಶ್ಚಿಮ	126	ಮಾರುತಿ ಮಂದಿರ	ಭವಿಷ್ಯನಿಧಿ ಬಡಾವಣೆ ಉದ್ಯಾನವನ (ಅಧಿಕ ವಿದ್ಯುತ್ ವಾಹಕ ಪತ)	523.11	ಉದ್ಯಾನವನ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಪಿ.ಎಫ್. ಬಡಾವಣೆ ಮುಖ್ಯರಸ್ತೆ	ಹೊಸ ಸೇರ್ಪಡೆ
141	ಪಶ್ಚಿಮ	126	ಮಾರುತಿ ಮಂದಿರ	ಭವಿಷ್ಯನಿಧಿ ಬಡಾವಣೆ ಉದ್ಯಾನವನ ಮತ್ತು ದೇವಸ್ಥಾನ	268.83	ಉದ್ಯಾನವನ	ಖಾಲಿಜಾಗ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಅಡ್ಡರಸ್ತೆ	ಹೊಸ ಸೇರ್ಪಡೆ
142	ಪಶ್ಚಿಮ	126	ಮಾರುತಿ ಮಂದಿರ	ಉದ್ಯಾನವನ ಮತ್ತು ಸಂಪರ್ಕಕೇಂದ್ರ ಕೆನರಾ ಬ್ಯಾಂಕ್ ಕಾಲೋನಿ	377.90	ಉದ್ಯಾನವನ	2ನೇ ಅಡ್ಡರಸ್ತೆ	2ನೇ ಎ ಅಡ್ಡರಸ್ತೆ	ಕೂಡು ರಸ್ತೆ	1ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
143	ಪಶ್ಚಿಮ	127	ಮೂಡ್ಲಪಾಳ್ಯ	ಕಿತ್ತೂರುರಾಣಿ ಚೆನ್ನಮ್ಮ ಉದ್ಯಾನವನ ಆದರ್ಶನಗರ	870.00	ಉದ್ಯಾನವನ	ಕೂಡು ರಸ್ತೆ	7ನೇ ಅಡ್ಡರಸ್ತೆ	7ನೇ ಮುಖ್ಯರಸ್ತೆ	8ನೇ ಅಡ್ಡರಸ್ತೆ	ಹೊಸ ಸೇರ್ಪಡೆ
144	ಪಶ್ಚಿಮ	127	ಮೂಡ್ಲಪಾಳ್ಯ	ಸಾಲುಮರ ತಿಮ್ಮಕ್ಕ ಉದ್ಯಾನವನ, ಆದರ್ಶನಗರ	558.36	ಉದ್ಯಾನವನ	ಖಾಸಗಿ ಸ್ವತ್ತು	ಕೂಡು ರಸ್ತೆ	10ನೇ ಮುಖ್ಯಸ್ತೆ	S.W.Drain	ಹೊಸ ಸೇರ್ಪಡೆ
145	ಪಶ್ಚಿಮ	127	ಮೂಡ್ಲಪಾಳ್ಯ	ಕೈಲಾಸಗಿರಿವನ ಪಂಚಶೀಲೇಶ್ವರ ಗಣಪತಿ ದೇವಸ್ಥಾನ	1459.65	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	ಹೊಸ ಸೇರ್ಪಡೆ
146	ಪಶ್ಚಿಮ	127	ಮೂಡ್ಲಪಾಳ್ಯ	ಅಕ್ಕಮಹದೇವಿ ಉದ್ಯಾನವನ ಬೈರವೇಶ್ವರನಗರ	1301.40	ಉದ್ಯಾನವನ	ಖಾಸಗಿ ಸ್ವತ್ತು	6ನೇ ಅಡ್ಡರಸ್ತೆ	ಬಾಲಕಿಯರ ಪದವಿ ಪೂರ್ವ ಕಾಲೇಜು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ

1	2	3	4	5	6	7	8	9	10	11	12
147	ಪಶ್ಚಿಮ	127	ಮೂಡ್ಲಪಾಳ್ಯ	ಸ್ವಾಮಿವೇಣಾನಂದ ಉದ್ಯಾನವನ ನಾಗರಬಾವಿ 1ನೇ ಹಂತ, 2ನೇ ಘಟ್ಟ, ಕಲ್ಯಾಣನಗರ	3173.88	ಉದ್ಯಾನವನ	8ನೇ ಅಡ್ಡರಸ್ತೆ	ಅಡ್ಡರಸ್ತೆ ಮತ್ತು S.W.Drain	ಬ್ರಿಡ್ಜರಸ್ತೆ ಮತ್ತು ಅಡ್ಡರಸ್ತೆ	S.W.Drain	ಹೊಸ ಸೇರ್ಪಡೆ
148	ಪಶ್ಚಿಮ	128	ನಾಗರಬಾವಿ	ವಿದ್ಯಾಗಿರಿ ಬಡಾವಣೆ, ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-1)	1171.50	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಹೊಸ ಸೇರ್ಪಡೆ
149	ಪಶ್ಚಿಮ	128	ನಾಗರಬಾವಿ	ವಿದ್ಯಾಗಿರಿ ಬಡಾವಣೆ, ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-2)	423.15	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಹೊಸ ಸೇರ್ಪಡೆ
150	ಪಶ್ಚಿಮ	128	ನಾಗರಬಾವಿ	ವಿದ್ಯಾಗಿರಿ ಬಡಾವಣೆ, ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-3)	348.75	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಹೊಸ ಸೇರ್ಪಡೆ
151	ಪಶ್ಚಿಮ	128	ನಾಗರಬಾವಿ	ವಿದ್ಯಾಗಿರಿ ಬಡಾವಣೆ, ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-4)	1144.50	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಹೊಸ ಸೇರ್ಪಡೆ
152	ಪಶ್ಚಿಮ	128	ನಾಗರಬಾವಿ	ವಿದ್ಯಾಗಿರಿ ಬಡಾವಣೆ, ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-5)	537.75	ಉದ್ಯಾನವನ	6ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ
153	ಪಶ್ಚಿಮ	128	ನಾಗರಬಾವಿ	ವಿದ್ಯಾಗಿರಿ ಬಡಾವಣೆ, ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-6)	574.59	ಉದ್ಯಾನವನ	6ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
154	ಪಶ್ಚಿಮ	128	ನಾಗರಬಾವಿ	ಚಂದ್ರಾಬಡಾವಣೆ ಉದ್ಯಾನವನ	1046.10	ಉದ್ಯಾನವನ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಆಟದ ಮೈದಾನ	6ನೇ ಅಡ್ಡರಸ್ತೆ	ಹೊಸ ಸೇರ್ಪಡೆ
155	ಪಶ್ಚಿಮ	128	ನಾಗರಬಾವಿ	ಚಂದ್ರಾಬಡಾವಣೆ ಉದ್ಯಾನವನ	3450.68	ಉದ್ಯಾನವನ	1ನೇ ಅಡ್ಡರಸ್ತೆ, ಗಂಗೊಂಡನಹಳ್ಳಿ ಮುಖ್ಯರಸ್ತೆ	2ನೇ ಅಡ್ಡರಸ್ತೆ	80 ಅಡಿ ರಸ್ತೆ	5ನೇ ಅಡ್ಡರಸ್ತೆ	ಹೊಸ ಸೇರ್ಪಡೆ
156	ಪಶ್ಚಿಮ	128	ನಾಗರಬಾವಿ	ಅರುಂದತಿ ನಗರ ಉದ್ಯಾನವನ	983.40	ಉದ್ಯಾನವನ	S.W.Drain	14ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	ನರ್ಸರಿ ಪ್ರಾಥಮಿಕ ಪಾಠಶಾಲೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
157	ಪಶ್ಚಿಮ	128	ನಾಗರಬಾವಿ	ಅರುಂದತಿ ನಗರ ಉದ್ಯಾನವನ	1486.10	ಉದ್ಯಾನವನ	11ನೇ ಅಡ್ಡರಸ್ತೆ	S.W.Drain	2ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
158	ಪಶ್ಚಿಮ	128	ನಾಗರಬಾವಿ	ಅರುಂದತಿ ನಗರ ಉದ್ಯಾನವನ	338.12	ಉದ್ಯಾನವನ	11ನೇ ಅಡ್ಡರಸ್ತೆ	S.W.Drain	80 ಅಡಿ ರಸ್ತೆ	9ನೇ ಅಡ್ಡರಸ್ತೆ	ಹೊಸ ಸೇರ್ಪಡೆ
159	ಪಶ್ಚಿಮ	128	ನಾಗರಬಾವಿ	ಹೊಸ ವರಮಾನ ತೆರಿಗೆ ಬಡಾವಣೆ ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-1)	1638.50	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ
160	ಪಶ್ಚಿಮ	128	ನಾಗರಬಾವಿ	ಹೊಸ ವರಮಾನ ತೆರಿಗೆ ಬಡಾವಣೆ ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-2)	336.72	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಹೊಸ ಸೇರ್ಪಡೆ
161	ಪಶ್ಚಿಮ	128	ನಾಗರಬಾವಿ	ಹೊಸ ವರಮಾನ ತೆರಿಗೆ ಬಡಾವಣೆ ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-3)	364.78	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ
162	ಪಶ್ಚಿಮ	128	ನಾಗರಬಾವಿ	ಹೊಸ ವರಮಾನ ತೆರಿಗೆ ಬಡಾವಣೆ ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-4)	175.00	ಉದ್ಯಾನವನ	5ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಬಿ.ಡಿ.ಎ. ಖಾಲಿಜಾಗ	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
163	ಪಶ್ಚಿಮ	128	ನಾಗರಬಾವಿ	ಉದ್ಯಾನವನ ಮತ್ತು ಖಾಲಿಜಾಗ ಎನ್.ಜಿ.ಇ.ಎಫ್. ಬಡಾವಣೆ	6615.60	ಉದ್ಯಾನವನ	4ನೇ ಅಡ್ಡರಸ್ತೆ	S.W.Drain	S.W.Drain	ಖಾಲಿಜಾಗ	ಹೊಸ ಸೇರ್ಪಡೆ
164	ಪಶ್ಚಿಮ	128	ನಾಗರಬಾವಿ	ಶ್ರೀವಿನಾಯಕ ಮತ್ತು ಪಂಚಾದ್ರಿನಾಥ ದೇವಾಲಯದ ಉದ್ಯಾನವನ	3355.20	ಉದ್ಯಾನವನ	17ನೇ ಅಡ್ಡರಸ್ತೆ	18ನೇ ಅಡ್ಡರಸ್ತೆ	ಮುಖ್ಯರಸ್ತೆ	ವರ್ತೂಲ ರಸ್ತೆ	ಹೊಸ ಸೇರ್ಪಡೆ
165	ಪಶ್ಚಿಮ	128	ನಾಗರಬಾವಿ	ಕೇಂದ್ರ ಉಪಾಧ್ಯಾಯರ ಬಡಾವಣೆ ಉದ್ಯಾನವನ	1707.05	ಉದ್ಯಾನವನ	ಖಾಸಗಿ ಸ್ವತ್ತು	S.W.Drain	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ ಮತ್ತು ಖಾಲಿಜಾಗ	ಹೊಸ ಸೇರ್ಪಡೆ

1	2	3	4	5	6	7	8	9	10	11	12
166	ಪಶ್ಚಿಮ	131	ನಾಯಂಡಹಳ್ಳಿ	ಐ.ಟಿ.ಐ.ಬಡಾವಣೆ ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-1)	4011.28	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಹೊಸ ಸೇರ್ಪಡೆ
167	ಪಶ್ಚಿಮ	131	ನಾಯಂಡಹಳ್ಳಿ	ಐ.ಟಿ.ಐ.ಬಡಾವಣೆ ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-2)	767.25	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ
168	ಪಶ್ಚಿಮ	131	ನಾಯಂಡಹಳ್ಳಿ	ವಿದ್ಯಾಗಿರಿ ಬಡಾವಣೆ ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ	2445.30	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ವರ್ತೂಲ ರಸ್ತೆ	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
169	ಪಶ್ಚಿಮ	131	ನಾಯಂಡಹಳ್ಳಿ	ವಿದ್ಯಾಗಿರಿ ಬಡಾವಣೆ ಉದ್ಯಾನವನ	4617.00	ಉದ್ಯಾನವನ	10ನೇ ಮುಖ್ಯರಸ್ತೆ	ಬೆಂಗಳೂರು ವಿಶ್ವವಿದ್ಯಾಲಯ	ಮೌಲಾನಾ ಅಜಾದ್ ರಾಷ್ಟ್ರೀಯ ವಿದ್ಯಾಲಯ	ಬೆಂಗಳೂರು ವಿಶ್ವವಿದ್ಯಾಲಯ	ಹೊಸ ಸೇರ್ಪಡೆ
170	ಪಶ್ಚಿಮ	131	ನಾಯಂಡಹಳ್ಳಿ	ಐ.ಟಿ.ಐ.ಬಡಾವಣೆ ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ (ಭಾಗ-3)	3168.53	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಬಸ್ ನಿಲ್ದಾಣ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
171	ಪಶ್ಚಿಮ	131	ನಾಯಂಡಹಳ್ಳಿ	ಉದ್ಯಾನವನ ಪಂತರಪಾಳ್ಯ	448.96	ಉದ್ಯಾನವನ	ವಾರ್ಡ್ ಕಛೇರಿಗಳು ಅರೋಗ್ಯ ಕೇಂದ್ರ ಪಶುವೈದ್ಯಶಾಲೆ	ನಮ್ಮೂರ ಹಿರಿಯ ಪ್ರಾಥಮಿಕ ಪಾಠಶಾಲೆ	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
172	ಪಶ್ಚಿಮ	136	ಜಗಜೀವನರಾಂ ನಗರ	ಹೊಸಹಳ್ಳಿ ಪಾಳ್ಯ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	3211.00	ಉದ್ಯಾನವನ	ಗಲ್ಲಿ	ಕಾಮಗಾರಿ ಕಛೇರಿ & ರಂಗಮಂದಿರ	ಹೊಸಹಳ್ಳಿ ಪಾಳ್ಯ ಮುಖ್ಯರಸ್ತೆ	ಗಲ್ಲಿ	ಹೊಸ ಸೇರ್ಪಡೆ
1	ದಕ್ಷಿಣ	118	ಸುಧಾಮನಗರ	ಆರ್.ವಿ.ವೆಂಕಟೇಶಪ್ಪ ಉದ್ಯಾನವನ	3090.17	ಉದ್ಯಾನವನ	ಮೋರಿ	ಖಾಸಗಿ ಸ್ವತ್ತು	ಆರ್ಮಿಗಮ್ ಮೊದಲಿಯಾರ್ ರಸ್ತೆ & ಖಾಸಗಿ ಸ್ವತ್ತು	ದೇವಸ್ಥಾನ	ಹೊಸ ಸೇರ್ಪಡೆ
2	ದಕ್ಷಿಣ	118	ಸುಧಾಮನಗರ	ಟೌನ್ ಹಾಲ್ ಪಕ್ಕದ ಉದ್ಯಾನವನ	1540.30	ಉದ್ಯಾನವನ	ಖಾಸಗಿ ಸ್ವತ್ತು	ಜೆ.ಸಿ.ರಸ್ತೆ	ಖಾಸಗಿ ಸ್ವತ್ತು	ಸರ್.ಪುಟ್ಟಣ್ಣಚೆಟ್ಟಿ ಟೌನ್‌ಹಾಲ್	ಹೊಸ ಸೇರ್ಪಡೆ

1	2	3	4	5	6	7	8	9	10	11	12
3	ದಕ್ಷಿಣ	118	ಸುಧಾಮನಗರ	ಸುಯೋಧಯ ಉದ್ಯಾನವನ	1047.20	ಉದ್ಯಾನವನ	1ನೇ ಅಡ್ಡರಸ್ತೆ (ಮಿಷನ್ ರಸ್ತೆ)	ಖಾಸಗಿ ಸ್ವತ್ತು	ಅಡ್ಡರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
4	ದಕ್ಷಿಣ	118	ಸುಧಾಮನಗರ	ಸುಬ್ಬಯ್ಯ ವೃತ್ತದ ಉದ್ಯಾನವನ	604.44	ಉದ್ಯಾನವನ	ಮಿಷನ್ ರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಲಾಲ್‌ಬಾಗ್ ರಸ್ತೆ	ಹೊಸ ಸೇರ್ಪಡೆ
5	ದಕ್ಷಿಣ	119	ಧರ್ಮರಾಯಸ್ವಾಮಿ ದೇವಸ್ಥಾನ	ಶ್ರೀಕೃಷ್ಣ ರಾಜೇಂದ್ರ ಸಿಲ್ವರ್ ಜ್ಯೂಬಿಲಿ ಉದ್ಯಾನವನ	12816.35	ಉದ್ಯಾನವನ	ಅಡ್ಡರಸ್ತೆ	ಮಕ್ಕಳ ಆಟದ ಮೈದಾನ ಮತ್ತು ಶೌಚಾಲಯ	ಎಸ್.ಜೆ.ಪಿ.ರಸ್ತೆ	ನರಸಿಂಹ ರಾಜ ರಸ್ತೆ	ಹೊಸ ಸೇರ್ಪಡೆ
6	ದಕ್ಷಿಣ	119	ಧರ್ಮರಾಯಸ್ವಾಮಿ ದೇವಸ್ಥಾನ	ಶ್ರೀಕೃಷ್ಣ ರಾಜೇಂದ್ರ ಸಿಲ್ವರ್ ಜ್ಯೂಬಿಲಿ ಉದ್ಯಾನವನ	5190.00	ಉದ್ಯಾನವನ	1ನೇ ಅಡ್ಡರಸ್ತೆ	ದಾರಿ	ಎಸ್.ಜೆ.ಪಿ.ರಸ್ತೆ	ನರಸಿಂಹ ರಾಜ ರಸ್ತೆ	ಹೊಸ ಸೇರ್ಪಡೆ
7	ದಕ್ಷಿಣ	119	ಧರ್ಮರಾಯಸ್ವಾಮಿ ದೇವಸ್ಥಾನ	ಶ್ರೀಕೃಷ್ಣ ರಾಜೇಂದ್ರ ಸಿಲ್ವರ್ ಜ್ಯೂಬಿಲಿ ಉದ್ಯಾನವನ	549.45	ಉದ್ಯಾನವನ	ದಾರಿ	ಕೂಡು ರಸ್ತೆ	ಅಡ್ಡರಸ್ತೆ	ನರಸಿಂಹ ರಾಜ ರಸ್ತೆ	ಹೊಸ ಸೇರ್ಪಡೆ
8	ದಕ್ಷಿಣ	123	ವಿಜಯನಗರ	ಪಶ್ಚಿಮ ಕಾರ್ಡ್ ರಸ್ತೆ, ಬುಲೇವಾರ್ಡ್ ಉದ್ಯಾನವನ	468.25	ಉದ್ಯಾನವನ	ಹಳ್ಳ	2ನೇ ಅಡ್ಡರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	-
9	ದಕ್ಷಿಣ	123	ವಿಜಯನಗರ	ಪಶ್ಚಿಮ ಕಾರ್ಡ್ ರಸ್ತೆ, ಬುಲೇವಾರ್ಡ್ ಉದ್ಯಾನವನ ಭಾಗ-2	1485.80	ಉದ್ಯಾನವನ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	-
10	ದಕ್ಷಿಣ	123	ವಿಜಯನಗರ	ಪಶ್ಚಿಮ ಕಾರ್ಡ್ ರಸ್ತೆ, ಬುಲೇವಾರ್ಡ್ ಉದ್ಯಾನವನ ಭಾಗ-3	1358.09	ಉದ್ಯಾನವನ	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	-
11	ದಕ್ಷಿಣ	123	ವಿಜಯನಗರ	ಪಶ್ಚಿಮ ಕಾರ್ಡ್ ರಸ್ತೆ, ಬುಲೇವಾರ್ಡ್ ಉದ್ಯಾನವನ ಭಾಗ-4	1371.55	ಉದ್ಯಾನವನ	4ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	-
12	ದಕ್ಷಿಣ	123	ವಿಜಯನಗರ	ಉದ್ಯಾನವನ ಮತ್ತು ಬನಶಂಕರಿ, ರಾಮಾಂಜನೇಯ, ಶಕ್ತಿ ಗಣಪತಿ ದೇವಸ್ಥಾನಗಳು	1815.83	ಉದ್ಯಾನವನ	ಬನಶಂಕರಿ ಎದರು ರಸ್ತೆ	2ನೇ ಮುಖ್ಯರಸ್ತೆ	ಮಾಗಡಿ ರಸ್ತೆ	ಅಡ್ಡರಸ್ತೆ	-
13	ದಕ್ಷಿಣ	123	ವಿಜಯನಗರ	ಮಾಗಡಿ ರಸ್ತೆ, ಉದ್ಯಾನವನ ಮತ್ತು ಶೌಚಾಲಯ	1225.25	ಉದ್ಯಾನವನ	ಪ್ರಸನ್ನ, ಪ್ರಮೋದ್ ಚಿತ್ರಮಂದಿರ ರಸ್ತೆ	ಮಾಗಡಿ ರಸ್ತೆ	ರಸ್ತೆ	ಬನಶಂಕರಿ ನಗರಕ್ಕೆ ದಾರಿ	-

1	2	3	4	5	6	7	8	9	10	11	12
14	ದಕ್ಷಿಣ	123	ವಿಜಯನಗರ	ಉದ್ಯಾನವನ ಮತ್ತು ಮುನೇಶ್ವರ ಸ್ವಾಮಿ ದೇವಾಲಯ, ವಿದ್ಯಾರಣ್ಯಪುರ	1369.95	ಉದ್ಯಾನವನ	2ನೇ ಮುಖ್ಯರಸ್ತೆ ವಿದ್ಯಾರಣ್ಯಪುರ ರಸ್ತೆ	2ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	ಕೂಡು ರಸ್ತೆ	-
15	ದಕ್ಷಿಣ	123	ವಿಜಯನಗರ	ಆರ್ಕಾಪತಿ ಉದ್ಯಾನವನ, ವಿದ್ಯಾರಣ್ಯಪುರ	2388.00	ಉದ್ಯಾನವನ	ಮಸೀದಿ ರಸ್ತೆ	ಖಾಸಗಿ ಸ್ವತ್ತುಗಳು	BWSSB	4ನೇ ಅಡ್ಡರಸ್ತೆ	-
16	ದಕ್ಷಿಣ	123	ವಿಜಯನಗರ	ಜಯಪ್ರಕಾಶ್ ನಾರಾಯಣ್ ಉದ್ಯಾನವನ ಮತ್ತು ಮಕ್ಕಳ ಆಟದ ಮೈದಾನ	4179.15	ಉದ್ಯಾನವನ	ಪೈಪ್‌ಲೈನ್ ರಸ್ತೆ	2ನೇ ಅಡ್ಡರಸ್ತೆ	6ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	-
17	ದಕ್ಷಿಣ	123	ವಿಜಯನಗರ	ಪಶ್ಚಿಮ ಕಾರ್ಡು ರಸ್ತೆ, ಬುಲೇವಾರ್ಡ್ ಉದ್ಯಾನವನ	4108.33	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡು ರಸ್ತೆ	5ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
18	ದಕ್ಷಿಣ	124	ಹೊಸಹಳ್ಳಿ	9ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	1619.12	ಉದ್ಯಾನವನ	ಮಹೇಶ್ವರಮ್ಮ ಹೆಬ್ಬಾಗಿಲು ರಸ್ತೆ	ಬಯಲು ರಂಗಮಂದಿರ	9ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	-
19	ದಕ್ಷಿಣ	124	ಹೊಸಹಳ್ಳಿ	ಪಶ್ಚಿಮ ಕಾರ್ಡು ರಸ್ತೆ, ಬುಲೇವಾರ್ಡ್ ಉದ್ಯಾನವನ	1827.84	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡು ರಸ್ತೆ	ಖಾಲಿಜಾಗ	1ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
20	ದಕ್ಷಿಣ	124	ಹೊಸಹಳ್ಳಿ	ಪೈಪ್‌ಲೈನ್ ಉದ್ಯಾನವನ (ಭಾಗ-1) ಹೊಸಹಳ್ಳಿ	571.87	ಉದ್ಯಾನವನ	ಸರ್ವಿಸ್ ರಸ್ತೆ	ಪೈಪ್‌ಲೈನ್ ರಸ್ತೆ	ಅಡ್ಡರಸ್ತೆ	1ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
21	ದಕ್ಷಿಣ	124	ಹೊಸಹಳ್ಳಿ	ಪೈಪ್‌ಲೈನ್ ಉದ್ಯಾನವನ (ಭಾಗ-2) ಹೊಸಹಳ್ಳಿ	401.19	ಉದ್ಯಾನವನ	ಸರ್ವಿಸ್ ರಸ್ತೆ	ಪೈಪ್‌ಲೈನ್ ರಸ್ತೆ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
22	ದಕ್ಷಿಣ	124	ಹೊಸಹಳ್ಳಿ	ಪೈಪ್‌ಲೈನ್ ಉದ್ಯಾನವನ (ಭಾಗ-3) ಹೊಸಹಳ್ಳಿ	1372.00	ಉದ್ಯಾನವನ	ಸರ್ವಿಸ್ ರಸ್ತೆ	ಪೈಪ್‌ಲೈನ್ ರಸ್ತೆ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
23	ದಕ್ಷಿಣ	124	ಹೊಸಹಳ್ಳಿ	ಸರ್.ಎಂ.ವಿಶ್ವೇಶ್ವರಯ್ಯ ಉದ್ಯಾನವನ, ವಿಜಯನಗರ	2307.44	ಉದ್ಯಾನವನ	2ನೇ ಅಡ್ಡರಸ್ತೆ	ಅಡ್ಡರಸ್ತೆ ಮತ್ತು ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	15ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
24	ದಕ್ಷಿಣ	124	ಹೊಸಹಳ್ಳಿ	ಟೆಲಿಕಾಂ ಬಡಾವಣೆ ಉದ್ಯಾನವನ	837.75	ಉದ್ಯಾನವನ	1ನೇ ಎ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಕೂಡು ರಸ್ತೆ	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
25	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಬಿ.ಸಿ.ಸಿ. ಬಡಾವಣೆ	1136.20	ಉದ್ಯಾನವನ	2ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	ಆಟದ ಮೈದಾನ	ಹೊಸ ಸೇರ್ಪಡೆ

1	2	3	4	5	6	7	8	9	10	11	12
26	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಮತ್ತು ಶ್ರೀ ಶಕ್ತಿಗಣಪತಿ ದೇವಸ್ಥಾನ ಬಿ.ಸಿ.ಸಿ.ಬಡಾವಣೆ	4140.37	ಉದ್ಯಾನವನ	6ನೇ ಮುಖ್ಯರಸ್ತೆ	8ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	ಹೊಸ ಸೇರ್ಪಡೆ
27	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ & ಮಕ್ಕಳ ಆಟದ ಮೈದಾನ, ಬಿ.ಸಿ.ಸಿ.ಬಡಾವಣೆ	594.68	ಉದ್ಯಾನವನ	5ನೇ ಮುಖ್ಯರಸ್ತೆ	ಅಡ್ಡರಸ್ತೆ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	ಹೊಸ ಸೇರ್ಪಡೆ
28	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಬಿ.ಸಿ.ಸಿ.ಬಡಾವಣೆ	469.80	ಉದ್ಯಾನವನ	ಅಡ್ಡರಸ್ತೆ	ಕೂಡು ರಸ್ತೆ	10ನೇ ಅಡ್ಡರಸ್ತೆ	ರೈಲ್ವೆ ಸಮಾನಂತರ ರಸ್ತೆ	ಹೊಸ ಸೇರ್ಪಡೆ
29	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಬಿನ್ನಿ ಬಡಾವಣೆ	758.81	ಉದ್ಯಾನವನ	6ನೇ ಅಡ್ಡರಸ್ತೆ & ಖಾಸಗಿ ಸ್ವತ್ತು	7ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
30	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಬಿನ್ನಿ ಬಡಾವಣೆ	1427.74	ಉದ್ಯಾನವನ	ಖಾಸಗಿ ಸ್ವತ್ತು & ಓಣಿ	6ನೇ ಅಡ್ಡರಸ್ತೆ	ಓಣಿ	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
31	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಚಂದ್ರಾ ಬಡಾವಣೆ	1683.30	ಉದ್ಯಾನವನ	3ನೇ ಎ ಅಡ್ಡರಸ್ತೆ	ಶೌಚಾಲಯ	2ನೇ ಮುಖ್ಯರಸ್ತೆ	80 ಅಡಿ ರಸ್ತೆ	ಹೊಸ ಸೇರ್ಪಡೆ
32	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಚಂದ್ರಾ ಬಡಾವಣೆ	528.00	ಉದ್ಯಾನವನ	11ನೇ ಅಡ್ಡರಸ್ತೆ	ಮೋರಿ	ಕೂಡು ರಸ್ತೆ	80 ಅಡಿ ರಸ್ತೆ	ಹೊಸ ಸೇರ್ಪಡೆ
33	ದಕ್ಷಿಣ	132	ಅತ್ತಿಗುಪ್ಪೆ	ಕೆನರಾ ಬ್ಯಾಂಕ್ ರಸ್ತೆಯಲ್ಲಿರುವ ಉದ್ಯಾನವನ & ಶೌಚಾಲಯ	2296.40	ಉದ್ಯಾನವನ	ಮೋರಿ	ಸೈಲೆನ್ಸ್ ರಸ್ತೆ	ಕೆನರಾ ಬ್ಯಾಂಕ್ ರಸ್ತೆ	ಓಣಿ	ಹೊಸ ಸೇರ್ಪಡೆ
34	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಚಂದ್ರಾ ಬಡಾವಣೆ	266.56	ಉದ್ಯಾನವನ	3ನೇ ಎ ಅಡ್ಡರಸ್ತೆ	3ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
35	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಚಂದ್ರಾ ಬಡಾವಣೆ	1514.38	ಉದ್ಯಾನವನ	ಸಂಪರ್ಕ ಕೇಂದ್ರ	3ನೇ ಎ ಅಡ್ಡರಸ್ತೆ	2ನೇ ಮುಖ್ಯರಸ್ತೆ	80 ಅಡಿ ರಸ್ತೆ	ಹೊಸ ಸೇರ್ಪಡೆ
36	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಚಂದ್ರಾ ಬಡಾವಣೆ	693.50	ಉದ್ಯಾನವನ	7ನೇ ಅಡ್ಡರಸ್ತೆ	8ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	ಓಣಿ	ಹೊಸ ಸೇರ್ಪಡೆ
37	ದಕ್ಷಿಣ	132	ಅತ್ತಿಗುಪ್ಪೆ	ಗಣೇಶ ದೇವಸ್ಥಾನದ ಹಿಂಭಾಗ ಉದ್ಯಾನವನ ಚಂದ್ರಾ ಬಡಾವಣೆ	2757.37	ಉದ್ಯಾನವನ	ಮೋಸ್ತ್ ಆಫೀಸ್ ರಸ್ತೆ	3ನೇ ಅಡ್ಡರಸ್ತೆ	ಮೋರಿ	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
38	ದಕ್ಷಿಣ	132	ಅತ್ತಿಗುಪ್ಪೆ	ಅಧಿಕ ವಿದ್ಯುತ್ ವಾಹಕ ಪಥ ಉದ್ಯಾನವನ ಚಂದ್ರಾ ಬಡಾವಣೆ (ಭಾಗ-1)	837.82	ಉದ್ಯಾನವನ	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
39	ದಕ್ಷಿಣ	132	ಅತ್ತಿಗುಪ್ಪೆ	ಅಧಿಕ ವಿದ್ಯುತ್ ವಾಹಕ ಪಥ ಉದ್ಯಾನವನ ಚಂದ್ರಾ ಬಡಾವಣೆ	2146.40	ಉದ್ಯಾನವನ	3ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಕೆನರಾ ಬ್ಯಾಂಕ್ ಮುಖ್ಯರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
40	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಮಾರೇನಹಳ್ಳಿ ಚಂದ್ರಾ ಬಡಾವಣೆ ರಸ್ತೆ	561.21	ಉದ್ಯಾನವನ	ಖಾಸಗಿ ಸ್ವತ್ತು	ಮಾರೇನಹಳ್ಳಿಯಿಂದ ಚಂದ್ರಾ ಬಡಾವಣೆ ರಸ್ತೆ	7ನೇ ಮುಖ್ಯರಸ್ತೆ	ನವಗ್ರಹ ವೃಕ್ಷ ದೇವಸ್ಥಾನ	ಹೊಸ ಸೇರ್ಪಡೆ
41	ದಕ್ಷಿಣ	132	ಅತ್ತಿಗುಪ್ಪೆ	ಉಚಿತ ವಾಚನಾಲಯ, ಗ್ರಂಥಾಲಯ ಮತ್ತು ಉದ್ಯಾನವನ	502.79	ಉದ್ಯಾನವನ	ಖಾಸಗಿ ಸ್ವತ್ತು	ಮಾರೇನಹಳ್ಳಿ ಚಂದ್ರಾ ಬಡಾವಣೆ ರಸ್ತೆ	2ನೇ ಮುಖ್ಯರಸ್ತೆ	ಕೆನರಾ ಬ್ಯಾಂಕ್ ಮುಖ್ಯರಸ್ತೆ	ಹೊಸ ಸೇರ್ಪಡೆ
42	ದಕ್ಷಿಣ	132	ಅತ್ತಿಗುಪ್ಪೆ	ಮಾರೇನಹಳ್ಳಿ ಚಂದ್ರಾ ಬಡಾವಣೆ ರಸ್ತೆ ಪಕ್ಕ ಬರುವ ಉದ್ಯಾನವನ ಮತ್ತು ಮಕ್ಕಳ ಆಟದ ಮೈದಾನ	971.74	ಉದ್ಯಾನವನ	7ನೇ ಅಡ್ಡರಸ್ತೆ	ಮಾರೇನಹಳ್ಳಿ ಚಂದ್ರಾ ಬಡಾವಣೆ ರಸ್ತೆ	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
43	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ವಿಡಿಯಾ ಬಡಾವಣೆ	2374.20	ಉದ್ಯಾನವನ	ಖಾಸಗಿ ಸ್ವತ್ತು	ಶ್ರೀ ಪ್ರಸನ್ನಗೌರಿಪತಿ ದೇವಸ್ಥಾನ	ಖಾಸಗಿ ಸ್ವತ್ತು	ದೇವಸ್ಥಾನದ ಅಡ್ಡರಸ್ತೆ	ಹೊಸ ಸೇರ್ಪಡೆ
44	ದಕ್ಷಿಣ	132	ಅತ್ತಿಗುಪ್ಪೆ	ಶ್ರೀ ಪ್ರಸನ್ನಗೌರಿಪತಿ ದೇವಸ್ಥಾನ & ಉದ್ಯಾನವನ ವಿಡಿಯಾ ಬಡಾವಣೆ	1135.57	ಉದ್ಯಾನವನ	ಉದ್ಯಾನವನ	4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ದೇವಸ್ಥಾನದ ಅಡ್ಡರಸ್ತೆ	ಹೊಸ ಸೇರ್ಪಡೆ
45	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಅತ್ತಿಗುಪ್ಪೆ	74.25	ಉದ್ಯಾನವನ	7ನೇ ಅಡ್ಡರಸ್ತೆ	ಶ್ರೀ ಕೈಲಾಸೇಶ್ವರ ದೇವಸ್ಥಾನ	ಖಾಸಗಿ ಸ್ವತ್ತು	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
46	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಅತ್ತಿಗುಪ್ಪೆ	68.40	ಉದ್ಯಾನವನ	ಖಾಸಗಿ ಸ್ವತ್ತು	5ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
47	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಅತ್ತಿಗುಪ್ಪೆ	242.27	ಉದ್ಯಾನವನ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
48	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಅತ್ತಿಗುಪ್ಪೆ	199.26	ಉದ್ಯಾನವನ	6ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
49	ದಕ್ಷಿಣ	132	ಅತ್ತಿಗುಪ್ಪೆ	9ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ	2029.50	ಉದ್ಯಾನವನ	9ನೇ ಅಡ್ಡರಸ್ತೆ	ಮೋರಿ	ಕೆನರಾ ಬ್ಯಾಂಕ್ ರಸ್ತೆ	ಓಣಿ	ಹೊಸ ಸೇರ್ಪಡೆ

1	2	3	4	5	6	7	8	9	10	11	12
50	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಬಾಪೂಜಿ ಬಡಾವಣೆ	4224.00	ಉದ್ಯಾನವನ	9ನೇ ಅಡ್ಡರಸ್ತೆ	ಮೋರಿ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
51	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ ಮತ್ತು ಮಕ್ಕಳ ಆಟದ ಮೈದಾನ	1238.35	ಉದ್ಯಾನವನ	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ	ಅಡ್ಡರಸ್ತೆ	80 ಅಡಿ ರಸ್ತೆ	ಹೊಸ ಸೇರ್ಪಡೆ
52	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ, ಬಿ.ಸಿ.ಸಿ. ಬಡಾವಣೆ	3726.00	ಉದ್ಯಾನವನ	10ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಹೊಸ ಸೇರ್ಪಡೆ
53	ದಕ್ಷಿಣ	132	ಅತ್ತಿಗುಪ್ಪೆ	ಉದ್ಯಾನವನ, ವೆಂಕಟೇಶ್ವರ ಬಡಾವಣೆ	492.85	ಉದ್ಯಾನವನ	ಸ್ಮಶಾನ	ಖಾಸಗಿ ಸ್ವತ್ತು	ಸ್ಮಶಾನ	40 ಅಡಿ ರಸ್ತೆ	ಹೊಸ ಸೇರ್ಪಡೆ
54	ದಕ್ಷಿಣ	133	ಹಂಪಿನಗರ	ಉದ್ಯಾನವನ, ಹಂಪಿನಗರ	1095.00	ಉದ್ಯಾನವನ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
55	ದಕ್ಷಿಣ	133	ಹಂಪಿನಗರ	ರೆಂಕೋ ಬಡಾವಣೆ ಉದ್ಯಾನವನ	3158.12	ಉದ್ಯಾನವನ	1ನೇ ಎ ಅಡ್ಡರಸ್ತೆ	1ನೇ ಬಿ ಅಡ್ಡರಸ್ತೆ	6ನೇ ಮುಖ್ಯರಸ್ತೆ	6ನೇ ಎ ಮುಖ್ಯರಸ್ತೆ	ಹೊಸ ಸೇರ್ಪಡೆ
56	ದಕ್ಷಿಣ	133	ಹಂಪಿನಗರ	ಬಸವೇಶ್ವರ ಉದ್ಯಾನವನ & ಮಕ್ಕಳ ಆಟದ ಮೈದಾನ ಆರ್.ಪಿ.ಸಿ. ಬಡಾವಣೆ	2767.50	ಉದ್ಯಾನವನ	9ನೇ ಸಿ ಮುಖ್ಯರಸ್ತೆ	7ನೇ ಅಡ್ಡರಸ್ತೆ	9ನೇ ಬಿ ಮುಖ್ಯರಸ್ತೆ	9ನೇ ಬಿ ಮುಖ್ಯರಸ್ತೆ	ಹೊಸ ಸೇರ್ಪಡೆ
57	ದಕ್ಷಿಣ	133	ಹಂಪಿನಗರ	ಹಂಪಿನಗರ ಉದ್ಯಾನವನ, ಆರ್.ಪಿ.ಸಿ.ಬಡಾವಣೆ	1105.55	ಉದ್ಯಾನವನ	ದೇವಸ್ಥಾನಗಳು	4ನೇ ಅಡ್ಡರಸ್ತೆ	9ನೇ ಮುಖ್ಯರಸ್ತೆ	ಮುಚ್ಚಿದ ಮೋರಿ	ಹೊಸ ಸೇರ್ಪಡೆ
58	ದಕ್ಷಿಣ	133	ಹಂಪಿನಗರ	ಉದ್ಯಾನವನ ಮತ್ತು ಅಶ್ವತ್ಥಕಟ್ಟೆ, ಆರ್.ಪಿ.ಸಿ.ಬಡಾವಣೆ	721.35	ಉದ್ಯಾನವನ	4ನೇ ಅಡ್ಡರಸ್ತೆ	4ನೇ ಎ ಅಡ್ಡರಸ್ತೆ	ಕೂಡು ರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
59	ದಕ್ಷಿಣ	133	ಹಂಪಿನಗರ	ಹಂಪಿನಗರ ಉದ್ಯಾನವನ ಮತ್ತು ನಿರ್ಮಲ ಶೌಚಾಲಯ	645.43	ಉದ್ಯಾನವನ	4ನೇ ಅಡ್ಡರಸ್ತೆ	ಡ್ರೈನೇಜ್	ಖಾಸಗಿ ಸ್ವತ್ತು	6ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
60	ದಕ್ಷಿಣ	133	ಹಂಪಿನಗರ	ಹಂಪಿನಗರ ಈಜುಕೊಳದ ಹತ್ತಿರ ಇರುವ ಉದ್ಯಾನವನ	5273.64	ಉದ್ಯಾನವನ	Closed Drain	9ನೇ ಅಡ್ಡರಸ್ತೆ	6ನೇ ಮುಖ್ಯರಸ್ತೆ	ಈಜುಕೊಳ	ಹೊಸ ಸೇರ್ಪಡೆ
61	ದಕ್ಷಿಣ	133	ಹಂಪಿನಗರ	ನಗರಪಾಲಿಕೆ ನರ್ಸರಿ	3390.80	ಉದ್ಯಾನವನ	14ನೇ ಅಡ್ಡರಸ್ತೆ	ಮುಚ್ಚಿದ ಮೋರಿ	ಖಾಸಗಿ ಸ್ವತ್ತು	ಒಳಾಂಗಣ ಕ್ರೀಡಾಂಗಣ	ಹೊಸ ಸೇರ್ಪಡೆ
62	ದಕ್ಷಿಣ	133	ಹಂಪಿನಗರ	ಉದ್ಯಾನವನ ಹಂಪಿನಗರ, ಆರ್.ಪಿ.ಸಿ.ಬಡಾವಣೆ	524.88	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಮುಚ್ಚಿದ ಮೋರಿ ಮತ್ತು 7/2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
63	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-1	1091.25	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	1ನೇ ಮುಖ್ಯರಸ್ತೆ	ಬಿ.ಎಂ.ಟಿ.ಸಿ. ಬಸ್ ನಿಲ್ದಾಣ	ಹೊಸ ಸೇರ್ಪಡೆ
64	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-2	1563.00	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಬಿ.ಎಂ.ಟಿ.ಸಿ. ಬಸ್ ನಿಲ್ದಾಣ	5ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
65	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-3	1592.50	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	5ನೇ ಮುಖ್ಯರಸ್ತೆ	1ನೇ ಡಿ ಅಡ್ಡರಸ್ತೆ	ಹೊಸ ಸೇರ್ಪಡೆ
66	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-4	1678.94	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	1ನೇ ಡಿ ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
67	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-5	881.50	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
68	ದಕ್ಷಿಣ	133	ಹಂಪಿನಗರ	ಶರಾವತಿ ಆಸ್ಪತ್ರೆ ಎದುರು, ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-6	1314.45	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಅಡ್ಡರಸ್ತೆ	ಮೋರಿ	ಹೊಸ ಸೇರ್ಪಡೆ
69	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-7	1437.06	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಮೋರಿ	ಮೋರಿ	ಹೊಸ ಸೇರ್ಪಡೆ
70	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-8	566.10	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಮೋರಿ	ಅಡ್ಡರಸ್ತೆ	ಹೊಸ ಸೇರ್ಪಡೆ
71	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-9	402.15	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಅಡ್ಡರಸ್ತೆ	9ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
72	ದಕ್ಷಿಣ	133	ಹಂಪಿನಗರ	ಕಲ್ಯಾಣ ಕೋ.ಅಪರೇಟಿವ್ ಸೊಸೈಟಿ ಮುಂಭಾಗ, ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-10	1840.13	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	9ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಹೊಸ ಸೇರ್ಪಡೆ
73	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-11	1203.97	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	4ನೇ ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
74	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-12	1690.93	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
75	ದಕ್ಷಿಣ	133	ಹಂಪಿನಗರ	ಪಶ್ಚಿಮ ಕಾರ್ಡ್ ರಸ್ತೆ ಬುಲೇ ವಾರ್ಡ್ ಉದ್ಯಾನವನ ಭಾಗ-13	24.98	ಉದ್ಯಾನವನ	ಸರ್ವಿಸ್ ರಸ್ತೆ	ಪಶ್ಚಿಮ ಕಾರ್ಡ್ ರಸ್ತೆ	ಅಡ್ಡರಸ್ತೆ	ಖಾಲಿಜಾಗ	ಹೊಸ ಸೇರ್ಪಡೆ
76	ದಕ್ಷಿಣ	133	ಹಂಪಿನಗರ	ಶ್ರೀ ಸಂಕಷ್ಟಹರ ಗಣಪತಿ ದೇವಸ್ಥಾನ ಮತ್ತು ಉದ್ಯಾನವನ, ಆರ್.ಪಿ.ಸಿ.ಬಡಾವಣೆ	3328.67	ಉದ್ಯಾನವನ	5ನೇ ಅಡ್ಡರಸ್ತೆ	ವಾರ್ಡ್ ಕಛೇರಿ	5ನೇ ಮುಖ್ಯರಸ್ತೆ	5ನೇ ಎ ಮುಖ್ಯರಸ್ತೆ	ಹೊಸ ಸೇರ್ಪಡೆ
77	ದಕ್ಷಿಣ	134	ಬಾಪೂಜಿನಗರ	ಉದ್ಯಾನವನ ಬಾಪೂಜಿ ನಗರ	1016.91	ಉದ್ಯಾನವನ	ಬಾಪೂಜಿನಗರ 2ನೇ ಮುಖ್ಯರಸ್ತೆ	ಸಂಪರ್ಕ ಕೇಂದ್ರ ಮತ್ತು ದೇವಸ್ಥಾನ	6ನೇ ಅಡ್ಡರಸ್ತೆ	ಎಂ.ಡಿ.ನಾಯ್ಡು ರಂಗಮಂದಿರ, ಆರೋಗ್ಯ ಕೇಂದ್ರ	ಹೊಸ ಸೇರ್ಪಡೆ
78	ದಕ್ಷಿಣ	134	ಬಾಪೂಜಿನಗರ	ನೃಪತುಂಗ ಉದ್ಯಾನವನ	1807.60	ಉದ್ಯಾನವನ	ಖಾಸಗಿ ಸ್ವತ್ತು	ಬಿ. ಅಡ್ಡರಸ್ತೆ	ಡಿ ಅಡ್ಡರಸ್ತೆ	ಖಾಸಗಿ ಸ್ವತ್ತು & ಸರ್ಕಾರಿ ಶಾಲೆ	ಹೊಸ ಸೇರ್ಪಡೆ
79	ದಕ್ಷಿಣ	142	ಸುಂಕೇನಹಳ್ಳಿ	ಬುಲೇ ವಾರ್ಡ್ ಉದ್ಯಾನವನ, ಕೆ.ಆರ್.ರಸ್ತೆ ಭಾಗ-1	507.09	ಉದ್ಯಾನವನ	ಕೆ.ಆರ್.ರಸ್ತೆ	ಸಿ.ಟಿ.ಎಸ್. ನಂ:56	ರಸ್ತೆ	ಸಿ.ಟಿ.ಎಸ್. ನಂ:2	-
80	ದಕ್ಷಿಣ	142	ಸುಂಕೇನಹಳ್ಳಿ	ಬುಲೇ ವಾರ್ಡ್ ಉದ್ಯಾನವನ ಕೆ.ಆರ್.ರಸ್ತೆ ಭಾಗ-2	483.00	ಉದ್ಯಾನವನ	ಕೆ.ಆರ್.ರಸ್ತೆ	ಸಿ.ಟಿ.ಎಸ್. ನಂ:56	ಸಿ.ಟಿ.ಎಸ್. ನಂ:01	ಸಿ.ಟಿ.ಎಸ್. ನಂ:3	-

1	2	3	4	5	6	7	8	9	10	11	12
81	ದಕ್ಷಿಣ	142	ಸುಂಕೇನಹಳ್ಳಿ	ಬುಲೇ ವಾರ್ಡ್ ಉದ್ಯಾನವನ, ಕೆ.ಆರ್.ರಸ್ತೆ, ಭಾಗ-3	623.8	ಉದ್ಯಾನವನ	ಕೆ.ಆರ್.ರಸ್ತೆ	ಸಿ.ಟಿ.ಎಸ್. ನಂ:4, 56	ಸಿ.ಟಿ.ಎಸ್. ನಂ:02	ರಸ್ತೆ	-
82	ದಕ್ಷಿಣ	142	ಸುಂಕೇನಹಳ್ಳಿ	ಬುಲೇ ವಾರ್ಡ್ ಉದ್ಯಾನವನ, ಕೆ.ಆರ್.ರಸ್ತೆ, ಭಾಗ-4	1057.04	ಉದ್ಯಾನವನ	ಕೆ.ಆರ್.ರಸ್ತೆ	ಸಿ.ಟಿ.ಎಸ್. ನಂ:5	ರಸ್ತೆ	ಸಿ.ಟಿ.ಎಸ್. ನಂ:07	-
83	ದಕ್ಷಿಣ	142	ಸುಂಕೇನಹಳ್ಳಿ	ಬುಲೇ ವಾರ್ಡ್ ಉದ್ಯಾನವನ, ಕೆ.ಆರ್.ರಸ್ತೆ, ಭಾಗ-5	1513.50	ಉದ್ಯಾನವನ	ಕೆ.ಆರ್.ರಸ್ತೆ	ಸಿ.ಟಿ.ಎಸ್. ನಂ:44,9,10	ಸಿ.ಟಿ.ಎಸ್. ನಂ:07	ರಸ್ತೆ	-
84	ದಕ್ಷಿಣ	142	ಸುಂಕೇನಹಳ್ಳಿ	ಬುಲೇ ವಾರ್ಡ್ ಉದ್ಯಾನವನ, ಕೆ.ಆರ್.ರಸ್ತೆ, ಭಾಗ-6	473.00	ಉದ್ಯಾನವನ	ಕೆ.ಆರ್.ರಸ್ತೆ	ಸಿ.ಟಿ.ಎಸ್. ನಂ:10, 12	ರಸ್ತೆ	ರಸ್ತೆ	-
85	ದಕ್ಷಿಣ	142	ಸುಂಕೇನಹಳ್ಳಿ	ಬುಲೇ ವಾರ್ಡ್ ಉದ್ಯಾನವನ, ಕೆ.ಆರ್.ರಸ್ತೆ, ಭಾಗ-7	1406.07	ಉದ್ಯಾನವನ	ಕೆ.ಆರ್.ರಸ್ತೆ	ಸಿ.ಟಿ.ಎಸ್. ನಂ:13, 14, 23	ಅಡ್ಡರಸ್ತೆ	ಅಡ್ಡರಸ್ತೆ	-
86	ದಕ್ಷಿಣ	142	ಸುಂಕೇನಹಳ್ಳಿ	ಬುಲೇ ವಾರ್ಡ್ ಉದ್ಯಾನವನ, ಕೆ.ಆರ್.ರಸ್ತೆ, ಭಾಗ-8	190.30	ಉದ್ಯಾನವನ	ಕೆ.ಆರ್.ರಸ್ತೆ	ಸಿ.ಟಿ.ಎಸ್. ನಂ: 23	ಅಡ್ಡರಸ್ತೆ	1ನೇ ಅಡ್ಡರಸ್ತೆ	-
87	ದಕ್ಷಿಣ	142	ಸುಂಕೇನಹಳ್ಳಿ	ಬುಲೇ ವಾರ್ಡ್ ಉದ್ಯಾನವನ, ಕೆ.ಆರ್.ರಸ್ತೆ, ಭಾಗ-9	8251.8	ಉದ್ಯಾನವನ	ಕೆ.ಆರ್.ರಸ್ತೆ	ಸಿ.ಟಿ.ಎಸ್.ನಂ: 21, 18	ಸಿ.ಟಿ.ಎಸ್.ನಂ: 17(ಪಿ)	ಅಡ್ಡರಸ್ತೆ	-
88	ದಕ್ಷಿಣ	142	ಸುಂಕೇನಹಳ್ಳಿ	ಸುಂಕೇನಹಳ್ಳಿ ಉದ್ಯಾನವನ, ಬುಲ್ ಟೆಂಪಲ್ ರಸ್ತೆ ಸಹಾಯಕ ಕಾರ್ಯಪಾಲಕ ಅಭಿಯಂತರವರ ಕಛೇರಿ,	1333.00	ಉದ್ಯಾನವನ	ಬುಲ್ ಟೆಂಪಲ್ ರಸ್ತೆ	ಸುಂಕೇನಹಳ್ಳಿ	ಕೂಡು ರಸ್ತೆ	ಮೌಟ್ ಚಯ್ ರಸ್ತೆ	ತ್ರಿಕೋನಾಕಾರದಲ್ಲಿದೆ
89	ದಕ್ಷಿಣ	142	ಸುಂಕೇನಹಳ್ಳಿ	ಶ್ರೀ ರಾಮಕೃಷ್ಣ ಆಶ್ರಮ ವೃತ್ತದ ಉದ್ಯಾನವನ	732.42	ಉದ್ಯಾನವನ	ಅಡ್ಡರಸ್ತೆ	ಬುಲ್ ಟೆಂಪಲ್ ರಸ್ತೆ	ವಾಣಿ ವಿಲಾಸ್ ರಸ್ತೆ	ಗಾಂಧಿ ಬಜಾರ್ ರಸ್ತೆ	-

1	2	3	4	5	6	7	8	9	10	11	12
90	ದಕ್ಷಿಣ	142	ಸುಂಕೇನಹಳ್ಳಿ	ಬಸಪ್ಪ ಲೇಔಟ್ ಉದ್ಯಾನವನ ರಾಮಾಂಜನೇಯ ರಸ್ತೆ, ಕೆ.ಇ.ಬಿ ಟ್ರಾನ್ಸ್‌ಫಾರ್ಮರ್ ಪಕ್ಕ	643.40	ಉದ್ಯಾನವನ	ಅಡ್ಡರಸ್ತೆ	2ನೇ ಮುಖ್ಯರಸ್ತೆ	ಅಡ್ಡರಸ್ತೆ	ನಿಜಗುಣ ರಸ್ತೆ	ತ್ರಿಕೋನಾ ಕಾರದಲ್ಲಿದೆ
91	ದಕ್ಷಿಣ	142	ಸುಂಕೇನಹಳ್ಳಿ	ಬಯಲು ರಂಗ ಮಂದಿರ, ಹಾಗೂ ಟ್ಯಾಗೂರ್ ವೃತ್ತ ಉದ್ಯಾನವನ ಗಾಂಧಿ ಬಜಾರ್ ಮುಖ್ಯರಸ್ತೆ ಹಾಗೂ ಕೆ.ಆರ್.ರಸ್ತೆಯ ಹತ್ತಿರ	2875.5	ಉದ್ಯಾನವನ	ಕೆ.ಆರ್.ರಸ್ತೆ	ಮಾರುಕಟ್ಟೆ ರಸ್ತೆ	ಗಾಂಧಿ ಬಜಾರ್ ಮುಖ್ಯರಸ್ತೆ	ಬ್ಯಾಗಲ್ ರಾಕ್ ರಸ್ತೆ	-
92	ದಕ್ಷಿಣ	142	ಸುಂಕೇನಹಳ್ಳಿ	ದೊಂಡೂಸಾ ಭತ್ತ ಪಕ್ಕದ ಕಲ್ಯಾಣಿ ಕಟ್ಟೆ ಉದ್ಯಾನವನ ಈಜುಕೊಳದ ರಸ್ತೆ	598.5	ಉದ್ಯಾನವನ	ದೋಭಿಫಾಟ್ ರಸ್ತೆ	ಸಿ.ಟಿ.ಎಸ್. ನಂ: 30	ಅಡ್ಡರಸ್ತೆ	ದೋಭಿಫಾಟ್ ಕೊಡುರಸ್ತೆ	ತ್ರಿಕೋನಾ ಕಾರದಲ್ಲಿದೆ
93	ದಕ್ಷಿಣ	143	ವಿ.ವಿ.ಪುರಂ	ಚಾಮುಂಡೇಶ್ವರಿ ಉದ್ಯಾನವನ	191.60	ಉದ್ಯಾನವನ	ಕೊಡು ರಸ್ತೆ	ಶ್ರದ್ಧಾನಂದ ರಸ್ತೆ	ಹಳೇ ಮಾರ್ಕೆಟ್ ರಸ್ತೆ	ಕೃಷ್ಣರಾವ್ ಸಿಂದ್ಯಾ ರಸ್ತೆ	-
94	ದಕ್ಷಿಣ	143	ವಿ.ವಿ.ಪುರಂ	ವಿ.ವಿ.ಪುರಂ ಉದ್ಯಾನವನ	570.50	ಉದ್ಯಾನವನ	ರೋಷನ್‌ಬೇಗ್ ರಸ್ತೆ	ಸಿ.ಟಿ.ಎಸ್. ನಂ: 475	ಅಡ್ಡರಸ್ತೆ	ಬುರುಗಲ ಮಠ ರಸ್ತೆ	-
95	ದಕ್ಷಿಣ	143	ವಿ.ವಿ.ಪುರಂ	ಚಿಕ್ಕ ಉದ್ಯಾನವನ	109.56	ಉದ್ಯಾನವನ	ಡಯಾಗನಲ್ ರಸ್ತೆ	ಕೆ.ಆರ್.ರಸ್ತೆ	ಪೆಟ್ರೋಲ್ ಬಂಕ್	ನ್ಯಾಷನಲ್ ಕಾಲೇಜ್ ವೃತ್ತ	-
96	ದಕ್ಷಿಣ	143	ವಿ.ವಿ.ಪುರಂ	ಪಾರ್ವತಿ ಚಂದ್ರಶೇಖರ್ ಬುಲೇವಾರ್ಡ್ ಕೆ.ಆರ್.ರಸ್ತೆ ಭಾಗ-1	4230.6	ಉದ್ಯಾನವನ	ನ್ಯೂ ಹೈಸ್ಕೂಲ್ ರಸ್ತೆ	ಕೆ.ಆರ್.ರಸ್ತೆ	ಅಡ್ಡರಸ್ತೆ	ನ್ಯಾಷನಲ್ ಹೈಸ್ಕೂಲ್ ರಸ್ತೆ	-
97	ದಕ್ಷಿಣ	143	ವಿ.ವಿ.ಪುರಂ	ಪಾರ್ವತಿ ಚಂದ್ರಶೇಖರ್ ಬುಲೇವಾರ್ಡ್ ಉದ್ಯಾನವನ ಕೆ.ಆರ್.ರಸ್ತೆ ಭಾಗ-2	5418.10	ಉದ್ಯಾನವನ	ನ್ಯೂ ಹೈಸ್ಕೂಲ್ ರಸ್ತೆ	ಕೆ.ಆರ್.ರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಕಲಂ-5 ರಲ್ಲಿ ತಿದ್ದುಪಡಿ
98	ದಕ್ಷಿಣ	143	ವಿ.ವಿ.ಪುರಂ	ಪಾರ್ವತಿ ಚಂದ್ರಶೇಖರ್ ಬುಲೇವಾರ್ಡ್ ಉದ್ಯಾನವನ ಕೆ.ಆರ್.ರಸ್ತೆ ಭಾಗ-3	3212.90	ಉದ್ಯಾನವನ	ಸಿ.ಟಿ.ಎಸ್. ನಂ: 754	ಕೆ.ಆರ್.ರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಕಲಂ-5 ರಲ್ಲಿ ತಿದ್ದುಪಡಿ

1	2	3	4	5	6	7	8	9	10	11	12
99	ದಕ್ಷಿಣ	143	ವಿ.ವಿ.ಪುರಂ	ಪಾರ್ವತಿ ಚಂದ್ರಶೇಖರ್ ಬುಲೇವಾರ್ಡ್ ಉದ್ಯಾನವನ ಕೆ.ಆರ್.ರಸ್ತೆ ಭಾಗ-4	3486.60	ಉದ್ಯಾನವನ	ಸಿ.ಟಿ.ಎಸ್. ನಂ: 754	ಕೆ.ಆರ್.ರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಕಲಂ-5 ರಲ್ಲಿ ತಿದ್ದುಪಡಿ
100	ದಕ್ಷಿಣ	143	ವಿ.ವಿ.ಪುರಂ	ಸಜ್ಜನರಾವ್ ವೃತ್ತ ವೆಂಕಟರಮಣ ಟೆಂಪಲ್ ರಸ್ತೆ ಹಾಗೂ ಮಾರ್ಕೆಟ್‌ರಸ್ತೆ ಹತ್ತಿರ	3672.00	ಉದ್ಯಾನವನ	ವೆಂಕಟರಮಣ ಟೆಂಪಲ್ ರಸ್ತೆ	ಸುಬ್ರಮಣ್ಯ ಟೆಂಪಲ್ ರಸ್ತೆ	ಮಾರ್ಕೆಟ್ ರಸ್ತೆಯಿಂದ ಡಯಾನಗಲ್ ರಸ್ತೆಗೆ	ವಾಸವಿ ದೇವಸ್ಥಾನ ರಸ್ತೆಯಿಂದ ಡಯಾನಗಲ್ ರಸ್ತೆಗೆ	-
101	ದಕ್ಷಿಣ	144	ಸಿದ್ದಾಪುರ	ಉದ್ಯಾನವನ ಸಿದ್ದಾಪುರ	173.90	ಉದ್ಯಾನವನ	ಸಿದ್ದಾಪುರ ಮುಖ್ಯರಸ್ತೆ	ಆಟದ ಮೈದಾನ	ಲಾಲ್‌ಬಾಗ್ ಸಿದ್ದಾಪುರ ರಸ್ತೆ	ಎಲ್ಲಮ್ಮ ದೇವಸ್ಥಾನ	ಹೊಸ ಸೇರ್ಪಡೆ
102	ದಕ್ಷಿಣ	145	ಹೊಂಬೇಗೌಡ ನಗರ	ಲಕ್ಕಸಂದ್ರ ಉದ್ಯಾನವನ	898.78	ಉದ್ಯಾನವನ	ಖಾಸಗಿ ಸ್ವತ್ತು	ಬೆಂಗಳೂರು ಹೊಸೂರು ರಸ್ತೆ	14ನೇ ಅಡ್ಡರಸ್ತೆ	15ನೇ ಅಡ್ಡರಸ್ತೆ	ಹೊಸ ಸೇರ್ಪಡೆ
103	ದಕ್ಷಿಣ	145	ಹೊಂಬೇಗೌಡ ನಗರ	ರಾಣಿ ಉದ್ಯಾನವನ	7245.92	ಉದ್ಯಾನವನ	4ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಹೆಚ್.ಸಿದ್ದಯ್ಯ ರಸ್ತೆ	ಕೂಡು ರಸ್ತೆ	ಹೊಸ ಸೇರ್ಪಡೆ
104	ದಕ್ಷಿಣ	145	ಹೊಂಬೇಗೌಡ ನಗರ	ಆನೆ ಉದ್ಯಾನವನ	1761.50	ಉದ್ಯಾನವನ	ಆಟದ ಮೈದಾನ ಮತ್ತು ಬಾಲಕಿಯರ ಪ್ರೌಢಶಾಲೆ	ಪಾರ್ಕ್ ಏರಿಯಾ ರಸ್ತೆ	ಬಾಲಕಿಯರ ಪ್ರೌಢಶಾಲೆ	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
105	ದಕ್ಷಿಣ	146	ಲಕ್ಕಸಂದ್ರ	1ನೇ ಮುಖ್ಯರಸ್ತೆ ಮತ್ತು ಬನ್ನೇರುಘಟ್ಟ ಮೈಕೋ ರಸ್ತೆಯಲ್ಲಿರುವ ಉದ್ಯಾನವನ	63.90	ಉದ್ಯಾನವನ	ಬನ್ನೇರುಘಟ್ಟ ಮೈಕೋ ರಸ್ತೆ	1ನೇ ಮುಖ್ಯರಸ್ತೆ	20ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
106	ದಕ್ಷಿಣ	146	ಲಕ್ಕಸಂದ್ರ	1ನೇ ಮುಖ್ಯರಸ್ತೆಯಲ್ಲಿರುವ 1ನೇ ಮತ್ತು 2ನೇ ಅಡ್ಡರಸ್ತೆ ಮಧ್ಯೆ ಇರುವ ಉದ್ಯಾನವನ	90.10	ಉದ್ಯಾನವನ	ಬನ್ನೇರುಘಟ್ಟ ಮೈಕೋ ರಸ್ತೆ	1ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
107	ದಕ್ಷಿಣ	146	ಲಕ್ಕಸಂದ್ರ	1ನೇ ಮುಖ್ಯರಸ್ತೆ, 2ನೇ ಮತ್ತು 3ನೇ ಅಡ್ಡರಸ್ತೆ ಯಲ್ಲಿರುವ ಉದ್ಯಾನವನ	79.30	ಉದ್ಯಾನವನ	ಬನ್ನೇರುಘಟ್ಟ ಮೈಕೋ ರಸ್ತೆ	1ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
108	ದಕ್ಷಿಣ	146	ಲಕ್ಕಸಂದ್ರ	1ನೇ ಮುಖ್ಯರಸ್ತೆ, 3ನೇ ಮತ್ತು 4ನೇ ಅಡ್ಡರಸ್ತೆ ಮಧ್ಯೆ ಇರುವ ಉದ್ಯಾನವನ	267.00	ಉದ್ಯಾನವನ	ಬನ್ನೇರುಘಟ್ಟ ಮೈಕೋ ರಸ್ತೆ	1ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ

1	2	3	4	5	6	7	8	9	10	11	12
109	ದಕ್ಷಿಣ	146	ಲಕ್ಕಸಂದ್ರ	1ನೇ ಮುಖ್ಯರಸ್ತೆ, 4ನೇ ಮತ್ತು 5ನೇ ಅಡ್ಡರಸ್ತೆ ಮಧ್ಯೆ ಇರುವ ಉದ್ಯಾನವನ	275.70	ಉದ್ಯಾನವನ	ಬನ್ನೇರುಘಟ್ಟ ಮೈಕೋ ರಸ್ತೆ	1ನೇ ಮುಖ್ಯರಸ್ತೆ	4ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
110	ದಕ್ಷಿಣ	146	ಲಕ್ಕಸಂದ್ರ	1ನೇ ಮುಖ್ಯರಸ್ತೆ, 5ನೇ ಮತ್ತು 6ನೇ ಅಡ್ಡರಸ್ತೆ ಮಧ್ಯೆ ಇರುವ ಉದ್ಯಾನವನ	294.00	ಉದ್ಯಾನವನ	ಬನ್ನೇರುಘಟ್ಟ ಮೈಕೋ ರಸ್ತೆ	1ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
111	ದಕ್ಷಿಣ	147	ಆಡುಗೋಡಿ	3 ಬಿ ಅಡ್ಡರಸ್ತೆಯಲ್ಲಿರುವ ಉದ್ಯಾನವನ ಕೋರಮಂಗಲ	889.50	ಉದ್ಯಾನವನ	3ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಪೊಲೀಸ್ ಇಲಾಖೆ ಪಾರ್ಕಿಂಗ್ ಕಾಂಪೌಂಡ್	ಕೂಡು ರಸ್ತೆ	-
112	ದಕ್ಷಿಣ	147	ಆಡುಗೋಡಿ	ಪ್ರಕೃತಿ ಚಿಕಿತ್ಸಾ ವನ ಆಡುಗೋಡಿ	5067.00	ಉದ್ಯಾನವನ	ರಸ್ತೆ	ಗ್ರಂಥಾಲಯ ರಸ್ತೆ	ಕೇಂದ್ರ ಗ್ರಂಥಾಲಯ	ರಸ್ತೆ	-
113	ದಕ್ಷಿಣ	147	ಆಡುಗೋಡಿ	ಪೊಲೀಸ್ ಕ್ವಾರ್ಟರ್ಸ್ 4 & 5ನೇ ಮುಖ್ಯರಸ್ತೆ ಪಂಚವಟಿ ಉದ್ಯಾನವನ	1587.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
114	ದಕ್ಷಿಣ	147	ಆಡುಗೋಡಿ	ಕೋರಮಂಗಲ ಪೊಲೀಸ್ ಕ್ವಾರ್ಟರ್ಸ್ ಎ.ಸಿ.ಪಿ. ಗೆಸ್ಟ್ ಹೌಸ್ ಮುಂಭಾಗದ ಉದ್ಯಾನವನ	3433.00	ಉದ್ಯಾನವನ	ರಸ್ತೆ	ಕಾರ್ ಪಾರ್ಕಿಂಗ್ ಗ್ರೌಂಡ್	ಪೊಲೀಸ್ ಕ್ವಾರ್ಟರ್ಸ್ ರಸ್ತೆ ಪಾರ್ಕ್	ರಸ್ತೆ	-
115	ದಕ್ಷಿಣ	147	ಆಡುಗೋಡಿ	ಕದಂಬ ಆಡುಗೋಡಿ ಉದ್ಯಾನವನ	21262.00	ಉದ್ಯಾನವನ	ಪಾರ್ಕ್ ರಸ್ತೆ	ಹೊಸೂರು ರಸ್ತೆ & ಖಾಸಗಿ ಸ್ವತ್ತು	ರಸ್ತೆ	ಪೊಲೀಸ್ ಆಟದ ಮೈದಾನ	ಕಲಂ-9ರಲ್ಲಿ ತಿದ್ದುಪಡಿ
116	ದಕ್ಷಿಣ	147	ಆಡುಗೋಡಿ	ಕೋರಮಂಗಲ ಪೊಲೀಸ್ ಕ್ವಾರ್ಟರ್ಸ್ ಎ.ಸಿ.ಪಿ. ಕಛೇರಿ ಹತ್ತಿರವಿರುವ ಉದ್ಯಾನವನ	2166.00	ಉದ್ಯಾನವನ	ಪೊಲೀಸ್ ಕ್ವಾರ್ಟರ್ಸ್ ಜಾಗ	ರಸ್ತೆ	ಎ.ಸಿ.ಪಿ. ಕಛೇರಿ	ವಾಹನ ನಿಲುಗಡೆ ಜಾಗ	-
117	ದಕ್ಷಿಣ	147	ಆಡುಗೋಡಿ	ಹರಿಜನ ಕಾಲೋನಿ ಡಾ ಬಿ.ಆರ್.ಅಂಬೇಡ್ಕರ್ ಉದ್ಯಾನವನ	2109.00	ಉದ್ಯಾನವನ	1ನೇ ಸಿ ಮುಖ್ಯರಸ್ತೆ	1ನೇ ಡಿ ಅಡ್ಡರಸ್ತೆ	8ನೇ ಬ್ಲಾಕ್ 1ನೇ ರಸ್ತೆ	1ನೇ ಬಿ ಅಡ್ಡರಸ್ತೆ	-
118	ದಕ್ಷಿಣ	147	ಆಡುಗೋಡಿ	ಚಾಮುಂಡೇಶ್ವರಿ ಉದ್ಯಾನವನ	3573.00	ಉದ್ಯಾನವನ	ರಸ್ತೆ	2ನೇ ಇ ಮುಖ್ಯರಸ್ತೆ	2ನೇ ಇ ಮುಖ್ಯರಸ್ತೆ	2ನೇ ಎ ಅಡ್ಡರಸ್ತೆ	-
119	ದಕ್ಷಿಣ	147	ಆಡುಗೋಡಿ	ಉದ್ಯಾನವನ, ನಂಜಪ್ಪ ಬಡಾವಣೆ	216.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ಖಾಸಗಿ ಸ್ವತ್ತು, ಕಾಂಪೌಂಡು ಗೋಡೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
120	ದಕ್ಷಿಣ	148	ಈಜಿಪುರ	ಉದ್ಯಾನವನ ಎಸ್.ಟಿ.ಬೆಡ್	2137.10	ಉದ್ಯಾನವನ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	4ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	-
121	ದಕ್ಷಿಣ	148	ಈಜಿಪುರ	ಎಸ್.ಟಿ.ಬೆಡ್ ಉದ್ಯಾನವನ & ಮಕ್ಕಳ ಆಟದ ಮೈದಾನ	1323.68	ಉದ್ಯಾನವನ	ಎಸ್.ಟಿ.ಬೆಡ್ ಆಟದ ಮೈದಾನ	7ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	-
122	ದಕ್ಷಿಣ	151	ಕೋರಮಂಗಲ	ಕೆ.ಹೆಚ್.ಬಿ.ಕಾಲೋನಿ ವಿಪ್ರೋ ಉದ್ಯಾನವನ	792.50	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	17ನೇ ಕೆ.ಹೆಚ್.ಬಿ. ಕಾಲೋನಿ ರಸ್ತೆ	-
123	ದಕ್ಷಿಣ	151	ಕೋರಮಂಗಲ	ಕೆ.ಹೆಚ್.ಬಿ.ಕಾಲೋನಿ ಉದ್ಯಾನವನ	826.00	ಉದ್ಯಾನವನ	2ನೇ ಬಿ ಅಡ್ಡರಸ್ತೆ	ರಸ್ತೆ	ರಸ್ತೆ	ಕೂಡು ರಸ್ತೆ	-
124	ದಕ್ಷಿಣ	151	ಕೋರಮಂಗಲ	ಕೆ.ಹೆಚ್.ಬಿ.ಕಾಲೋನಿ ಉದ್ಯಾನವನ	546.00	ಉದ್ಯಾನವನ	2ನೇ ಎ ಅಡ್ಡರಸ್ತೆ	ರಸ್ತೆ	ರಸ್ತೆ	7ನೇ ಡಿ ಅಡ್ಡರಸ್ತೆ	ಕಲಂ-11ರಲ್ಲಿ ತಿದ್ದುಪಡಿ
125	ದಕ್ಷಿಣ	151	ಕೋರಮಂಗಲ	3ನೇ ಬ್ಲಾಕ್ ಜಕ್ಕಸಂದ್ರ ಉದ್ಯಾನವನ	972.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಜಕ್ಕಸಂದ್ರ ರಸ್ತೆ	3ನೇ ಅಡ್ಡರಸ್ತೆ	-
126	ದಕ್ಷಿಣ	151	ಕೋರಮಂಗಲ	ಸ್ವಾಭಿಮಾನ ಉದ್ಯಾನವನ	887.50	ಉದ್ಯಾನವನ	4ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಆಟದ ಮೈದಾನ	3ನೇ ಅಡ್ಡರಸ್ತೆ	-
127	ದಕ್ಷಿಣ	151	ಕೋರಮಂಗಲ	8ನೇ ಮುಖ್ಯರಸ್ತೆ ಉದ್ಯಾನವನ	492.00	ಉದ್ಯಾನವನ	ರಸ್ತೆ	ರಸ್ತೆ	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	-
128	ದಕ್ಷಿಣ	151	ಕೋರಮಂಗಲ	ಸೇತುರಾಮ ಉದ್ಯಾನವನ	182.00	ಉದ್ಯಾನವನ	ರಸ್ತೆ	8ನೇ ಎ ಮುಖ್ಯರಸ್ತೆ	1ನೇ ಎ ಅಡ್ಡರಸ್ತೆ	ಕೂಡು ರಸ್ತೆ	ಕಲಂ-9ರಲ್ಲಿ ತಿದ್ದುಪಡಿ
129	ದಕ್ಷಿಣ	151	ಕೋರಮಂಗಲ	4ನೇ ಬ್ಲಾಕ್, ಬಿ.ಡಿ.ಎ. ಉದ್ಯಾನವನ	1066.00	ಉದ್ಯಾನವನ	ಖಾಸಗಿ ಸ್ವತ್ತು	8ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	ರಸ್ತೆ	-
130	ದಕ್ಷಿಣ	151	ಕೋರಮಂಗಲ	ವಿಪ್ರೋ ಉದ್ಯಾನವನ	8591.00	ಉದ್ಯಾನವನ	6ನೇ ಮುಖ್ಯರಸ್ತೆ	80 ಅಡಿ ರಿಂಗ್ ರಸ್ತೆ	ರಸ್ತೆ	ಖಾಸಗಿ ಸ್ವತ್ತು	-
131	ದಕ್ಷಿಣ	151	ಕೋರಮಂಗಲ	4ನೇ ಬ್ಲಾಕ್ ಪೌಂಟನ್ ಉದ್ಯಾನವನ	3658.00	ಉದ್ಯಾನವನ	3ನೇ ಅಡ್ಡರಸ್ತೆ	7ನೇ ಎ ಮುಖ್ಯರಸ್ತೆ	ಕೂಡು ರಸ್ತೆ	ರಸ್ತೆ	-
132	ದಕ್ಷಿಣ	151	ಕೋರಮಂಗಲ	6ನೇ ಬ್ಲಾಕ್ ಹೈಟೆನ್ಸನ್ ಉದ್ಯಾನವನ	5253.00	ಉದ್ಯಾನವನ	ರಸ್ತೆ	8ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	ವಿಜ್ಞಾನ ಯೋಗ ಟ್ರಸ್ಟ್ ಜಾಗ	-
133	ದಕ್ಷಿಣ	151	ಕೋರಮಂಗಲ	6ನೇ ಬ್ಲಾಕ್ ಇಕೋ ಉದ್ಯಾನವನ & ಕಾರ್ಟಿಂಗ್ ಪುಶ್‌ವೈದ್ಯ ಅಸ್ತತ್ಯೆ	8744.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಮೋರಿ	ರಸ್ತೆ	-
134	ದಕ್ಷಿಣ	151	ಕೋರಮಂಗಲ	6ನೇ ಬ್ಲಾಕ್ ಸುಬ್ರಮಣ್ಯ ದೇವಸ್ಥಾನ ಹತ್ತಿರ ಇರುವ ಉದ್ಯಾನವನ	2196.20	ಉದ್ಯಾನವನ	6ನೇ ಸಿ ಅಡ್ಡರಸ್ತೆ	6ನೇ ಸಿ ಅಡ್ಡರಸ್ತೆ	ರಸ್ತೆ	ರಸ್ತೆ	-

1	2	3	4	5	6	7	8	9	10	11	12
135	ದಕ್ಷಿಣ	151	ಕೋರಮಂಗಲ	ರೋಜ್ ಗಾರ್ಡನ್ ಪಾರ್ಕ್	2540.00	ಉದ್ಯಾನವನ	ಮುಖ್ಯರಸ್ತೆ	1ನೇ ಮುಖ್ಯರಸ್ತೆ	ಕೆ.ಹೆಚ್.ಬಿ. ಕಾಲೋನಿ ಮುಖ್ಯರಸ್ತೆ	ಕೂಡು ರಸ್ತೆ	-
136	ದಕ್ಷಿಣ	151	ಕೋರಮಂಗಲ	ಕಾಮಗಾರಿ ವಾರ್ಡು ಕಛೇರಿ ಎದುರು ಇರುವ ಉದ್ಯಾನವನ	2155.00	ಉದ್ಯಾನವನ	ಆಟದ ಮೈದಾನ & ರಸ್ತೆ	ರಸ್ತೆ	ಖಾಸಗಿ ಸ್ವತ್ತು & ಆಟದ ಮೈದಾನ	ರಸ್ತೆ	-
137	ದಕ್ಷಿಣ	151	ಕೋರಮಂಗಲ	ಲಕ್ಷ್ಮೀದೇವಿ ಉದ್ಯಾನವನ	9480.00	ಉದ್ಯಾನವನ	ರಸ್ತೆ	80 ಅಡಿ ರಸ್ತೆ	ಆಟದ ಮೈದಾನ	ಅಂಚೆ ಕಛೇರಿ	-
138	ದಕ್ಷಿಣ	151	ಕೋರಮಂಗಲ	ಕಾಮಗಾರಿ ವಾರ್ಡು ಕಛೇರಿ ಉದ್ಯಾನವನ	245.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ಕೂಡು ರಸ್ತೆ	-
139	ದಕ್ಷಿಣ	151	ಕೋರಮಂಗಲ	ಎಸ್.ಟಿ.ಬೆಡ್ ಬಡಾವಣೆ ಉದ್ಯಾನವನ	2592.00	ಉದ್ಯಾನವನ	5ನೇ ಅಡ್ಡರಸ್ತೆ	ರಸ್ತೆ	ರಸ್ತೆ	ಎಸ್.ಟಿ.ಬೆಡ್, ಈಜಿಪುರ ರಸ್ತೆ	-
140	ದಕ್ಷಿಣ	151	ಕೋರಮಂಗಲ	ರಾಘವೇಂದ್ರ ಸ್ಕೂಲ್ ಹತ್ತಿರ ಇರುವ ಉದ್ಯಾನವನ	532.85	ಉದ್ಯಾನವನ	ಖಾಸಗಿ ಸ್ವತ್ತು	4ನೇ ಅಡ್ಡರಸ್ತೆ	ರಸ್ತೆ	ರಸ್ತೆ	ಕಲಂ-5ರಲ್ಲಿ ತಿದ್ದುಪಡಿ
141	ದಕ್ಷಿಣ	151	ಕೋರಮಂಗಲ	ಮುನಿರೇಡ್ಡಿ ಕಲ್ಯಾಣ ಮಂಟಪ ಎದುರು ಉದ್ಯಾನವನ	4566.00	ಉದ್ಯಾನವನ	ಗಣಪತಿ ದೇವಸ್ಥಾನ ರಸ್ತೆ	20ನೇ ಮುಖ್ಯರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	-
142	ದಕ್ಷಿಣ	151	ಕೋರಮಂಗಲ	ಲಕ್ಷ್ಮೀದೇವಿ ಉದ್ಯಾನವನ	1765.74	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು & ರಸ್ತೆ	-
143	ದಕ್ಷಿಣ	151	ಕೋರಮಂಗಲ	ಕೋರಮಂಗಲ 5ನೇ ಬ್ಲಾಕ್, 2 ಮತ್ತು 3ನೇ ಅಡ್ಡರಸ್ತೆ ನಡುವೆ ಇರುವ ಉದ್ಯಾನವನ	283.57	ಉದ್ಯಾನವನ	ಕೂಡು ರಸ್ತೆ	ಕೂಡು ರಸ್ತೆ	3ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ
144	ದಕ್ಷಿಣ	151	ಕೋರಮಂಗಲ	ಈಜಿಪುರ ಎಸ್.ಟಿ.ಬೆಡ್ ಮಕ್ಕಳ ಉದ್ಯಾನವನ	3190.00	ಉದ್ಯಾನವನ	3ನೇ ಮುಖ್ಯರಸ್ತೆ, ಎಸ್.ಟಿ.ಬೆಡ್	60 ಅಡಿ ರಸ್ತೆ	40 ಅಡಿ ರಸ್ತೆ	ರಸ್ತೆ	ಹೊಸ ಸೇರ್ಪಡೆ
145	ದಕ್ಷಿಣ	151	ಕೋರಮಂಗಲ	ಉದ್ಯಾನವನ ಕೆ.ಹೆಚ್.ಬಿ. ಕಾಲೋನಿ, ಅಧಿಕ ವಿದ್ಯುತ್ ವಾಹಕ ಪತ, 2ನೇ ಮುಖ್ಯರಸ್ತೆ	376.20	ಉದ್ಯಾನವನ	ಖಾಲಿ ಜಾಗ	ಖಾಲಿ ಜಾಗ	2ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
146	ದಕ್ಷಿಣ	151	ಕೋರಮಂಗಲ	ಉದ್ದೇಶಿತ ಉದ್ಯಾನವನ ಕೆ.ಹೆಚ್.ಬಿ. ಕಾಲೋನಿ, 5ನೇ ಹಂತ, 17ನೇ ಎಫ್ ಮುಖ್ಯರಸ್ತೆ, 2ನೇ ಅಡ್ಡರಸ್ತೆ (ಖಾಲಿಜಾಗ)	1983.22	ಉದ್ಯಾನವನ	17ನೇ ಎಫ್ ಮುಖ್ಯರಸ್ತೆ	ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
147	ದಕ್ಷಿಣ	151	ಕೋರಮಂಗಲ	ಉದ್ದೇಶಿತ ಉದ್ಯಾನವನ ಕೋರಮಂಗಲ 6ನೇ ಬ್ಲಾಕ್, ಅಧಿಕ ವಿದ್ಯುತ್ ವಾಹಕ ಪತ,	995.15	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	ಹೊಸ ಸೇರ್ಪಡೆ
148	ದಕ್ಷಿಣ	151	ಕೋರಮಂಗಲ	ಉದ್ಯಾನವನ ಕೋರಮಂಗಲ 3ನೇ ಬ್ಲಾಕ್, 10 ಮತ್ತು 12ನೇ ಮುಖ್ಯರಸ್ತೆ	5389.89	ಉದ್ಯಾನವನ	10ನೇ ಮುಖ್ಯರಸ್ತೆ	12ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಅಟದ ಮೈದಾನ	ಹೊಸ ಸೇರ್ಪಡೆ
149	ದಕ್ಷಿಣ	151	ಕೋರಮಂಗಲ	ಉದ್ಯಾನವನ ಕೋರಮಂಗಲ 3ನೇ ಬ್ಲಾಕ್, 7ನೇ ಅಡ್ಡರಸ್ತೆ	374.38	ಉದ್ಯಾನವನ	ರೆಹಜ ರೆಸಿಡೆನ್ಸಿ	7ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	7ನೇ ಅಡ್ಡರಸ್ತೆ	ಹೊಸ ಸೇರ್ಪಡೆ
150	ದಕ್ಷಿಣ	151	ಕೋರಮಂಗಲ	ಉದ್ಯಾನವನ ಮತ್ತು ಮಕ್ಕಳ ಆಟದಮೈದಾನ ಕೋರಮಂಗಲ 3 ಮತ್ತು 4ನೇ ಅಡ್ಡರಸ್ತೆಗಳ ನಡುವೆ	1010.52	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	4ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಹೊಸ ಸೇರ್ಪಡೆ
151	ದಕ್ಷಿಣ	152	ಸುದ್ದಗುಂಟೆ ಪಾಳ್ಯ	ಜೋಗಿ ಕಾಲೋನಿ ಉದ್ಯಾನವನ	1890.00	ಉದ್ಯಾನವನ	1ನೇ ಮುಖ್ಯರಸ್ತೆ	1ನೇ ಎ ಮುಖ್ಯರಸ್ತೆ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	-
152	ದಕ್ಷಿಣ	153	ಜಯನಗರ	ಮಾದವನ್ ಪಾರ್ಕ್	5913.72	ಉದ್ಯಾನವನ	ಮೌಂಟನ್ ಬೀದಿ	10ನೇ ಮುಖ್ಯರಸ್ತೆ	ಮಂತ್ರಿ ಅಪಾರ್ಟ್ ಮೆಂಟ್ ರಸ್ತೆ	ಮೌಂಟನ್ ಬೀದಿ	ವಾರ್ಡ್- 144 ರಿಂದ 153ಕ್ಕೆ ವರ್ಗಾಯಿಸಿದೆ
153	ದಕ್ಷಿಣ	153	ಜಯನಗರ	ಉದ್ಯಾನವನ ಜಯನಗರ 2ನೇ ಬ್ಲಾಕ್ ಕನಕನಪಾಳ್ಯ 9ನೇ ಅಡ್ಡರಸ್ತೆ ಬೆಂ.ಮ.ಪಾ ಹರಿಗೆ ಆಸ್ಪತ್ರೆ ಹತ್ತಿರ	3265.50	ಉದ್ಯಾನವನ	9ನೇ ಎ ಮುಖ್ಯರಸ್ತೆ	9ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ ಹರಿಗೆ ಆಸ್ಪತ್ರೆ, ಸಿ.ಟಿ.ಎಸ್. ನಂ:61	9ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
154	ದಕ್ಷಿಣ	153	ಜಯನಗರ	ಮಾದವರಾವ್ ವೃತ್ತ ಉದ್ಯಾನವನ ಲಾಲ್‌ಬಾಗ್ ವೆಸ್ಟ್‌ಗೇಟ್ ಎದುರು ಕನಕಪುರ ರಸ್ತೆ	3165.00	ಉದ್ಯಾನವನ	ಆರ್ಮಿಗಂ ವೃತ್ತದಿಂದ ಲಾಲ್‌ಬಾಗ್ ಪಶ್ಚಿಮ ದ್ವಾರಕ್ಕೆ ರಸ್ತೆ	ಕನಕಪುರ ರಸ್ತೆ	ಕನಕನಪಾಳ್ಯ ರಸ್ತೆ	ಲಾಲ್ ಬಾಗ್ ವೆಸ್ಟ್‌ಗೇಟ್ ರಸ್ತೆ	ವೃತ್ತಾಕಾರ ವಾಗಿದೆ
155	ದಕ್ಷಿಣ	153	ಜಯನಗರ	ಎಂ.ಎನ್.ಕೃಷ್ಣರಾವ್ ಪಾರ್ಕ್, ಕೆ.ಆರ್.ರಸ್ತೆ ಹತ್ತಿರ	84716.33	ಉದ್ಯಾನವನ	ಕನಕಪುರ ರಸ್ತೆ	ಕೆ.ಆರ್.ರಸ್ತೆ	ಬಿ.ಪಿ.ವಾಡಿಯಾ ರಸ್ತೆ	ಎಂ.ಎನ್.ಕೃಷ್ಣ ರಾವ್ ಪಾರ್ಕ್ ರಸ್ತೆ	-

1	2	3	4	5	6	7	8	9	10	11	12
156	ದಕ್ಷಿಣ	154	ಬಸವನಗುಡಿ	ಕಟ್ಟೆ ಬಳಗ ಉದ್ಯಾನವನ-1 ಎನ್.ಆರ್.ಕಾಲೋನಿ	93.69	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
157	ದಕ್ಷಿಣ	154	ಬಸವನಗುಡಿ	ಕಟ್ಟೆ ಬಳಗ ಉದ್ಯಾನವನ-2, ಎನ್.ಆರ್.ಕಾಲೋನಿ	108.5	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
158	ದಕ್ಷಿಣ	154	ಬಸವನಗುಡಿ	ಟಿ.ಆರ್.ಶಾಮಣ್ಣ ಉದ್ಯಾನವನ, ಡಿ.ವಿ.ಜಿ ರಸ್ತೆ ಶ್ರೀರಾಮ ದೇವಸ್ಥಾನದ ಹತ್ತಿರ	1731.75	ಉದ್ಯಾನವನ	ಡಿ.ವಿ.ಜಿ.ರಸ್ತೆ	ಶ್ರೀರಾಮ ದೇವಸ್ಥಾನದ ರಸ್ತೆ	ಖಾಸಗಿ ಸ್ವತ್ತು	1ನೇ ಮಾಡಲ್ ಹೌಸ್ ಸ್ಪೀಟ್	ಕಲಂ-5, 8,11ರಲ್ಲಿ ತಿದ್ದುಪಡಿ
159	ದಕ್ಷಿಣ	154	ಬಸವನಗುಡಿ	ಟಾಟಾ ಸಿಲ್ಕ್ ಫಾರಂ ಕೆ.ಆರ್.ರಸ್ತೆ ಹಿಂಭಾಗ ಗರಡಿ ಅಪಾರ್ಟ್‌ಮೆಂಟ್ ಹಿಂದೆ 3ನೇ ಮುಖ್ಯರಸ್ತೆ, ಕೋಮಲ ರಾಮಚಂದ್ರನ್ ಉದ್ಯಾನವನ	1503.9	ಉದ್ಯಾನವನ	ಗರಡಿ ಅಪಾರ್ಟ್‌ಮೆಂಟ್	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	3ನೇ ಮುಖ್ಯರಸ್ತೆ ಟಾಟಾ ಸಿಲ್ಕ್ ಫಾರಂ	-
160	ದಕ್ಷಿಣ	154	ಬಸವನಗುಡಿ	ಎನ್.ಆರ್.ಕಾಲೋನಿ, ರಾಮಮಂದಿರ ಬಸವನಗುಡಿ ವಾರ್ಡ್ ಕಛೇರಿ ಎದುರು (ಖಾಲಿಜಾಗ)	662.46	ಉದ್ಯಾನವನ	ಶ್ಯಾಪ್ ಸ್ಟೀಟ್ ರಸ್ತೆ	1ನೇ ಮುಖ್ಯರಸ್ತೆ	ಆಟದ ಮೈದಾನ	ರಾಮ ಮಂದಿರ	-
161	ದಕ್ಷಿಣ	154	ಬಸವನಗುಡಿ	ಸಿ.ಟಿ.ಬೆಡ್ ಉದ್ಯಾನವನ, ಸಿ.ಟಿ. ಬೆಡ್ ರಸ್ತೆ ದೊಡ್ಡಮೋರಿ ಪಕ್ಕ	2486.75	ಉದ್ಯಾನವನ	ಚನ್ನಮ್ಮ ಕೆರೆ ಸಿ.ಟಿ.ಬೆಡ್ ರಸ್ತೆ	ದೊಡ್ಡಮೋರಿ	ಸಿ.ಟಿ. ಬೆಡ್ ರಸ್ತೆ	ಅಡ್ಡರಸ್ತೆ	ಕಲಂ-10ರಲ್ಲಿ ತಿದ್ದುಪಡಿ
162	ದಕ್ಷಿಣ	154	ಬಸವನಗುಡಿ	ಟಿ.ಆರ್.ಶಾಮಣ್ಣ ಉದ್ಯಾನವನ (ಭಾಗ-1)	12315.55	ಉದ್ಯಾನವನ	ಈಸ್ಟ್ ಆಂಜನೇಯ ರಸ್ತೆ	ಕಾಲುದಾರಿ ಮತ್ತು ಉದ್ಯಾನವನ	ಬ್ಯಾಗಲ್ ರಾಕ್ ರಸ್ತೆ	ಸಿಟಿಎಸ್-1009 ಮತ್ತು ರಸ್ತೆ	ಹೊಸ ಸೇರ್ಪಡೆ
163	ದಕ್ಷಿಣ	154	ಬಸವನಗುಡಿ	ಟಿ.ಆರ್.ಶಾಮಣ್ಣ ಬಂಡೆ ಉದ್ಯಾನವನ (ಭಾಗ-2)	23923.50	ಉದ್ಯಾನವನ	ಸಿಟಿಎಸ್-618ರ ಪೈಕಿ ಉದ್ಯಾನವನ ಭಾಗ-1	ದಾರಿ	ಬ್ಯಾಗಲ್ ರಾಕ್ ರಸ್ತೆ	ಸಿಟಿಎಸ್-618ರ ಉಳಿಕೆ ಮತ್ತು ಸಿಟಿಎಸ್-1010	ಹೊಸ ಸೇರ್ಪಡೆ
164	ದಕ್ಷಿಣ	155	ಹನುಮಂತ ನಗರ	ಎ.ಕೆ.ಕಾಲೋನಿ ಉದ್ಯಾನವನ ಮತ್ತು ಅರಳಿಕಟ್ಟೆ	2247.20	ಉದ್ಯಾನವನ	ಗವಿಪುರ ರಸ್ತೆ	ಗವಿಪುರ ರಸ್ತೆ	ಕೊಡು ರಸ್ತೆ, ಗ್ರಂಥಾಲಯ	ಸುಬ್ರಮಣ್ಯ ಭಾರತಿ ರಸ್ತೆ	ಕಲಂ-4,5,9,10ರಲ್ಲಿ ತಿದ್ದುಪಡಿ
165	ದಕ್ಷಿಣ	155	ಹನುಮಂತ ನಗರ	ಕೆಂಪೇಗೌಡನಗರ ಈಜುಕೊಳ ಪಾರ್ಕ್ ಭವಾನಿ ನಗರ ಈಜುಕೊಳದ ಹತ್ತಿರ	10975.75	ಉದ್ಯಾನವನ	1ನೇ ಮುಖ್ಯರಸ್ತೆ , ಚಂದ್ರಗುಪ್ತರಸ್ತೆ ಭವಾನಿನಗರ	ಕೆಂಪಾಬೂದಿ ಕೆರೆ	ಕೆಂಪಾಬೂದಿ ಕೆರೆ	ಬಿ.ಎಂ.ಟಿ.ಸಿ. ಬಸ್ ನಿಲ್ದಾಣ ದೋಬಿಫಾಟ್ ರಸ್ತೆ	ಕಲಂ-4,10,11ರಲ್ಲಿ ತಿದ್ದುಪಡಿ

1	2	3	4	5	6	7	8	9	10	11	12
166	ದಕ್ಷಿಣ	155	ಹನುಮಂತ ನಗರ	ಗವಿಗಂಗಾಧರೇಶ್ವರ ದೇವಸ್ಥಾನದ ಎದುರು ಪಾರ್ಕ್ ಬಿ.ಎಂ.ಪಿ ಕಲ್ಯಾಣ ಮಂಟಪದ ಹತ್ತಿರ	746.00	ಉದ್ಯಾನವನ	ಗವಿಪುರಂ ರಸ್ತೆ	ಬಿ.ಎಂ.ಪಿ ಕಲ್ಯಾಣ ಮಂಟಪ	ಧೋಬಿಫಾಟ್	ಬಿ.ಎಂ.ಪಿ ನರ್ಸರಿ ಶಾಲೆ	ಕಲಂ-4,10ರಲ್ಲಿ ತಿದ್ದುಪಡಿ
167	ದಕ್ಷಿಣ	155	ಹನುಮಂತ ನಗರ	ಡಾ ರಾಜ್‌ಕುಮಾರ್ ಮಕ್ಕಳ ಆಟದ ಮೈದಾನ ಮತ್ತು ಜಿಂಕೆ ಉದ್ಯಾನವನ ರಾಜೀವ್ ಗಾಂಧಿ ಕ್ರೀಡಾಂಗಣ ರಸ್ತೆ ಹಿಂದೂ ರುದ್ರ ಭೂಮಿ ಹತ್ತಿರ	53466.37	ಉದ್ಯಾನವನ	ಕೆಂಪಾಬುಂದಿ ಕೆರೆ ಕಟ್ಟಿ	ರಾಜೀವ್ ಗಾಂಧಿ ಕ್ರೀಡಾಂಗಣ ರಸ್ತೆ	ಹಿಂದೂ ರುದ್ರ ಭೂಮಿ	ಅರಣ್ಯ ಇಲಾಖೆ ಹಾಗೂ ಧೋಬಿಫಾಟ್	ಕಲಂ-4,5,6ರಲ್ಲಿ ತಿದ್ದುಪಡಿ
168	ದಕ್ಷಿಣ	155	ಹನುಮಂತ ನಗರ	(ಕಲ್ಯಾಣಿ ಕಟ್ಟಿ) ಉದ್ಯಾನವನ ದೋಂಡುಸಾ ಭತ್ತದ ಪಕ್ಕ	598.50	ಉದ್ಯಾನವನ	ಧೋಬಿಫಾಟ್ ರಸ್ತೆ	ಸಿ.ಟಿ.ಎಸ್-30	ಅಡ್ಡರಸ್ತೆ	ಧೋಬಿಫಾಟ್ ರಸ್ತೆ	ಹೊಸ ಸೇರ್ಪಡೆ
169	ದಕ್ಷಿಣ	156	ಶ್ರೀನಗರ	ಬಿ.ಎಂ.ಅರಸ್‌ಕುಮಾರ್ ಉದ್ಯಾನವನ, ಶ್ರೀನಗರ ಮುಖ್ಯರಸ್ತೆ ಬಸ್ ಸ್ಟಾಂಡ್ ಬಳಿ	2640.12	ಉದ್ಯಾನವನ	ಬಸ್ ನಿಲ್ದಾಣ & ದೇವಸ್ಥಾನಗಳು	12ನೇ ಮುಖ್ಯರಸ್ತೆ	ಮುಚ್ಚಿದ ದೊಡ್ಡ ಮೋರಿ	ರಾಮಾಂಜನೇಯ ರಸ್ತೆ	ಕಲಂ-5ರಲ್ಲಿ ತಿದ್ದುಪಡಿ
170	ದಕ್ಷಿಣ	157	ಗಾಳಿ ಆಂಜನೇಯ ದೇವಸ್ಥಾನ	ಬಾಲಗಂಗಾಧರಸ್ವಾಮಿ ಉದ್ಯಾನವನ	2034.15	ಉದ್ಯಾನವನ	1ನೇ ಮುಖ್ಯರಸ್ತೆ & ವಾರ್ಡ್ ಕಛೇರಿ	2ನೇ ಮುಖ್ಯರಸ್ತೆ	2ನೇ ಬಿ ಅಡ್ಡರಸ್ತೆ	2ನೇ ಸಿ ಅಡ್ಡರಸ್ತೆ	ಹೊಸ ಸೇರ್ಪಡೆ
171	ದಕ್ಷಿಣ	158	ದೀಪಾಂಜಲಿನಗ ರ	ಉದ್ಯಾನವನ ಮತ್ತು ಸಂಪರ್ಕ ಕೇಂದ್ರ ಅವಲಹಳ್ಳಿ ಬಡಾವಣೆ	3192.47	ಉದ್ಯಾನವನ	ಹೊಸಕೆರೆಹಳ್ಳಿ ರಸ್ತೆ	1ನೇ ಮುಖ್ಯರಸ್ತೆ	ಅಡ್ಡರಸ್ತೆ	60 ಅಡಿ ರಸ್ತೆ	ಹೊಸ ಸೇರ್ಪಡೆ
172	ದಕ್ಷಿಣ	158	ದೀಪಾಂಜಲಿನಗ ರ	ರಾಷ್ಟ್ರಕವಿ ಕುವೆಂಪು ಉದ್ಯಾನವನ	928.20	ಉದ್ಯಾನವನ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	8ನೇ ಮುಖ್ಯರಸ್ತೆ	ರಾಷ್ಟ್ರಕವಿ ಕುವೆಂಪು ರಂಗಮಂದಿರ	ಹೊಸ ಸೇರ್ಪಡೆ
173	ದಕ್ಷಿಣ	161	ಹೊಸಕೆರೆಹಳ್ಳಿ	ನಂದನವನ ಉದ್ಯಾನವನ ಹೊಸಕೆರೆ ಹಳ್ಳಿ	3934.09	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
174	ದಕ್ಷಿಣ	161	ಹೊಸಕೆರೆಹಳ್ಳಿ	ಉದ್ಯಾನವನ ಮುಂಜುನಾಥನಗರ, ಹೊಸಕೆರೆಹಳ್ಳಿ	603.37	ಉದ್ಯಾನವನ	ಖಾಸಗಿ ಸ್ವತ್ತು	ಖಾಲಿಜಾಗ	ಖಾಲಿಜಾಗ	ರಸ್ತೆ ಮತ್ತು ಖಾಸಗಿ ಸ್ವತ್ತು	ಹೊಸ ಸೇರ್ಪಡೆ

1	2	3	4	5	6	7	8	9	10	11	12
175	ದಕ್ಷಿಣ	162	ಗಿರಿನಗರ	ಮುತ್ತರಾಜ್ ಉದ್ಯಾನವನ ಶ್ರೀನಿವಾಸನಗರ	2419.5	ಉದ್ಯಾನವನ	ಖಾಸಗಿ ಸ್ವತ್ತು	ಮಂಜುನಾಥಸ್ವಾಮಿ ದೇವಸ್ಥಾನದ ರಸ್ತೆ	ಖಾಸಗಿ ಸ್ವತ್ತು	ಮಂಜುನಾಥ ಸ್ವಾಮಿ ದೇವಸ್ಥಾನ & ಆಟದ ಮೈದಾನ	ಕಲಂ-5ರಲ್ಲಿ ತಿದ್ದುಪಡಿ
176	ದಕ್ಷಿಣ	162	ಗಿರಿನಗರ	ಬನಶಂಕರಿ 3ನೇ ಹಂತ ಉದ್ಯಾನವನ ಮತ್ತು ಆಟದ ಮೈದಾನ	7856.15	ಉದ್ಯಾನವನ	1ನೇ & 3ನೇ ಮುಖ್ಯರಸ್ತೆ	ಹೊಸಕೆರೆಹಳ್ಳಿ 80 ಅಡಿ ರಸ್ತೆ	ವಾಟರ್ ಟ್ಯಾಂಕ್ ರಸ್ತೆ	1ನೇ ಅಡ್ಡರಸ್ತೆ	-
177	ದಕ್ಷಿಣ	162	ಗಿರಿನಗರ	ಆವಲಹಳ್ಳಿ ಬಿ.ಡಿ.ಎ ಉದ್ಯಾನವನ, ವಿಶ್ವೇಶ್ವರಯ್ಯ ಪಾರ್ಕ್, 6ನೇ ಅಡ್ಡರಸ್ತೆ, ಗಿರಿನಗರ ಮುಖ್ಯರಸ್ತೆ	6589.34	ಉದ್ಯಾನವನ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	ಆವಲಹಳ್ಳಿ ಗಿರಿನಗರ , 50 ಅಡಿ ಮುಖ್ಯರಸ್ತೆ	3ನೇ ಮುಖ್ಯರಸ್ತೆ	-
178	ದಕ್ಷಿಣ	162	ಗಿರಿನಗರ	ಹೊಸಕೆರೆಹಳ್ಳಿ ಉದ್ಯಾನವನ (ಆಡೆನ್ ಸ್ಕೂಲ್)	2748.09	ಉದ್ಯಾನವನ	2ನೇ ಅಡ್ಡರಸ್ತೆ	1ನೇ ಎ ಅಡ್ಡರಸ್ತೆ	80 ಅಡಿ ರಸ್ತೆ	ಆಡೆನ್ ಶಾಲೆ	-
179	ದಕ್ಷಿಣ	162	ಗಿರಿನಗರ	ಪುಷ್ಪಾಂಜಲಿ ಉದ್ಯಾನವನ, ಬನಶಂಕರಿ 3ನೇ ಹಂತ	3930.00	ಉದ್ಯಾನವನ	ಆಟದ ಮೈದಾನ	1ನೇ ಎಫ್ ಅಡ್ಡರಸ್ತೆ	3ನೇ ಮುಖ್ಯರಸ್ತೆ	3ನೇ ಎ ಮುಖ್ಯರಸ್ತೆ	ಕಲಂ-5ರಲ್ಲಿ ತಿದ್ದುಪಡಿ
180	ದಕ್ಷಿಣ	163	ಕತ್ತಿಗುಪ್ಪೆ	ನಾಡಪ್ರಭು ಕೆಂಪೇಗೌಡ ಉದ್ಯಾನವನ ಪೂರ್ಣಪ್ರಜ್ಞಾ ಬಡಾವಣೆ	956.28	ಉದ್ಯಾನವನ	3ನೇ ಮುಖ್ಯರಸ್ತೆ	ಚೌಡೇಶ್ವರಿ ಚಿತ್ರ ಮಂದಿರ ರಸ್ತೆ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
181	ದಕ್ಷಿಣ	163	ಕತ್ತಿಗುಪ್ಪೆ	ಮೈಸೂರು ಮಲ್ಲಿಗೆ ಡಾ ಕೆ.ಎಸ್ ನರಸಿಂಹಸ್ವಾಮಿ ಉದ್ಯಾನವನ & ಆಟದ ಮೈದಾನ ಬನಶಂಕರಿ 3ನೇ ಹಂತ	5478.00	ಉದ್ಯಾನವನ	5ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	ವಾಟರ್ ಟ್ಯಾಂಕ್ ರಸ್ತೆ	3ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
182	ದಕ್ಷಿಣ	163	ಕತ್ತಿಗುಪ್ಪೆ	ಮಾರಮ್ಮ ದೇವಸ್ಥಾನ ಉದ್ಯಾನವನ, ಕತ್ತಿಗುಪ್ಪೆ	2245.09	ಉದ್ಯಾನವನ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	5ನೇ ಅಡ್ಡರಸ್ತೆ 2ನೇ ಮುಖ್ಯರಸ್ತೆ ಖಾಸಗಿ ಸ್ವತ್ತು	ಕಲಂ-5ರಲ್ಲಿ ತಿದ್ದುಪಡಿ
183	ದಕ್ಷಿಣ	164	ವಿದ್ಯಾಪೀಠ	ಚೆನ್ನಮನಕೆರೆ ಅಚ್ಚಕಟ್ಟು ಪದೇಶದ, 1ನೇ ಎ ಅಡ್ಡರಸ್ತೆಯ ಶ್ರೀಕಂಠೇಶ್ವರ ಉದ್ಯಾನವನ	5569.76	ಉದ್ಯಾನವನ	3ನೇ ಮುಖ್ಯರಸ್ತೆ	ಚೆನ್ನಮನಕೆರೆ ಮುಖ್ಯರಸ್ತೆ	1ನೇ ಎ ಅಡ್ಡರಸ್ತೆ	1ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ

1	2	3	4	5	6	7	8	9	10	11	12
184	ದಕ್ಷಿಣ	164	ವಿದ್ಯಾಪೀಠ	ಚೆನ್ನಮನಕೆರೆ ಅಚ್ಚಕಟ್ಟು ಪ್ರದೇಶದ ಬನಶಂಕರಿ 3ನೇ ಹಂತ, ಬಸ್ ನಿಲ್ದಾಣದ ರಸ್ತೆ, ಸಾರೋಟ್ ಅಶ್ವರ್ಥ (ಉದ್ಯಾನವನ)	1682.5	ಉದ್ಯಾನವನ	1ನೇ ಮುಖ್ಯರಸ್ತೆ	ಚೆನ್ನಮನಕೆರೆ ಮುಖ್ಯರಸ್ತೆ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
185	ದಕ್ಷಿಣ	164	ವಿದ್ಯಾಪೀಠ	ಅಶ್ವತ್ಥಕಟ್ಟೆ ಮತ್ತು ಅರಳಿಮರ ಪಕ್ಕ ಉದ್ಯಾನವನ ಸಿದ್ಧಾರ್ಥ ಬಡಾವಣೆ, ಕತ್ತರಿಗುಪ್ಪೆ	335.10	ಉದ್ಯಾನವನ	1ನೇ ಮುಖ್ಯರಸ್ತೆ	ಕತ್ತರಿಗುಪ್ಪೆ ಮುಖ್ಯರಸ್ತೆ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಕಲಂ-5ರಲ್ಲಿ ತಿದ್ದುಪಡಿ
186	ದಕ್ಷಿಣ	164	ವಿದ್ಯಾಪೀಠ	ಬಾಸ್ಕರ್ ಉದ್ಯಾನವನ ಮೋರಿ ಪಕ್ಕದಲ್ಲಿ ಬನಶಂಕರಿ 3ನೇ ಹಂತ	887.17	ಉದ್ಯಾನವನ	ಮೋರಿ	5ನೇ ಮುಖ್ಯರಸ್ತೆ	ರಸ್ತೆ	5ನೇ ಅಡ್ಡರಸ್ತೆ	ತ್ರಿಕೋನಾ ಕಾರದಲ್ಲಿದೆ
187	ದಕ್ಷಿಣ	164	ವಿದ್ಯಾಪೀಠ	ಕುವೆಂಪು ರಾಷ್ಟ್ರೀಯ ಕ್ರೀಡಾಂಗಣ ಉದ್ಯಾನವನ	2529.68	ಉದ್ಯಾನವನ	ಕುವೆಂಪು ರಾಷ್ಟ್ರೀಯ ಕ್ರೀಡಾಂಗಣ	ರಾಜರಾಜೇಶ್ವರಿ ವಿದ್ಯಾಮಂದಿರ & ಖಾಸಗಿ ಸ್ವತ್ತು	8ನೇ ಅಡ್ಡರಸ್ತೆ	80 ಅಡಿ ರಸ್ತೆ & ಒಳಾಂಗಣ ಕ್ರೀಡಾಂಗಣ	ವಾರ್ಡ್-156 ರಿಂದ 164 ಕ್ಕೆ ಬಂದಿದೆ. ಕಲಂ-4.9ರಲ್ಲಿ ತಿದ್ದುಪಡಿ
188	ದಕ್ಷಿಣ	165	ಗಣೇಶ ಮಂದಿರ	ನಗರ ಗ್ರಂಥಾಲಯ ಮತ್ತು ಉದ್ಯಾನವನ	1860.37	ಉದ್ಯಾನವನ	ಸಿ.ಟಿ.ಎಸ್. ನಂ:1549(ಪಿ) BWSSB	13ನೇ ಮುಖ್ಯರಸ್ತೆ	22ನೇ ಅಡ್ಡರಸ್ತೆ	23ನೇ ಅಡ್ಡರಸ್ತೆ	-
189	ದಕ್ಷಿಣ	165	ಗಣೇಶ ಮಂದಿರ	ಅಶೋಕ ಉದ್ಯಾನವನ	573.43	ಉದ್ಯಾನವನ	28ನೇ ಮುಖ್ಯರಸ್ತೆ	29ನೇ ಮುಖ್ಯರಸ್ತೆ	30ನೇ ಅಡ್ಡರಸ್ತೆ	ಕೂಡು ರಸ್ತೆ	-
190	ದಕ್ಷಿಣ	165	ಗಣೇಶ ಮಂದಿರ	ಉದ್ಯಾನವನ ಮತ್ತು ಈಜುಕೊಳ ಬನಶಂಕರಿ 2ನೇ ಹಂತ	5290.61	ಉದ್ಯಾನವನ	5ನೇ ಮುಖ್ಯರಸ್ತೆ	ವಾರ್ಡ್ ಕಛೇರಿ 6ನೇ ಮುಖ್ಯರಸ್ತೆ	17ನೇ ಎ ಅಡ್ಡರಸ್ತೆ	17ನೇ ಸಿ & 17ಬಿ ಅಡ್ಡರಸ್ತೆ	-
191	ದಕ್ಷಿಣ	165	ಗಣೇಶ ಮಂದಿರ	ಬಿ.ಎಸ್.ಕೆ 2ನೇ ಹಂತ, ಬಿ.ಡಿ.ಎ. ಕಾಂಪ್ಲೆಕ್ಸ್ ಹತ್ತಿರ, ಬನಶಂಕರಿ ಉದ್ಯಾನವನ	10985.25	ಉದ್ಯಾನವನ	15ನೇ ಮುಖ್ಯರಸ್ತೆ	18ನೇ ಮುಖ್ಯರಸ್ತೆ	22 ಎ ನೇ ಅಡ್ಡರಸ್ತೆ	24ನೇ ಅಡ್ಡರಸ್ತೆ	-
192	ದಕ್ಷಿಣ	165	ಗಣೇಶ ಮಂದಿರ	ಬಿ.ಎಸ್.ಕೆ 2ನೇ ಹಂತ, 25ನೇ ಮುಖ್ಯರಸ್ತೆ, ಉದ್ಯಾನವನ	5090.38	ಉದ್ಯಾನವನ	25ನೇ ಮುಖ್ಯರಸ್ತೆ	26ನೇ ಮುಖ್ಯರಸ್ತೆ	24ನೇ ಅಡ್ಡರಸ್ತೆ	ಬನಶಂಕರಿ ಆಟದ ಮೈದಾನ	-

1	2	3	4	5	6	7	8	9	10	11	12
193	ದಕ್ಷಿಣ	165	ಗಣೇಶ ಮಂದಿರ	ಬಿ.ಎಸ್.ಕೆ 2ನೇ ಹಂತ, 22ನೇ ಮುಖ್ಯರಸ್ತೆ, ಧನ್ವಂತರಿ ಉದ್ಯಾನವನ	1945.31	ಉದ್ಯಾನವನ	ಹರಿಗೆ ಆಸ್ಪತ್ರೆ	22ನೇ ಮುಖ್ಯರಸ್ತೆ	26ನೇ ಅಡ್ಡರಸ್ತೆ	27ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
194	ದಕ್ಷಿಣ	165	ಗಣೇಶ ಮಂದಿರ	ರಿಂಗ್ ರಸ್ತೆ ಪಕ್ಕದಲ್ಲಿ ಆಂಜನೇಯ ದೇವಸ್ಥಾನ ಉದ್ಯಾನವನ	2508.32	ಉದ್ಯಾನವನ	ರಂಗ ಮಂದಿರ & ಶಾಲೆ	15ನೇ ಅಡ್ಡರಸ್ತೆ ಕೂಡು ರಸ್ತೆ	35ನೇ ಅಡ್ಡರಸ್ತೆ	15ನೇ ಅಡ್ಡರಸ್ತೆ	ತ್ರಿಭುಜಾಕಾರ
195	ದಕ್ಷಿಣ	165	ಗಣೇಶ ಮಂದಿರ	ಕುವೆಂಪು ಉದ್ಯಾನವನ, ಬನಶಂಕರಿ 2ನೇ ಹಂತ	2988.00	ಉದ್ಯಾನವನ	19ನೇ ಮುಖ್ಯರಸ್ತೆ	ಬೆಂ.ಅ. ಪ್ರಾಧಿಕಾರದ ಸಂಕೀರ್ಣ	21ನೇ ಅಡ್ಡರಸ್ತೆ	24ನೇ ಅಡ್ಡರಸ್ತೆ	ಹೊಸ ಸೇರ್ಪಡೆ
196	ದಕ್ಷಿಣ	166	ಕರಿಸಂದ್ರ	ಉಮಾಮಹೇಶ್ವರಿ ಉದ್ಯಾನವನ	2065.5	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	15ನೇ ಎ ಅಡ್ಡರಸ್ತೆ	16ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
197	ದಕ್ಷಿಣ	166	ಕರಿಸಂದ್ರ	ಲಕ್ಷ್ಮಣ್‌ರಾವ್ ಬುಲೇವಾರ್ಡ್ ಉದ್ಯಾನವನ ಭಾಗ-1	7155.20	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	27ನೇ ಅಡ್ಡರಸ್ತೆ	30ನೇ ಅಡ್ಡರಸ್ತೆ	ಕಲಂ-6,10ರಲ್ಲಿ ತಿದ್ದುಪಡಿ
198	ದಕ್ಷಿಣ	166	ಕರಿಸಂದ್ರ	ಲಕ್ಷ್ಮಣ್‌ರಾವ್ ಬುಲೇವಾರ್ಡ್ ಉದ್ಯಾನವನ ಭಾಗ-2	4920.46	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	30ನೇ ಅಡ್ಡರಸ್ತೆ	32ನೇ ಅಡ್ಡರಸ್ತೆ	-
199	ದಕ್ಷಿಣ	166	ಕರಿಸಂದ್ರ	ಲಕ್ಷ್ಮಣ್‌ರಾವ್ ಬುಲೇವಾರ್ಡ್ ಉದ್ಯಾನವನ ಭಾಗ-3	15004.60	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	32ನೇ ಅಡ್ಡರಸ್ತೆ	36ನೇ ಅಡ್ಡರಸ್ತೆ	-
200	ದಕ್ಷಿಣ	167	ಯಡಿಯೂರು	ಬುಲೇ ವಾರ್ಡ್ ಲಕ್ಷ್ಮಣರಾವ್ ಉದ್ಯಾನವನ	9708.40	ಉದ್ಯಾನವನ	4ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	ಆನೆಬಂಡೆ ರಸ್ತೆ	ಶೌಚಾಲಯ	-
201	ದಕ್ಷಿಣ	167	ಯಡಿಯೂರು	ಯಡಿಯೂರು ಉದ್ಯಾನವನ	1689.53	ಉದ್ಯಾನವನ	ಕನಕಪುರ ರಸ್ತೆ	ಮಿನಿ ಬಾಲ ಭವನ	ಆಟದ ಮೈದಾನ	6ನೇ ಅಡ್ಡರಸ್ತೆ	-
202	ದಕ್ಷಿಣ	167	ಯಡಿಯೂರು	ಬುಲೇ ವಾರ್ಡ್ ಲಕ್ಷ್ಮಣರಾವ್ ಉದ್ಯಾನವನ ಭಾಗ-1	1508.76	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	20ನೇ ಅಡ್ಡರಸ್ತೆ	22ನೇ ಅಡ್ಡರಸ್ತೆ	-
203	ದಕ್ಷಿಣ	167	ಯಡಿಯೂರು	ಬುಲೇ ವಾರ್ಡ್ ಲಕ್ಷ್ಮಣರಾವ್ ಉದ್ಯಾನವನ ಭಾಗ-2	7723.30	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	22ನೇ ಅಡ್ಡರಸ್ತೆ	27ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
204	ದಕ್ಷಿಣ	167	ಯಡಿಯೂರು	ಪಟಾಲಮ್ಮ ಉದ್ಯಾನವನ	1563.50	ಉದ್ಯಾನವನ	ಅಡ್ಡರಸ್ತೆ	ಕೂಡು ರಸ್ತೆ 8ನೇ ಮುಖ್ಯರಸ್ತೆ	17ನೇ ಅಡ್ಡರಸ್ತೆ	18ನೇ ಅಡ್ಡರಸ್ತೆ	ಕಲಂ-9ರಲ್ಲಿ ತಿದ್ದುಪಡಿ
205	ದಕ್ಷಿಣ	167	ಯಡಿಯೂರು	ಆನೆಬಂಡೆ ಉದ್ಯಾನವನ	1272.45	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಆನೆಬಂಡೆ ರಸ್ತೆ	ಖಾಸಗಿ ಸ್ವತ್ತು	-
206	ದಕ್ಷಿಣ	167	ಯಡಿಯೂರು	ಎನ್.ಲಕ್ಷ್ಮಣ್ ರಾವ್, ಬುಲೇ ವಾರ್ಡ್ ಉದ್ಯಾನವನ	6194.63	ಉದ್ಯಾನವನ	4ನೇ ಮುಖ್ಯರಸ್ತೆ	ಖಾಲಿ ಜಾಗ, ಸಿ.ಟಿ.ಎಸ್. ನಂ:406(ಪಿ)	ಉದ್ಯಾನವನ ಸಿ.ಟಿ.ಎಸ್. ನಂ:405(ಪಿ)	ಉದ್ಯಾನವನ ಸಿ.ಟಿ.ಎಸ್. ನಂ:407	-
207	ದಕ್ಷಿಣ	167	ಯಡಿಯೂರು	ಮೊಲೀಸ್ ಇಲಾಖೆ ಕಟ್ಟಡದ ಪಕ್ಕದ ಉದ್ಯಾನವನ	440.46	ಉದ್ಯಾನವನ	4ನೇ ಮುಖ್ಯರಸ್ತೆ	ಮೊಲೀಸ್ ಇಲಾಖೆ ಕಟ್ಟಡ	ಅಡ್ಡರಸ್ತೆ	ಉದ್ಯಾನವನ	-
208	ದಕ್ಷಿಣ	167	ಯಡಿಯೂರು	ಎನ್.ಲಕ್ಷ್ಮಣ್ ರಾವ್, ಬುಲೇ ವಾರ್ಡ್ ಉದ್ಯಾನವನ	1933.80	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಉದ್ಯಾನವನ	20ನೇ ಅಡ್ಡರಸ್ತೆ	-
209	ದಕ್ಷಿಣ	167	ಯಡಿಯೂರು	ಎನ್.ಲಕ್ಷ್ಮಣ್ ರಾವ್, ಬುಲೇ ವಾರ್ಡ್ ಉದ್ಯಾನವನ	1919.80	ಉದ್ಯಾನವನ	ಉದ್ಯಾನವನ	ಖಾಸಗಿ ಆಸ್ತಿ	ಉದ್ಯಾನವನ	ಉದ್ಯಾನವನ	-
210	ದಕ್ಷಿಣ	167	ಯಡಿಯೂರು	ಬುಲೇ ವಾರ್ಡ್, ಎನ್.ಲಕ್ಷ್ಮಣ್ ರಾವ್ ಉದ್ಯಾನವನ	5708.00	ಉದ್ಯಾನವನ	4ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	ಆನೆಬಂಡೆ ರಸ್ತೆ	ಶೌಚಾಲಯ	ಹೊಸ ಸೇರ್ಪಡೆ
211	ದಕ್ಷಿಣ	168	ಪಟ್ಟಾಭಿರಾಮ ನಗರ	ಶಕ್ತಿಗಣಪತಿ ಉದ್ಯಾನವನ	3782.51	ಉದ್ಯಾನವನ	22ನೇ ಮುಖ್ಯರಸ್ತೆ	20ನೇ ಮುಖ್ಯರಸ್ತೆ	34ನೇ ಅಡ್ಡರಸ್ತೆ	35ನೇ ಅಡ್ಡರಸ್ತೆ	-
212	ದಕ್ಷಿಣ	168	ಪಟ್ಟಾಭಿರಾಮ ನಗರ	ವಾರ್ಡ್ ಕಛೇರಿ ಹಿಂಭಾಗದ ಉದ್ಯಾನವನ	4631.40	ಉದ್ಯಾನವನ	20ನೇ ಮುಖ್ಯರಸ್ತೆ	18ನೇ ಮುಖ್ಯರಸ್ತೆ	34ನೇ ಅಡ್ಡರಸ್ತೆ	35ನೇ ಅಡ್ಡರಸ್ತೆ	-
213	ದಕ್ಷಿಣ	168	ಪಟ್ಟಾಭಿರಾಮ ನಗರ	ಪಟ್ಟಾಭಿರಾಮನಗರ ಕ್ಷೇಮಾಭಿವೃದ್ಧಿ ಸಂಘದ ಉದ್ಯಾನವನ	4387.50	ಉದ್ಯಾನವನ	19ನೇ ಮುಖ್ಯರಸ್ತೆ	18ನೇ ಮುಖ್ಯರಸ್ತೆ	38ನೇ ಅಡ್ಡರಸ್ತೆ	39ನೇ ಅಡ್ಡರಸ್ತೆ	-
214	ದಕ್ಷಿಣ	168	ಪಟ್ಟಾಭಿರಾಮ ನಗರ	ಆರೋಗ್ಯ ಮತ್ತು ಹೊಲಿಗೆ ಯಂತ್ರ ಮಹಿಳಾ ಸಂಘ ಮತ್ತು ಉದ್ಯಾನವನ	5031.00	ಉದ್ಯಾನವನ	29ನೇ ಮುಖ್ಯರಸ್ತೆ	28ನೇ ಮುಖ್ಯರಸ್ತೆ	34ನೇ ಅಡ್ಡರಸ್ತೆ	35ನೇ ಬಿ ಅಡ್ಡರಸ್ತೆ	-
215	ದಕ್ಷಿಣ	168	ಪಟ್ಟಾಭಿರಾಮ ನಗರ	ಡಾ ವಿಷ್ಣುವರ್ಧನ ವಿಶ್ರಾಂತಿವನ	6063.40	ಉದ್ಯಾನವನ	28ನೇ ಮುಖ್ಯರಸ್ತೆ	26ನೇ ಮುಖ್ಯರಸ್ತೆ	34ನೇ ಅಡ್ಡರಸ್ತೆ	35ನೇ ಬಿ ಅಡ್ಡರಸ್ತೆ	ಕಲಂ-6ರಲ್ಲಿ ತಿದ್ದುಪಡಿ

1	2	3	4	5	6	7	8	9	10	11	12
216	ದಕ್ಷಿಣ	168	ಪಟ್ಟಾಭಿರಾಮ ನಗರ	ಲಕ್ಷ್ಮಣರಾವ್ ಬುಲೇ ವಾರ್ಡ್ ಉದ್ಯಾನವನ ಭಾಗ-1, & ಪಶುವೈದ್ಯಶಾಲೆ & ವಾರ್ಡ್ ಕಛೇರಿ	3871.18	ಉದ್ಯಾನವನ	5ನೇ ಮುಖ್ಯರಸ್ತೆ & ಖಾಸಗಿ ಆಸ್ತಿ	4ನೇ ಮುಖ್ಯರಸ್ತೆ & ಮೋರಿ	22ನೇ ಅಡ್ಡರಸ್ತೆ	25ನೇ ಅಡ್ಡರಸ್ತೆ	-
217	ದಕ್ಷಿಣ	168	ಪಟ್ಟಾಭಿರಾಮ ನಗರ	ಲಕ್ಷ್ಮಣರಾವ್ ಬುಲೇ ವಾರ್ಡ್ ಉದ್ಯಾನವನ ಭಾಗ-2,	2500.88	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	25ನೇ ಅಡ್ಡರಸ್ತೆ	27ನೇ ಅಡ್ಡರಸ್ತೆ	-
218	ದಕ್ಷಿಣ	168	ಪಟ್ಟಾಭಿರಾಮ ನಗರ	ಲಕ್ಷ್ಮಣರಾವ್ ಬುಲೇ ವಾರ್ಡ್ ಉದ್ಯಾನವನ ಭಾಗ-3,	7113.82	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	27ನೇ ಅಡ್ಡರಸ್ತೆ	30ನೇ ಅಡ್ಡರಸ್ತೆ	-
219	ದಕ್ಷಿಣ	168	ಪಟ್ಟಾಭಿರಾಮನ ಗರ	ಲಕ್ಷ್ಮಣರಾವ್ ಬುಲೇ ವಾರ್ಡ್ ಉದ್ಯಾನವನ ಭಾಗ-4,	3881.57	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	30ನೇ ಅಡ್ಡರಸ್ತೆ	ಡಯಾಗ್ನಲ್ ರಸ್ತೆ	-
220	ದಕ್ಷಿಣ	168	ಪಟ್ಟಾಭಿರಾಮ ನಗರ	ಲಕ್ಷ್ಮಣರಾವ್ ಬುಲೇ ವಾರ್ಡ್ ಉದ್ಯಾನವನ ಭಾಗ-5,	2895.20	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಡಯಾಗ್ನಲ್ ರಸ್ತೆ	35ನೇ ಅಡ್ಡರಸ್ತೆ	-
221	ದಕ್ಷಿಣ	168	ಪಟ್ಟಾಭಿರಾಮ ನಗರ	ಲಕ್ಷ್ಮಣರಾವ್ ಬುಲೇ ವಾರ್ಡ್ ಉದ್ಯಾನವನ ಭಾಗ-6,	10515.60	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	35ನೇ ಅಡ್ಡರಸ್ತೆ	36ನೇ ಅಡ್ಡರಸ್ತೆ	-
222	ದಕ್ಷಿಣ	169	ಬೈರಸಂದ್ರ	ಈಜುಕೋಳ ಉದ್ಯಾನವನ	4686.00	ಉದ್ಯಾನವನ	ಖಾಲಿ ಜಾಗ	ಆಟದ ಮೈದಾನ	ರಸ್ತೆ	ಈಜುಕೋಳ	-
223	ದಕ್ಷಿಣ	169	ಬೈರಸಂದ್ರ	ಜಯನಗರ 4ನೇ ಘಟ್ಟದ ಸಂಕೀರ್ಣ ಉದ್ಯಾನವನ	773.21	ಉದ್ಯಾನವನ	ವಾಣಿಜ್ಯ ಸಂಕೀರ್ಣ	ವಾಣಿಜ್ಯ ಸಂಕೀರ್ಣ	ವಾಣಿಜ್ಯ ಸಂಕೀರ್ಣ	ವಾಣಿಜ್ಯ ಸಂಕೀರ್ಣ	-
224	ದಕ್ಷಿಣ	169	ಬೈರಸಂದ್ರ	ಉದ್ಯಾನವನ	3401.00	ಉದ್ಯಾನವನ	1ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	18ನೇ ಅಡ್ಡರಸ್ತೆ	ಸ್ಮಶಾನ	-
225	ದಕ್ಷಿಣ	169	ಬೈರಸಂದ್ರ	ಬೈರಸಂದ್ರ ಉದ್ಯಾನವನ	347.82	ಉದ್ಯಾನವನ	4ನೇ ಎ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ	-
226	ದಕ್ಷಿಣ	169	ಬೈರಸಂದ್ರ	ಎಲ್.ಐ.ಸಿ.ಕಾಲೋನಿ ಉದ್ಯಾನವನ	1661.81	ಉದ್ಯಾನವನ	ವಾರ್ಡ್ ಕಛೇರಿ ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
227	ದಕ್ಷಿಣ	169	ಬೈರಸಂದ್ರ	ಜಯನಗರ 4ನೇ ಬ್ಲಾಕ್ ಬಾವಿ ಉದ್ಯಾನವನ	7953.40	ಉದ್ಯಾನವನ	8ನೇ ಡಿ ಮುಖ್ಯರಸ್ತೆ	7ನೇ ಮುಖ್ಯರಸ್ತೆ	34ನೇ ಅಡ್ಡರಸ್ತೆ	35ನೇ ಅಡ್ಡರಸ್ತೆ	ಕಲಂ-8ರಲ್ಲಿ ತಿದ್ದುಪಡಿ
228	ದಕ್ಷಿಣ	170	ಜಯನಗರ ಪೂರ್ವ	ಉದ್ಯಾನವನ ಎಸ್.ಎ.ಎಲ್.ಬಡಾವಣೆ	421.67	ಉದ್ಯಾನವನ	2ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ
229	ದಕ್ಷಿಣ	170	ಜಯನಗರ ಪೂರ್ವ	ಉದ್ಯಾನವನ ಎಸ್.ಎ.ಎಲ್.ಬಡಾವಣೆ	1379.58	ಉದ್ಯಾನವನ	4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಹೊಸ ಸೇರ್ಪಡೆ
230	ದಕ್ಷಿಣ	170	ಜಯನಗರ ಪೂರ್ವ	ಉದ್ಯಾನವನ ಎಸ್.ಎ.ಎಲ್.ಬಡಾವಣೆ	997.60	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಹೊಸ ಸೇರ್ಪಡೆ
231	ದಕ್ಷಿಣ	170	ಜಯನಗರ ಪೂರ್ವ	ಉದ್ಯಾನವನ ಎಸ್.ಎ.ಎಲ್.ಬಡಾವಣೆ	554.40	ಉದ್ಯಾನವನ	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ	4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
232	ದಕ್ಷಿಣ	170	ಜಯನಗರ ಪೂರ್ವ	ಉದ್ಯಾನವನ & ಆಟದ ಮೈದಾನ ಎಸ್.ಎ.ಎಲ್.ಬಡಾವಣೆ	1946.82	ಉದ್ಯಾನವನ	ವಿದ್ಯಾಸಂಸ್ಥೆ	28ನೇ ಮುಖ್ಯರಸ್ತೆ	38ನೇ ಅಡ್ಡರಸ್ತೆ	ಸ್ಲಂ ಜಾಗ & ಖಾಸಗಿ ಸ್ವತ್ತು	ಹೊಸ ಸೇರ್ಪಡೆ
233	ದಕ್ಷಿಣ	171	ಗುರುಪ್ಪನಪಾಳ್ಯ	ಅಧಿಕ ವಿದ್ಯುತ್ ಪತದ ಉದ್ಯಾನವನ	667.53	ಉದ್ಯಾನವನ	ಈಸ್ಟೆಂಡ್ ಬಿ ಮುಖ್ಯರಸ್ತೆ	ಈಸ್ಟೆಂಡ್ ಎ ಮುಖ್ಯರಸ್ತೆ	ಖಾಸಗಿ ಸ್ವತ್ತು	45ನೇ ಅಡ್ಡರಸ್ತೆ	-
234	ದಕ್ಷಿಣ	171	ಗುರುಪ್ಪನಪಾಳ್ಯ	ಅಧಿಕ ವಿದ್ಯುತ್ ಪತದ ಉದ್ಯಾನವನ	1606.98	ಉದ್ಯಾನವನ	ಈಸ್ಟೆಂಡ್ ಸಿ ಮುಖ್ಯರಸ್ತೆ & ಖಾಸಗಿ ಸ್ವತ್ತು	ಈಸ್ಟೆಂಡ್ ಬಿ ಮುಖ್ಯರಸ್ತೆ & ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
235	ದಕ್ಷಿಣ	171	ಗುರುಪ್ಪನಪಾಳ್ಯ	ಅಧಿಕ ವಿದ್ಯುತ್ ಪತದ ಉದ್ಯಾನವನ	1089.94	ಉದ್ಯಾನವನ	ಈಸ್ಟೆಂಡ್ ಡಿ ಮುಖ್ಯರಸ್ತೆ & ಖಾಸಗಿ ಸ್ವತ್ತು	ಈಸ್ಟೆಂಡ್ ಸಿ ಮುಖ್ಯರಸ್ತೆ & ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
236	ದಕ್ಷಿಣ	171	ಗುರುಪ್ಪನಪಾಳ್ಯ	ಅಧಿಕ ವಿದ್ಯುತ್ ಪತದ ಉದ್ಯಾನವನ ಜಯನಗರ 4ನೇ ಬ್ಲಾಕ್	879.45	ಉದ್ಯಾನವನ	ಜಯದೇವ ಆಸ್ಪತ್ರೆ	ಈಸ್ಟೆಂಡ್ ಡಿ ಮುಖ್ಯರಸ್ತೆ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
237	ದಕ್ಷಿಣ	171	ಗುರುಪ್ಪನಪಾಳ್ಯ	ಕೆ.ಇ.ಬಿ.ಬಡಾವಣೆ ಉದ್ಯಾನವನ	433.13	ಉದ್ಯಾನವನ	ಖಾಸಗಿ ಸ್ವತ್ತು	7ನೇ ಮುಖ್ಯರಸ್ತೆ	7ನೇ ಬಿ ಅಡ್ಡರಸ್ತೆ	7ನೇ ಎ ಅಡ್ಡರಸ್ತೆ	-
238	ದಕ್ಷಿಣ	171	ಗುರುಪ್ಪನಪಾಳ್ಯ	ನಿಮಾನ್ಸ್ ಬಡಾವಣೆ ಉದ್ಯಾನವನ	1942.58	ಉದ್ಯಾನವನ	8ನೇ ಎ ಮುಖ್ಯರಸ್ತೆ	ಖಾಸಗಿ ಸ್ವತ್ತು	ಅಡ್ಡರಸ್ತೆ	ಅಡ್ಡರಸ್ತೆ	-

1	2	3	4	5	6	7	8	9	10	11	12
239	ದಕ್ಷಿಣ	171	ಗುರುಪ್ಪನಪಾಳ್ಯ	ಮಾರುತಿ ಉದ್ಯಾನವನ ಕುವೆಂಪು ಬಡಾವಣೆ	2255.76	ಉದ್ಯಾನವನ	7ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
240	ದಕ್ಷಿಣ	171	ಗುರುಪ್ಪನಪಾಳ್ಯ	ಸಾಯಿ ಬಾಬ ಉದ್ಯಾನವನ ಕೆ.ಇ.ಬಿ.ಬಡಾವಣೆ	1457.88	ಉದ್ಯಾನವನ	7ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
241	ದಕ್ಷಿಣ	172	ಮಡಿವಾಳ	ಬಿಟಿಎಂ ಬಡಾವಣೆ ಬ್ಯಾಂಕ್ ಕಾಲೋನಿ ಉದ್ಯಾನವನ	5480.85	ಉದ್ಯಾನವನ	16ನೇ ಮುಖ್ಯರಸ್ತೆ	15ನೇ ಮುಖ್ಯರಸ್ತೆ	8ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
242	ದಕ್ಷಿಣ	172	ಮಡಿವಾಳ	ಉದ್ಯಾನವನ, ಕೆಇಬಿ ಕಛೇರಿ ಮುಂಭಾಗ ಬಿಟಿಎಂ ಬಡಾವಣೆ 1ನೇ ಹಂತ	5097.95	ಉದ್ಯಾನವನ	17ನೇ ಮುಖ್ಯರಸ್ತೆ	16ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	-
243	ದಕ್ಷಿಣ	172	ಮಡಿವಾಳ	ಬಿಟಿಎಂ ಬಡಾವಣೆ 1ನೇ ಹಂತ ಉದ್ಯಾನವನ	682.00	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	13ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
244	ದಕ್ಷಿಣ	172	ಮಡಿವಾಳ	ವಿನಾಯಕ ಬಡಾವಣೆ ಉದ್ಯಾನವನ ಅಶ್ವತ್ಥಕಟ್ಟೆ	511.95	ಉದ್ಯಾನವನ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ರಸ್ತೆ	-
245	ದಕ್ಷಿಣ	172	ಮಡಿವಾಳ	ಬಿಟಿಎಂ ಬಡಾವಣೆ 1ನೇ ಹಂತ ಉದ್ಯಾನವನ	1261.13	ಉದ್ಯಾನವನ	ಖಾಸಗಿ ಸ್ವತ್ತು	33ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
246	ದಕ್ಷಿಣ	172	ಮಡಿವಾಳ	ಉದ್ಯಾನವನ ಮತ್ತು ಸಂಪರ್ಕ ಕೇಂದ್ರ	2031.24	ಉದ್ಯಾನವನ	20ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಎಸ್.ಡಬ್ಲ್ಯೂ.ಡ್ರೈನೋ	2ನೇ ಅಡ್ಡರಸ್ತೆ	-
247	ದಕ್ಷಿಣ	172	ಮಡಿವಾಳ	ತಾವರೆಕೆರೆ ಬಸ್ ನಿಲ್ದಾಣದ ಬಳಿ ಉದ್ಯಾನವನ	644.95	ಉದ್ಯಾನವನ	ರಸ್ತೆ, ಶೌಚಾಲಯ & ಖಾಸಗಿ ಸ್ವತ್ತು	ರಸ್ತೆ & ಗ್ರಂಥಾಲಯ	ರಸ್ತೆ	ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ	-
248	ದಕ್ಷಿಣ	173	ಜಕ್ಕಸಂದ್ರ	ಟೀಚರ್ಸ್ ಬಡಾವಣೆ ಉದ್ಯಾನವನ	2133.00	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	1ನೇ ಅವೆನ್ಯೂ ರಸ್ತೆ	4ನೇ ಅವೆನ್ಯೂ ರಸ್ತೆ	-
249	ದಕ್ಷಿಣ	173	ಜಕ್ಕಸಂದ್ರ	ಟೀಚರ್ಸ್ ಬಡಾವಣೆ ಉದ್ದೇಶಿತ ಉದ್ಯಾನವನ	2154.50	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	6ನೇ ಅವೆನ್ಯೂ ರಸ್ತೆ	ವರ್ತೂಲ ರಸ್ತೆ	-
250	ದಕ್ಷಿಣ	173	ಜಕ್ಕಸಂದ್ರ	ಟೀಚರ್ಸ್ ಬಡಾವಣೆ ಉದ್ಯಾನವನ	1353.75	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಅಡ್ಡರಸ್ತೆ	6ನೇ ಅವೆನ್ಯೂ ರಸ್ತೆ	-
251	ದಕ್ಷಿಣ	173	ಜಕ್ಕಸಂದ್ರ	ನಿಯೋಜಿತ ಉದ್ಯಾನವನ	1427.70	ಉದ್ಯಾನವನ	5ನೇ ಮುಖ್ಯರಸ್ತೆ	ಅಡ್ಡರಸ್ತೆ	5ನೇ ಅವೆನ್ಯೂ ರಸ್ತೆ	ವರ್ತೂಲ ರಸ್ತೆ	-
252	ದಕ್ಷಿಣ	173	ಜಕ್ಕಸಂದ್ರ	ಉದ್ಯಾನವನ ಹೆಚ್.ಎಸ್.ಆರ್.ಬಡಾವಣೆ	1818.00	ಉದ್ಯಾನವನ	11ನೇ ಮುಖ್ಯರಸ್ತೆ	ಅಡ್ಡರಸ್ತೆ	ಬಿ.ಬಿ.ಎಂ.ಪಿ. ಖಾಲಿಜಾಗ & ಖಾಸಗಿ ಸ್ವತ್ತು	4ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
253	ದಕ್ಷಿಣ	176	ಬಿಟಿಎಂ ಬಡಾವಣೆ	ರಾಷ್ಟ್ರಕವಿ ಕುವೆಂಪು ಉದ್ಯಾನವನ ಬಿಟಿಎಂ ಬಡಾವಣೆ 2ನೇ ಹಂತ	6114.90	ಉದ್ಯಾನವನ	ಆಟದ ಮೈದಾನ	11ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	5ನೇ ಎ ಅಡ್ಡರಸ್ತೆ	-
254	ದಕ್ಷಿಣ	176	ಬಿಟಿಎಂ ಬಡಾವಣೆ	ಬಾವಿ ಉದ್ಯಾನವನ	10169.02	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	-
255	ದಕ್ಷಿಣ	176	ಬಿಟಿಎಂ ಬಡಾವಣೆ	ಕಿರು ಉದ್ಯಾನವನ ಎಸ್.ಎಫ್.ಹೆಚ್.ಎಸ್. ಬಡಾವಣೆ	1592.73	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	-
256	ದಕ್ಷಿಣ	176	ಬಿಟಿಎಂ ಬಡಾವಣೆ	ಎಸ್.ಎಫ್.ಹೆಚ್.ಎಸ್. ಉದ್ಯಾನವನ ಬಿಟಿಎಂ ಬಡಾವಣೆ 2ನೇ ಹಂತ	2141.10	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	-
257	ದಕ್ಷಿಣ	176	ಬಿಟಿಎಂ ಬಡಾವಣೆ	ಉದ್ಯಾನವನ & ಆಟದ ಮೈದಾನ ಎನ್‌ಎಸ್ ಪಾಳ್ಯ,ಬಿಟಿಎಂ ಬಡಾವಣೆ	6269.68	ಉದ್ಯಾನವನ	ಖಾಸಗಿ ಸ್ವತ್ತು	ಆರೋಗ್ಯ ಕೇಂದ್ರ & ಸಂಪರ್ಕ ಕೇಂದ್ರ	12ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
258	ದಕ್ಷಿಣ	176	ಬಿಟಿಎಂ ಬಡಾವಣೆ	ಉದ್ಯಾನವನ ಇ.ಡಬ್ಲ್ಯೂ.ಎಸ್. ಕಾಲೋನಿ,ರಾಷ್ಟ್ರಕವಿ ಕುವೆಂಪುನಗರ	3506.99	ಉದ್ಯಾನವನ	ಖಾಸಗಿ ಸ್ವತ್ತು	ಆಟದ ಮೈದಾನ	26ನೇ ಮುಖ್ಯರಸ್ತೆ	25ನೇ ಮುಖ್ಯರಸ್ತೆ	-
259	ದಕ್ಷಿಣ	176	ಬಿಟಿಎಂ ಬಡಾವಣೆ	ಬಿಟಿಎಂ ಬಡಾವಣೆ 2ನೇ ಹಂತ ಉದ್ಯಾನವನ	3365.14	ಉದ್ಯಾನವನ	27ನೇ ಮುಖ್ಯರಸ್ತೆ	25ನೇ ಮುಖ್ಯರಸ್ತೆ	ವಿಘ್ನೇಶ್ವರ ದೇವಸ್ಥಾನ	ಖಾಸಗಿ ಸ್ವತ್ತು	-
260	ದಕ್ಷಿಣ	176	ಬಿಟಿಎಂ ಬಡಾವಣೆ	ಎಂ.ಸಿ.ಹೆಚ್.ಎಸ್. ಉದ್ಯಾನವನ ಐಎಎಸ್ ಬಡಾವಣೆ	5969.60	ಉದ್ಯಾನವನ	24ನೇ ಮುಖ್ಯರಸ್ತೆ	ಆಟದ ಮೈದಾನ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	-
261	ದಕ್ಷಿಣ	176	ಬಿಟಿಎಂ ಬಡಾವಣೆ	ಬಿಟಿಎಂ ಬಡಾವಣೆ 2ನೇ ಹಂತ ಉದ್ಯಾನವನ	1191.45	ಉದ್ಯಾನವನ	26ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	3ನೇ ಡಿ ಅಡ್ಡರಸ್ತೆ	4ನೇ ಅಡ್ಡರಸ್ತೆ	-
262	ದಕ್ಷಿಣ	176	ಬಿಟಿಎಂ ಬಡಾವಣೆ	ಬಿಟಿಎಂ ಬಡಾವಣೆ 2ನೇ ಹಂತ ಉದ್ಯಾನವನ	2157.15	ಉದ್ಯಾನವನ	26ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	3ನೇ ಡಿ ಅಡ್ಡರಸ್ತೆ	-
263	ದಕ್ಷಿಣ	176	ಬಿಟಿಎಂ ಬಡಾವಣೆ	ಕೆ.ಎ.ಎಸ್.ಅಧಿಕಾರಿಗಳ ಬಡಾವಣೆ ಉದ್ಯಾನವನ	2375.38	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು & 39ನೇ ಎ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಕಲಂ-9ರಲ್ಲಿ ತಿದ್ದುಪಡಿ

1	2	3	4	5	6	7	8	9	10	11	12
264	ದಕ್ಷಿಣ	176	ಬಿಟಿಎಂ ಬಡಾವಣೆ	ಕೆ.ಎ.ಎಸ್.ಅಧಿಕಾರಿಗಳ ಬಡಾವಣೆ ಉದ್ಯಾನವನ	285.00	ಉದ್ಯಾನವನ	ಸೆಂಟ್ರಲ್ ಎಕ್ಸೆಕ್ಯೂಟಿವ್ ವಸತಿಗೃಹಗಳು	37ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಕಲಂ-9ರಲ್ಲಿ ತಿದ್ದುಪಡಿ
265	ದಕ್ಷಿಣ	176	ಬಿಟಿಎಂ ಬಡಾವಣೆ	ಬಿಟಿಎಂ ಬಡಾವಣೆ ಉದ್ಯಾನವನ	5048.80	ಉದ್ಯಾನವನ	31ನೇ ಮುಖ್ಯರಸ್ತೆ & ಸ್ಲಂ	30ನೇ ಮುಖ್ಯರಸ್ತೆ	ಬಿಎಂಟಿಸಿ ಬಸ್ ನಿಲ್ದಾಣ	ಅಡ್ಡರಸ್ತೆ & ಸ್ಲಂ ಗುಡಿಸಲುಗಳು	-
266	ದಕ್ಷಿಣ	177	ಜೆ.ಪಿ.ನಗರ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ	172.00	ಉದ್ಯಾನವನ	ಖಾಸಗಿ ಸ್ವತ್ತು	18ನೇ ಬಿ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
267	ದಕ್ಷಿಣ	177	ಜೆ.ಪಿ.ನಗರ	ಜೆ.ಪಿ.ನಗರ 2ನೇ ಹಂತ ಉದ್ಯಾನವನ	8877.83	ಉದ್ಯಾನವನ	8ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	9ನೇ ಅಡ್ಡರಸ್ತೆ	11ನೇ ಅಡ್ಡರಸ್ತೆ	-
268	ದಕ್ಷಿಣ	177	ಜೆ.ಪಿ.ನಗರ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ ಕೆ.ಎಸ್.ಆರ್.ಟಿ.ಸಿ. ಬಡಾವಣೆ	1641.00	ಉದ್ಯಾನವನ	6ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು 6ನೇ ಎ ಮುಖ್ಯರಸ್ತೆ	6ನೇ ಅಡ್ಡರಸ್ತೆ	-
269	ದಕ್ಷಿಣ	177	ಜೆ.ಪಿ.ನಗರ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ	2106.00	ಉದ್ಯಾನವನ	5ನೇ ಮುಖ್ಯರಸ್ತೆ	16ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	6ನೇ ಅಡ್ಡರಸ್ತೆ	-
270	ದಕ್ಷಿಣ	177	ಜೆ.ಪಿ.ನಗರ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ	445.56	ಉದ್ಯಾನವನ	18ನೇ ಮುಖ್ಯರಸ್ತೆ	18ನೇ ಎ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
271	ದಕ್ಷಿಣ	177	ಜೆ.ಪಿ.ನಗರ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ	424.19	ಉದ್ಯಾನವನ	17ನೇ ಎ ಮುಖ್ಯರಸ್ತೆ	18ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
272	ದಕ್ಷಿಣ	177	ಜೆ.ಪಿ.ನಗರ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ	639.63	ಉದ್ಯಾನವನ	17ನೇ ಮುಖ್ಯರಸ್ತೆ	17ನೇ ಎ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
273	ದಕ್ಷಿಣ	177	ಜೆ.ಪಿ.ನಗರ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ	663.00	ಉದ್ಯಾನವನ	16ನೇ ಮುಖ್ಯರಸ್ತೆ	16ನೇ ಎ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-

1	2	3	4	5	6	7	8	9	10	11	12
274	ದಕ್ಷಿಣ	177	ಜೆ.ಪಿ.ನಗರ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ	434.62	ಉದ್ಯಾನವನ	16ನೇ ಎ ಮುಖ್ಯರಸ್ತೆ	17ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
275	ದಕ್ಷಿಣ	177	ಜೆ.ಪಿ.ನಗರ	ಜೆ.ಪಿ.ನಗರ 4ನೇ ಹಂತ ಉದ್ಯಾನವನ ಮತ್ತು ದೇವಸ್ಥಾನಗಳು	1436.50	ಉದ್ಯಾನವನ	ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ	16ನೇ ಅಡ್ಡರಸ್ತೆ	17ನೇ ಅಡ್ಡರಸ್ತೆ	-
276	ದಕ್ಷಿಣ	177	ಜೆ.ಪಿ.ನಗರ	ಜೆ.ಪಿ.ನಗರ 4ನೇ ಹಂತ ಉದ್ಯಾನವನ ಮತ್ತು ದೇವಸ್ಥಾನಗಳು	675.50	ಉದ್ಯಾನವನ	4ನೇ ಮುಖ್ಯರಸ್ತೆ	4ನೇ ಎ ಮುಖ್ಯರಸ್ತೆ	ಕೂಡು ರಸ್ತೆ	ಖಾಸಗಿ ಸ್ವತ್ತು	-
277	ದಕ್ಷಿಣ	177	ಜೆ.ಪಿ.ನಗರ	ಜೆ.ಪಿ.ನಗರ, ಮಿನಿಕಾಡು, 3ನೇ ಫೇಸ್, 3ನೇ ಅಡ್ಡರಸ್ತೆ 2ನೇ ಮುಖ್ಯರಸ್ತೆ ಭಾಗ-1	3952.00	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	45ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
278	ದಕ್ಷಿಣ	177	ಜೆ.ಪಿ.ನಗರ	ಜೆ.ಪಿ.ನಗರ, ಮಿನಿಕಾಡು, 3ನೇ ಫೇಸ್, 3ನೇ ಅಡ್ಡರಸ್ತೆ 2ನೇ ಮುಖ್ಯರಸ್ತೆ ಭಾಗ-2	3857.00	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
279	ದಕ್ಷಿಣ	177	ಜೆ.ಪಿ.ನಗರ	ಜೆ.ಪಿ.ನಗರ, ಮಿನಿಕಾಡು, 3ನೇ ಫೇಸ್, 3ನೇ ಅಡ್ಡರಸ್ತೆ 2ನೇ ಮುಖ್ಯರಸ್ತೆ ಭಾಗ-3	3990.00	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	4ನೇ ಅಡ್ಡರಸ್ತೆ	9ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
280	ದಕ್ಷಿಣ	177	ಜೆ.ಪಿ.ನಗರ	ಜೆ.ಪಿ.ನಗರ, ಮಿನಿಕಾಡು, 2ನೇ ಫೇಸ್, 3ನೇ ಅಡ್ಡರಸ್ತೆ 2ನೇ ಮುಖ್ಯರಸ್ತೆ ಭಾಗ-4	7740.33	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	9ನೇ ಅಡ್ಡರಸ್ತೆ	15ನೇ ಅಡ್ಡರಸ್ತೆ	-
281	ದಕ್ಷಿಣ	177	ಜೆ.ಪಿ.ನಗರ	ಜೆ.ಪಿ.ನಗರ 2ನೇ ಹಂತ ಹಿರಿಯ ನಾಗರಿಕ ಉದ್ಯಾನವನ	1611.31	ಉದ್ಯಾನವನ	17ನೇ ಎ ಮುಖ್ಯರಸ್ತೆ	18ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	-
282	ದಕ್ಷಿಣ	177	ಜೆ.ಪಿ.ನಗರ	ಸ್ವಾತಂತ್ರ್ಯ ಉದ್ಯಾನವನ ಡಾಲರ್ಸ್ ಕಾಲೋನಿ,	1590.00	ಉದ್ಯಾನವನ	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ	ಅಡ್ಡರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
283	ದಕ್ಷಿಣ	177	ಜೆ.ಪಿ.ನಗರ	ಉದ್ಯಾನವನ ಡಾಲರ್ಸ್ ಕಾಲೋನಿ (ಭಾಗ-1)	7569.25	ಉದ್ಯಾನವನ	6ನೇ ಮುಖ್ಯರಸ್ತೆ	ಚಿನ್ನಯ ಸ್ಕೂಲ್ & ಆಟದ ಮೈದಾನ	ಖಾಸಗಿ ಸ್ವತ್ತು	5ನೇ ಅಡ್ಡರಸ್ತೆ	ಹೊಸ ಸೇರ್ಪಡೆ
284	ದಕ್ಷಿಣ	177	ಜೆ.ಪಿ.ನಗರ	ಉದ್ಯಾನವನ ಡಾಲರ್ಸ್ ಕಾಲೋನಿ (ಭಾಗ-2)	1431.38	ಉದ್ಯಾನವನ	ಖಾಸಗಿ ಸ್ವತ್ತು	ಅಡ್ಡರಸ್ತೆ	ಡ್ರೈನ್	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
285	ದಕ್ಷಿಣ	178	ಸಾರಕ್ಕಿ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 1ನೇ ಹಂತ	317.73	ಉದ್ಯಾನವನ	24ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	12ನೇ ಅಡ್ಡರಸ್ತೆ	-
286	ದಕ್ಷಿಣ	178	ಸಾರಕ್ಕಿ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ, ಜೆ.ಪಿ.ನಗರ 1ನೇ ಹಂತ	205.88	ಉದ್ಯಾನವನ	24ನೇ ಮುಖ್ಯರಸ್ತೆ	25ನೇ ಮುಖ್ಯರಸ್ತೆ	12ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಕಲಂ-5ರಲ್ಲಿ ತಿದ್ದುಪಡಿ
287	ದಕ್ಷಿಣ	178	ಸಾರಕ್ಕಿ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ, ಜೆ.ಪಿ.ನಗರ 1ನೇ ಹಂತ	2496.00	ಉದ್ಯಾನವನ	27ನೇ ಮುಖ್ಯರಸ್ತೆ	29ನೇ ಮುಖ್ಯರಸ್ತೆ	12ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಕಲಂ-5ರಲ್ಲಿ ತಿದ್ದುಪಡಿ
288	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ 1ನೇ ಹಂತ ಉದ್ಯಾನವನ	1091.45	ಉದ್ಯಾನವನ	ಕೆ.ಇ.ಬಿ ಸಂಕೀರ್ಣ	37ನೇ ಮುಖ್ಯರಸ್ತೆ	12ನೇ ಅಡ್ಡರಸ್ತೆ	14ನೇ ಅಡ್ಡರಸ್ತೆ	-
289	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ 2ನೇ ಹಂತ ಉದ್ಯಾನವನ	1623.57	ಉದ್ಯಾನವನ	ಖಾಸಗಿ ಸ್ವತ್ತು	23ನೇ ಮುಖ್ಯರಸ್ತೆ	11ನೇ ಅಡ್ಡರಸ್ತೆ	12ನೇ ಅಡ್ಡರಸ್ತೆ	-
290	ದಕ್ಷಿಣ	178	ಸಾರಕ್ಕಿ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ	157.68	ಉದ್ಯಾನವನ	22ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	11ನೇ ಅಡ್ಡರಸ್ತೆ	-
291	ದಕ್ಷಿಣ	178	ಸಾರಕ್ಕಿ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ	280.72	ಉದ್ಯಾನವನ	ವಾರ್ಡ್ ಕಛೇರಿ ಖಾಸಗಿ ಸ್ವತ್ತು	22ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
292	ದಕ್ಷಿಣ	178	ಸಾರಕ್ಕಿ	ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ ಜೆ.ಪಿ.ನಗರ 2ನೇ ಹಂತ	373.60	ಉದ್ಯಾನವನ	ಖಾಸಗಿ ಸ್ವತ್ತು	20ನೇ ಮುಖ್ಯರಸ್ತೆ	10ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
293	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ 5ನೇ ಹಂತ ಉದ್ಯಾನವನ	900.00	ಉದ್ಯಾನವನ	ಖಾಸಗಿ ಸ್ವತ್ತು	15ನೇ ಮುಖ್ಯರಸ್ತೆ	16ನೇ ಅಡ್ಡರಸ್ತೆ	17ನೇ ಅಡ್ಡರಸ್ತೆ	-
294	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ 1ನೇ ಹಂತ, 14ನೇ ಅಡ್ಡರಸ್ತೆ, ಉದ್ಯಾನವನ	1752.00	ಉದ್ಯಾನವನ	ಖಾಸಗಿ ಸ್ವತ್ತು	38ನೇ ಮುಖ್ಯರಸ್ತೆ	14ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
295	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ 1ನೇ ಹಂತ 34ನೇ ಮುಖ್ಯರಸ್ತೆ, ಉದ್ಯಾನವನ	2180.15	ಉದ್ಯಾನವನ	34ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು & ಪಾಲಿಕೆ ಆಸ್ತಿ	12ನೇ ಎ ಅಡ್ಡರಸ್ತೆ	ಖಾಸಗಿ ಸ್ವತ್ತು	-

1	2	3	4	5	6	7	8	9	10	11	12
296	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ 1ನೇ ಹಂತ, 32ನೇ ಮುಖ್ಯರಸ್ತೆ 11ನೇ ಬಿ ಅಡ್ಡರಸ್ತೆ (ಆಕ್ಸ್ ಫರ್ಡ್‌ಶಾಲೆ) ಹತ್ತಿರ, ಉದ್ಯಾನವನ	9238.5	ಉದ್ಯಾನವನ	32ನೇ ಮುಖ್ಯರಸ್ತೆ	K.E.B ಕಛೇರಿ & ಅಡ್ಡರಸ್ತೆ	11ನೇ ಬಿ ಅಡ್ಡರಸ್ತೆ	13ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ
297	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ 2ನೇ ಹಂತ 21ನೇ ಮುಖ್ಯರಸ್ತೆ , ಉದ್ಯಾನವನ & ಅಟದ ಮೈದಾನ	7453.00	ಉದ್ಯಾನವನ	20ನೇ ಮುಖ್ಯರಸ್ತೆ	21ನೇ ಮುಖ್ಯರಸ್ತೆ	10ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಕಲಂ-5ರಲ್ಲಿ ತಿದ್ದುಪಡಿ
298	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ 5ನೇ ಹಂತ 16ನೇ ಮುಖ್ಯರಸ್ತೆ	1786.68	ಉದ್ಯಾನವನ	15ನೇ ಮುಖ್ಯರಸ್ತೆ	18ನೇ ಮುಖ್ಯರಸ್ತೆ	16ನೇ ಅಡ್ಡರಸ್ತೆ	17ನೇ ಅಡ್ಡರಸ್ತೆ	-
299	ದಕ್ಷಿಣ	179	ಶಾಕಂಬರಿನಗರ	ಲಕ್ಷ್ಮಣರಾವ್ ಬುಲೇವಾರ್ಡ್ ಉದ್ಯಾನವನ ಭಾಗ-1	9537.00	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	40ನೇ ಅಡ್ಡರಸ್ತೆ	46ನೇ ಅಡ್ಡರಸ್ತೆ	-
300	ದಕ್ಷಿಣ	179	ಶಾಕಂಬರಿನಗರ	ಲಕ್ಷ್ಮಣರಾವ್ ಬುಲೇವಾರ್ಡ್ ಉದ್ಯಾನವನ ಭಾಗ-2	6451.5	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	38ನೇ ಅಡ್ಡರಸ್ತೆ	40ನೇ ಅಡ್ಡರಸ್ತೆ	-
301	ದಕ್ಷಿಣ	179	ಶಾಕಂಬರಿನಗರ	ಲಕ್ಷ್ಮಣರಾವ್ ಬುಲೇವಾರ್ಡ್ ಉದ್ಯಾನವನ ಭಾಗ-3	5533.8	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	36ನೇ ಅಡ್ಡರಸ್ತೆ	38ನೇ ಅಡ್ಡರಸ್ತೆ	-
302	ದಕ್ಷಿಣ	179	ಶಾಕಂಬರಿನಗರ	ಲಕ್ಷ್ಮಣರಾವ್ ಬುಲೇವಾರ್ಡ್ ಉದ್ಯಾನವನ ಭಾಗ-4	5554.5	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	36ನೇ ಅಡ್ಡರಸ್ತೆ	38ನೇ ಅಡ್ಡರಸ್ತೆ	-
303	ದಕ್ಷಿಣ	179	ಶಾಕಂಬರಿನಗರ	ಲಕ್ಷ್ಮಣರಾವ್ ಬುಲೇವಾರ್ಡ್ ಉದ್ಯಾನವನ ಭಾಗ-5	6486.00	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	38ನೇ ಅಡ್ಡರಸ್ತೆ	40ನೇ ಅಡ್ಡರಸ್ತೆ	-
304	ದಕ್ಷಿಣ	179	ಶಾಕಂಬರಿನಗರ	ಲಕ್ಷ್ಮಣರಾವ್ ಬುಲೇವಾರ್ಡ್ ಉದ್ಯಾನವನ ಭಾಗ-6	9660.00	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	40ನೇ ಅಡ್ಡರಸ್ತೆ	46ನೇ ಅಡ್ಡರಸ್ತೆ	-
305	ದಕ್ಷಿಣ	179	ಶಾಕಂಬರಿನಗರ	11ನೇ ಮುಖ್ಯರಸ್ತೆ & 11ನೇ ಎ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ	1258.75	ಉದ್ಯಾನವನ	ಖಾಸಗಿ ಆಸ್ತಿಗಳು	11ನೇ ಮುಖ್ಯರಸ್ತೆ	ಮೋರಿ	13ನೇ ಅಡ್ಡರಸ್ತೆ	-
306	ದಕ್ಷಿಣ	179	ಶಾಕಂಬರಿನಗರ	ಗುರುಮೂರ್ತಪ್ಪ ಭತ್ತ ಉದ್ಯಾನವನ	947.38	ಉದ್ಯಾನವನ	1ನೇ ಬಿ ಮುಖ್ಯರಸ್ತೆ	1ನೇ ಮುಖ್ಯರಸ್ತೆ	ಕೂಡು ರಸ್ತೆ	45ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
307	ದಕ್ಷಿಣ	179	ಶಾಕಂಬರಿನಗರ	ಪು.ತಿ.ನ. ಉದ್ಯಾನವನ	11946.00	ಉದ್ಯಾನವನ	11ನೇ ಮುಖ್ಯರಸ್ತೆ	10ನೇ ಮುಖ್ಯರಸ್ತೆ	ಮೋರಿ	43ನೇ ಅಡ್ಡರಸ್ತೆ	-
308	ದಕ್ಷಿಣ	179	ಶಾಕಂಬರಿನಗರ	ಜೆ.ಪಿ.ನಗರ 1ನೇ ಹಂತ ಉದ್ಯಾನವನ	2090.77	ಉದ್ಯಾನವನ	38ನೇ ಮುಖ್ಯರಸ್ತೆ	39ನೇ ಮುಖ್ಯರಸ್ತೆ	9ನೇ ಅಡ್ಡರಸ್ತೆ	9ನೇ ಎ ಅಡ್ಡರಸ್ತೆ	-
309	ದಕ್ಷಿಣ	180	ಬನಶಂಕರಿ	ಬನಶಂಕರಿ ಉದ್ಯಾನವನ	1270.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಬಿ.ಎಂ.ಟಿ.ಸಿ. ಡಿಪೋ	ಕಾವೇರಿನಗರ ರಸ್ತೆ	ಹೊಸ ಸೇರ್ಪಡೆ
310	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಕುಮಾರಸ್ವಾಮಿ ಬಡಾವಣೆ 1ನೇ ಹಂತ ಉದ್ಯಾನವನ	1971.23	ಉದ್ಯಾನವನ	44ನೇ ಅಡ್ಡರಸ್ತೆ	45ನೇ ಅಡ್ಡರಸ್ತೆ	49ನೇ ಮುಖ್ಯರಸ್ತೆ	ಕೂಡು ರಸ್ತೆ	-
311	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಇಸ್ರೋ ಬಡಾವಣೆ ಉದ್ಯಾನವನ	3689.65	ಉದ್ಯಾನವನ	2ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	1 & 2ನೇ ಮುಖ್ಯರಸ್ತೆ ಕೂಡು ರಸ್ತೆ	-
312	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಕುಮಾರಸ್ವಾಮಿ ಬಡಾವಣೆ 1ನೇ ಹಂತ ಉದ್ಯಾನವನ	551.2	ಉದ್ಯಾನವನ	58ನೇ ಮುಖ್ಯರಸ್ತೆ	53ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ & 2ನೇ ಅಡ್ಡರಸ್ತೆ	59ನೇ ಬಿ ಅಡ್ಡರಸ್ತೆ	-
313	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಇಸ್ರೋ ಲೇಔಟ್ ಉದ್ಯಾನವನ ಮತ್ತು ಖಾಲಿ ಜಾಗ	1500.90	ಉದ್ಯಾನವನ	7ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	16ನೇ ಅಡ್ಡರಸ್ತೆ	17ನೇ ಅಡ್ಡರಸ್ತೆ	-
314	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಕುಮಾರಸ್ವಾಮಿ ಲೇಔಟ್ 33ನೇ ರಸ್ತೆ 34ನೇ ಅಡ್ಡರಸ್ತೆ ಪಾರ್ಕ್ (50 ಅಡಿರಸ್ತೆ) (ಪುಷ್ಪಂಜಲಿ)	4894.66	ಉದ್ಯಾನವನ	50 ಅಡಿರಸ್ತೆ	46ನೇ ಅಡ್ಡರಸ್ತೆ	33ನೇ ಅಡ್ಡರಸ್ತೆ	34ನೇ ಅಡ್ಡರಸ್ತೆ	-
315	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಕುಮಾರಸ್ವಾಮಿ ಲೇಔಟ್ 35, 36ನೇ ಅಡ್ಡರಸ್ತೆ ಪಾರ್ಕ್ (50 ಅಡಿರಸ್ತೆ) (ಲವ ಕುಶ)	4342.00	ಉದ್ಯಾನವನ	50 ಅಡಿರಸ್ತೆ	46ನೇ ಅಡ್ಡರಸ್ತೆ	35ನೇ ಅಡ್ಡರಸ್ತೆ	36ನೇ ಅಡ್ಡರಸ್ತೆ	-
316	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಇಸ್ರೋ ಲೇಔಟ್ ಉದ್ಯಾನವನ	6357.40	ಉದ್ಯಾನವನ	10ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	16ನೇ ಅಡ್ಡರಸ್ತೆ	17ನೇ ಅಡ್ಡರಸ್ತೆ	-
317	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಅರಕ್ಷೆ ತಾಣ ಹತ್ತಿರವಿರುವ ಉದ್ಯಾನವನ	7973.25	ಉದ್ಯಾನವನ	14ನೇ ಎ ಮುಖ್ಯರಸ್ತೆ & ಹಳ್ಳ	ಖಾಲಿಜಾಗ	ಅರಕ್ಷೆ ತಾಣ ಮತ್ತು ಶೌಚಾಲಯ	ಅಡ್ಡರಸ್ತೆ	-

1	2	3	4	5	6	7	8	9	10	11	12
318	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಉದ್ಯಾನವನ ಇಸ್ರೋ ಬಡಾವಣೆ	4067.12	ಉದ್ಯಾನವನ	11ನೇ ಮುಖ್ಯರಸ್ತೆ	10ನೇ ಮುಖ್ಯರಸ್ತೆ & ಖಾಸಗಿ ಆಸ್ತಿ	17ನೇ ಅಡ್ಡರಸ್ತೆ	ಖಾಸಗಿ ಆಸ್ತಿ	-
319	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	15ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	7499.42	ಉದ್ಯಾನವನ	14ನೇ ಮುಖ್ಯರಸ್ತೆ	ಕೂಡು ರಸ್ತೆ	15ನೇ ಮುಖ್ಯರಸ್ತೆ	16ನೇ ಮುಖ್ಯರಸ್ತೆ	-
320	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಕನಕ ಬಡಾವಣೆ ಉದ್ಯಾನವನ ಮತ್ತು ಮಕ್ಕಳ ಆಟದ ಮೈದಾನ	1581.59	ಉದ್ಯಾನವನ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
321	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಕನಕ ಬಡಾವಣೆ ಉದ್ದೇಶಿತ ಉದ್ಯಾನವನ	2240.62	ಉದ್ಯಾನವನ	ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
322	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ನಂದಿನಿ ಉದ್ಯಾನವನ	498.40	ಉದ್ಯಾನವನ	ಕುಮಾರಸ್ವಾಮಿ ಬಡಾವಣೆ ಮುಖ್ಯರಸ್ತೆ	ಕೂಡು ರಸ್ತೆ	19ನೇ ಅಡ್ಡರಸ್ತೆ	20ನೇ ಅಡ್ಡರಸ್ತೆ	ಹೊಸ ಸೇರ್ಪಡೆ
323	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಜೆ.ಹೆಚ್.ಬಿ.ಸಿ.ಎಸ್. ಬಡಾವಣೆ ಉದ್ಯಾನವನ	6489.30	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	6ನೇ ಅಡ್ಡರಸ್ತೆ	8ನೇ ಅಡ್ಡರಸ್ತೆ	ಹೊಸ ಸೇರ್ಪಡೆ
324	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಇಸ್ರೋ ಬಡಾವಣೆ, ಉದ್ಯಾನವನ	1282.75	ಉದ್ಯಾನವನ	ಖಾಸಗಿ ಸ್ವತ್ತು & ಬಿಕಾಸಿಪುರ 1ನೇ ಮುಖ್ಯರಸ್ತೆ	11ನೇ ಮುಖ್ಯರಸ್ತೆ	ಕೂಡು ರಸ್ತೆ	17ನೇ ಅಡ್ಡರಸ್ತೆ	ಹೊಸ ಸೇರ್ಪಡೆ
325	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಸೆಂಟ್ ಫಿಲೋಮಿನ ಹತ್ತಿರ ಉದ್ದೇಶಿತ ಉದ್ಯಾನವನ	1547.80	ಉದ್ಯಾನವನ	ಹಳ್ಳ	13ನೇ ಅಡ್ಡರಸ್ತೆ	15ನೇ ಅಡ್ಡರಸ್ತೆ	ರಸ್ತೆ	ಹೊಸ ಸೇರ್ಪಡೆ
326	ದಕ್ಷಿಣ	182	ಪದ್ಮನಾಭನಗರ	ಬಿ.ಎಚ್.ಸಿ.ಎಸ್.ಬಡಾವಣೆ ಉದ್ಯಾನವನ	16500.90	ಉದ್ಯಾನವನ	8ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	40 ಅಡಿ ರಸ್ತೆ	ಅಡ್ಡರಸ್ತೆ	-
327	ದಕ್ಷಿಣ	182	ಪದ್ಮನಾಭನಗರ	ಬಿ.ಎಚ್.ಸಿ.ಎಸ್.ಬಡಾವಣೆ ಉದ್ಯಾನವನ	74.00	ಉದ್ಯಾನವನ	ರಸ್ತೆ	8ನೇ ಮುಖ್ಯರಸ್ತೆ	ಕೂಡು ರಸ್ತೆ	ಖಾಸಗಿ ಸ್ವತ್ತು	-
328	ದಕ್ಷಿಣ	182	ಪದ್ಮನಾಭನಗರ	ಗಂಗಾಧರ ದೇವಸ್ಥಾನ & ಲಕ್ಷ್ಮಿಕಾಂತಸ್ವಾಮಿ ದೇವಸ್ಥಾನದ ಗುಡ್ಡ ಮತ್ತು ಉದ್ಯಾನವನ	5684.75	ಉದ್ಯಾನವನ	10ನೇ ಮುಖ್ಯರಸ್ತೆ	12ನೇ ಮುಖ್ಯರಸ್ತೆ	ಸಿ.ಜೆ. ವೆಂಕಟದಾಸ್ ರಸ್ತೆ	ತಿಮ್ಮಯ್ಯ ರಸ್ತೆ	ಕೆಲಂ-5, 10ರಲ್ಲಿ ತಿದ್ಧಿಪಡಿ
329	ದಕ್ಷಿಣ	182	ಪದ್ಮನಾಭನಗರ	ರಾಧಾಕೃಷ್ಣ ಬಡಾವಣೆ ಉದ್ಯಾನವನ	1911.68	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	7ನೇ ಅಡ್ಡರಸ್ತೆ	8ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
330	ದಕ್ಷಿಣ	182	ಪದ್ಮನಾಭನಗರ	ರಾಧಾಕೃಷ್ಣ ಬಡಾವಣೆ ಉದ್ಯಾನವನ	549.08	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಕವಿ ಕಟ್ಟಿ ರಸ್ತೆ	ಖಾಸಗಿ ಸ್ವತ್ತು	-
331	ದಕ್ಷಿಣ	182	ಪದ್ಮನಾಭನಗರ	ಭಾರತ್ ಗೃಹನಿರ್ಮಾಣ ಸಂಘ ಲೇಔಟ್ 4ನೇ ಮುಖ್ಯರಸ್ತೆ	3225.00	ಉದ್ಯಾನವನ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	-
332	ದಕ್ಷಿಣ	182	ಪದ್ಮನಾಭನಗರ	ಸಮೃದ್ಧಿನಗರ ಉದ್ಯಾನವನ	4660.76	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು (ಗೌಡನಪಾಳ್ಯ ಕೆರೆ ರಸ್ತೆ)	12ನೇ ಅಡ್ಡರಸ್ತೆ	ಉದ್ದೇಶಿತ ಮಕ್ಕಳ ಆಟದಮೈದಾನ	ಹೊಸ ಸೇರ್ಪಡೆ
333	ದಕ್ಷಿಣ	182	ಪದ್ಮನಾಭನಗರ	ಉದ್ಯಾನವನ ಟೆಲಿಕಾಂ ಬಡಾವಣೆ	461.70	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
334	ದಕ್ಷಿಣ	182	ಪದ್ಮನಾಭನಗರ	ಬಿಬಿಎಂಪಿ ಉದ್ಯಾನವನ ಬಿ.ಹೆಚ್.ಸಿ.ಎಸ್ ಬಡಾವಣೆ,	4481.67	ಉದ್ಯಾನವನ	8ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	40 ಅಡಿ ರಸ್ತೆ	ಮಕ್ಕಳ ಆಟದ ಮೈದಾನ, ಖಾಲಿಜಾಗ	ಹೊಸ ಸೇರ್ಪಡೆ
335	ದಕ್ಷಿಣ	183	ಚಿಕ್ಕಲ್ಲಸಂದ್ರ	ಸಾರ್ವಭೌಮನಗರ ಉದ್ಯಾನವನ	878.00	ಉದ್ಯಾನವನ	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	-
336	ದಕ್ಷಿಣ	183	ಚಿಕ್ಕಲ್ಲಸಂದ್ರ	ಕಾಮಾಕೃ ಬಡಾವಣೆ ಉದ್ಯಾನವನ	463.98	ಉದ್ಯಾನವನ	ಮೋರಿ	ಖಾಸಗಿ ಸ್ವತ್ತು, 8ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
337	ದಕ್ಷಿಣ	183	ಚಿಕ್ಕಲ್ಲಸಂದ್ರ	ಹೊಸಕೆರೆಹಳ್ಳಿ ಬನಶಂಕರಿ 3ನೇ ಹಂತ ಎಸ್.ಸಿ.ಇ.ಆರ್.ಟಿ ಹತ್ತಿರ, ಗಣಪತಿ ದೇವಸ್ಥಾನ ಉದ್ಯಾನವನ	3112.28	ಉದ್ಯಾನವನ	2ನೇ ಮುಖ್ಯರಸ್ತೆ	ಮೋರಿ	3ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಕಲಂ-5ರಲ್ಲಿ ತಿದ್ದುಪಡಿ
338	ದಕ್ಷಿಣ	183	ಚಿಕ್ಕಲ್ಲಸಂದ್ರ	ಬನಶಂಕರಿ 3ನೇ ಹಂತ ಇಟ್ಟುಮಡು ಮುಖ್ಯರಸ್ತೆ ಆಂಜನೇಯ ನಗರ ಪಾರ್ಕ್ (ಇಟ್ಟುಮಡು)	903.88	ಉದ್ಯಾನವನ	ಖಾಸಗಿ ಸ್ವತ್ತು	ಇಟ್ಟುಮಡು ಮುಖ್ಯರಸ್ತೆ	ಅಡ್ಡರಸ್ತೆ	ಖಾಸಗಿ ಸ್ವತ್ತು	-
339	ದಕ್ಷಿಣ	183	ಚಿಕ್ಕಲ್ಲಸಂದ್ರ	ಉದ್ಯಾನವನ 1ನೇ ಮುಖ್ಯರಸ್ತೆ, ವರ್ತೂಲರಸ್ತೆ, ದೊಡ್ಡಮೋರಿ ಪಕ್ಕ	1882.13	ಉದ್ಯಾನವನ	ದೊಡ್ಡಮೋರಿ	1ನೇ ಮುಖ್ಯರಸ್ತೆ	ವರ್ತೂಲ ರಸ್ತೆ	3ನೇ ಅಡ್ಡರಸ್ತೆ	ಕಲಂ-5ರಲ್ಲಿ ತಿದ್ದುಪಡಿ

1	2	3	4	5	6	7	8	9	10	11	12
340	ದಕ್ಷಿಣ	183	ಚಿಕ್ಕಲ್ಲಸಂದ್ರ	ಭುವನೇಶ್ವರಿ ನಗರ ಉದ್ಯಾನವನ ಬನಶಂಕರಿ 3ನೇ ಹಂತ ಭುವನೇಶ್ವರಿನಗರ ಮುಖ್ಯರಸ್ತೆ	3305.4	ಉದ್ಯಾನವನ	ಖಾಸಗಿ ಸ್ವತ್ತು	5ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	-
1	ಯಲಹಂಕ	1	ಕೆಂಪೇಗೌಡ ವಾರ್ಡ್	ಯಲಹಂಕ ಜಕ್ಕೂರು ಮುಖ್ಯರಸ್ತೆಯಲ್ಲಿರುವ ಕೃಷಿ ವಿದ್ಯಾಲಯ ನೌಕರರ ಗೃಹನಿರ್ಮಾಣ ಸಹಕಾರ ಸಂಘದ ಬಡಾವಣೆಯಲ್ಲಿರುವ ಉದ್ಯಾನವನ	2880.00	ಉದ್ಯಾನವನ	ಜಕ್ಕೂರು ಮುಖ್ಯರಸ್ತೆ	ಗೌರಿಶಾ ಕಾಯ್ಕಿಣಿ ರಸ್ತೆ	ಕೂಡು ರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
2	ಯಲಹಂಕ	2	ಚೌಡೇಶ್ವರಿ	ಮಟ್ಟೇನಹಳ್ಳಿ ಕಲ್ಕಿ ಭಗವಾನ್ ರಸ್ತೆಯಲ್ಲಿರುವ ಉದ್ಯಾನವನ	1967.0	ಉದ್ಯಾನವನ	1ನೇ ಅಡ್ಡರಸ್ತೆ & ಖಾಸಗಿ ಸ್ವತ್ತು	ಅಂಗಡಿ ಮಳಿಗೆಗಳು & ಬಿ.ಬಿ.ಎಂ.ಪಿ. ಸಹಾಯ ಕೇಂದ್ರ	ರಸ್ತೆ & ಸ್ಮಶಾನ	ಕಲ್ಕಿ ಭಗವಾನ್ ರಸ್ತೆ & ಬಿ.ಬಿ.ಎಂ.ಪಿ. ಸಹಾಯ ಕೇಂದ್ರ	-
3	ಯಲಹಂಕ	3	ಅಟ್ಟೂರು	208 ಎಸ್.ಎಫ್.ಎಸ್ ಏರಿಯಾ, ಅಟ್ಟೂರು ಮುಖ್ಯರಸ್ತೆ, ಸಸ್ಯ ಕ್ಷೇತ್ರ (ಪಿ-208-1)	21597.00	ಉದ್ಯಾನವನ	ರಸ್ತೆ	ರಸ್ತೆ	1ನೇ ಮುಖ್ಯರಸ್ತೆ	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ	-
4	ಯಲಹಂಕ	3	ಅಟ್ಟೂರು	208 ಎಸ್.ಎಫ್.ಎಸ್ ಏರಿಯಾ, ಅಟ್ಟೂರು ಮುಖ್ಯರಸ್ತೆಯಲ್ಲಿರುವ ಉದ್ಯಾನವನ (ಪಿ-208-2)	5994.00	ಉದ್ಯಾನವನ	ರಸ್ತೆ	ರಸ್ತೆ	1ನೇ ಮುಖ್ಯರಸ್ತೆ	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ	-
5	ಯಲಹಂಕ	3	ಅಟ್ಟೂರು	208 ಎಸ್.ಎಫ್.ಎಸ್ ಏರಿಯಾ, ಪಿ-208-3 ಮತ್ತು 208-4 ಉದ್ಯಾನವನ	8733.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು & 2ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
6	ಯಲಹಂಕ	3	ಅಟ್ಟೂರು	208 ಎಸ್.ಎಫ್.ಎಸ್ ಏರಿಯಾದಲ್ಲಿರುವ ಪಿ-208-5 ಉದ್ಯಾನವನ	2645.00	ಉದ್ಯಾನವನ	ಖಾಸಗಿ ಸ್ವತ್ತು & 2ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
7	ಯಲಹಂಕ	3	ಅಟ್ಟೂರು	208 ಎಸ್.ಎಫ್.ಎಸ್ ಏರಿಯಾದಲ್ಲಿರುವ ಪಿ-208- 6 ಉದ್ಯಾನವನ	2296.00	ಉದ್ಯಾನವನ	2ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು & 2ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-

1	2	3	4	5	6	7	8	9	10	11	12
8	ಯಲಹಂಕ	3	ಅಟ್ಟೂರು	208 ಎಸ್.ಎಫ್.ಎಸ್ ಏರಿಯಾದಲ್ಲಿರುವ ಪಿ-208- 7 & 208-8 ಉದ್ಯಾನವನ	10944.00	ಉದ್ಯಾನವನ	ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು & ರಸ್ತೆ	ಖಾಸಗಿ ಸ್ವತ್ತು & ರಸ್ತೆ	-
9	ಯಲಹಂಕ	3	ಅಟ್ಟೂರು	208 ಎಸ್.ಎಫ್.ಎಸ್ ಏರಿಯಾ, ಪಿ-208-9 ಉದ್ಯಾನವನ & ಅಟದ ಮೈದಾನ	13422.00	ಉದ್ಯಾನವನ	2ನೇ ಮುಖ್ಯರಸ್ತೆ & ವಾಸದ ಮನೆಗಳು	ಖಾಸಗಿ ಸ್ವತ್ತುಗಳು	2ನೇ ಮುಖ್ಯರಸ್ತೆ & ಖಾಸಗಿ ಸ್ವತ್ತುಗಳು	2ನೇ ಅಡ್ಡರಸ್ತೆ & ಖಾಸಗಿ ಸ್ವತ್ತುಗಳು	-
10	ಯಲಹಂಕ	3	ಅಟ್ಟೂರು	208 ಎಸ್.ಎಫ್.ಎಸ್ ಏರಿಯಾ, 2 & 3ನೇ ಮುಖ್ಯರಸ್ತೆಯ ಕೂಡುರಸ್ತೆಯಲ್ಲಿರುವ ಉದ್ಯಾನವನ	365.00	ಉದ್ಯಾನವನ	2ನೇ ಮುಖ್ಯರಸ್ತೆ	ರಸ್ತೆ	ಕೂಡು ರಸ್ತೆ	3ನೇ ಮುಖ್ಯರಸ್ತೆ	-
11	ಯಲಹಂಕ	3	ಅಟ್ಟೂರು	407 ಎಸ್.ಎಫ್.ಎಸ್ ಏರಿಯಾ, 3 & 4ನೇ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ & ಅಟದ ಮೈದಾನ (ಪಿ-407-1)	19010.00	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ರಸ್ತೆ	ರಸ್ತೆ	-
12	ಯಲಹಂಕ	3	ಅಟ್ಟೂರು	407 ಎಸ್.ಎಫ್.ಎಸ್ ಏರಿಯಾ, 5ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ (ಪಿ-407-2)	2356.00	ಉದ್ಯಾನವನ	5ನೇ ಎ ಅಡ್ಡರಸ್ತೆ	5ನೇ ಮುಖ್ಯರಸ್ತೆ	4ನೇ ಎ ರಸ್ತೆ	3ನೇ ಎ ರಸ್ತೆ	-
13	ಯಲಹಂಕ	3	ಅಟ್ಟೂರು	407 ಎಸ್.ಎಫ್.ಎಸ್ ಏರಿಯಾ, 1 & 3ಎ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ (ಪಿ-407-3)	1268.00	ಉದ್ಯಾನವನ	3ಎ ಮುಖ್ಯರಸ್ತೆ	1ನೇ ಮುಖ್ಯರಸ್ತೆ (ಕೆಇಬಿ ರಸ್ತೆ)	ಖಾಸಗಿ ಸ್ವತ್ತು	1 & 3ಎ ಮುಖ್ಯರಸ್ತೆಗಳು ಕೂಡುವ ಜಾಗ	-
14	ಯಲಹಂಕ	3	ಅಟ್ಟೂರು	ಆಕಾಶವಾಣಿ ಕಛೇರಿ ಸಿಬ್ಬಂದಿ ವಸತಿಗೃಹಗಳು ದಕ್ಷಿಣಕ್ಕೆ 1ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	620.25	ಉದ್ಯಾನವನ	1ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಆಕಾಶವಾಣಿ ಕಛೇರಿ ಸಿಬ್ಬಂದಿ ವಸತಿಗೃಹಗಳ	4 & 1ನೇ ಮುಖ್ಯರಸ್ತೆ, ಕೂಡುವ ಜಾಗ	-

1	2	3	4	5	6	7	8	9	10	11	12
15	ಯಲಹಂಕ	3	ಅಟ್ಟೂರು	ಆಕಾಶವಾಣಿ ಕಛೇರಿ ಸಿಬ್ಬಂದಿ ವಸತಿಗೃಹಗಳ ದಕ್ಷಿಣಕ್ಕೆ 4ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	342.5	ಉದ್ಯಾನವನ	4ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಆಕಾಶವಾಣಿ ಕಛೇರಿ ಸಿಬ್ಬಂದಿ ವಸತಿಗೃಹಗಳು	4ನೇ ಮುಖ್ಯರಸ್ತೆ	-
16	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಪರಿಯಾ, ಎಲ್‌ಐಜಿ ಮನೆಗಳ ಹತ್ತಿರವಿರುವ ಸಿ-1 ಉದ್ಯಾನವನ	842.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
17	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಪರಿಯಾ, ಎಲ್‌ಐಜಿ ಮನೆಗಳ ಹತ್ತಿರವಿರುವ ಸಿ-2 ಉದ್ಯಾನವನ	566.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
18	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಪರಿಯಾ, ಎಲ್‌ಐಜಿ ಮನೆಗಳ ಹತ್ತಿರವಿರುವ ಸಿ-3 ಉದ್ಯಾನವನ	916.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
19	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಪರಿಯಾ, ಎಲ್‌ಐಜಿ ಮನೆಗಳ ಹತ್ತಿರವಿರುವ ಸಿ-4 ಉದ್ಯಾನವನ	810.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
20	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಪರಿಯಾ, ಎಲ್‌ಐಜಿ ಮನೆಗಳ ಮಧ್ಯೆ ಇರುವ ಸಿ-5 ಉದ್ಯಾನವನ	640.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
21	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಪರಿಯಾ, 2ನೇ & 3ನೇ ಮುಖ್ಯರಸ್ತೆ ಮಧ್ಯೆಯಲ್ಲಿರುವ ಶ್ರೀ ವರಸಿದ್ದಿಪಿನಾಯಕ ದೇವಸ್ಥಾನ & ಸಿ-6, ಉದ್ಯಾನವನ	1396.00	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	4ನೇ ಅಡ್ಡರಸ್ತೆ	ಸಿ.ಎ.48 ನಿವೇಶನ	-

1	2	3	4	5	6	7	8	9	10	11	12
22	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಏರಿಯಾ, ಎಲ್.ಐ.ಜಿ. ವಸತಿಗೃಹಗಳ ಮಧ್ಯೆ ಇರುವ ಸಿ-7, ಉದ್ಯಾನವನ	467.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
23	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಏರಿಯಾ, EWS ವಸತಿಗೃಹಗಳ ಮಧ್ಯೆ ಇರುವ ಸಿ-8, ಉದ್ಯಾನವನ	214.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
24	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಏರಿಯಾ, LIG ವಸತಿಗೃಹಗಳ ಮಧ್ಯೆ ಇರುವ ಸಿ-9, ಉದ್ಯಾನವನ	531.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
25	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಏರಿಯಾದಲ್ಲಿರುವ ಸಿ-10, ಉದ್ಯಾನವನ	3448.00	ಉದ್ಯಾನವನ	ರಸ್ತೆ	ರಸ್ತೆ	ಅಪಾರ್ಟ್‌ಮೆಂಟ್ಸ್	ರಸ್ತೆ	-
26	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಏರಿಯಾ EWS ವಸತಿಗೃಹಗಳ ಮಧ್ಯೆ ಇರುವ ಉದ್ಯಾನವನ	258.7	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
27	ಯಲಹಂಕ	3	ಅಟ್ಟೂರು	407 SFS ಏರಿಯಾದಲ್ಲಿರುವ ಶ್ರೀವಿನಾಯಕ ದೇವಸ್ಥಾನ & ಉದ್ಯಾನವನ	1360.00	ಉದ್ಯಾನವನ	ರಸ್ತೆ	ರಸ್ತೆ & ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಅಡ್ಡರಸ್ತೆ	-
28	ಯಲಹಂಕ	3	ಅಟ್ಟೂರು	ಯಲಹಂಕ 5ನೇ ಹಂತ 2ನೇ ಅಡ್ಡರಸ್ತೆಯಲ್ಲಿರುವ ಪಿ 5-1 ಉದ್ಯಾನವನ	2086.00	ಉದ್ಯಾನವನ	S-HIG-B ಅಪಾರ್ಟ್‌ಮೆಂಟ್	S-HIG-B ಅಪಾರ್ಟ್‌ಮೆಂಟ್	2ನೇ ಅಡ್ಡರಸ್ತೆ	ಸಿ.ಎ. ನಿವೇಶನ ಸಂಖ್ಯೆ:23	-
29	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತ MIG-B ಬ್ಲಾಕ್ ಮಧ್ಯೆ ಇರುವ ಪಿ 5-6 ಉದ್ಯಾನವನ	2450.00	ಉದ್ಯಾನವನ	S-MIG- B ಬ್ಲಾಕ್ ವಸತಿ ಗೃಹಗಳು	ರಸ್ತೆ	S-MIG- B ಬ್ಲಾಕ್ ವಸತಿ ಗೃಹಗಳು	2ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
30	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತ 4ನೇ ಮುಖ್ಯರಸ್ತೆ ಯಲ್ಲಿರುವ ಪಿ 5-8 ಅಟದ ಮೈದಾನ & ಉದ್ಯಾನವನ	2668.00	ಉದ್ಯಾನವನ	4ನೇ ಮುಖ್ಯರಸ್ತೆ & S-HIG- C ಬ್ಲಾಕ್ ವಸತಿ ಗೃಹಗಳು	S-HIG- B ಬ್ಲಾಕ್ ವಸತಿ ಗೃಹಗಳು	S-HIG- C ಬ್ಲಾಕ್ ವಸತಿ ಗೃಹಗಳು	S-HIG- C ಬ್ಲಾಕ್ ವಸತಿ ಗೃಹಗಳು	-
31	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತದಲ್ಲಿರುವ ಪಿ.5-9 ಉದ್ಯಾನವನ	6109.00	ಉದ್ಯಾನವನ	ರಸ್ತೆ	ರಸ್ತೆ (BMTC ಬಸ್ ನಿಲ್ದಾಣಕ್ಕೆ)	HIG ಬ್ಲಾಕ್ ವಸತಿ ಗೃಹಗಳು	ವಾಣಿಜ್ಯ ಸಂಕೀರ್ಣಕ್ಕಾಗಿ ಕಾದಿರಿಸಿರುವ ಜಾಗ	-
32	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತದಲ್ಲಿರುವ S-MIG-D ಬ್ಲಾಕ್ ಅಪಾರ್ಟ್‌ಮೆಂಟ್ ಮಧ್ಯೆ ಇರುವ ಪಿ.5-10 ಉದ್ಯಾನವನ	3570.00	ಉದ್ಯಾನವನ	S-MIG- D ಬ್ಲಾಕ್ ವಸತಿ ಗೃಹಗಳು & BMTC ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ	S-MIG- D ಬ್ಲಾಕ್ ವಸತಿ ಗೃಹಗಳು & 6ನೇ ಅಡ್ಡರಸ್ತೆ	S-MIG- D ಬ್ಲಾಕ್ ವಸತಿ ಗೃಹಗಳು	S-MIG- D ಬ್ಲಾಕ್ ವಸತಿ ಗೃಹಗಳು & ಸಿ.ಎ.29 ನಿವೇಶನ	-
33	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತ ಶಿವಮಂದಿರ ರಸ್ತೆಯಲ್ಲಿರುವ ಪಿ.5-13 ಉದ್ಯಾನವನ	477.36	ಉದ್ಯಾನವನ	N-HIG-D ಬ್ಲಾಕ್ ಅಪಾರ್ಟ್‌ಮೆಂಟ್	N-HIG-D ಬ್ಲಾಕ್ ಅಪಾರ್ಟ್‌ಮೆಂಟ್	N-HIG-D ಬ್ಲಾಕ್ ಅಪಾರ್ಟ್‌ಮೆಂಟ್	ಶಿವಮಂದಿರ ರಸ್ತೆ	-
34	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತ ಶಿವಮಂದಿರ ರಸ್ತೆಯಲ್ಲಿರುವ ಪಿ.5-15 ಉದ್ಯಾನವನ	422.62	ಉದ್ಯಾನವನ	N-HIG-D ಬ್ಲಾಕ್ ಅಪಾರ್ಟ್‌ಮೆಂಟ್	N-HIG-D ಬ್ಲಾಕ್ ಅಪಾರ್ಟ್‌ಮೆಂಟ್	N-HIG-D ಬ್ಲಾಕ್ ಅಪಾರ್ಟ್‌ಮೆಂಟ್	ಶಿವಮಂದಿರ ರಸ್ತೆ	-
35	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ಬಫರ್ ಉದ್ಯಾನವನ (ಭಾಗ-1)	867.90	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	NIPCCD ವಸತಿಗೃಹಗಳು	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ	-
36	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ಬಫರ್ ಉದ್ಯಾನವನ (ಭಾಗ-2)	691.00	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	NIPCCD ವಸತಿಗೃಹಗಳು	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ	-

1	2	3	4	5	6	7	8	9	10	11	12
37	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ಬಫರ್ ಉದ್ಯಾನವನ (ಭಾಗ-3)	797.38	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	ಮಲ್ಟಿ ಅದಿಥಿ ಇಂಟರ್ ನ್ಯಾಷನಲ್ ಸ್ಕೂಲ್	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ	-
38	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ಬಫರ್ ಉದ್ಯಾನವನ (ಭಾಗ-4)	1352.70	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	RWF ಪಶ್ಚಿಮ ವಲಯ ಕಾಲೋನಿ	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ	-
39	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ಬಫರ್ ಉದ್ಯಾನವನ (ಭಾಗ-5)	1811.04	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	RWF ಪಶ್ಚಿಮ ವಲಯ ಕಾಲೋನಿ	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ	-
40	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ಬಫರ್ ಉದ್ಯಾನವನ (ಭಾಗ-6)	2035.96	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ & ವಾಹನ ನಿಲುಗಡೆ ಜಾಗ	RWF ಪಶ್ಚಿಮ ಕಾಲೋನಿ	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ	-
41	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ ದೊಡ್ಡಬಳ್ಳಾಪುರ ರಸ್ತೆ & ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ ಮಧ್ಯದಲ್ಲಿರುವ ಉದ್ಯಾನವನ	5927.00	ಉದ್ಯಾನವನ	ದೊಡ್ಡಬಳ್ಳಾಪುರ ರಸ್ತೆ	ಅಡ್ಡರಸ್ತೆ	ದೊಡ್ಡಬಳ್ಳಾಪುರ ರಸ್ತೆ	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ	-
42	ಯಲಹಂಕ	3	ಅಟ್ಟೂರು	ಯಲಹಂಕದಿಂದ ಎಂ.ಎಸ್.ಪಾಳ್ಯದ ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ (ಜಿ.ಕೆ.ವಿ.ಕೆ. ಆಸ್ತಿಯ ಪಶ್ಚಿಮದ ಕಡೆ)ಯಲ್ಲಿರುವ ಬಫರ್ ಉದ್ಯಾನವನ	2400.00	ಉದ್ಯಾನವನ	ಜಿ.ಕೆ.ವಿ.ಕೆ. ಆಸ್ತಿ	ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ	ಜಿ.ಕೆ.ವಿ.ಕೆ.ಆಸ್ತಿ	ಖಾಲಿಜಾಗ	ಹೊಸ ಸೇರ್ಪಡೆ

1	2	3	4	5	6	7	8	9	10	11	12
43	ಯಲಹಂಕ	3	ಅಟ್ಟೂರು	ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ (ಜಿ.ಕೆ.ವಿ.ಕೆ. ಆಸ್ತಿಯ ಪಶ್ಚಿಮದ ಕಡೆ)ಯಲ್ಲಿರುವ ಬಫರ್ ಉದ್ಯಾನವನ (ಭಾಗ-1)	1231.00	ಉದ್ಯಾನವನ	ಜಿ.ಕೆ.ವಿ.ಕೆ. ಆಸ್ತಿ	ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ	ಬಿ.ಬಿ.ಎಂ.ಪಿ. ಮಟನ್ ಸ್ಟಾಲ್	ಖಾಲಿಜಾಗ & ತ್ಯಾಜ್ಯವಸ್ತು ಸಂಸ್ಕರಣಾ ಘಟಕ	ಹೊಸ ಸೇರ್ಪಡೆ
44	ಯಲಹಂಕ	3	ಅಟ್ಟೂರು	ಯಲಹಂಕದಿಂದ ಎಂ.ಎಸ್.ಪಾಲ್ಕಕ್ಕೆ ಹೋಗುವ ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ (ಜಿ.ಕೆ.ವಿ.ಕೆ. ಆಸ್ತಿಯ ಉತ್ತರದ ಕಡೆ)ಯಲ್ಲಿರುವ ಬಫರ್ ಉದ್ಯಾನವನ	565.00	ಉದ್ಯಾನವನ	ಅಡ್ಡರಸ್ತೆ	ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ	ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ	ಜಿ.ಕೆ.ವಿ.ಕೆ.ಆಸ್ತಿ	ಹೊಸ ಸೇರ್ಪಡೆ
45	ಯಲಹಂಕ	3	ಅಟ್ಟೂರು	ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ದಕ್ಷಿಣಕ್ಕೆ ಇರುವ ಬಫರ್ ಉದ್ಯಾನವನ	2565.00	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ	ಜಿ.ಕೆ.ವಿ.ಕೆ.ಆಸ್ತಿ	ಹೊಸ ಸೇರ್ಪಡೆ
46	ಯಲಹಂಕ	3	ಅಟ್ಟೂರು	ಯಲಹಂಕದಿಂದ ಎಂ.ಎಸ್.ಪಾಲ್ಕಕ್ಕೆ ಹೋಗುವ ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ಬಫರ್ ಉದ್ಯಾನವನ	1548.00	ಉದ್ಯಾನವನ	ಬಿ.ಬಿ.ಎಂ.ಪಿ. ವಾರ್ಡ್ ಕಛೇರಿ	ಪಾರ್ಕಿಂಗ್ ಜಾಗ	ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ	ಜಿ.ಕೆ.ವಿ.ಕೆ.ಆಸ್ತಿ	ಹೊಸ ಸೇರ್ಪಡೆ
47	ಯಲಹಂಕ	4	ಯಲಹಂಕ ಉಪನಗರ	ಯಲಹಂಕ ಉಪನಗರ ಬಿ. ಸೆಕ್ಟರ್, 6ನೇ ಬಿ & 7ನೇ ಬಿ ಮುಖ್ಯರಸ್ತೆಯ ಮಧ್ಯೆ ಇರುವ P B-1 ಉದ್ಯಾನವನ	3478.00	ಉದ್ಯಾನವನ	6ನೇ ಬಿ ಮುಖ್ಯರಸ್ತೆ	7ನೇ ಬಿ ಮುಖ್ಯರಸ್ತೆ	4ನೇ ಬಿ ಅಡ್ಡರಸ್ತೆ	ಸಹಾಯಕ ಕೇಂದ್ರ & ವಾಹನ ನಿಲುಗಡೆ ಜಾಗ	-
48	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 6ನೇ ಬಿ & 7ನೇ ಬಿ ಮುಖ್ಯರಸ್ತೆಯ ಮಧ್ಯೆ ಇರುವ ಶ್ರೀ ಬಿ.ಬಸವಲಿಂಗಪ್ಪ P B-2 ಉದ್ಯಾನವನ	17825.00	ಉದ್ಯಾನವನ	6ನೇ ಬಿ ಮುಖ್ಯರಸ್ತೆ	7ನೇ ಬಿ ಮುಖ್ಯರಸ್ತೆ	ಸಿ.ಎ. ನಿವೇಶನ ಸಂಖ್ಯೆ:28 (ನಗರಸಭೆ ಪೌರಾಯುಕ್ತರು ಖರೀದಿಸಿರುವ ಜಾಗ)	ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ	-

1	2	3	4	5	6	7	8	9	10	11	12
49	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 9ನೇ ಬಿ & 10ನೇ ಬಿ ಮುಖ್ಯರಸ್ತೆಯ ಮಧ್ಯೆ ಇರುವ P B-3 ಉದ್ಯಾನವನ	9803.00	ಉದ್ಯಾನವನ	9ನೇ ಬಿ ಮುಖ್ಯರಸ್ತೆ	10ನೇ ಬಿ ಮುಖ್ಯರಸ್ತೆ	11ನೇ ಬಿ ಅಡ್ಡರಸ್ತೆ	13ನೇ ಬಿ ಅಡ್ಡರಸ್ತೆ	-
50	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 12ನೇ ಬಿ & 13ನೇ ಬಿ ಮುಖ್ಯರಸ್ತೆಯ ಮಧ್ಯೆ ಇರುವ P B-5 ಉದ್ಯಾನವನ	3145.00	ಉದ್ಯಾನವನ	17ನೇ ಬಿ ಅಡ್ಡರಸ್ತೆ	18ನೇ ಬಿ ಅಡ್ಡರಸ್ತೆ	13ನೇ ಬಿ ಮುಖ್ಯರಸ್ತೆ	12ನೇ ಬಿ ಮುಖ್ಯರಸ್ತೆ	-
51	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 16ನೇ ಬಿ ಅಡ್ಡರಸ್ತೆಯಲ್ಲಿರುವ ಶ್ರೀ ವಿರಾಂಜನೇಯ ದೇವಸ್ಥಾನ & ಉದ್ಯಾನವನ P B-6	3471.00	ಉದ್ಯಾನವನ	16ನೇ ಬಿ ಅಡ್ಡರಸ್ತೆ	ರಸ್ತೆ	ರಸ್ತೆ	ರಸ್ತೆ	-
52	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 17ನೇ ಬಿ & 18ನೇ ಬಿ ಅಡ್ಡರಸ್ತೆ ಮಧ್ಯೆ ಇರುವ ಉದ್ಯಾನವನ P B-7	4094.00	ಉದ್ಯಾನವನ	17ನೇ ಬಿ ಅಡ್ಡರಸ್ತೆ	18ನೇ ಬಿ ಅಡ್ಡರಸ್ತೆ	7ನೇ ಬಿ ಮುಖ್ಯರಸ್ತೆ	7ನೇ ಬಿ ಮುಖ್ಯರಸ್ತೆ	-
53	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, ಗಣೇಶ ದೇವಸ್ಥಾನದ ಹತ್ತಿರ (ಇಫಾಖಿ ವಸತಿಗೃಹಗಳ ಹತ್ತಿರ) ಇರುವ ಉದ್ಯಾನವನ P B-8	1699.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
54	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, ಗಣೇಶ ದೇವಸ್ಥಾನದ ಹತ್ತಿರ (EWS ವಸತಿಗೃಹಗಳ ಹತ್ತಿರ) ಇರುವ ಉದ್ಯಾನವನ P B-9	669.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
55	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 22ನೇ ಅಡ್ಡರಸ್ತೆಯಲ್ಲಿರುವ P B-10 ಉದ್ಯಾನವನ	1396.00	ಉದ್ಯಾನವನ	22ನೇ ಅಡ್ಡರಸ್ತೆ	ರಸ್ತೆ	ರಸ್ತೆ	ರಸ್ತೆ	-

1	2	3	4	5	6	7	8	9	10	11	12
56	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 7ನೇ ಬಿ ಮುಖ್ಯರಸ್ತೆ (ಶಾರದಾ ನಗರ ಮುಖ್ಯರಸ್ತೆ) ಯಲ್ಲಿರುವ P B-11 ಉದ್ಯಾನವನ	740.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	7ನೇ ಬಿ ಮುಖ್ಯರಸ್ತೆ	-
57	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 6ನೇ ಬಿ & 7ನೇ ಬಿ ಮುಖ್ಯರಸ್ತೆ ಯಲ್ಲಿರುವ (ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಹಿಂಭಾಗ) P B-12 ಉದ್ಯಾನವನ & ಹೊಯ್ಸಳ ಕ್ರೀಡಾಂಗಣ	9653.00	ಉದ್ಯಾನವನ	ಬಿ.ಎಂ.ಟಿ.ಸಿ. ಬಸ್ ನಿಲ್ದಾಣ	21ನೇ ಬಿ ಅಡ್ಡರಸ್ತೆ	7ನೇ ಬಿ ಮುಖ್ಯರಸ್ತೆ	6ನೇ ಬಿ ಮುಖ್ಯರಸ್ತೆ	-
58	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 16ನೇ ಬಿ ಅಡ್ಡರಸ್ತೆಯಲ್ಲಿರುವ (P B-15 ಉದ್ಯಾನವನ)	660.30	ಉದ್ಯಾನವನ	1ನೇ ಬಿ ಮುಖ್ಯರಸ್ತೆ	ರಸ್ತೆ	16ನೇ ಬಿ ಅಡ್ಡರಸ್ತೆ	ರಸ್ತೆ	-
59	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 17ನೇ ಬಿ ಅಡ್ಡರಸ್ತೆಯಲ್ಲಿರುವ (P B-16 ಸ್ಯಾನಿಟರಿ ಕೋರ್ ಪಾರ್ಕ್)	840.00	ಉದ್ಯಾನವನ	ರಸ್ತೆ	ರಸ್ತೆ	17ನೇ ಬಿ ಅಡ್ಡರಸ್ತೆ	18ನೇ ಬಿ ಅಡ್ಡರಸ್ತೆ	-
60	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 5ನೇ ಬಿ ಮುಖ್ಯರಸ್ತೆ & 17ನೇ ಬಿ ಅಡ್ಡರಸ್ತೆ ಕೂಡು ಜಾಗದಲ್ಲಿರುವ ಉದ್ಯಾನವನ, ಆಟದ ಮೈದಾನ & ಅಶ್ವತ್ಥಕಟ್ಟೆ	1806.00	ಉದ್ಯಾನವನ	ರಸ್ತೆ	5ನೇ ಬಿ ಮುಖ್ಯರಸ್ತೆ	17ನೇ ಬಿ ಅಡ್ಡರಸ್ತೆ	ರಸ್ತೆ & LIG ವಸತಿ ಗೃಹಗಳು	-
61	ಯಲಹಂಕ	4	ಯಲಹಂಕ ಉಪನಗರ	ಎ. ಸೆಕ್ಟರ್, 11ನೇ ಎ & 5ನೇ ಎ ಮುಖ್ಯರಸ್ತೆ ಮಧ್ಯೆ ಇರುವ ನೇತಾಜಿ ಮೆಮೋರಿಯಲ್ ಉದ್ಯಾನವನ (P A-1)	9918.00	ಉದ್ಯಾನವನ	11ನೇ ಎ ಮುಖ್ಯರಸ್ತೆ	5ನೇ ಎ ಮುಖ್ಯರಸ್ತೆ	5ನೇ ಎ ಅಡ್ಡರಸ್ತೆ	7ನೇ ಎ ಅಡ್ಡರಸ್ತೆ	-
62	ಯಲಹಂಕ	4	ಯಲಹಂಕ ಉಪನಗರ	ಎ. ಸೆಕ್ಟರ್, 3ನೇ ಎ ಮುಖ್ಯರಸ್ತೆ & 4 ಎ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ (ಪಿ.ಎ-2)	11044.00	ಉದ್ಯಾನವನ	4ನೇ ಎ ಮುಖ್ಯರಸ್ತೆ	3ನೇ ಎ ಮುಖ್ಯರಸ್ತೆ	11ನೇ ಎ ಅಡ್ಡರಸ್ತೆ	12ನೇ ಎ ಅಡ್ಡರಸ್ತೆ	-

1	2	3	4	5	6	7	8	9	10	11	12
63	ಯಲಹಂಕ	4	ಯಲಹಂಕ ಉಪನಗರ	ಎ. ಸೆಕ್ಟರ್, 6ನೇ ಎ & 7ನೇ ಎ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ (ಪಿ.ಎ-3 ಭಾಗ)	9724.00	ಉದ್ಯಾನವನ	7ನೇ ಎ ಮುಖ್ಯರಸ್ತೆ	6ನೇ ಎ ಮುಖ್ಯರಸ್ತೆ	ಆಟದ ಮೈದಾನ & ವಿನಾಯಕ ಸೇವಾ ಸಮಿತಿ ಕಲಾ ಮಂದಿರ	ರಸ್ತೆ	-
64	ಯಲಹಂಕ	4	ಯಲಹಂಕ ಉಪನಗರ	ಎ. ಸೆಕ್ಟರ್, 10ನೇ ಎ & 11 ಎ ಮುಖ್ಯರಸ್ತೆಯ ಮಧ್ಯೆ ಇರುವ ಶ್ರೀ ಮುನೇಶ್ವರ ದೇವಸ್ಥಾನ & ರಾಜೀವ್‌ಗಾಂಧಿ ಮೆಮೋರಿಯಲ್ ಉದ್ಯಾನವನ (ಪಿ.ಎ-4)	6906.00	ಉದ್ಯಾನವನ	11ನೇ ಎ ಮುಖ್ಯರಸ್ತೆ	10ನೇ ಎ ಮುಖ್ಯರಸ್ತೆ	20 ಅಡಿ ರಸ್ತೆ	12ನೇ ಎ ಅಡ್ಡರಸ್ತೆ	-
65	ಯಲಹಂಕ	4	ಯಲಹಂಕ ಉಪನಗರ	ಎ. ಸೆಕ್ಟರ್, 15ನೇ ಎ & 14 ಎ ಮುಖ್ಯರಸ್ತೆಯ ಮಧ್ಯೆ ಇರುವ ಉದ್ಯಾನವನ & ಖಾಲಿಜಾಗ (ಪಿ.ಎ-6)	10603.00	ಉದ್ಯಾನವನ	15ನೇ ಎ ಮುಖ್ಯರಸ್ತೆ	14ನೇ ಎ ಮುಖ್ಯರಸ್ತೆ	4ನೇ ಎ ಅಡ್ಡರಸ್ತೆ	5ನೇ ಎ ಅಡ್ಡರಸ್ತೆ	-
66	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 4ಬಿ & 3ಬಿ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ (ಪಿ.ಬಿ-4)	7232.00	ಉದ್ಯಾನವನ	3ನೇ ಬಿ ಮುಖ್ಯರಸ್ತೆ	4ನೇ ಬಿ ಮುಖ್ಯರಸ್ತೆ	12ನೇ ಬಿ ಅಡ್ಡರಸ್ತೆ	13ನೇ ಬಿ ಅಡ್ಡರಸ್ತೆ	-
67	ಯಲಹಂಕ	4	ಯಲಹಂಕ ಉಪನಗರ	ಎ.ಸೆಕ್ಟರ್, ದೊಡ್ಡಬಳ್ಳಾಪುರ ರಸ್ತೆಯ ಬಫರ್ ಉದ್ಯಾನವನ	877.00	ಉದ್ಯಾನವನ	ಪಾರ್ಕಿಂಗ್ ಜಾಗ	ಪಾರ್ಕಿಂಗ್ ಜಾಗ	ದೊಡ್ಡಬಳ್ಳಾಪುರ ರಸ್ತೆ	16ನೇ ಎ ಮುಖ್ಯರಸ್ತೆ (ಪೆಟ್ರೋಲ್ ಬಂಕ್ ರಸ್ತೆ)	-
68	ಯಲಹಂಕ	5	ಜಕ್ಕೂರು	ಟೆಲಿಕಾಂ ಬಡಾವಣೆ 1ನೇ ಮುಖ್ಯರಸ್ತೆಯಲ್ಲಿರುವ ವಾಟರ್ ಟ್ಯಾಂಕ್ & ಉದ್ಯಾನವನ	1513.00	ಉದ್ಯಾನವನ	8ನೇ ಅಡ್ಡರಸ್ತೆ	9ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
69	ಯಲಹಂಕ	5	ಜಕ್ಕೂರು	ಟೆಲಿಕಾಂ ಬಡಾವಣೆ 2ನೇ ಮುಖ್ಯರಸ್ತೆಯಲ್ಲಿರುವ ಪೆನ್‌ಫೀಲ್ಡ್ ಉದ್ಯಾನವನ ಭಾಗ-1	1490.00	ಉದ್ಯಾನವನ	15ನೇ ಅಡ್ಡರಸ್ತೆ	ಜ.ನ.ಉ.ವೈ.ಸಂ. ಕೇಂದ್ರ	16ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ & ಜ.ನ.ಉ.ವೈ.ಸಂ. ಕೇಂದ್ರ	-

1	2	3	4	5	6	7	8	9	10	11	12
70	ಯಲಹಂಕ	5	ಜಕ್ಕೂರು	ಟೆಲಿಕಾಂ ಬಡಾವಣೆ 2ನೇ ಮುಖ್ಯರಸ್ತೆಯಲ್ಲಿರುವ ಪೆನ್‌ಫೀಲ್ಡ್ ಉದ್ಯಾನವನ ಭಾಗ-2	967.00	ಉದ್ಯಾನವನ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ	-
71	ಯಲಹಂಕ	5	ಜಕ್ಕೂರು	ಟೆಲಿಕಾಂ ಬಡಾವಣೆ 12ನೇ ಅಡ್ಡರಸ್ತೆಯಲ್ಲಿರುವ ಪೆನ್‌ಫೀಲ್ಡ್ ಉದ್ಯಾನವನ ಭಾಗ-3	938.00	ಉದ್ಯಾನವನ	11ನೇ ಅಡ್ಡರಸ್ತೆ	12ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
72	ಯಲಹಂಕ	5	ಜಕ್ಕೂರು	ಟೆಲಿಕಾಂ ಬಡಾವಣೆ 2ನೇ ಮುಖ್ಯರಸ್ತೆಯಲ್ಲಿರುವ ದೊಡ್ಡ ಉದ್ಯಾನವನ	5897.00	ಉದ್ಯಾನವನ	4ನೇ ಅಡ್ಡರಸ್ತೆ	9ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
73	ಯಲಹಂಕ	5	ಜಕ್ಕೂರು	ಟೆಲಿಕಾಂ ಬಡಾವಣೆ 2ನೇ ಮುಖ್ಯರಸ್ತೆಯಲ್ಲಿರುವ ಆಟದ ಮೈದಾನ & ಉದ್ಯಾನವನ	1063.00	ಉದ್ಯಾನವನ	4ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ	-
74	ಯಲಹಂಕ	5	ಜಕ್ಕೂರು	ಡಾ ತಿವರಾಂ ಕಾರಂತ್ ಬಡಾವಣೆ (MCEHS) ರೈಲ್ವೆ ಸಮಾನಾಂತರ 60 ಅಡಿ ರಸ್ತೆಯಲ್ಲಿರುವ ತ್ರಿಕೋನಾಕಾರದ ಉದ್ಯಾನವನ	1150.00	ಉದ್ಯಾನವನ	ರಸ್ತೆ	9ನೇ ಅಡ್ಡರಸ್ತೆ	60 ಅಡಿ ರೈಲ್ವೆ ಸಮಾನಾಂತರ ರಸ್ತೆ	ಕೂಡು ರಸ್ತೆ	ಹೊಸ ಸೇರ್ಪಡೆ
75	ಯಲಹಂಕ	5	ಜಕ್ಕೂರು	ಡಾ ತಿವರಾಂ ಕಾರಂತ್ ಬಡಾವಣೆ (MCEHS) ರೈಲ್ವೆ ಸಮಾನಾಂತರ 60 ಅಡಿ ರಸ್ತೆಯಲ್ಲಿರುವ ತ್ರಿಕೋನಾಕಾರದ ಉದ್ಯಾನವನ	1331.00	ಉದ್ಯಾನವನ	ರಸ್ತೆ	6ನೇ ಅಡ್ಡರಸ್ತೆ	60 ಅಡಿ ರೈಲ್ವೆ ಸಮಾನಾಂತರ ರಸ್ತೆ	ಕೂಡು ರಸ್ತೆ	ಹೊಸ ಸೇರ್ಪಡೆ
76	ಯಲಹಂಕ	5	ಜಕ್ಕೂರು	ಡಾ ತಿವರಾಂ ಕಾರಂತ್ ಬಡಾವಣೆ (MCEHS) 80 ಅಡಿ ರಸ್ತೆಯಲ್ಲಿರುವ ತ್ರಿಕೋನಾಕಾರದ ಉದ್ಯಾನವನ	2161.00	ಉದ್ಯಾನವನ	40 ಅಡಿ ರಸ್ತೆ	ರಸ್ತೆ	ಕೂಡು ರಸ್ತೆ	80 ಅಡಿ ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
77	ಯಲಹಂಕ	5	ಜಕ್ಕೂರು	ಡಾ ಶಿವರಾಂ ಕಾರಂತ್ ನಗರ (MCEHS) 21 ಮತ್ತು 25ನೇ ಅಡ್ಡರಸ್ತೆ ಮಧ್ಯೆ ಇರುವ ಉದ್ಯಾನವನ	4209.00	ಉದ್ಯಾನವನ	21ನೇ ಅಡ್ಡರಸ್ತೆ	25ನೇ ಅಡ್ಡರಸ್ತೆ	30 ಅಡಿ ರಸ್ತೆ	ಪಾರ್ಕ್ ರಸ್ತೆ	ಹೊಸ ಸೇರ್ಪಡೆ
78	ಯಲಹಂಕ	5	ಜಕ್ಕೂರು	ಡಾ ಶಿವರಾಂ ಕಾರಂತ್ ಬಡಾವಣೆ (MCEHS) 3 ಮತ್ತು 4ನೇ ಅಡ್ಡರಸ್ತೆ ಮಧ್ಯೆ ಇರುವ ಉದ್ಯಾನವನ	2159.00	ಉದ್ಯಾನವನ	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ನಿವೇಶನ ಸಂಖ್ಯೆ:411 & 412	ಅಡ್ಡರಸ್ತೆ	ಹೊಸ ಸೇರ್ಪಡೆ
79	ಯಲಹಂಕ	5	ಜಕ್ಕೂರು	ಡಾ ಶಿವರಾಂ ಕಾರಂತ್ ಬಡಾವಣೆ (MCEHS) ರೈಲ್ವೆ ಲೈನ್ ಉತ್ತರದ ಕಡೆ ಇರುವ ಉದ್ಯಾನವನ	4110.00	ಉದ್ಯಾನವನ	ಖಾಸಗಿ ಸ್ವತ್ತು	ಅಡ್ಡರಸ್ತೆ	ರಸ್ತೆ	ರೈಲ್ವೆ ಲೈನ್	ಹೊಸ ಸೇರ್ಪಡೆ
80	ಯಲಹಂಕ	5	ಜಕ್ಕೂರು	ಡಾ ಶಿವರಾಂ ಕಾರಂತ್ ಬಡಾವಣೆ (MCEHS) ರೈಲ್ವೆ ಲೈನ್ ಪಕ್ಕದ ಉದ್ಯಾನವನ	13345.00	ಉದ್ಯಾನವನ	ಸ್ಮಶಾನ	ಹಳ್ಳ	(80 ಅಡಿ ರಸ್ತೆ) ಪಾರ್ಕ್ ರಸ್ತೆ	ರೈಲ್ವೆ ಲೈನ್	ಹೊಸ ಸೇರ್ಪಡೆ
81	ಯಲಹಂಕ	6	ಥೇಣಿಸಂದ್ರ	ಭುವನೇಶ್ವರಿನಗರ, ದಾಸರಹಳ್ಳಿ ರಸ್ತೆಯಲ್ಲಿರುವ ಶ್ರೀಭುವನೇಶ್ವರಿ ದೇವಸ್ಥಾನ ಮತ್ತು ಉದ್ಯಾನವನ	9398.00	ಉದ್ಯಾನವನ	ಅಡ್ಡರಸ್ತೆ	ಅಯ್ಯಪ್ಪ ದೇವಸ್ಥಾನದ ರಸ್ತೆ	ದಾಸರಹಳ್ಳಿ ರಸ್ತೆ ಮತ್ತು ಖಾಸಗಿ ಸ್ವತ್ತು	ಕಾಫಿ ಬೋರ್ಡ್ ಬಡಾವಣೆ ರಸ್ತೆ	ಹೊಸ ಸೇರ್ಪಡೆ
82	ಯಲಹಂಕ	6	ಥೇಣಿಸಂದ್ರ	ದಾಸರಹಳ್ಳಿ ಗ್ರಾಮದಲ್ಲಿರುವ ಬಿಬಿಎಂಪಿ ಉದ್ಯಾನವನ	281.52	ಉದ್ಯಾನವನ	ರಸ್ತೆ	ದೇವಸ್ಥಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
83	ಯಲಹಂಕ	7	ಬ್ಯಾಟರಾಯನ ಪುರ	ಸಹಕಾರನಗರ 13-14ನೇ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ	10534.00	ಉದ್ಯಾನವನ	15ನೇ ಅಡ್ಡರಸ್ತೆ	ಮಕ್ಕಳ ಆಟದ ಮೈದಾನ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-
84	ಯಲಹಂಕ	7	ಬ್ಯಾಟರಾಯನ ಪುರ	ಸಹಕಾರನಗರ ಇ ಬ್ಲಾಕ್ 13-14ನೇ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ	6474.00	ಉದ್ಯಾನವನ	ಸ್ಕೇಟಿಂಗ್ ಮೈದಾನ	ಆಟದ ಮೈದಾನ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
85	ಯಲಹಂಕ	7	ಬ್ಯಾಟರಾಯನ ಪುರ	ಸಹಕಾರನಗರ ಇ ಬ್ಲಾಕ್ 13-14ನೇ ಮುಖ್ಯರಸ್ತೆ ಮಧ್ಯೆ ಇರುವ ಉದ್ಯಾನವನ	5950.00	ಉದ್ಯಾನವನ	5ನೇ ಅಡ್ಡರಸ್ತೆ	9ನೇ ಅಡ್ಡರಸ್ತೆ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-
86	ಯಲಹಂಕ	7	ಬ್ಯಾಟರಾಯನ ಪುರ	ಕೊಡಿಗೆಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀ ಗುಂಡಾಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಉದ್ಯಾನವನ	3957.00	ಉದ್ಯಾನವನ	4ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ, ಖಾಸಗಿ ಸ್ವತ್ತು ಮತ್ತು ಗುಂಡಾಂಜನೇಯ ದೇವಸ್ಥಾನ	13ನೇ ಮುಖ್ಯರಸ್ತೆ	ಕೊಡಿಗೆಹಳ್ಳಿ ಮುಖ್ಯರಸ್ತೆ	ಹೊಸ ಸೇರ್ಪಡೆ
87	ಯಲಹಂಕ	7	ಬ್ಯಾಟರಾಯನ ಪುರ	ಅಮೃತನಗರ ಬಡಾವಣೆ ಶಾರದಾ ವಿದ್ಯಾಲಯದ ಎದುರುಗಡೆ ಇರುವ ಉದ್ಯಾನವನ	2985.00	ಉದ್ಯಾನವನ	ಅಮೃತಹಳ್ಳಿ ಮುಖ್ಯರಸ್ತೆ	ಖಾಸಗಿ ಸ್ವತ್ತು	ಅಮೃತನಗರ ಸಿ ಸೆಕ್ಟರ್ ರಸ್ತೆ	ಹೈಟೆನ್‌ಷನ್ ರಸ್ತೆ	ಹೊಸ ಸೇರ್ಪಡೆ
88	ಯಲಹಂಕ	7	ಬ್ಯಾಟರಾಯನ ಪುರ	ಯಶೋಧನಗರ ಜಕ್ಕೂರು ಏರೋಡ್ರು ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಉದ್ಯಾನವನ	538.47	ಉದ್ಯಾನವನ	ರಾಷ್ಟ್ರೀಯ ಹೆದ್ದಾರಿ	ಖಾಸಗಿ ಸ್ವತ್ತು	ವಿನಾಯಕ ಮಂದಿರ	ಅಡ್ಡರಸ್ತೆ	ಹೊಸ ಸೇರ್ಪಡೆ
89	ಯಲಹಂಕ	7	ಬ್ಯಾಟರಾಯನ ಪುರ	ಕಾಫಿಬೋರ್ಡ್ ಬಡಾವಣೆಯಲ್ಲಿರುವ ಮಕ್ಕಳ ಆಟದ ಮೈದಾನ ಮತ್ತು ಉದ್ಯಾನವನ	12825.00	ಉದ್ಯಾನವನ	ಕೂಡು ರಸ್ತೆ	ಬ್ಯಾಂಕ್ ರಸ್ತೆ	16ನೇ ಎ ಮುಖ್ಯರಸ್ತೆ	ಮರಿಯಣ್ಣನ ಪಾಳ್ಯ ರಸ್ತೆ	ಹೊಸ ಸೇರ್ಪಡೆ
90	ಯಲಹಂಕ	7	ಬ್ಯಾಟರಾಯನ ಪುರ	ಸಂಜೀವಿನಿನಗರ, ಕೊಡಿಗೆಹಳ್ಳಿ ಮುಖ್ಯರಸ್ತೆ ಯಲ್ಲಿರುವ ಬಿಬಿಎಂಪಿ ಉದ್ಯಾನವನ	715.00	ಉದ್ಯಾನವನ	ಖಾಸಗಿ ಸ್ವತ್ತು	ರಸ್ತೆ	ಕೊಡಿಗೆಹಳ್ಳಿ ಮುಖ್ಯರಸ್ತೆ	ರಸ್ತೆ	ಹೊಸ ಸೇರ್ಪಡೆ
91	ಯಲಹಂಕ	8	ಕೊಡಿಗೆಹಳ್ಳಿ	ಸಹಕಾರನಗರ, ಸಿ.ಕ್ಯೂ.ಎ.ಎಲ್. ಬಡಾವಣೆ, 20ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ	3881.00	ಉದ್ಯಾನವನ	ಸಿ.ಕ್ಯೂ.ಎ.ಎಲ್. ರಸ್ತೆ	20ನೇ ಬಿ ಅಡ್ಡರಸ್ತೆ	ರಸ್ತೆ	ರಸ್ತೆ	-

1	2	3	4	5	6	7	8	9	10	11	12
92	ಯಲಹಂಕ	8	ಕೊಡಿಗೇಹಳ್ಳಿ	ಸಿ.ಕ್ಯೂ.ಎ.ಎಲ್. ಬಡಾವಣೆ, (ಸಹಕಾರನಗರ) ದಲ್ಲಿರುವ ಉದ್ಯಾನವನ	3334.00	ಉದ್ಯಾನವನ	ಬಿ.ಬಿ.ಎಂ.ಪಿ. ಕಛೇರಿ ಜಾಗ	ಆಟದ ಮೈದಾನ	ರಸ್ತೆ	ರಸ್ತೆ	-
93	ಯಲಹಂಕ	8	ಕೊಡಿಗೇಹಳ್ಳಿ	ಸಹಕಾರನಗರ 13 & 14ನೇ ಮುಖ್ಯರಸ್ತೆ ಮಧ್ಯೆ ಇರುವ (ಸಿ.ಕ್ಯೂ.ಎ.ಎಲ್.ಬಡಾವಣೆ) ಶ್ರೀ ಬಲಮುರಿ ಗಣಪತಿ, ಇತರೆ ದೇವಸ್ಥಾನ & ಉದ್ಯಾನವನ	6427.00	ಉದ್ಯಾನವನ	18ನೇ ಅಡ್ಡರಸ್ತೆ(ನಂತರ 7ನೇ ವಾರ್ಡ್ ಆಟದ ಮೈದಾನ)	ಬಯಲು ರಂಗ ಮಂದಿರ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-
94	ಯಲಹಂಕ	8	ಕೊಡಿಗೇಹಳ್ಳಿ	ಟಾಟಾನಗರ 2 & 3ನೇ ಮುಖ್ಯರಸ್ತೆ ಮಧ್ಯೆ ಇರುವ ಪ್ರೊಸೀಕ್ಯೂಟ್ ಧಾವನ್ ಉದ್ಯಾನವನ & ರಂಗಮಂದಿರ	9310.00	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	6ನೇ ಎ ಅಡ್ಡರಸ್ತೆ	8ನೇ ಅಡ್ಡರಸ್ತೆ	-
95	ಯಲಹಂಕ	8	ಕೊಡಿಗೇಹಳ್ಳಿ	ಟಾಟಾನಗರ 4ನೇ ಅಡ್ಡರಸ್ತೆಯಲ್ಲಿರುವ ಮಕ್ಕಳ ಆಟದ ಮೈದಾನ & ಉದ್ಯಾನವನ	3349.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ರಸ್ತೆ & ಹೊಯ್ಸಳ ಅಪಾರ್ಟ್ ಮೆಂಟ್	4ನೇ ಅಡ್ಡರಸ್ತೆ	-
96	ಯಲಹಂಕ	8	ಕೊಡಿಗೇಹಳ್ಳಿ	ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿರುವ ಡಿಫೆನ್ಸ್ ಕಾಲೋನಿ ಉದ್ಯಾನವನ	3434.13	ಉದ್ಯಾನವನ	ಅರವಿಂದ ವಸತಿ ಸಮುಚ್ಚಯ	3ನೇ ಮುಖ್ಯರಸ್ತೆ	ರಸ್ತೆ	ಕೊಡಿಗೇಹಳ್ಳಿ ಮುಖ್ಯರಸ್ತೆ	ಹೊಸ ಸೇರ್ಪಡೆ
97	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 6ನೇ ಬ್ಲಾಕ್, ಬಿ.ಇ.ಎಲ್ ಬಡಾವಣೆ ಮುಖ್ಯರಸ್ತೆಯಲ್ಲಿರುವ ಉದ್ಯಾನವನ ಭಾಗ-1	1104.00	ಉದ್ಯಾನವನ	1ನೇ ಬಿ ಅಡ್ಡರಸ್ತೆ	ಬಿ.ಇ.ಎಲ್. ಬಡಾವಣೆ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
98	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 6ನೇ ಬ್ಲಾಕ್, ಬಿ.ಇ.ಎಲ್ ಬಡಾವಣೆ 3ನೇ ಎ ಮುಖ್ಯರಸ್ತೆಯಲ್ಲಿರುವ ಉದ್ಯಾನವನ ಭಾಗ-2	2123.00	ಉದ್ಯಾನವನ	1ನೇ ಎ ಅಡ್ಡರಸ್ತೆ	1ನೇ ಬಿ ಅಡ್ಡರಸ್ತೆ	ಖಾಸಗಿ ಸ್ವತ್ತು	3ನೇ ಎ ಮುಖ್ಯರಸ್ತೆ	-

1	2	3	4	5	6	7	8	9	10	11	12
99	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 6ನೇ ಬ್ಲಾಕ್, ಬಿ.ಇ.ಎಲ್ ಬಡಾವಣೆ 3ನೇ ಎ ಮುಖ್ಯರಸ್ತೆಯಲ್ಲಿರುವ ಉದ್ಯಾನವನ ಭಾಗ-3	835.00	ಉದ್ಯಾನವನ	ಅಡ್ಡರಸ್ತೆ	1ನೇ ಎ ಅಡ್ಡರಸ್ತೆ	ಖಾಸಗಿ ಸ್ವತ್ತು	3ನೇ ಎ ಮುಖ್ಯರಸ್ತೆ	-
100	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 6ನೇ ಬ್ಲಾಕ್, ಬಿ.ಇ.ಎಲ್ ಬಡಾವಣೆ ಜಿ.ಕೆ.ವಿ.ಕೆ ರಸ್ತೆಯಲ್ಲಿರುವ ಉದ್ಯಾನವನ ಭಾಗ-4	680.00	ಉದ್ಯಾನವನ	ಜಿ.ಕೆ.ವಿ.ಕೆ ರಸ್ತೆ	ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
101	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 6ನೇ ಬ್ಲಾಕ್, ಬಿ.ಇ.ಎಲ್ ಬಡಾವಣೆ 3ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	522.00	ಉದ್ಯಾನವನ	ಅಡ್ಡರಸ್ತೆ	1ನೇ ಎ ಅಡ್ಡರಸ್ತೆ	3ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
102	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 6ನೇ ಬ್ಲಾಕ್, ಬಿ.ಇ.ಎಲ್ ಬಡಾವಣೆ 3ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	3551.00	ಉದ್ಯಾನವನ	1ನೇ ಬಿ ಅಡ್ಡರಸ್ತೆ	ಬಿ.ಇ.ಎಲ್. ಬಡಾವಣೆ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
103	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 6ನೇ ಬ್ಲಾಕ್, ಹೆಚ್.ಎಂ.ಟಿ. ಬಡಾವಣೆ ಯಲ್ಲಿರುವ ಉದ್ಯಾನವನ & ಮಕ್ಕಳ ಆಟದ ಮೈದಾನ	3189.00	ಉದ್ಯಾನವನ	ಬಿ.ಇ.ಎಲ್. ಬಡಾವಣೆ ರಸ್ತೆ	ಮುಖ್ಯರಸ್ತೆ	5 & 6ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	-
104	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ ಹೆಚ್.ಎಂ.ಟಿ. ಬಡಾವಣೆ 3ನೇ ಮುಖ್ಯರಸ್ತೆಯಲ್ಲಿರುವ ಸುವರ್ಣ ಮಹೋತ್ಸವ ಉದ್ಯಾನವನ	5308.00	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	16ನೇ ಅಡ್ಡರಸ್ತೆ	19ನೇ ಅಡ್ಡರಸ್ತೆ	-
105	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 6ನೇ ಬ್ಲಾಕ್, ಹೆಚ್.ಎಂ.ಟಿ. ಬಡಾವಣೆ ಮುಖ್ಯರಸ್ತೆಯಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಪಕ್ಕದಲ್ಲಿರುವ ಉದ್ಯಾನವನ	1438.00	ಉದ್ಯಾನವನ	ಮುಖ್ಯರಸ್ತೆ	ಬಿ.ಎಂ.ಟಿ.ಸಿ. ಬಸ್ ನಿಲ್ದಾಣ	ಅಡ್ಡರಸ್ತೆ	ಅಡ್ಡರಸ್ತೆ	-

1	2	3	4	5	6	7	8	9	10	11	12
106	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 2ನೇ ಬ್ಲಾಕ್, ಹೆಚ್.ಎಂ.ಟಿ. ಬಡಾವಣೆ ಶ್ರೀ ವಿರಾಂಜನೇಯಸ್ವಾಮಿ ದೇವಸ್ಥಾನ & ಉದ್ಯಾನವನ	2687.00	ಉದ್ಯಾನವನ	10ನೇ ಮುಖ್ಯರಸ್ತೆ	9ನೇ ಮುಖ್ಯರಸ್ತೆ	4ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	-
107	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ ಡಿಫೆನ್ಸ್ ಕಾಲೋನಿಯಲ್ಲಿರುವ ಶ್ರೀ ಶಕ್ತಿಗಣಪತಿ ದೇವಸ್ಥಾನ & ಉದ್ಯಾನವನ	1567.00	ಉದ್ಯಾನವನ	ರಸ್ತೆ ನಂ:5	ರಸ್ತೆ ನಂ:4	ಎಂ.ಎಸ್.ಪಾಳ್ಯ ಮುಖ್ಯರಸ್ತೆ	ರಸ್ತೆ ನಂ:8	-
108	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ ಡಿಫೆನ್ಸ್ ಕಾಲೋನಿ ದೇವಮಾತ ಸ್ಕೂಲ್ ಪಕ್ಕದಲ್ಲಿರುವ ಉದ್ಯಾನವನ	7394.00	ಉದ್ಯಾನವನ	ರಸ್ತೆ	ದೇವಮಾತಾ ಸೆಂಟ್ರಲ್ ಸ್ಕೂಲ್	ದೇವಮಾತಾ ಸ್ಕೂಲ್ ರಸ್ತೆ	ರಸ್ತೆ	-
109	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ ಎನ್.ಟಿ.ಐ. ಬಡಾವಣೆಯಲ್ಲಿರುವ ಲಯನ್ಸ್ ಉದ್ಯಾನವನ & ಆಟದ ಮೈದಾನ	2841.00	ಉದ್ಯಾನವನ	7ನೇ ಅಡ್ಡರಸ್ತೆ	8ನೇ ಅಡ್ಡರಸ್ತೆ	11ನೇ ಮುಖ್ಯರಸ್ತೆ	9ನೇ ಎ ಮುಖ್ಯರಸ್ತೆ	-
110	ಯಲಹಂಕ	9	ವಿದ್ಯಾರಣ್ಯಪುರ	ಕೆನರಾ ಬ್ಯಾಂಕ್ ಬಡಾವಣೆ 4ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	5200.00	ಉದ್ಯಾನವನ	ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	ಅಡ್ಡರಸ್ತೆ	4ನೇ ಮುಖ್ಯರಸ್ತೆ	-
111	ಯಲಹಂಕ	9	ವಿದ್ಯಾರಣ್ಯಪುರ	ಕೆನರಾ ಬ್ಯಾಂಕ್ ಬಡಾವಣೆ ಸಂಪತ್ ಗಣಪತಿ ದೇವಸ್ಥಾನ & ಉದ್ಯಾನವನ	12891.00	ಉದ್ಯಾನವನ	3ನೇ ಅಡ್ಡರಸ್ತೆ	ಜಿ.ಕೆ.ವಿ.ಕೆ ಸ್ವತ್ತು	ಜಿ.ಕೆ.ವಿ.ಕೆ ರಸ್ತೆ	4ನೇ ಮುಖ್ಯರಸ್ತೆ	-
112	ಯಲಹಂಕ	9	ವಿದ್ಯಾರಣ್ಯಪುರ	ಕೆನರಾ ಬ್ಯಾಂಕ್ ಬಡಾವಣೆ ಹ.ಮಾ.ನಾಯಕ್ ರಸ್ತೆಯಲ್ಲಿರುವ ಉದ್ಯಾನವನ	2498.00	ಉದ್ಯಾನವನ	7ನೇ ಅಡ್ಡರಸ್ತೆ	ಹ.ಮಾ.ನಾಯಕ್ ರಸ್ತೆ (8ನೇ ಅಡ್ಡರಸ್ತೆ)	7ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	-
113	ಯಲಹಂಕ	9	ವಿದ್ಯಾರಣ್ಯಪುರ	ಕೆನರಾ ಬ್ಯಾಂಕ್ ಬಡಾವಣೆ 8ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	210.00	ಉದ್ಯಾನವನ	11ನೇ ಅಡ್ಡರಸ್ತೆ	ಅಡ್ಡರಸ್ತೆ	8ನೇ ಮುಖ್ಯರಸ್ತೆ	ಕೂಡು ರಸ್ತೆ	-
114	ಯಲಹಂಕ	9	ವಿದ್ಯಾರಣ್ಯಪುರ	ಜಿ.ಕೆ.ವಿ.ಕೆ. ಹೊಸರಸ್ತೆ (ತಿಂಜ್ಜು ಗ್ರಾಮದ ಬಳಿ) ಇರುವ ಉದ್ಯಾನವನ	1925.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಜಿ.ಕೆ.ವಿ.ಕೆ. ಹೊಸ ರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ

1	2	3	4	5	6	7	8	9	10	11	12
115	ಯಲಹಂಕ	9	ವಿದ್ಯಾರಣ್ಯಪುರ	ಕೆನರಾ ಬ್ಯಾಂಕ್ ಬಡಾವಣೆ ಭಗತ್‌ಸಿಂಗ್ ರಸ್ತೆಯಲ್ಲಿರುವ ಉದ್ಯಾನವನ	2687.00	ಉದ್ಯಾನವನ	ಖಾಸಗಿ ಸ್ವತ್ತು	ಭಗತ್ ಸಿಂಗ್ ರಸ್ತೆ	ರಸ್ತೆ	ಸರ್ಕಾರಿ ಸ್ವತ್ತು	ಹೊಸ ಸೇರ್ಪಡೆ
116	ಯಲಹಂಕ	10	ದೊಡ್ಡಬೊಮ್ಮ ಸಂದ್ರ	ವಿದ್ಯಾರಣ್ಯಪುರ 2ನೇ ಬ್ಲಾಕ್, 4ನೇ ಮುಖ್ಯರಸ್ತೆ ಬಿ.ಇ.ಎಲ್ ಬಡಾವಣೆಯಲ್ಲಿರುವ ಮಕ್ಕಳ ಆಟದ ಮೈದಾನ & ಉದ್ಯಾನವನ	3898.00	ಉದ್ಯಾನವನ	4ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	4ನೇ ಮುಖ್ಯರಸ್ತೆ	-
117	ಯಲಹಂಕ	10	ದೊಡ್ಡಬೊಮ್ಮ ಸಂದ್ರ	ವಿದ್ಯಾರಣ್ಯಪುರ 2ನೇ ಬ್ಲಾಕ್, (ಬಿ.ಇ.ಎಲ್ ಬಡಾವಣೆ) ನರಸೀಪುರದ ಕೆರೆ ಪಕ್ಕದಲ್ಲಿರುವ ಉದ್ಯಾನವನ	7272.00	ಉದ್ಯಾನವನ	ಖಾಸಗಿ ಸ್ವತ್ತು	ರಾಷ್ಟ್ರಕವಿ ಕುವೆಂಪು ರಸ್ತೆ	ನರಸೀಪುರದ ಕೆರೆ	2ನೇ ಅಡ್ಡರಸ್ತೆ ಬಿಇಎಲ್ ಬಡಾವಣೆ	ಹೊಸ ಸೇರ್ಪಡೆ
1	ಮಹದೇವಪುರ	25	ಹೊರಮಾವು	ಹೊರಮಾವು ಉದ್ಯಾನವನ	6271.00	ಉದ್ಯಾನವನ	ಸ.ನಂ.71,72	ಕಲ್ಲೆರೆ ರಸ್ತೆ	ಜಯಂತಿ ರಸ್ತೆ	ಸ.ನಂ:69	-
2	ಮಹದೇವಪುರ	25	ಹೊರಮಾವು	ಹೊರಮಾವು ಜಯಂತಿ ಗ್ರಾಮ ಉದ್ಯಾನವನ	168.00	ಉದ್ಯಾನವನ	ಖಾಸಗಿ ಮನೆಗಳು	ರಾಮಮೂರ್ತಿ ನಗರ ಹೊರಮಾವು ರಸ್ತೆ	ಕಾಲೋನಿ ಅಡ್ಡರಸ್ತೆ	ರಸ್ತೆ	-
3	ಮಹದೇವಪುರ	26	ರಾಮಮೂರ್ತಿ ನಗರ	ಕಲ್ಲೆರೆ ಪಾರ್ಕ್ ಬಸ್ ನಿಲ್ದಾಣದ ಹತ್ತಿರ	1882.32	ಉದ್ಯಾನವನ	ಬಸ್ ನಿಲ್ದಾಣ	ಸಾರ್ವಜನಿಕ ರಸ್ತೆ	ಖಾಸಗಿ ಮನೆಗಳು	ಹೊರಮಾವು ಚನ್ನಸಂದ್ರ ರಸ್ತೆ	-
4	ಮಹದೇವಪುರ	26	ರಾಮಮೂರ್ತಿ ನಗರ	ಈಸ್ಟ್ ಆಫ್ ಎನ್‌ಜಿಇಎಫ್, ಕಸ್ತೂರಿನಗರ ಉದ್ಯಾನವನ	3134.30	ಉದ್ಯಾನವನ	ವಿಜನಾಪುರ ರಸ್ತೆ	ರಸ್ತೆ	ರಸ್ತೆ	ರಸ್ತೆ	-
5	ಮಹದೇವಪುರ	51	ವಿಜ್ಞಾನಪುರ	ರಾಮಮೂರ್ತಿನಗರ ವಿಜ್ಞಾನನಗರ ಐ.ಟಿ.ಪಿ.ಎಲ್ ಬಡಾವಣೆ, ಉದ್ಯಾನವನ	850.00	ಉದ್ಯಾನವನ	ರಸ್ತೆ	ರಸ್ತೆ	ಖಾದಿ ಬೋರ್ಡು ಆಫೀಸ್	ರಸ್ತೆ	-
6	ಮಹದೇವಪುರ	51	ವಿಜ್ಞಾನಪುರ	ಕಸ್ತೂರಿನಗರ ಉದ್ಯಾನವನ	3134.30	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
7	ಮಹದೇವಪುರ	52	ಕೆ.ಆರ್.ಪುರ	ಕೆ.ಆರ್.ಪುರ ಬಿ.ಬಿ.ಎಂ.ಪಿ ಕಛೇರಿ ಆವರಣ ಉದ್ಯಾನವನ	380.47	ಉದ್ಯಾನವನ	ಬಿಬಿಎಂಪಿ ಕಛೇರಿ ಆವರಣ	ಡಿಸೆಲ್ ಷಡ್ ರಸ್ತೆ	ಎನ್.ಹೆಚ್.4 ರಸ್ತೆ	ಬಿಬಿಎಂಪಿ ಕಛೇರಿ ಆವರಣ	-
8	ಮಹದೇವಪುರ	55	ದೇವಸಂದ್ರ	ಭುವನೇಶ್ವರಿ ಬಡಾವಣೆ ಉದ್ಯಾನವನ	1692.00	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	ಕೂಡು ರಸ್ತೆ	-

1	2	3	4	5	6	7	8	9	10	11	12
9	ಮಹದೇವಪುರ	55	ದೇವಸಂದ್ರ	ಭುವನೇಶ್ವರಿ ಬಡಾವಣೆ ಉದ್ಘಾಟನ	2683.75	ಉದ್ಘಾಟನ	ರಸ್ತೆ	ಮಂಜುನಾಥ್ ದಂತ ಚಿಕಿತ್ಸಾಲಯ	ಬಾಣಸವಾಡಿ ರಸ್ತೆ	ಕಮ್ಮಸಂದ್ರ ರಸ್ತೆ	-
10	ಮಹದೇವಪುರ	55	ದೇವಸಂದ್ರ	ಕೆ.ಆರ್.ಪುರ ಮಿನಿ ವಿಧಾನಸೌಧ ಉದ್ಘಾಟನ	2466.00	ಉದ್ಘಾಟನ	ರಸ್ತೆ	ತಾಲ್ಲೂಕು ಕಛೇರಿ	ರಸ್ತೆ	ರಸ್ತೆ	-
11	ಮಹದೇವಪುರ	56	ಎ. ನಾರಾಯಣ ಪುರ	ಎಂಇಜಿ ಬಡಾವಣೆ ವಿಜ್ಞಾನನಗರ ಉದ್ಘಾಟನ	114.60	ಉದ್ಘಾಟನ	ಖಾಸಗಿ ಸ್ವತ್ತು	ರಸ್ತೆ	ಖಾಸಗಿ ಸ್ವತ್ತು	ರಸ್ತೆ	-
12	ಮಹದೇವಪುರ	81	ವಿಜ್ಞಾನನಗರ	ವಿಮಾನಪುರ ತಲಕಾವೇರಿ ಬಡಾವಣೆ ಹೆಚ್.ಬಿ.ಸಿ.ಆರ್. ಲೇಔಟ್ ಉದ್ಘಾಟನ	2023.00	ಉದ್ಘಾಟನ	ಖಾಸಗಿ ಸ್ವತ್ತು	ರಾಮದೇವರ ದೇವಸ್ಥಾನ	ಖಾಸಗಿ ಸ್ವತ್ತು	ರಸ್ತೆ	-
13	ಮಹದೇವಪುರ	81	ವಿಜ್ಞಾನನಗರ	ಎಂ.ಇ.ಓ. ಬಡಾವಣೆ ಉದ್ಘಾಟನ	114.60	ಉದ್ಘಾಟನ	ಖಾಸಗಿ ಸ್ವತ್ತು	ರಸ್ತೆ	ಖಾಸಗಿ ಸ್ವತ್ತು	ರಸ್ತೆ	ಹೊಸ ಸೇರ್ಪಡೆ
14	ಮಹದೇವಪುರ	83	ಕಾಡುಗೋಡಿ	ವೈಟ್ ಫೀಲ್ಡ್ ಇನ್ಸರ್ ಸರ್ಕಲ್ ಪಾರ್ಕ್	9058.00	ಉದ್ಘಾಟನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
15	ಮಹದೇವಪುರ	83	ಕಾಡುಗೋಡಿ	ಬಿಬಿಎಂಪಿ ಉದ್ಘಾಟನ	5609.00	ಉದ್ಘಾಟನ	ಸ.ನಂ:276	ರಸ್ತೆ	ರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
16	ಮಹದೇವಪುರ	84	ಹಗದೂರು	ನಲ್ಲೂರಹಳ್ಳಿ ಉದ್ಘಾಟನ	11431.00	ಉದ್ಘಾಟನ	ಸ.ನಂ.73	ರಸ್ತೆ	ಸ.ನಂ:79ರ ಉಳಿಕೆ	ಸ.ನಂ:78	-
17	ಮಹದೇವಪುರ	85	ದೊಡ್ಡನಕ್ಕುಂದಿ	ಮಕ್ಕಳ ಉದ್ಘಾಟನ	756.25	ಉದ್ಘಾಟನ	ವೆಸ್ಟ್ ಪ್ಯಾರಲಾಲ್ ರಸ್ತೆ	ರಸ್ತೆ	ರಸ್ತೆ	4ನೇ ಕ್ರಾಸ್	-
18	ಮಹದೇವಪುರ	85	ದೊಡ್ಡನಕ್ಕುಂದಿ	ಎಲ್.ಆರ್.ಡಿ.ಇ. ಉದ್ಘಾಟನ	4179.00	ಉದ್ಘಾಟನ	ರಸ್ತೆ	ಖಾಸಗಿ ಸ್ವತ್ತು	ಅವೆನ್ಯೂ ರಸ್ತೆ	ವೆಸ್ಟ್ ಪ್ಯಾರಲಾಲ್ ರಸ್ತೆ	-
19	ಮಹದೇವಪುರ	85	ದೊಡ್ಡನಕ್ಕುಂದಿ	ಕುಂದಲಹಳ್ಳಿ ಎ.ಇ.ಸಿ.ಎಸ್. ಬಡಾವಣೆ ಬಿ ಬ್ಲಾಕ್, ಉದ್ಘಾಟನ	3066.94	ಉದ್ಘಾಟನ	ಖಾಸಗಿ ಮನೆಗಳು	ರಸ್ತೆ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	-
20	ಮಹದೇವಪುರ	85	ದೊಡ್ಡನಕ್ಕುಂದಿ	ಕುಂದಲಹಳ್ಳಿ ಎ.ಇ.ಸಿ.ಎಸ್. ಬಡಾವಣೆ ಡಿ ಬ್ಲಾಕ್, 4ನೇ ಕ್ರಾಸ್,ಆಟದ ಮೈದಾನ	6074.77	ಉದ್ಘಾಟನ	6ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	-
21	ಮಹದೇವಪುರ	85	ದೊಡ್ಡನಕ್ಕುಂದಿ	ಕುಂದಲಹಳ್ಳಿ ಎ.ಇ.ಸಿ.ಎಸ್. ಬಡಾವಣೆ ಡಿ ಬ್ಲಾಕ್, ಕೆರೆ ಹತ್ತಿರ ಉದ್ಘಾಟನ	8797.50	ಉದ್ಘಾಟನ	1ನೇ ಅಡ್ಡರಸ್ತೆ	ರಸ್ತೆ ಮತ್ತು ಕೆರೆ	ಕಾರ್ಖಾನೆ ಸಿ ಬ್ಲಾಕ್, 2ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
22	ಮಹದೇವಪುರ	85	ದೊಡ್ಡನಕ್ಕುಂದಿ	ಎ.ಇ.ಸಿ.ಎಸ್.ಬಡಾವಣೆ ಬಿ ಬ್ಲಾಕ್ ಉದ್ಯಾನವನ	3008.00	ಉದ್ಯಾನವನ	ರಸ್ತೆ	5ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ರಸ್ತೆ	-
23	ಮಹದೇವಪುರ	85	ದೊಡ್ಡನಕ್ಕುಂದಿ	ಎ.ಇ.ಸಿ.ಎಸ್.ಬಡಾವಣೆ ಇ ಬ್ಲಾಕ್ ಉದ್ಯಾನವನ & ಆಟದ ಮೈದಾನ	5410.25	ಉದ್ಯಾನವನ	ರಸ್ತೆ	ರಸ್ತೆ	ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ	-
24	ಮಹದೇವಪುರ	150	ಬೆಳ್ಳಂದೂರು	ದೇವರ ಬಿಸನಹಳ್ಳಿ ಉದ್ಯಾನವನ	3844.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ಜನತಾ ಮನೆಗಳು	-
25	ಮಹದೇವಪುರ	150	ಬೆಳ್ಳಂದೂರು	ಅಂಬಲಿಪುರ ಉದ್ಯಾನವನ	3186.00	ಉದ್ಯಾನವನ	ಸರ್ಜಾಪುರ ರಸ್ತೆ	ಸ.ನಂ:7	ಸ.ನಂ:2	ಸ.ನಂ:23	-
26	ಮಹದೇವಪುರ	150	ಬೆಳ್ಳಂದೂರು	ಬೆಳ್ಳಂದೂರು ಉದ್ಯಾನವನ	4918.00	ಉದ್ಯಾನವನ	ಲಾಗು ಸರ್ವೆ ನಂ:08	ಬೆಳ್ಳಂದೂರು ಅಮಾನಿಕೆರೆ	ಬೆಳ್ಳಂದೂರು	ಸರ್ವೆ ನಂ:4ರ ಪಕ್ಕ	ಹೊಸ ಸೇರ್ಪಡೆ
1	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಬಡಾವಣೆ	ಹೆಚ್‌ಎಸ್‌ಆರ್ ಬಡಾವಣೆ ಉದ್ಯಾನವನ	2645.00	ಉದ್ಯಾನವನ	10ನೇ ಮುಖ್ಯರಸ್ತೆ	1ನೇ ಸಿ ಮುಖ್ಯರಸ್ತೆ	14ನೇ ಸಿ ರಸ್ತೆ	14ನೇ ಬಿ ರಸ್ತೆ	ಕಲಂ-8,9ರಲ್ಲಿ ತಿದ್ದುಪಡಿ
2	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಬಿಡಿಎ ಬಡಾವಣೆ	ಹೆಚ್‌ಎಸ್‌ಆರ್ ಬಡಾವಣೆ ಉದ್ಯಾನವನ	1096.00	ಉದ್ಯಾನವನ	1ನೇ ಸಿ ಮುಖ್ಯರಸ್ತೆ	1ನೇ ಡಿ ಮುಖ್ಯರಸ್ತೆ	14ನೇ ಅಡ್ಡರಸ್ತೆ	14ನೇ ಡಿ ಅಡ್ಡರಸ್ತೆ	-
3	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಬಡಾವಣೆ	ಹೆಚ್‌ಎಸ್‌ಆರ್ ಬಡಾವಣೆ ಉದ್ಯಾನವನ	2746.00	ಉದ್ಯಾನವನ	1ನೇ ಡಿ ಮುಖ್ಯರಸ್ತೆ	1ನೇ ಸಿ ಮುಖ್ಯರಸ್ತೆ	14ನೇ ಅಡ್ಡರಸ್ತೆ	14ನೇ ಬಿ ಅಡ್ಡರಸ್ತೆ	-
4	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಟರ್-1	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಟರ್-1ರಲ್ಲಿರುವ ಉದ್ಯಾನವನ	2575.50	ಉದ್ಯಾನವನ	12ನೇ ರಸ್ತೆ	ಡ್ರೈನೇಜ್	22ನೇ ಮುಖ್ಯರಸ್ತೆ	ಡ್ರೈನೇಜ್	-
5	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಟರ್-1	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಟರ್-1ರಲ್ಲಿರುವ ಉದ್ಯಾನವನ	6864.00	ಉದ್ಯಾನವನ	30ನೇ ಕ್ರಾಸ್	29ನೇ ಮುಖ್ಯರಸ್ತೆ	11ನೇ ಕ್ರಾಸ್	11ನೇ ಎ ಕ್ರಾಸ್	-
6	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಟರ್-6	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಟರ್-6ರಲ್ಲಿರುವ ಉದ್ಯಾನವನ	8418.50	ಉದ್ಯಾನವನ	3ನೇ ಮುಖ್ಯರಸ್ತೆ	ಪಾರ್ಕ್ ಸರ್ವಿಸ್ ರಸ್ತೆ	16ನೇ ಬಿ ಕ್ರಾಸ್	ಪಾರ್ಕ್ ಸರ್ವಿಸ್ ರಸ್ತೆ	-
7	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಟರ್-6	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಟರ್-6ರಲ್ಲಿರುವ ಉದ್ಯಾನವನ	1806.00	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	13ನೇ ಕ್ರಾಸ್	14ನೇ ಕ್ರಾಸ್	-

1	2	3	4	5	6	7	8	9	10	11	12
8	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಷರ್-6	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಷರ್-6ರಲ್ಲಿರುವ ಉದ್ಯಾನವನ	3971.50	ಉದ್ಯಾನವನ	4ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	20ನೇ ಕ್ರಾಸ್	20ನೇ ಎ ಕ್ರಾಸ್	-
9	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಷರ್-6	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಷರ್-6ರಲ್ಲಿರುವ ಉದ್ಯಾನವನ	2941.50	ಉದ್ಯಾನವನ	14ನೇ ಕ್ರಾಸ್	14ನೇ ಎ ಕ್ರಾಸ್	15ನೇ ಕ್ರಾಸ್	16ನೇ ಎ ಕ್ರಾಸ್	-
10	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಷರ್-6	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಷರ್-6ರಲ್ಲಿರುವ ಉದ್ಯಾನವನ	4407.50	ಉದ್ಯಾನವನ	12ನೇ ಎ ಮುಖ್ಯರಸ್ತೆ	11ನೇ ಮುಖ್ಯರಸ್ತೆ	24ನೇ ಕ್ರಾಸ್	25ನೇ ಕ್ರಾಸ್	-
11	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಷರ್-6	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಷರ್-6ರಲ್ಲಿರುವ ಉದ್ಯಾನವನ	2369.25	ಉದ್ಯಾನವನ	8ನೇ ಎ ಮುಖ್ಯರಸ್ತೆ	7ನೇ ಮುಖ್ಯರಸ್ತೆ	22ನೇ ಕ್ರಾಸ್	23ನೇ ಕ್ರಾಸ್	-
12	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಷರ್-1	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಷರ್-1ರಲ್ಲಿರುವ ಉದ್ಯಾನವನ	4676.00	ಉದ್ಯಾನವನ	22ನೇ ಮುಖ್ಯರಸ್ತೆ	22ನೇ ಮುಖ್ಯರಸ್ತೆ	24ನೇ ಕ್ರಾಸ್	25ನೇ ಕ್ರಾಸ್	-
13	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಷರ್-3	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಷರ್-3ರಲ್ಲಿರುವ ಉದ್ಯಾನವನ	2257.50	ಉದ್ಯಾನವನ	16ನೇ ಮುಖ್ಯರಸ್ತೆ	16ನೇ ಎ ಮುಖ್ಯರಸ್ತೆ	24ನೇ ಮುಖ್ಯರಸ್ತೆ	23ನೇ ಬಿ ಮುಖ್ಯರಸ್ತೆ	-
14	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಷರ್-7	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಷರ್-7ರಲ್ಲಿರುವ ಸ್ವಾರ್ ಆಸ್ಪತ್ರೆ ಹಿಂಭಾಗ	4438.75	ಉದ್ಯಾನವನ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	14ನೇ ಕ್ರಾಸ್	14ನೇ ಬಿ ಕ್ರಾಸ್	-
15	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಷರ್-6	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಷರ್-6ರಲ್ಲಿರುವ ಎಫ್‌ಫೇರಿ ಮುಂಭಾಗ	4411.23	ಉದ್ಯಾನವನ	5ನೇ ಮುಖ್ಯರಸ್ತೆ	8ನೇ ಮುಖ್ಯರಸ್ತೆ	14ನೇ ಮುಖ್ಯರಸ್ತೆ	14ನೇ ಬಿ ಕ್ರಾಸ್	-
16	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಷರ್-6	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಷರ್-6ರಲ್ಲಿರುವ ಉದ್ಯಾನವನ	5571.00	ಉದ್ಯಾನವನ	16ನೇ ಕ್ರಾಸ್	15ನೇ ಎ ಕ್ರಾಸ್	15ನೇ ಕ್ರಾಸ್	15ನೇ ಬಿ ಕ್ರಾಸ್	-
17	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಷರ್-3	ಹೆಚ್‌ಎಸ್‌ಆರ್ ಬಡಾವಣೆ ಸೆಕ್ಷರ್-3ರಲ್ಲಿರುವ ಉದ್ಯಾನವನ	3212.50	ಉದ್ಯಾನವನ	16ನೇ ಮುಖ್ಯರಸ್ತೆ	16ನೇ ಎ ಮುಖ್ಯರಸ್ತೆ	24ನೇ ಎ ಮುಖ್ಯರಸ್ತೆ	24ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
18	ಬೊಮ್ಮನಹಳ್ಳಿ	174	ಹೆಚ್.ಎಸ್.ಆರ್. ಬಡಾವಣೆ	ಹೆಚ್.ಎಸ್.ಆರ್. ಬಡಾವಣೆ ಸೆಕ್ಟರ್-4ರಲ್ಲಿರುವ ಉದ್ಯಾನವನ	5013.00	ಉದ್ಯಾನವನ	16ನೇ ಕ್ರಾಸ್	17ನೇ ಮುಖ್ಯರಸ್ತೆ	15ನೇ ಕ್ರಾಸ್	16ನೇ ಕ್ರಾಸ್	-
19	ಬೊಮ್ಮನಹಳ್ಳಿ	174	ಹೆಚ್.ಎಸ್.ಆರ್. ಬಡಾವಣೆ	ಹೆಚ್.ಎಸ್.ಆರ್. ಬಡಾವಣೆ ಉದ್ಯಾನವನ	7387.00	ಉದ್ಯಾನವನ	18ನೇ ಮುಖ್ಯರಸ್ತೆ	17ನೇ ಸಿ ಕ್ರಾಸ್ ರಸ್ತೆ	ಬಿ.ಡಿ.ಎ. ನಿವೇಶನಗಳು	23ನೇ ಅಡ್ಡರಸ್ತೆ	ಕಲಂ-8,9,10,11ರಲ್ಲಿ ತಿದ್ದುಪಡಿ
20	ಬೊಮ್ಮನಹಳ್ಳಿ	174	ಹೆಚ್.ಎಸ್.ಆರ್. ಬಡಾವಣೆ	ಎಂ.ಸಿ.ಹೆಚ್.ಬಡಾವಣೆ ಉದ್ಯಾನವನ	4268.50	ಉದ್ಯಾನವನ	ಬಡಾವಣೆ ನಿವೇಶನ	ನಿವೇಶನ	14ನೇ ಮುಖ್ಯರಸ್ತೆ	ನಿವೇಶನ	ಹೊಸ ಸೇರ್ಪಡೆ
21	ಬೊಮ್ಮನಹಳ್ಳಿ	174	ಹೆಚ್.ಎಸ್.ಆರ್. ಬಡಾವಣೆ	ಹೆಚ್.ಎಸ್.ಆರ್.ಬಡಾವಣೆ ಉದ್ಯಾನವನ	2649.09	ಉದ್ಯಾನವನ	ರಸ್ತೆ	ರಸ್ತೆ	ಹೆಚ್.ಎಸ್.ಆರ್. ಮುಖ್ಯರಸ್ತೆ	ರುದ್ರಭೂಮಿ	ಹೊಸ ಸೇರ್ಪಡೆ
22	ಬೊಮ್ಮನಹಳ್ಳಿ	174	ಹೆಚ್.ಎಸ್.ಆರ್. ಬಡಾವಣೆ	ಹೆಚ್.ಎಸ್.ಆರ್.ಬಡಾವಣೆ ಉದ್ಯಾನವನ	941.70	ಉದ್ಯಾನವನ	ರಸ್ತೆ	ರಸ್ತೆ	ರುದ್ರಭೂಮಿ	ರಸ್ತೆ	ಹೊಸ ಸೇರ್ಪಡೆ
23	ಬೊಮ್ಮನಹಳ್ಳಿ	175	ಬೊಮ್ಮನಹಳ್ಳಿ	ವಿರಾಟ್ ನಗರ ಉದ್ಯಾನವನ	2950.75	ಉದ್ಯಾನವನ	ರಸ್ತೆ	ಖಾಸಗಿ ಆಸ್ತಿ	ರಸ್ತೆ	ರಸ್ತೆ	ಕಲಂ-9ರಲ್ಲಿ ತಿದ್ದುಪಡಿ
24	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಜಯನಗರ ಹೌಸಿಂಗ್ ಸೊಸೈಟಿ ಬಡಾವಣೆ ಉದ್ಯಾನವನ	2753.2	ಉದ್ಯಾನವನ	ಖಾಸಗಿ ಸ್ವತ್ತುಗಳು	ರಸ್ತೆ	ರಸ್ತೆ	ರಸ್ತೆ	-
25	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಪೂರ್ಣಪ್ರಜ್ಞ ಬಡಾವಣೆ, ಸಸ್ಯಕ್ಷೇತ್ರ	3032.00	ಉದ್ಯಾನವನ	35ನೇ ಮುಖ್ಯರಸ್ತೆ	29ನೇ ಮುಖ್ಯರಸ್ತೆ	36ನೇ ಮುಖ್ಯರಸ್ತೆ	ನರ್ಸರಿ ರಸ್ತೆ	-
26	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಪೂರ್ಣಪ್ರಜ್ಞ ಬಡಾವಣೆ, ಸಸ್ಯಕ್ಷೇತ್ರ	1890.00	ಉದ್ಯಾನವನ	ಕೂಡು ರಸ್ತೆ	30ನೇ ಮುಖ್ಯರಸ್ತೆ	ನರ್ಸರಿ ರಸ್ತೆ	43ನೇ ಅಡ್ಡರಸ್ತೆ	-
27	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಕೆ.ಎಸ್.ಆರ್.ಟಿ.ಸಿ. ಬಡಾವಣೆ ಉದ್ಯಾನವನ	2366.00	ಉದ್ಯಾನವನ	4ನೇ ಅಡ್ಡರಸ್ತೆ	ರಸ್ತೆ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	-
28	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಎ.ಜಿ.ಎಸ್ ಬಡಾವಣೆ ಉದ್ಯಾನವನ ಅರೇಹಳ್ಳಿ	2925.38	ಉದ್ಯಾನವನ	ರಸ್ತೆ	3ನೇ ಮುಖ್ಯರಸ್ತೆ	ರಸ್ತೆ	ಅಡ್ಡರಸ್ತೆ	ಕಲಂ-11ರಲ್ಲಿ ತಿದ್ದುಪಡಿ
29	ಬೊಮ್ಮನಹಳ್ಳಿ	184	ಉತ್ತರಹಳ್ಳಿ	21ನೇ ಕ್ರಾಸ್ ಪೂರ್ಣಪ್ರಜ್ಞ ಬಡಾವಣೆ ಉದ್ಯಾನವನ	11104.00	ಉದ್ಯಾನವನ	29 ನೇ ಮುಖ್ಯರಸ್ತೆ	21ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	ಅಂಜನೇಯಸ್ವಾಮಿ ದೇವಸ್ಥಾನ ರಸ್ತೆ	ಕಲಂ-10ರಲ್ಲಿ ತಿದ್ದುಪಡಿ
30	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ರಾಮಾಂಜನೇಯ ನಗರ ಉದ್ಯಾನವನ	952.47	ಉದ್ಯಾನವನ	5 ನೇ ಅಡ್ಡರಸ್ತೆ	4 ನೇ ಮುಖ್ಯರಸ್ತೆ	4 ನೇ ಅಡ್ಡರಸ್ತೆ	ಕೂಡು ರಸ್ತೆ	-

1	2	3	4	5	6	7	8	9	10	11	12
31	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಉತ್ತರಹಳ್ಳಿ ಉದ್ಯಾನವನ & ವಾರ್ಡ್ ಕಛೇರಿ	4612.91	ಉದ್ಯಾನವನ	ರಸ್ತೆ	ಖಾಸಗಿ ಆಸ್ತಿ & ರಸ್ತೆ	ಸುಬ್ರಮಣ್ಯಪುರ ಮುಖ್ಯರಸ್ತೆ	ಖಾಸಗಿ ಸ್ವತ್ತು	-
32	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಅರೆಹಳ್ಳಿ ಎ.ಜಿ.ಎಸ್ ಲೇಔಟ್ ಉದ್ಯಾನವನ	527.70	ಉದ್ಯಾನವನ	ಖಾಸಗಿ ಆಸ್ತಿ	12ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	ಕೆ.ಇ.ಬಿ.ಪವರ್ ಸ್ಟೇಷನ್ ರಸ್ತೆ	ಹೊಸ ಸೇರ್ಪಡೆ
33	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಅರೆಹಳ್ಳಿ ಎ.ಜಿ.ಎಸ್ ಲೇಔಟ್ ಉದ್ಯಾನವನ	261.25	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	7ನೇ ಎ ಕ್ರಾಸ್	ಹೊಸ ಸೇರ್ಪಡೆ
34	ಬೊಮ್ಮನಹಳ್ಳಿ	187	ಪುಟ್ಟೇನಹಳ್ಳಿ	ನಂಜುಂಡೇಶ್ವರ ಲೇಔಟ್ ಉದ್ಯಾನವನ	1478.02	ಉದ್ಯಾನವನ	ನೀರು ಕಾಲುವೆ	ಜಿ.ಪಿ.ನಗರ 8ನೇ ಹಂತ, ಅಸೋಸಿಯೇಷನ್ ಕ್ಲಬ್	ಖಾಸಗಿ ಸ್ವತ್ತು	ರಸ್ತೆ	-
35	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಬಿಡಿಎ ಅನುಮೋದಿತ ಬಡಾವಣೆ ಉದ್ಯಾನವನ	2856.00	ಉದ್ಯಾನವನ	ರಸ್ತೆ	ಖಾಸಗಿ ಆಸ್ತಿ	ರಸ್ತೆ	ರಸ್ತೆ	-
36	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಉದ್ಯಾನವನ	6426.00	ಉದ್ಯಾನವನ	ಬಡಾವಣೆ ರಸ್ತೆ	4ನೇ ಮುಖ್ಯರಸ್ತೆ	ಕ್ರಾಸ್ ರಸ್ತೆ	7ನೇ ಮುಖ್ಯರಸ್ತೆ	ಕಲಂ-8,9,10,11ರಲ್ಲಿ ತಿದ್ದುಪಡಿ
37	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಉದ್ಯಾನವನ	3538.00	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಮುಖ್ಯರಸ್ತೆ	10ನೇ ಮುಖ್ಯರಸ್ತೆ	ಕಲಂ-8,9,10,11ರಲ್ಲಿ ತಿದ್ದುಪಡಿ
38	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಬಿಟಿಎಂ 4ನೇ ಸ್ಟೇಜ್ 1ನೇ & 2ನೇ ಬ್ಲಾಕ್ ಉದ್ಯಾನವನ-19	645.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಕ.ಸಂ-33,43 ದುಬಾರಿ ಯಾದ್ದರಿಂದ 43ನ್ನು ರದ್ದುಪಡಿಸಿದೆ
39	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಬಿಡಿಎ ಅನುಮೋದಿತ ಬಡಾವಣೆ ಉದ್ಯಾನವನ	3808.00	ಉದ್ಯಾನವನ	4ನೇ ಕ್ರಾಸ್ ರಸ್ತೆ	8ನೇ ಕ್ರಾಸ್ ರಸ್ತೆ	11ನೇ ಮುಖ್ಯರಸ್ತೆ	ರಸ್ತೆ	ಕಲಂ-8,9,10, ರಲ್ಲಿ ತಿದ್ದುಪಡಿ
40	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಉದ್ಯಾನವನ	150.00	ಉದ್ಯಾನವನ	10ನೇ ಮುಖ್ಯರಸ್ತೆ	ಬಡಾವಣೆ ರಸ್ತೆ	3ನೇ ಕ್ರಾಸ್ ರಸ್ತೆ	ರಸ್ತೆ	ಕಲಂ-8,9,10, ರಲ್ಲಿ ತಿದ್ದುಪಡಿ
41	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಅಯ್ಯಪ್ಪಸ್ವಾಮಿ ದೇವಸ್ಥಾನ ಉದ್ಯಾನವನ	2079.00	ಉದ್ಯಾನವನ	ಬಡಾವಣೆ ರಸ್ತೆ	ಉದ್ಯಾನವನ	6ನೇ ಕ್ರಾಸ್ ರಸ್ತೆ	ಬಡಾವಣೆ ರಸ್ತೆ	ಕಲಂ-8,9,10,11ರಲ್ಲಿ ತಿದ್ದುಪಡಿ
42	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಉದ್ಯಾನವನ-10	1372.00	ಉದ್ಯಾನವನ	ಖಾಸಗಿ ಸ್ವತ್ತು	ಬಡಾವಣೆ ಮುಖ್ಯರಸ್ತೆ	ಖಾಸಗಿ ರಸ್ತೆ	ಬಡಾವಣೆ ರಸ್ತೆ	-
43	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಉದ್ಯಾನವನ-1	3111.00	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	3ನೇ ಕ್ರಾಸ್ ರಸ್ತೆ	2ನೇ ಕ್ರಾಸ್ ರಸ್ತೆ	ಕಲಂ-8,9,10,11ರಲ್ಲಿ ತಿದ್ದುಪಡಿ

1	2	3	4	5	6	7	8	9	10	11	12
44	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಉದ್ಯಾನವನ-9	1113.00	ಉದ್ಯಾನವನ	ರಸ್ತೆ	ರಸ್ತೆ	ಅಪಾರ್ಟ್ ಮೆಂಟ್	ರಸ್ತೆ	-
45	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಉದ್ಯಾನವನ-12	2375.00	ಉದ್ಯಾನವನ	10ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	5ನೇ ಕ್ರಾಸ್ ರಸ್ತೆ	11ನೇ ಮುಖ್ಯರಸ್ತೆ	ಕಲಂ-8,9,10,11ರಲ್ಲಿ ತಿದ್ದುಪಡಿ
46	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಬಿಟಿಎಂ 4ನೇ ಸ್ಟೇಜ್ 1ನೇ & 2ನೇ ಬ್ಲಾಕ್ ಉದ್ಯಾನವನ-10	2991.00	ಉದ್ಯಾನವನ	ಬಿಡಿಎ ರಸ್ತೆ	ಬಿಡಿಎ ರಸ್ತೆ	ಬಿಡಿಎ ರಸ್ತೆ	ಬಿಡಿಎ ರಸ್ತೆ	-
47	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಬಿಟಿಎಂ 4ನೇ ಸ್ಟೇಜ್ 1ನೇ & 2ನೇ ಬ್ಲಾಕ್ ಉದ್ಯಾನವನ-9	850.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
48	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಬಿಟಿಎಂ 4ನೇ ಸ್ಟೇಜ್ 1ನೇ & 2ನೇ ಬ್ಲಾಕ್ ಉದ್ಯಾನವನ-20	322.05	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
49	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಬಿಡಿಎ ಅನುಮೋದಿತ ಬಡಾವಣೆ ಉದ್ಯಾನವನ	10395.00	ಉದ್ಯಾನವನ	ಬಡಾವಣೆ ರಸ್ತೆ	ರಸ್ತೆ	ರಸ್ತೆ	ರಸ್ತೆ	ಕಲಂ-8ರಲ್ಲಿ ತಿದ್ದುಪಡಿ
50	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಬಿಡಿಎ ಅನುಮೋದಿತ ಬಡಾವಣೆ ಉದ್ಯಾನವನ-2	3690.00	ಉದ್ಯಾನವನ	ಅಯ್ಯಪ್ಪಸ್ವಾಮಿ ದೇವಸ್ಥಾನದ ರಸ್ತೆ	ರಸ್ತೆ	6ನೇ ಕ್ರಾಸ್ ರಸ್ತೆ	ಮುಖ್ಯರಸ್ತೆ	ಕಲಂ-8,10,11ರಲ್ಲಿ ತಿದ್ದುಪಡಿ
51	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಬಿಟಿಎಂ 4, 1 & 2ನೇ ಸ್ಟೇಜ್ ಉದ್ಯಾನವನ	577.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
52	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ವಿಜಯ ಬ್ಯಾಂಕ್ ಕಾಲೋನಿ ಕಾವೇರಮ್ಮ ದೇವಸ್ಥಾನದ ಹತ್ತಿರ	3825.00	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	10ನೇ ಮುಖ್ಯರಸ್ತೆ	-
53	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ವಿಜಯ ಬ್ಯಾಂಕ್ ಕಾಲೋನಿ ಪೊಲೀಸ್ ಸ್ಟೇಷನ್ ಹಿಂಭಾಗ	3456.00	ಉದ್ಯಾನವನ	9ನೇ ಮುಖ್ಯರಸ್ತೆ	8ನೇ ಮುಖ್ಯರಸ್ತೆ	ಪೊಲೀಸ್ ಸ್ಟೇಷನ್ ಹೊರ ಠಾಣೆ	5ನೇ ಕ್ರಾಸ್ ರಸ್ತೆ	-
54	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ಬಿ.ಟಿ.ಎಂ.4ನೇ ಹಂತದ ಉದ್ಯಾನವನ	3831.62	ಉದ್ಯಾನವನ	5ನೇ ಅಡ್ಡರಸ್ತೆ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	3ನೇ ಮುಖ್ಯರಸ್ತೆ	-
55	ಬೊಮ್ಮನಹಳ್ಳಿ	188	ಬಿಳೇಕಹಳ್ಳಿ	ವಿಜಯ ಬ್ಯಾಂಕ್ ಗೃಹ ನಿರ್ಮಾಣ ಉದ್ಯಾನವನ	3111.90	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	2ನೇ ಕ್ರಾಸ್	-

1	2	3	4	5	6	7	8	9	10	11	12
56	ಬೊಮ್ಮನಹಳ್ಳಿ	188	ಬಿಳೇಕನಹಳ್ಳಿ	ವಿಜಯ ಬ್ಯಾಂಕ್ ಗೃಹ ನಿರ್ಮಾಣ ಸಹಕಾರ ಸಂಘ ಉದ್ಯಾನವನ	334.90	ಉದ್ಯಾನವನ	ನಿವೇಶನ ಸಂಖ್ಯೆ:1065 ಎ	ನಿವೇಶನ ಸಂಖ್ಯೆ:1065 ಎನ್	ನಿವೇಶನ ಸಂಖ್ಯೆ:1065 ಕ್ಯೂ ಆರ್	10ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
57	ಬೊಮ್ಮನಹಳ್ಳಿ	188	ಬಿಳೇಕನಹಳ್ಳಿ	ಬಿ.ಟಿ.ಎಂ. 4ನೇ ಹಂತ ಉದ್ಯಾನವನ	2398.00	ಉದ್ಯಾನವನ	ಬಿ.ಡಿ.ಎ.ರಸ್ತೆ	ಬಿ.ಡಿ.ಎ.ರಸ್ತೆ	ಬಿ.ಡಿ.ಎ.ರಸ್ತೆ	ಬಿ.ಡಿ.ಎ.ರಸ್ತೆ	ಹೊಸ ಸೇರ್ಪಡೆ
58	ಬೊಮ್ಮನಹಳ್ಳಿ	188	ಬಿಳೇಕನಹಳ್ಳಿ	ಬಿಳೇಕನಹಳ್ಳಿ ಪಾಂಡುರಂಗನಗರದ ಉದ್ಯಾನವನ	797.50	ಉದ್ಯಾನವನ	ಖಾಸಗಿ ಆಸ್ತಿ	ರಸ್ತೆ ಮಾರ್ಜಿನ್	ರಸ್ತೆ	ಖಾಸಗಿ ಆಸ್ತಿ	ಹೊಸ ಸೇರ್ಪಡೆ
59	ಬೊಮ್ಮನಹಳ್ಳಿ	190	ಮಂಗಳೂರು ಪಾಳ್ಯ	ಆರ್.ಬಿ.ಐ.ಬಡಾವಣೆ, ಉದ್ಯಾನವನ	8300.00	ಉದ್ಯಾನವನ	ಖಾಸಗಿ ಸ್ವತ್ತು	9ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
60	ಬೊಮ್ಮನಹಳ್ಳಿ	192	ಬೇಗೂರು	ಬಿ.ಟಿ.ಎಂ. 4ನೇ ಹಂತ, ಉದ್ಯಾನವನ	903.05	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ಖಾಸಗಿ ಆಸ್ತಿ	ಹೊಸ ಸೇರ್ಪಡೆ
61	ಬೊಮ್ಮನಹಳ್ಳಿ	192	ಬೇಗೂರು	ಬಿ.ಟಿ.ಎಂ. 4ನೇ ಹಂತ, ಉದ್ಯಾನವನ	832.07	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
62	ಬೊಮ್ಮನಹಳ್ಳಿ	192	ಬೇಗೂರು	ಎಳೇನಹಳ್ಳಿ ಅಕ್ಷಯನಗರ ಬಿಡಿಎ ಬಡಾವಣೆಯಲ್ಲಿರುವ ಉದ್ಯಾನವನ	3538.68	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
63	ಬೊಮ್ಮನಹಳ್ಳಿ	193	ಅರಕೆರೆ	ಕೆ.ಪಿ.ಟಿ.ಸಿ.ಎಲ್. ಪವರ್ ಸ್ಟೇಷನ್ ಮುಂಭಾಗದ ಉದ್ಯಾನವನ	1036.50	ಉದ್ಯಾನವನ	ಬಿಡಿಎ ರಸ್ತೆ	ಖಾಸಗಿ ಸ್ವತ್ತು	ಬಿಡಿಎ ರಸ್ತೆ	ಖಾಸಗಿ ಸ್ವತ್ತು	-
64	ಬೊಮ್ಮನಹಳ್ಳಿ	193	ಅರಕೆರೆ	ಬಿ.ಟಿ.ಎಂ. 4ನೇ ಹಂತ	2786.00	ಉದ್ಯಾನವನ	ಬಿ.ಡಿ.ಎ.ರಸ್ತೆ	ಬಿ.ಡಿ.ಎ.ರಸ್ತೆ	ಬಿ.ಡಿ.ಎ.ರಸ್ತೆ	ಬಿ.ಡಿ.ಎ.ರಸ್ತೆ	-
65	ಬೊಮ್ಮನಹಳ್ಳಿ	193	ಅರಕೆರೆ	ಶಾಂತಿ ನಿಕೇತನ ಗೃಹ ನಿರ್ಮಾಣ ಬಡಾವಣೆ	14300.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ಖಾಸಗಿ ಆಸ್ತಿ	-
66	ಬೊಮ್ಮನಹಳ್ಳಿ	193	ಅರಕೆರೆ	ಶಾಂತಿ ನಿಕೇತನ (ಬೃಂದಾವನ ಪಾರ್ಕ್)	1464.60	ಉದ್ಯಾನವನ	ರಸ್ತೆ	ರಸ್ತೆ	ಖಾಸಗಿ ಆಸ್ತಿ	ರಸ್ತೆ	-
67	ಬೊಮ್ಮನಹಳ್ಳಿ	193	ಅರಕೆರೆ	ಶಾಂತಿ ನಿಕೇತನ ಕಾವೇರಿ ಪಾರ್ಕ್	1140.00	ಉದ್ಯಾನವನ	11ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	ರಸ್ತೆ	ರಸ್ತೆ	-
68	ಬೊಮ್ಮನಹಳ್ಳಿ	193	ಅರಕೆರೆ	ಶಾಂತಿ ನಿಕೇತನ ಪ್ರಾಮಿಲಿ ಪಾರ್ಕ್	1231.12	ಉದ್ಯಾನವನ	ಖಾಸಗಿ ಆಸ್ತಿ	60 ಅಡಿ ರಸ್ತೆ	ಖಾಸಗಿ ಸ್ವತ್ತು	11ನೇ ಮುಖ್ಯರಸ್ತೆ	ಕಲಂ-10ರಲ್ಲಿ ತಿದ್ದುಪಡಿ

1	2	3	4	5	6	7	8	9	10	11	12
69	ಬೊಮ್ಮನಹಳ್ಳಿ	193	ಅರಕೆರೆ	ಶಾಂತಿ ನಿಕೇತನ ಶ್ರದ್ಧಾ ಪಾರ್ಕ್	775.50	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ರಸ್ತೆ	ರಸ್ತೆ	-
70	ಬೊಮ್ಮನಹಳ್ಳಿ	193	ಅರಕೆರೆ	ಶಾಂತಿ ನಿಕೇತನ ವಾಸವಿ ದೇವಸ್ಥಾನದ ರಸ್ತೆ	866.25	ಉದ್ಯಾನವನ	60 ಅಡಿ ರಸ್ತೆ	ವಾಸವಿ ದೇವಸ್ಥಾನ	ರಸ್ತೆ	ರಸ್ತೆ	-
71	ಬೊಮ್ಮನಹಳ್ಳಿ	193	ಅರಕೆರೆ	ಬಿ.ಟಿ.ಎಂ. 4ನೇ ಹಂತ, 1ನೇ & 2ನೇ ಬ್ಲಾಕ್ ಉದ್ಯಾನವನ	1088.34	ಉದ್ಯಾನವನ	ಖಾಸಗಿ ಬಡಾವಣೆ	12ನೇ ಕ್ರಾಸ್ ರಸ್ತೆ	ರಸ್ತೆ	20ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
72	ಬೊಮ್ಮನಹಳ್ಳಿ	193	ಅರಕೆರೆ	ಮೈಕೋ ಬಡಾವಣೆ ಉದ್ಯಾನವನ	7949.72	ಉದ್ಯಾನವನ	ರಸ್ತೆ	5ನೇ ಮುಖ್ಯರಸ್ತೆ	ರಸ್ತೆ	5ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
73	ಬೊಮ್ಮನಹಳ್ಳಿ	193	ಅರಕೆರೆ	ಮೈಕೋ ಬಡಾವಣೆ ಉದ್ಯಾನವನ	7318.84	ಉದ್ಯಾನವನ	5ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಲಕ್ಷ್ಮಿ ಬಡಾವಣೆ ರಸ್ತೆ	4ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
74	ಬೊಮ್ಮನಹಳ್ಳಿ	193	ಅರಕೆರೆ	ಮೈಕೋ ಬಡಾವಣೆ ಉದ್ಯಾನವನ	2392.90	ಉದ್ಯಾನವನ	2ನೇ ಮುಖ್ಯರಸ್ತೆ	ಬಡಾವಣೆ ಮನೆಗಳು	ರಸ್ತೆ	ರಸ್ತೆ	ಹೊಸ ಸೇರ್ಪಡೆ
75	ಬೊಮ್ಮನಹಳ್ಳಿ	193	ಅರಕೆರೆ	ಹುಳಿಮಾವು ಕೆರೆ ಅಂಶದ ಕೋಡಿಯಲ್ಲಿರುವ ಉದ್ಯಾನವನ-1	950.00	ಉದ್ಯಾನವನ	ಖಾಸಗಿ ಆಸ್ತಿ	ರಸ್ತೆ	ಶಂಕರ ಪ್ರತಿಷ್ಠಾನ ಕಟ್ಟಡ	ಕೆರೆ ಅಂಶ	ಹೊಸ ಸೇರ್ಪಡೆ
76	ಬೊಮ್ಮನಹಳ್ಳಿ	193	ಅರಕೆರೆ	ಹುಳಿಮಾವು ಕೆರೆ ಅಂಶದ ಕೋಡಿಯಲ್ಲಿರುವ ಉದ್ಯಾನವನ-2	1272.50	ಉದ್ಯಾನವನ	ಖಾಸಗಿ ಆಸ್ತಿ	ಗ್ರಾಮತಾಣ	ಗ್ರಾಮತಾಣ	ಶಂಕರ ಪ್ರತಿಷ್ಠಾನ ಕಟ್ಟಡ	ಹೊಸ ಸೇರ್ಪಡೆ
77	ಬೊಮ್ಮನಹಳ್ಳಿ	193	ಅರಕೆರೆ	ಅರಕೆರೆ ಉದ್ಯಾನವನ	1520.00	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ರಸ್ತೆ	ಖಾಸಗಿ ಆಸ್ತಿ	ಹೊಸ ಸೇರ್ಪಡೆ
78	ಬೊಮ್ಮನಹಳ್ಳಿ	193	ಅರಕೆರೆ	ಅರಕೆರೆ 80 ಅಡಿ ರಿಂಗ್ ರಸ್ತೆಯಲ್ಲಿರುವ ಉದ್ಯಾನವನ	1591.00	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	80 ಅಡಿ ರಸ್ತೆ	ಶಾಂತಿನಿಕೇತನ ಬಡಾವಣೆ	ಹೊಸ ಸೇರ್ಪಡೆ
79	ಬೊಮ್ಮನಹಳ್ಳಿ	193	ಅರಕೆರೆ	ದೇವರಚಿಕ್ಕನಹಳ್ಳಿ ಉದ್ಯಾನವನ	991.20	ಉದ್ಯಾನವನ	ಸ.ನಂ:19	ಬಿ.ಡಿ.ಎ.ನಿವೇಶನ	ಸ.ನಂ:23	ಸ.ನಂ:22	ಹೊಸ ಸೇರ್ಪಡೆ
80	ಬೊಮ್ಮನಹಳ್ಳಿ	193	ಅರಕೆರೆ	ದೇವರಚಿಕ್ಕನಹಳ್ಳಿ ಉದ್ಯಾನವನ	555.00	ಉದ್ಯಾನವನ	ಸ್ಮಶಾನ	ಸ.ನಂ:24	ಬಿ.ಡಿ.ಎ. ನಿವೇಶನ	ಸ.ನಂ:22	ಹೊಸ ಸೇರ್ಪಡೆ
81	ಬೊಮ್ಮನಹಳ್ಳಿ	194	ಗೊಟ್ಟಿಗೆರೆ ರಾಮ ಮನೋಹರ ಲೋಹಿಯ ಕಾಲೇಜು ಹಿಂಭಾಗ	ಉದ್ಯಾನವನ	1512.00	ಉದ್ಯಾನವನ	ಸ.ನಂ.92, 89	ಬನ್ನೇರುಘಟ್ಟ ರಸ್ತೆ	ಕಮ್ಮನಹಳ್ಳಿ ರಸ್ತೆ	ಸ.ನಂ.92	-

1	2	3	4	5	6	7	8	9	10	11	12
82	ಬೊಮ್ಮನಹಳ್ಳಿ	194	ಗೊಟ್ಟಿಗೆರೆ	ಬಿ.ಟಿ.ಎಂ.6ನೇ ಹಂತದ ಬಡಾವಣೆ ಉದ್ಯಾನವನ	5406.00	ಉದ್ಯಾನವನ	ಬಿ.ಟಿ.ಎಂ.ರಸ್ತೆ	ಖಾಸಗಿ ಆಸ್ತಿ	ಬಿಡಿಎ ಆಸ್ತಿ	ಖಾಸಗಿ ಸ್ವತ್ತು	-
83	ಬೊಮ್ಮನಹಳ್ಳಿ	194	ಗೊಟ್ಟಿಗೆರೆ	ಕೊತ್ತನೂರು ಹಿಮಗಿರಿ ಮೆಡೋಸ್ ಬಡಾವಣೆಯ ಬಿಡಿಎ ಅನುಮೋದಿತ ಉದ್ಯಾನವನ	1748.40	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
84	ಬೊಮ್ಮನಹಳ್ಳಿ	194	ಗೊಟ್ಟಿಗೆರೆ	ಕೊತ್ತನೂರು ಗ್ರಾಮದ ರಾಯಲ್ ಲೇಕ್ ಫ್ರಂಟ್ (Royal lake Front) ಬಡಾವಣೆ ಉದ್ಯಾನವನ	4588.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
85	ಬೊಮ್ಮನಹಳ್ಳಿ	194	ಗೊಟ್ಟಿಗೆರೆ	ಕೊತ್ತನೂರು ಗ್ರಾಮದ ರಾಯಲ್ ಲೇಕ್ ಫ್ರಂಟ್ ವ್ಯೂ ಬಡಾವಣೆ ಉದ್ಯಾನವನ	2142.00	ಉದ್ಯಾನವನ	ಖಾಸಗಿ ಆಸ್ತಿ	ಬಡಾವಣೆ ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
86	ಬೊಮ್ಮನಹಳ್ಳಿ	195	ಕೋಣನಕುಂಟೆ	ಆರ್.ಬಿ.ಐ.ಬಡಾವಣೆ, ಉದ್ಯಾನವನ	6032.81	ಉದ್ಯಾನವನ	4ನೇ ಅಡ್ಡರಸ್ತೆ	5ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	-
87	ಬೊಮ್ಮನಹಳ್ಳಿ	195	ಕೋಣನಕುಂಟೆ	ಆರ್.ಬಿ.ಐ.ಬಡಾವಣೆ, ಉದ್ಯಾನವನ	4397.25	ಉದ್ಯಾನವನ	5ನೇ ಮುಖ್ಯರಸ್ತೆ	10ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	7ನೇ ಮುಖ್ಯರಸ್ತೆ	-
88	ಬೊಮ್ಮನಹಳ್ಳಿ	195	ಕೋಣನಕುಂಟೆ	ಆರ್.ಬಿ.ಐ.ಬಡಾವಣೆ, ಉದ್ಯಾನವನ	5003.95	ಉದ್ಯಾನವನ	9ನೇ ಮುಖ್ಯರಸ್ತೆ	10ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	-
89	ಬೊಮ್ಮನಹಳ್ಳಿ	195	ಕೋಣನಕುಂಟೆ	ಆರ್.ಬಿ.ಐ.ಬಡಾವಣೆ, ಉದ್ಯಾನವನ	6844.00	ಉದ್ಯಾನವನ	5ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	8ನೇ ಅಡ್ಡರಸ್ತೆ	-
90	ಬೊಮ್ಮನಹಳ್ಳಿ	195	ಕೋಣನಕುಂಟೆ	ವಿಲ್ಲನ್ ಗಾರ್ಡನ್ ಸಹಕಾರ ಸಂಘದ ಬಡಾವಣೆ	1504.00	ಉದ್ಯಾನವನ	ಖಾಸಗಿ ಆಸ್ತಿ	2ನೇ ಮುಖ್ಯರಸ್ತೆ	2ನೇ ಕ್ರಾಸ್	ಖಾಸಗಿ ಆಸ್ತಿ	-
91	ಬೊಮ್ಮನಹಳ್ಳಿ	195	ಕೋಣನಕುಂಟೆ	ಸರ್ಕಾರಿ ಆಸ್ಪತ್ರೆ ಆವರಣದ ಉದ್ಯಾನವನ	6890.38	ಉದ್ಯಾನವನ	ಖಾಸಗಿ ಆಸ್ತಿ	ರಸ್ತೆ-ಆಲಹಳ್ಳಿ ರಸ್ತೆ	ರಸ್ತೆ	ಖಾಸಗಿ ಆಸ್ತಿ	-
92	ಬೊಮ್ಮನಹಳ್ಳಿ	195	ಕೋಣನಕುಂಟೆ	ಎಂ.ಎಸ್.ರಾಮಯ್ಯ ಉದ್ಯಾನವನ	1193.50	ಉದ್ಯಾನವನ	ರಸ್ತೆ	3ನೇ ಕ್ರಾಸ್	ಖಾಸಗಿ ಆಸ್ತಿ	9ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
93	ಬೊಮ್ಮನಹಳ್ಳಿ	195	ಕೋಣನಕುಂಟೆ	ಎಂ.ಎಸ್.ರಾಮಯ್ಯ ಉದ್ಯಾನವನ	1252.12	ಉದ್ಯಾನವನ	2ನೇ ಬಿ ಕ್ರಾಸ್	3ನೇ ಕ್ರಾಸ್	6ನೇ ಮುಖ್ಯರಸ್ತೆ	ರಸ್ತೆ	-
94	ಬೊಮ್ಮನಹಳ್ಳಿ	195	ಕೋಣನಕುಂಟೆ	ಎಂ.ಎಸ್.ರಾಮಯ್ಯ ಉದ್ಯಾನವನ	587.50	ಉದ್ಯಾನವನ	ಖಾಸಗಿ ಸ್ವತ್ತು	ಉದ್ಯಾನವನ	ಖಾಸಗಿ ಸ್ವತ್ತು	ರಸ್ತೆ	-
95	ಬೊಮ್ಮನಹಳ್ಳಿ	195	ಕೋಣನಕುಂಟೆ	ಎಂ.ಎಸ್.ರಾಮಯ್ಯ ಉದ್ಯಾನವನ	5233.50	ಉದ್ಯಾನವನ	3ನೇ ಕ್ರಾಸ್	3ನೇ ಕ್ರಾಸ್	ಖಾಸಗಿ ಸ್ವತ್ತು	8ನೇ ಮೈನ್	-
96	ಬೊಮ್ಮನಹಳ್ಳಿ	195	ಕೋಣನಕುಂಟೆ	ಎಂ.ಎಸ್.ರಾಮಯ್ಯ ಉದ್ಯಾನವನ	3645.12	ಉದ್ಯಾನವನ	2ನೇ ಬಿ ಕ್ರಾಸ್	3ನೇ ಕ್ರಾಸ್	8ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	-
97	ಬೊಮ್ಮನಹಳ್ಳಿ	195	ಕೋಣನಕುಂಟೆ	ಎಂ.ಎಸ್.ರಾಮಯ್ಯ ಉದ್ಯಾನವನ	4114.00	ಉದ್ಯಾನವನ	ಉದ್ಯಾನವನ	2ನೇ ಕ್ರಾಸ್	ಖಾಸಗಿ ಸ್ವತ್ತು	8ನೇ ಮುಖ್ಯರಸ್ತೆ	-
98	ಬೊಮ್ಮನಹಳ್ಳಿ	195	ಕೋಣನಕುಂಟೆ	ಎಂ.ಎಸ್.ರಾಮಯ್ಯ ಉದ್ಯಾನವನ	3072.18	ಉದ್ಯಾನವನ	ಖಾಸಗಿ ಸ್ವತ್ತು	2ನೇ ಕ್ರಾಸ್	ಖಾಸಗಿ ಸ್ವತ್ತು	8ನೇ ಮುಖ್ಯರಸ್ತೆ	-
99	ಬೊಮ್ಮನಹಳ್ಳಿ	195	ಕೋಣನಕುಂಟೆ	ಆರ್.ಬಿ.ಐ. ಕಾಲೋನಿ, ಉದ್ಯಾನವನ	1147.00	ಉದ್ಯಾನವನ	ರಸ್ತೆ	ಖಾಸಗಿ ಆಸ್ತಿ	ರಸ್ತೆ	ರಸ್ತೆ	ಹೊಸ ಸೇರ್ಪಡೆ
100	ಬೊಮ್ಮನಹಳ್ಳಿ	195	ಕೋಣನಕುಂಟೆ	ಆರ್.ಬಿ.ಐ. ಕಾಲೋನಿ, ಉದ್ಯಾನವನ	2662.95	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ಕಲ್ಯಾಣ ಮಂಟಪ	ಬಿಬಿಎಂಪಿ ಕಟ್ಟಡ	ಹೊಸ ಸೇರ್ಪಡೆ
101	ಬೊಮ್ಮನಹಳ್ಳಿ	197	ವಸಂತಪುರ	ಮಾರುತಿ ಬಡಾವಣೆ ಉದ್ಯಾನವನ	1524.60	ಉದ್ಯಾನವನ	3ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	-
1	ಆರ್.ಆರ್.ನಗರ	16	ಜಾಲಹಳ್ಳಿ	ಜಾಲಹಳ್ಳಿ 1ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	74.00	ಉದ್ಯಾನವನ	ಜಾಲಹಳ್ಳಿ 1ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	6ನೇ ಅಡ್ಡರಸ್ತೆ	ಗಲ್ಲಿ	-
2	ಆರ್.ಆರ್.ನಗರ	16	ಜಾಲಹಳ್ಳಿ	1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ	78.00	ಉದ್ಯಾನವನ	ಜಾಲಹಳ್ಳಿ 1ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	ಗಲ್ಲಿ	5ನೇ ಅಡ್ಡರಸ್ತೆ	-
3	ಆರ್.ಆರ್.ನಗರ	16	ಜಾಲಹಳ್ಳಿ	5ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ	77.00	ಉದ್ಯಾನವನ	ಜಾಲಹಳ್ಳಿ 1ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	5ನೇ ಅಡ್ಡರಸ್ತೆ	ಮೋರಿ ಗಲ್ಲಿ	-
4	ಆರ್.ಆರ್.ನಗರ	16	ಜಾಲಹಳ್ಳಿ	ಜಿ.ಕೆ.ಕೃಷ್ಣಮೂರ್ತಿ ಉದ್ಯಾನವನ	4417.00	ಉದ್ಯಾನವನ	ಖಾಸಗಿ ಆಸ್ತಿ	ಹೆಚ್.ಎಂ.ಟಿ. 5ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	ರಸ್ತೆ	-

1	2	3	4	5	6	7	8	9	10	11	12
5	ಆರ್.ಆರ್.ನಗರ	17	ಜೆ.ಪಿ.ವಾರ್ಡ್	ಬೃಂದಾವನನಗರ ಎಸ್.ಬಿ.ಎಂ. ಕಾಲೋನಿ ಉದ್ಯಾನವನ	231.65	ಉದ್ಯಾನವನ	ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
6	ಆರ್.ಆರ್.ನಗರ	17	ಜೆ.ಪಿ.ವಾರ್ಡ್	ಸುಂದರನಗರ ಉದ್ಯಾನವನ ಮಕ್ಕಳ ಆಟದ ಮೈದಾನ	1595.00	ಉದ್ಯಾನವನ	3ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
7	ಆರ್.ಆರ್.ನಗರ	37	ಯಶವಂತಪುರ	ಎಲ್.ಐ.ಸಿ.ಕಾಲೋನಿ ಉದ್ಯಾನವನ	602.48	ಉದ್ಯಾನವನ	ಖಾಸಗಿ ಸ್ವತ್ತು	ಎಲ್.ಐ.ಸಿ. ಕಾಲೋನಿ ರಸ್ತೆ	ಖಾಸಗಿ ಸ್ವತ್ತು	ಎಲ್.ಐ.ಸಿ. ಕಾಲೋನಿ ರಸ್ತೆ	ಹೊಸ ಸೇರ್ಪಡೆ
8	ಆರ್.ಆರ್.ನಗರ	37	ಯಶವಂತಪುರ	ವೆರ್ಟನರಿ ಕಾಲೇಜು ಪಕ್ಕದ ಉದ್ಯಾನವನ	1197.80	ಉದ್ಯಾನವನ	ಖಾಸಗಿ ಸ್ವತ್ತು, ವೆರ್ಟನರಿ ಆಸ್ಪತ್ರೆ	ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
9	ಆರ್.ಆರ್.ನಗರ	38	ಹೆಚ್.ಎಂ.ಟಿ. ವಾರ್ಡ್	ಯಶವಂತಪುರ ಇಂಡಸ್ಟ್ರಿಯಲ್ ಸಬರ್ಬ್, 2ನೇ ಹಂತ, ರಿಲಿಯನ್ಸ್ ಪೆಟ್ರೋಲ್ ಬಂಕ್ ಹಿಂಭಾಗ ಉದ್ಯಾನವನ	4925.70	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ
10	ಆರ್.ಆರ್.ನಗರ	38	ಹೆಚ್.ಎಂ.ಟಿ. ವಾರ್ಡ್	ಯಶವಂತಪುರ ಇಂಡಸ್ಟ್ರಿಯಲ್ ಸಬರ್ಬ್, 2ನೇ ಹಂತ, 5 ಮತ್ತು 6ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ	2253.22	ಉದ್ಯಾನವನ	5ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
11	ಆರ್.ಆರ್.ನಗರ	38	ಹೆಚ್.ಎಂ.ಟಿ. ವಾರ್ಡ್	ಯಶವಂತಪುರ ಇಂಡಸ್ಟ್ರಿಯಲ್ ಸಬರ್ಬ್, 2ನೇ ಹಂತ, 6ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನ	6413.25	ಉದ್ಯಾನವನ	5ನೇ ಮುಖ್ಯರಸ್ತೆ	ಡ್ರೈನೇಜ್	ಖಾಸಗಿ ಸ್ವತ್ತು	6ನೇ ಅಡ್ಡರಸ್ತೆ	ಹೊಸ ಸೇರ್ಪಡೆ
12	ಆರ್.ಆರ್.ನಗರ	38	ಹೆಚ್.ಎಂ.ಟಿ. ವಾರ್ಡ್	ಯಶವಂತಪುರ ಇಂಡಸ್ಟ್ರಿಯಲ್ ಸಬರ್ಬ್, 2ನೇ ಹಂತ, 6ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ (ಖಾಲಿ)	1950.00	ಉದ್ಯಾನವನ	ಖಾಸಗಿ ಸ್ವತ್ತು	6ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ

1	2	3	4	5	6	7	8	9	10	11	12
13	ಆರ್.ಆರ್.ನಗರ	38	ಹೆಚ್.ಎಂ.ಟಿ. ವಾರ್ಡ್	ಆಶ್ರಯನಗರ ಹತ್ತಿರದಲ್ಲಿರುವ ಉದ್ಯಾನವನ ಪೀಣ್ಯ ಹೊಸ ಬಡಾವಣೆ	1525.10	ಉದ್ಯಾನವನ	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ರಸ್ತೆ	ಹೊಸ ಸೇರ್ಪಡೆ
14	ಆರ್.ಆರ್.ನಗರ	38	ಹೆಚ್.ಎಂ.ಟಿ. ವಾರ್ಡ್	ಪೀಣ್ಯ ಹೊಸ ಬಡಾವಣೆ ಅಧಿಕ ವಿದ್ಯುತ್‌ವಾಹಕ ಪತ ಉದ್ಯಾನವನ	855.63	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
15	ಆರ್.ಆರ್.ನಗರ	38	ಹೆಚ್.ಎಂ.ಟಿ. ವಾರ್ಡ್	ಪೀಣ್ಯ ಹೊಸ ಬಡಾವಣೆ ಉದ್ಯಾನವನ	299.11	ಉದ್ಯಾನವನ	ಕಾಲೇಜು ರಸ್ತೆ	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು ಮತ್ತು ರಸ್ತೆ	ಹೊಸ ಸೇರ್ಪಡೆ
16	ಆರ್.ಆರ್.ನಗರ	38	ಹೆಚ್.ಎಂ.ಟಿ. ವಾರ್ಡ್	ಕೆ.ಐ.ಎ.ಡಿ.ಬಿ. ವಸತಿ ಗೃಹ ಉದ್ಯಾನವನ	2451.60	ಉದ್ಯಾನವನ	ಕೆ.ಐ.ಎ.ಡಿ.ಬಿ. ವಸತಿಗೃಹ ರಸ್ತೆ	ಪೈರ್ ಸ್ಟೇಷನ್	1ನೇ ಅಡ್ಡರಸ್ತೆ	ಮೋರಿ ಮತ್ತು ಜಾಲಹಳ್ಳಿ ಕ್ರಾಸ್ ರಸ್ತೆ	ಹೊಸ ಸೇರ್ಪಡೆ
17	ಆರ್.ಆರ್.ನಗರ	38	ಹೆಚ್.ಎಂ.ಟಿ. ವಾರ್ಡ್	ಪೀಣ್ಯ 4ನೇ ಬಡಾವಣೆ ಉದ್ಯಾನವನ	547.20	ಉದ್ಯಾನವನ	18ನೇ ಅಡ್ಡರಸ್ತೆ	17ನೇ ಅಡ್ಡರಸ್ತೆ	ಗಲ್ಲಿ	ಗಲ್ಲಿ	ಹೊಸ ಸೇರ್ಪಡೆ
18	ಆರ್.ಆರ್.ನಗರ	40	ದೊಡ್ಡಬಿದರ ಕಲ್ಲು	ಡಿ ಗ್ರೂಪ್ ನೌಕರರ ಗೃಹ ನಿರ್ಮಾಣ ಸಂಘ ಬಡಾವಣೆ ಭಾಗ-1	7445.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
19	ಆರ್.ಆರ್.ನಗರ	40	ದೊಡ್ಡಬಿದರ ಕಲ್ಲು	ಡಿ ಗ್ರೂಪ್ ನೌಕರರ ಗೃಹ ನಿರ್ಮಾಣ ಸಂಘ ಬಡಾವಣೆ ಭಾಗ-2	440.00	ಉದ್ಯಾನವನ	4ನೇ ಡಿ ಅಡ್ಡರಸ್ತೆ	4ನೇ ಎಫ್ ಅಡ್ಡರಸ್ತೆ	1ನೇ ಇ ಮುಖ್ಯರಸ್ತೆ	ಕೂಡು ರಸ್ತೆ	-
20	ಆರ್.ಆರ್.ನಗರ	40	ದೊಡ್ಡಬಿದರ ಕಲ್ಲು	ಡಿ ಗ್ರೂಪ್ ನೌಕರರ ಗೃಹ ನಿರ್ಮಾಣ ಸಂಘ ಬಡಾವಣೆ ಭಾಗ-3	916.00	ಉದ್ಯಾನವನ	4ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	ಕಾಲುವೆ	6ನೇ ಮುಖ್ಯರಸ್ತೆ	-
21	ಆರ್.ಆರ್.ನಗರ	40	ದೊಡ್ಡಬಿದರ ಕಲ್ಲು	ಡಿ ಗ್ರೂಪ್ ನೌಕರರ ಗೃಹ ನಿರ್ಮಾಣ ಸಂಘ ಬಡಾವಣೆ ಭಾಗ-4	6215.00	ಉದ್ಯಾನವನ	5ನೇ ಅಡ್ಡರಸ್ತೆ	ರಸ್ತೆ	ರಸ್ತೆ	5ನೇ ಮುಖ್ಯರಸ್ತೆ	-
22	ಆರ್.ಆರ್.ನಗರ	40	ದೊಡ್ಡಬಿದರ ಕಲ್ಲು	ಡಿ ಗ್ರೂಪ್ ನೌಕರರ ಗೃಹ ನಿರ್ಮಾಣ ಸಂಘ ಬಡಾವಣೆ ಭಾಗ-5	5278.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
23	ಆರ್.ಆರ್.ನಗರ	40	ದೊಡ್ಡಬಿದರ ಕಲ್ಲು	ಡಿ ಗ್ರೂಪ್ ನೌಕರರ ಗೃಹ ನಿರ್ಮಾಣ ಸಂಘ ಬಡಾವಣೆ ಭಾಗ-6	4666.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಕಟ್ಟೆ	ರಸ್ತೆ	-

1	2	3	4	5	6	7	8	9	10	11	12
24	ಆರ್.ಆರ್.ನಗರ	40	ದೊಡ್ಡಬಿದರ ಕಲ್ಲು	ದೊಡ್ಡಬಿದರಕಲ್ಲು ಉದ್ಯಾನವನ	5925.00	ಉದ್ಯಾನವನ	ಕಾಲೇಜು ಸ್ವತ್ತು	ದೊಡ್ಡಬಿದರಕಲ್ಲಿಗೆ ಹೋಗುವ ರಸ್ತೆ	ಬಿ.ಬಿ.ಎಂ.ಪಿ. ಸ್ವತ್ತು	ಸಮುದಾಯ ಭವನ, ಬಿಬಿಎಂಪಿ ಸ್ವತ್ತು	-
25	ಆರ್.ಆರ್.ನಗರ	40	ದೊಡ್ಡಬಿದರ ಕಲ್ಲು	ಉದ್ಯಾನವನ, ಚನ್ನನಾಯಕನಪಾಳ್ಯ	704.40	ಉದ್ಯಾನವನ	ಖಾಸಗಿ ಸ್ವತ್ತು	ರಸ್ತೆ	ರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
26	ಆರ್.ಆರ್.ನಗರ	40	ದೊಡ್ಡಬಿದರ ಕಲ್ಲು	ಉದ್ಯಾನವನ, ತಿಪ್ಪೇನಹಳ್ಳಿ	6010.20	ಉದ್ಯಾನವನ	ಖಾಸಗಿ ಸ್ವತ್ತು	ರಸ್ತೆ	ಆಸ್ಪತ್ರೆ ಮತ್ತು ದೇವಸ್ಥಾನ	ಸಮುದಾಯ ಭವನ ಮತ್ತು ಖಾಲಿಜಾಗ	ಹೊಸ ಸೇರ್ಪಡೆ
27	ಆರ್.ಆರ್.ನಗರ	42	ಲಕ್ಷ್ಮೀದೇವಿನಗರ	ಜಾರಕಬಂಡೆ ಉದ್ಯಾನವನ	1390.15	ಉದ್ಯಾನವನ	ಖಾಸಗಿ ಆಸ್ತಿ	ರಸ್ತೆ	ರಸ್ತೆ	ರಸ್ತೆ	-
28	ಆರ್.ಆರ್.ನಗರ	72	ಹೇರೋಹಳ್ಳಿ	ಸಿಂಡಿಕೇಟ್ ಬ್ಯಾಂಕ್ ಬಡಾವಣೆ ಉದ್ಯಾನವನ ಭಾಗ-1	6266.00	ಉದ್ಯಾನವನ	5ನೇ ಡಿ ಅಡ್ಡರಸ್ತೆ	6ನೇ ಇ ಅಡ್ಡರಸ್ತೆ	2ನೇ ಬಿ ಮುಖ್ಯರಸ್ತೆ	2ನೇ ಸಿ ಮುಖ್ಯರಸ್ತೆ	ಕಲಂ-9ರಲ್ಲಿ ತಿದ್ದುಪಡಿ
29	ಆರ್.ಆರ್.ನಗರ	72	ಹೇರೋಹಳ್ಳಿ	ಬಿ.ಇ.ಎಲ್.ಬಡಾವಣೆ ಉದ್ಯಾನವನ ಭಾಗ-1	1956.00	ಉದ್ಯಾನವನ	ಬಿ.ಇ.ಎಲ್. 2ನೇ ಸಿ ಮುಖ್ಯರಸ್ತೆ	ಖಾಸಗಿ ಸ್ವತ್ತು	ಬಿ.ಇ.ಎಲ್. 14ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
30	ಆರ್.ಆರ್.ನಗರ	72	ಹೇರೋಹಳ್ಳಿ	ಬಿ.ಇ.ಎಲ್.ಬಡಾವಣೆ ಉದ್ಯಾನವನ ಭಾಗ-2	7156.00	ಉದ್ಯಾನವನ	ಅಡ್ಡರಸ್ತೆ & ಖಾಲಿ ಪ್ರದೇಶ	ಅಡ್ಡರಸ್ತೆ	ಮುಖ್ಯರಸ್ತೆ	ಸ್ಥಳೀಯ	-
31	ಆರ್.ಆರ್.ನಗರ	72	ಹೇರೋಹಳ್ಳಿ	ಬಿ.ಇ.ಎಲ್.ಬಡಾವಣೆ ಉದ್ಯಾನವನ ಭಾಗ-3	7459.00	ಉದ್ಯಾನವನ	ಖಾಲಿ ಜಾಗ	2ನೇ ಅಡ್ಡರಸ್ತೆ	18ನೇ ಮುಖ್ಯರಸ್ತೆ	17ನೇ ಮುಖ್ಯರಸ್ತೆ	ಕಲಂ-8,9,10,11ರಲ್ಲಿ ತಿದ್ದುಪಡಿ
32	ಆರ್.ಆರ್.ನಗರ	72	ಹೇರೋಹಳ್ಳಿ	ಬಿ.ಇ.ಎಲ್.ಬಡಾವಣೆ ಉದ್ಯಾನವನ ಭಾಗ-4	8623.00	ಉದ್ಯಾನವನ	ಮುಖ್ಯರಸ್ತೆ	ಮುಖ್ಯರಸ್ತೆ	3ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	-
33	ಆರ್.ಆರ್.ನಗರ	72	ಹೇರೋಹಳ್ಳಿ	ಬಿ.ಇ.ಎಲ್.ಬಡಾವಣೆ ಉದ್ಯಾನವನ ಭಾಗ-5	5892.00	ಉದ್ಯಾನವನ	9ನೇ ಮುಖ್ಯರಸ್ತೆ & BWSSB	11ನೇ ಅಡ್ಡರಸ್ತೆ	10ನೇ ಅಡ್ಡರಸ್ತೆ	12ನೇ ಅಡ್ಡರಸ್ತೆ	-
34	ಆರ್.ಆರ್.ನಗರ	72	ಹೇರೋಹಳ್ಳಿ	ಬಿ.ಇ.ಎಲ್.ಬಡಾವಣೆ ಉದ್ಯಾನವನ ಭಾಗ-6	5228.00	ಉದ್ಯಾನವನ	ಬಿ.ಇ.ಎಲ್. ನೌಕರರ ಸಂಘದ ಕಛೇರಿ	5ನೇ ಮುಖ್ಯರಸ್ತೆ	9ನೇ ಅಡ್ಡರಸ್ತೆ	10ನೇ ಅಡ್ಡರಸ್ತೆ	-
35	ಆರ್.ಆರ್.ನಗರ	72	ಹೇರೋಹಳ್ಳಿ	ಬಿ.ಇ.ಎಲ್.ಬಡಾವಣೆ ಉದ್ಯಾನವನ ಭಾಗ-7	3738.00	ಉದ್ಯಾನವನ	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
36	ಆರ್.ಆರ್.ನಗರ	72	ಹೇರೋಹಳ್ಳಿ	ಹೇರೋಹಳ್ಳಿ ಉದ್ಯಾನವನ	1622.75	ಉದ್ಯಾನವನ	ಕೆರೆಜಾಗ ಮತ್ತು ಖಾಸಗಿ ಆಸ್ತಿ	ಹೇರೋಹಳ್ಳಿ ಮುಖ್ಯರಸ್ತೆ	ಖಾಸಗಿ ಸ್ವತ್ತು	ರಸ್ತೆ	ಹೊಸ ಸೇರ್ಪಡೆ
37	ಆರ್.ಆರ್.ನಗರ	72	ಹೇರೋಹಳ್ಳಿ	ಉದ್ಯಾನವನ, ಗಿಡದಕೋನೇನಹಳ್ಳಿ	1611.20	ಉದ್ಯಾನವನ	5ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	14ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ

1	2	3	4	5	6	7	8	9	10	11	12
38	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ಬಂಡೆಗುಡ್ಡ ಮಾರಮ್ಮ ದೇವಸ್ಥಾನ ಉದ್ಯಾನವನ	14017.5	ಉದ್ಯಾನವನ	11ನೇ ಮುಖ್ಯರಸ್ತೆ	9ನೇ ಮುಖ್ಯರಸ್ತೆ	ಬಂಡೆ ಮಾರಮ್ಮ ಬಸ್‌ನಿಲ್ದಾಣ	6ನೇ ಅಡ್ಡರಸ್ತೆ	-
39	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ನಾಗರಬಾವಿ 3ನೇ ಬ್ಲಾಕ್, ಚಾಮುಂಡೇಶ್ವರಿ ಉದ್ಯಾನವನ	16827.42	ಉದ್ಯಾನವನ	ರಸ್ತೆ	ಹೆಚ್.ಅಡ್ಡರಸ್ತೆ	ಮುಖ್ಯರಸ್ತೆ	ಅಡ್ಡರಸ್ತೆ	ಕಲಂ-9,10,11ರಲ್ಲಿ ತಿದ್ದುಪಡಿ
40	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ನಾಗರಬಾವಿ 7ನೇ ಬ್ಲಾಕ್, ಉದ್ಯಾನವನ	1055.25	ಉದ್ಯಾನವನ	ವರ್ತೂಲ ರಸ್ತೆ	2ನೇ ಅಡ್ಡರಸ್ತೆ	ರಸ್ತೆ	ರಸ್ತೆ	-
41	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ನಾಗರಬಾವಿ 8ನೇ ಬ್ಲಾಕ್, ಉದ್ಯಾನವನ	2414.13	ಉದ್ಯಾನವನ	ಖಾಸಗಿ ಆಸ್ತಿ	ಮಾಳಗಾಳು ಮುಖ್ಯರಸ್ತೆ	4ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	-
42	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ನಾಗರಬಾವಿ 9ನೇ ಬ್ಲಾಕ್, ಉದ್ಯಾನವನ	3371.25	ಉದ್ಯಾನವನ	ಮೋರಿ	11ನೇ ಮುಖ್ಯರಸ್ತೆ	ಕಲ್ಯಾಣನಗರ ರಸ್ತೆ	ಖಾಸಗಿ ಆಸ್ತಿ	ಕಲಂ-10ರಲ್ಲಿ ತಿದ್ದುಪಡಿ
43	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ಪ್ರಸನ್ನ ಅಂಜನೇಯ ಉದ್ಯಾನವನ 3ನೇ ಬ್ಲಾಕ್ ನಾಗರಬಾವಿ	2430.25	ಉದ್ಯಾನವನ	ಅಡ್ಡ ರಸ್ತೆ	G ಅಡ್ಡ ರಸ್ತೆ	ಅಡ್ಡ ರಸ್ತೆ	4 ನೇ ಮುಖ್ಯರಸ್ತೆ	-
44	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	9ನೇ ಬ್ಲಾಕ್ ಉದ್ಯಾನವನ	5994.25	ಉದ್ಯಾನವನ	5 ನೇ ಮುಖ್ಯರಸ್ತೆ	4 ನೇ ಮುಖ್ಯರಸ್ತೆ	ಕಲ್ಯಾಣನಗರ ರಸ್ತೆ	ಖಾಸಗಿ ಆಸ್ತಿ	-
45	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ರಾಮಕೃಷ್ಣ ಹೆಗ್ಗಡೆ ಉದ್ಯಾನವನ 3ನೇ ಬ್ಲಾಕ್ ನಾಗರಬಾವಿ	2612.00	ಉದ್ಯಾನವನ	ರಸ್ತೆ	ಖಾಲಿ ಜಾಗ ಆಟದ ಮೈದಾನ	ರಸ್ತೆ	ರಸ್ತೆ	-
46	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	11ನೇ ಬ್ಲಾಕ್ ಪಾಪರೆಡ್ಡಿ ಪಾಳ್ಯ ಉದ್ಯಾನವನ	3583.4	ಉದ್ಯಾನವನ	2 ನೇ ಎಫ್ ಮುಖ್ಯರಸ್ತೆ	2 ನೇ ಇ ಮುಖ್ಯರಸ್ತೆ	ಸಿದ್ಧಪ್ಪ ಆಸ್ಪತ್ರೆ ರಸ್ತೆ	ನಾಗರಬಾವಿ ರಸ್ತೆ	-
47	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ನಾಗರಬಾವಿ 2ನೇ ಹಂತ 7ನೇ ಬ್ಲಾಕ್ ರವಿ ಜೀಮ್ ಎದುರು ಉದ್ಯಾನವನ	1970.25	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
48	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ವೈಪ್‌ಲೈನ್ ಉದ್ಯಾನವನ (ಭಾಗ-1)	4011.11	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
49	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ವೈಪ್‌ಲೈನ್ ಉದ್ಯಾನವನ (ಭಾಗ-2)	1976.3	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
50	ಆರ್.ಆರ್.ನಗರ	129	ಜ್ಞಾನಭಾರತಿ	ಆರೋಗ್ಯ ಬಡಾವಣೆ ಶ್ರೀಗಂಧದಕಾವಲು, ಕುವೆಂಪು ಬಯಲುರಂಗಮಂದಿರ ಮತ್ತು ಉದ್ಯಾನವನ	2221.40	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	6ನೇ ಅಡ್ಡರಸ್ತೆ	ಅಡ್ಡರಸ್ತೆ	-
51	ಆರ್.ಆರ್.ನಗರ	129	ಜ್ಞಾನಭಾರತಿ	ಎಂ.ಪಿ.ಎಂ.ಬಡಾವಣೆ, ಉದ್ಯಾನವನ	617.00	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	6ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	-
52	ಆರ್.ಆರ್.ನಗರ	129	ಜ್ಞಾನಭಾರತಿ	ಶ್ರೀಗಂಧದ ಉದ್ಯಾನವನ ಆರೋಗ್ಯ ಬಡಾವಣೆ	3567.38	ಉದ್ಯಾನವನ	3 ನೇ ಮುಖ್ಯರಸ್ತೆ	ರಸ್ತೆ	9ನೇ ಕ್ರಾಸ್	ಅಡ್ಡ ರಸ್ತೆ	-
53	ಆರ್.ಆರ್.ನಗರ	129	ಜ್ಞಾನಭಾರತಿ	ಅನ್ನಪೂರ್ಣೇಶ್ವರಿ ಉದ್ಯಾನವನ ನಾಗರಬಾವಿ	3403.13	ಉದ್ಯಾನವನ	4 ನೇ ಮುಖ್ಯರಸ್ತೆ	3 ನೇ ಮುಖ್ಯರಸ್ತೆ	6 ನೇ ಅಡ್ಡರಸ್ತೆ	7 ನೇ ಅಡ್ಡರಸ್ತೆ	-
54	ಆರ್.ಆರ್.ನಗರ	129	ಜ್ಞಾನಭಾರತಿ	ಎಂ.ಪಿ.ಎ ಬಡಾವಣೆ ಉದ್ಯಾನವನ	3937.5	ಉದ್ಯಾನವನ	ಅಡ್ಡ ರಸ್ತೆ	ಅಡ್ಡ ರಸ್ತೆ	5 ನೇ ಮುಖ್ಯರಸ್ತೆ	6 ನೇ ಮುಖ್ಯರಸ್ತೆ	-
55	ಆರ್.ಆರ್.ನಗರ	129	ಜ್ಞಾನಭಾರತಿ	13ನೇ ಬ್ಲಾಕ್ ನಾಗರಬಾವಿ ಉದ್ಯಾನವನ ಆರ್ಯನ್ ಶಾಲೆಯ ಹತ್ತಿರ	4320.00	ಉದ್ಯಾನವನ	13 ನೇ ಅಡ್ಡರಸ್ತೆ	2 ನೇ ಅಡ್ಡರಸ್ತೆ	3 ನೇ ಮುಖ್ಯರಸ್ತೆ	ಅಡ್ಡ ರಸ್ತೆ	-
56	ಆರ್.ಆರ್.ನಗರ	129	ಜ್ಞಾನಭಾರತಿ	14ನೇ ಬ್ಲಾಕ್ ನಾಗರಬಾವಿ ಉದ್ಯಾನವನ	4146.76	ಉದ್ಯಾನವನ	ರಸ್ತೆ	2 ನೇ ಅಡ್ಡರಸ್ತೆ	4 ನೇ ಅಡ್ಡರಸ್ತೆ	6 ನೇ ಮುಖ್ಯರಸ್ತೆ	ಕಲಂ-9,10ರಲ್ಲಿ ತಿದ್ದುಪಡಿ
57	ಆರ್.ಆರ್.ನಗರ	129	ಜ್ಞಾನಭಾರತಿ	ಸರ್ಕಾರಿ ಮುದ್ರಣಾಲಯ ನೌಕರರ ಬಡಾವಣೆ ಉದ್ಯಾನವನ	1995.84	ಉದ್ಯಾನವನ	ಮುಖ್ಯರಸ್ತೆ	ಕೂಡು ರಸ್ತೆ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	-
58	ಆರ್.ಆರ್.ನಗರ	129	ಜ್ಞಾನಭಾರತಿ	ಸರ್ಕಾರಿ ಮುದ್ರಣಾಲಯ ನೌಕರರ ಬಡಾವಣೆ ಉದ್ಯಾನವನ	2100.00	ಉದ್ಯಾನವನ	ಮುಖ್ಯರಸ್ತೆ	ಖಾಸಗಿ ಆಸ್ತಿಗಳು	ಖಾಸಗಿ ಆಸ್ತಿಗಳು	1ನೇ ಅಡ್ಡರಸ್ತೆ	-
59	ಆರ್.ಆರ್.ನಗರ	129	ಜ್ಞಾನಭಾರತಿ	ನಾಗರಬಾವಿ 2ನೇ ಹಂತ 13ನೇ ಬ್ಲಾಕ್ ಉದ್ಯಾನವನ	1746.13	ಉದ್ಯಾನವನ	13ನೇ ಅಡ್ಡರಸ್ತೆ	ಅಡ್ಡರಸ್ತೆ ಅಪೂರ್ವ ಬಡಾವಣೆ	ಅಡ್ಡರಸ್ತೆ	ಖಾಸಗಿ ಆಸ್ತಿ	-
60	ಆರ್.ಆರ್.ನಗರ	129	ಜ್ಞಾನಭಾರತಿ	ಡಿ ಗ್ರೂಪ್ ನೌಕರರ ಬಡಾವಣೆ ಉದ್ಯಾನವನ	1635.60	ಉದ್ಯಾನವನ	ಖಾಸಗಿ ಆಸ್ತಿ	23ನೇ ಮುಖ್ಯರಸ್ತೆ	21ನೇ ಅಡ್ಡರಸ್ತೆ	22ನೇ ಅಡ್ಡರಸ್ತೆ	-
61	ಆರ್.ಆರ್.ನಗರ	129	ಜ್ಞಾನಭಾರತಿ	ಜ್ಞಾನಭಾರತಿ 1ನೇ ಹಂತ	414.00	ಉದ್ಯಾನವನ	ರಸ್ತೆ	3ನೇ ಮುಖ್ಯರಸ್ತೆ	10ನೇ ಅಡ್ಡರಸ್ತೆ	ರಸ್ತೆ	-

1	2	3	4	5	6	7	8	9	10	11	12
62	ಆರ್.ಆರ್.ನಗರ	129	ಜ್ಞಾನಭಾರತಿ	ಪಾಪರೆಡ್ಡಿಪಾಳ್ಯ ಬೈಗಳಮ್ಮ ದೇವಸ್ಥಾನ ಉದ್ಘಾಟನಾ	917.70	ಉದ್ಘಾಟನಾ	ಖಾಸಗಿ ಆಸ್ತಿ	ಅಡ್ಡರಸ್ತೆ	ಪಾಪರೆಡ್ಡಿಪಾಳ್ಯ ಮುಖ್ಯರಸ್ತೆ	ಖಾಸಗಿ ಆಸ್ತಿ	-
63	ಆರ್.ಆರ್.ನಗರ	129	ಜ್ಞಾನಭಾರತಿ	ಜ್ಞಾನಭಾರತಿ ಬಡಾವಣೆ, ದೇವಸ್ಥಾನ & ಉದ್ಘಾಟನಾ	4925.02	ಉದ್ಘಾಟನಾ	ಖಾಸಗಿ ಆಸ್ತಿ	ರಸ್ತೆ	ರಸ್ತೆ	ಖಾಸಗಿ ಆಸ್ತಿ	-
64	ಆರ್.ಆರ್.ನಗರ	129	ಜ್ಞಾನಭಾರತಿ	ನಾಗರಬಾವಿ 12ನೇ ಬ್ಲಾಕ್, ನೃಪತುಂಗ ನಗರ ಉದ್ಘಾಟನಾ	1427.25	ಉದ್ಘಾಟನಾ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
65	ಆರ್.ಆರ್.ನಗರ	129	ಜ್ಞಾನಭಾರತಿ	ನಾಗರಬಾವಿ 12ನೇ ಬ್ಲಾಕ್, ನೃಪತುಂಗ ನಗರ ದೇವಸ್ಥಾನಗಳ ಸಂಕೀರ್ಣ ಮತ್ತು ಉದ್ಘಾಟನಾ	4168.28	ಉದ್ಘಾಟನಾ	ಕೂಡುರಸ್ತೆ	10ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
66	ಆರ್.ಆರ್.ನಗರ	129	ಜ್ಞಾನಭಾರತಿ	ಐ.ಟಿ.ಐ. ಬಡಾವಣೆ ಉದ್ಘಾಟನಾ	2227.20	ಉದ್ಘಾಟನಾ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
67	ಆರ್.ಆರ್.ನಗರ	129	ಜ್ಞಾನಭಾರತಿ	ತೋಟಗಾರಿಕೆ ಕಛೇರಿ ಮತ್ತು ನರ್ಸರಿ ಉದ್ಘಾಟನಾ	488.94	ಉದ್ಘಾಟನಾ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
68	ಆರ್.ಆರ್.ನಗರ	129	ಜ್ಞಾನಭಾರತಿ	ನಾಗರಬಾವಿ 12ನೇ ಬ್ಲಾಕ್, ಎನ್.ಜಿ.ಇ.ಎಫ್. ಬಡಾವಣೆ ಉದ್ಘಾಟನಾ	3283.10	ಉದ್ಘಾಟನಾ	ಖಾಸಗಿ ಸ್ವತ್ತು	ಹಳ್ಳ	ಖಾಸಗಿ ಸ್ವತ್ತು	ಹಳ್ಳ	ಹೊಸ ಸೇರ್ಪಡೆ
69	ಆರ್.ಆರ್.ನಗರ	129	ಜ್ಞಾನಭಾರತಿ	ಆರ್.ಆರ್.ಬಡಾವಣೆ ಉದ್ಘಾಟನಾ	977.50	ಉದ್ಘಾಟನಾ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
70	ಆರ್.ಆರ್.ನಗರ	130	ಉಳ್ಳಾಲು	ಜ್ಞಾನಭಾರತಿ ಬಡಾವಣೆ 2ನೇ ಹಂತ ಉದ್ಘಾಟನಾ	4789.50	ಉದ್ಘಾಟನಾ	ರಸ್ತೆ	ರಸ್ತೆ	ರಸ್ತೆ	ಮರಿಯಪ್ಪನ ಪಾಳ್ಯ ಮುಖ್ಯರಸ್ತೆ	-
71	ಆರ್.ಆರ್.ನಗರ	130	ಉಳ್ಳಾಲು	ಉಪಕಾರ್ ಬಡಾವಣೆ ಉದ್ಘಾಟನಾ	523.25	ಉದ್ಘಾಟನಾ	3ನೇ ಅಡ್ಡರಸ್ತೆ	ಕೂಡು ರಸ್ತೆ	6ನೇ ಮುಖ್ಯರಸ್ತೆ	ಮುಖ್ಯರಸ್ತೆ	-
72	ಆರ್.ಆರ್.ನಗರ	130	ಉಳ್ಳಾಲು	ಉಪಕಾರ್ ಬಡಾವಣೆ ಉದ್ಘಾಟನಾ	7540.52	ಉದ್ಘಾಟನಾ	ಖಾಸಗಿ ಆಸ್ತಿ	ಕ್ಲಬ್ ಹೌಸ್	ಮುಖ್ಯರಸ್ತೆ	ಕೆರೆಜಾಗ	-
73	ಆರ್.ಆರ್.ನಗರ	130	ಉಳ್ಳಾಲು	ಎ.ಜಿ.ಎಸ್.ಬಡಾವಣೆ ಉದ್ಘಾಟನಾ-2	617.50	ಉದ್ಘಾಟನಾ	ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ ರಸ್ತೆ	ಕೂಡು ರಸ್ತೆ	ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ ರಸ್ತೆ	24 ಮೀಟರ್ ಅಗಲದ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
74	ಆರ್.ಆರ್.ನಗರ	130	ಉಳ್ಳಾಲು	ಬಿಡಿಎ 4ನೇ ಹಂತ ಉದ್ಯಾನವನ, ನಾಗದೇವನಹಳ್ಳಿ	320.00	ಉದ್ಯಾನವನ	ರಸ್ತೆ	ಖಾಸಗಿ ಆಸ್ತಿ	ಅನ್ವಮೋರ್ಣಿ ಶೃಂಗಿ ದೇವಸ್ಥಾನ	ರಸ್ತೆ	ಹೊಸ ಸೇರ್ಪಡೆ
75	ಆರ್.ಆರ್.ನಗರ	130	ಉಳ್ಳಾಲು	ಬಿಡಿಎ 2ನೇ ಬ್ಲಾಕ್, ಉದ್ಯಾನವನ, ನಾಗದೇವನಹಳ್ಳಿ	453.01	ಉದ್ಯಾನವನ	ರಸ್ತೆ	ಖಾಸಗಿ ಆಸ್ತಿ	ರಸ್ತೆ	ರಸ್ತೆ	ಹೊಸ ಸೇರ್ಪಡೆ
76	ಆರ್.ಆರ್.ನಗರ	159	ಕೆಂಗೇರಿ	ಸ್ಯಾಟ್‌ಲೈಟ್ ಟೌನ್ ಬುಲೇ ವಾರ್ಡ್ ಉದ್ಯಾನವನ 2	4037.28	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	2 ನೇ ಅಡ್ಡರಸ್ತೆ	ಪ್ರಾಥಮಿಕ ಆರೋಗ್ಯ ಕೇಂದ್ರ	-
77	ಆರ್.ಆರ್.ನಗರ	159	ಕೆಂಗೇರಿ	ಸ್ಯಾಟ್‌ಲೈಟ್ ಟೌನ್ ಬುಲೇ ವಾರ್ಡ್ ಉದ್ಯಾನವನ 3	3708.34	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	4 ನೇ ಅಡ್ಡರಸ್ತೆ	2 ನೇ ಅಡ್ಡರಸ್ತೆ	-
78	ಆರ್.ಆರ್.ನಗರ	159	ಕೆಂಗೇರಿ	ಸ್ಯಾಟ್‌ಲೈಟ್ ಟೌನ್ ಬುಲೇ ವಾರ್ಡ್ ಉದ್ಯಾನವನ 4	4047.9	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	5 ನೇ ಅಡ್ಡರಸ್ತೆ	4 ನೇ ಅಡ್ಡರಸ್ತೆ	-
79	ಆರ್.ಆರ್.ನಗರ	159	ಕೆಂಗೇರಿ	ಸ್ಯಾಟ್‌ಲೈಟ್ ಟೌನ್ ಬುಲೇ ವಾರ್ಡ್ ಉದ್ಯಾನವನ 5	4196.88	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	6 ನೇ ಅಡ್ಡರಸ್ತೆ	5 ನೇ ಅಡ್ಡರಸ್ತೆ	-
80	ಆರ್.ಆರ್.ನಗರ	159	ಕೆಂಗೇರಿ	ಬಂಡೇಮಠ ಉದ್ಯಾನವನ	339.52	ಉದ್ಯಾನವನ	ಹಳ್ಳ	ರಸ್ತೆ	ಹಳ್ಳ	ರಸ್ತೆ	-
81	ಆರ್.ಆರ್.ನಗರ	159	ಕೆಂಗೇರಿ	ಉದ್ಯಾನವನ	918.90	ಉದ್ಯಾನವನ	11ನೇ ಎ ಮುಖ್ಯರಸ್ತೆ	11ನೇ ಬಿ ಮುಖ್ಯರಸ್ತೆ	ಅಡ್ಡರಸ್ತೆ	ಕೂಡು ರಸ್ತೆ	-
82	ಆರ್.ಆರ್.ನಗರ	159	ಕೆಂಗೇರಿ	ಕೆಂಗೇರಿ ಉಪನಗರ, ಕೆ.ಹೆಚ್.ಬಿ.ಬಿ.ಡಾವಣೆ, ಉದ್ಯಾನವನ	899.58	ಉದ್ಯಾನವನ	ರಸ್ತೆ	7ನೇ ಮುಖ್ಯರಸ್ತೆ	10 ಅಡಿ ರಸ್ತೆ	3ನೇ ಅಡ್ಡರಸ್ತೆ	-
83	ಆರ್.ಆರ್.ನಗರ	160	ಆರ್.ಆರ್.ನಗರ	ಕಾರ್ಯಪ್ಪ ಉದ್ಯಾನವನ	6427.02	ಉದ್ಯಾನವನ	60 ಅಡಿ ರಸ್ತೆ	ದೊಡ್ಡ ಮೋರಿ	ಮೋಲಿಸ್ ಠಾಣೆ	60 ಅಡಿ ರಸ್ತೆ	-
84	ಆರ್.ಆರ್.ನಗರ	160	ಆರ್.ಆರ್.ನಗರ	ವಲಯ ಕಚೇರಿ ಮುಂಭಾಗದ ಉದ್ಯಾನವನ	5807.00	ಉದ್ಯಾನವನ	ರಸ್ತೆ & ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	17 ನೇ ಅಡ್ಡರಸ್ತೆ	18 ನೇ ಅಡ್ಡರಸ್ತೆ	-
85	ಆರ್.ಆರ್.ನಗರ	160	ಆರ್.ಆರ್.ನಗರ	ಕಮ್ಯೂನಿಟಿ ಕಾಂಪೌಂಡ್ ಪಕ್ಕದ ಉದ್ಯಾನವನ	1285.24	ಉದ್ಯಾನವನ	1 ನೇ ಅಡ್ಡರಸ್ತೆ	ಆಟದ ಮೈದಾನ	ವೃಷಭಾವತಿ ನದಿ	ರಸ್ತೆ	ಕಲಂ-5,9,10 ರಲ್ಲಿ ತಿದ್ದುಪಡಿ
86	ಆರ್.ಆರ್.ನಗರ	160	ಆರ್.ಆರ್.ನಗರ	ಮಾವಿನ ಮರದ ಉದ್ಯಾನವನ	12083.5	ಉದ್ಯಾನವನ	ಜವಹರಲಾಲ್ ರಸ್ತೆ	7ನೇ ಮುಖ್ಯರಸ್ತೆ	ಊ. ಶ್ರೀನಿವಾಸಯ್ಯ ರಸ್ತೆ	9 ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
87	ಆರ್.ಆರ್.ನಗರ	160	ಆರ್.ಆರ್.ನಗರ	ಕೃಷ್ಣಪ್ಪ ಬಡಾವಣೆ ಉದ್ಯಾನವನ	5645.00	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ದೊಡ್ಡ ಮೋರಿ	ಕೂಡು ರಸ್ತೆ	-
88	ಆರ್.ಆರ್.ನಗರ	160	ಆರ್.ಆರ್.ನಗರ	ಜೋಡಿ ರಸ್ತೆ ವಿದ್ಯುತ್ ತಂತಿ ಕೆಳಭಾಗದ ಉದ್ಯಾನವನ	1562.5	ಉದ್ಯಾನವನ	6ನೇ ಅಡ್ಡರಸ್ತೆ	5ನೇ ಬಿ ಅಡ್ಡರಸ್ತೆ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಕಲಂ-8,9,10,11ರಲ್ಲಿ ತಿದ್ದುಪಡಿ
89	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, ಶ್ರೀನಿವಾಸಯ್ಯ ಬ್ಲಾಕ್ ಬಸವೇಶ್ವರ ಬಡಾವಣೆ (ಅರ್ಜ್ಯ ಇಲಾಖೆ ಸ್ವಾಧೀನದಲ್ಲಿದೆ)	1312.00	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	4ನೇ ಅಡ್ಡರಸ್ತೆ	ಕೆರೆಅಂಗಳ	-
90	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, 4ನೇ ಹಂತ ಉದ್ಯಾನವನ (ಗುರುಸಿದ್ಧಪ್ಪನ ಮನೆಪಕ್ಕ)	1353.36	ಉದ್ಯಾನವನ	1ನೇ ಅಡ್ಡರಸ್ತೆ	ಖಾಸಗಿ ಆಸ್ತಿ ಮೋರಿ	ಅಡ್ಡರಸ್ತೆ	ಅಡ್ಡರಸ್ತೆ	-
91	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, 3ನೇ ಹಂತ ಶ್ರೀನಿವಾಸ ಬ್ಲಾಕ್, ನೇತಾಜಿ ಸುಭಾಷ್ ಚಂದ್ರಬೋಸ್ ಉದ್ಯಾನವನ	1689.98	ಉದ್ಯಾನವನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	-
92	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, 4ನೇ ಹಂತ ವಿದ್ಯುತ್ ಅಧಿಕವಾಹಕಪತ ಕೆಳಭಾಗ ಉದ್ಯಾನವನ ಭಾಗ-1	517.00	ಉದ್ಯಾನವನ	6ನೇ ಅಡ್ಡರಸ್ತೆ	ಖಾಸಗಿ ಆಸ್ತಿ	ಜೋಡಿ ರಸ್ತೆ	1ನೇ ಮುಖ್ಯರಸ್ತೆ	-
93	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, 4ನೇ ಹಂತ ವಿದ್ಯುತ್ ಅಧಿಕವಾಹಕಪತ ಕೆಳಭಾಗ ಉದ್ಯಾನವನ ಭಾಗ-2	322.00	ಉದ್ಯಾನವನ	6ನೇ ಅಡ್ಡರಸ್ತೆ	ಖಾಸಗಿ ಆಸ್ತಿ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	-
94	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, 4ನೇ ಹಂತ ವಿದ್ಯುತ್ ಅಧಿಕವಾಹಕಪತ ಕೆಳಭಾಗ ಉದ್ಯಾನವನ ಭಾಗ-3	308.75	ಉದ್ಯಾನವನ	6ನೇ ಅಡ್ಡರಸ್ತೆ	ಖಾಸಗಿ ಆಸ್ತಿ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
95	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, 4ನೇ ಹಂತ ವಿದ್ಯುತ್ ಅಧಿಕವಾಹಕಪತ ತಳಭಾಗ ಉದ್ಯಾನವನ ಭಾಗ-4	342.90	ಉದ್ಯಾನವನ	6ನೇ ಅಡ್ಡರಸ್ತೆ	ಖಾಸಗಿ ಆಸ್ತಿ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	-
96	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, 5ನೇ ಹಂತ, 2ನೇ ಘಟ್ಟ ವಿದ್ಯುತ್ ಅಧಿಕವಾಹಕಪತ ಪ್ರಕೃತಿ ಉದ್ಯಾನವನ ಭಾಗ-1 & ಆಟದ ಮೈದಾನ	1683.00	ಉದ್ಯಾನವನ	5ನೇ ಅಡ್ಡರಸ್ತೆ	ಅಡ್ಡರಸ್ತೆ	6ನೇ ಮುಖ್ಯರಸ್ತೆ	ಅಡ್ಡರಸ್ತೆ	-
97	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, 4ನೇ ಹಂತ, ವಿದ್ಯುತ್ ಅಧಿಕವಾಹಕಪತ ತಳಭಾಗ ಉದ್ಯಾನವನ ಭಾಗ-5	342.00	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	3ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	-
98	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, 4ನೇ ಹಂತ, ವಿದ್ಯುತ್ ಅಧಿಕವಾಹಕಪತ ತಳಭಾಗ ಉದ್ಯಾನವನ ಭಾಗ-2	318.17	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	7ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	-
99	ಆರ್.ಆರ್.ನಗರ	160	ಆರ್.ಆರ್.ನಗರ	ಜನರಲ್ ಕಾರಿಯಪ್ಪ ಉದ್ಯಾನವನದ ಪಶ್ಚಿಮಕ್ಕೆ ಇರುವ ಉದ್ಯಾನವನ	4052.00	ಉದ್ಯಾನವನ	SW ಡ್ರೈನ್	ರಸ್ತೆ	ಖಾಸಗಿ ಆಸ್ತಿ	ರಸ್ತೆ	ಕಲಂ-8ರಲ್ಲಿ ತಿದ್ದುಪಡಿ
100	ಆರ್.ಆರ್.ನಗರ	160	ಆರ್.ಆರ್.ನಗರ	ಐಡಿಯಲ್ ಹೋಮ್ಸ್ ಉದ್ಯಾನವನ	3841.00	ಉದ್ಯಾನವನ	ಬಯಲು ರಂಗಮಂದಿರ	6ನೇ ಮುಖ್ಯರಸ್ತೆ	ಬಂಗಾರಪ್ಪ ನಗರಕ್ಕೆ ರಸ್ತೆ	9ನೇ ಅಡ್ಡರಸ್ತೆ	-
101	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಹೆಚ್.ಇ.ಎಲ್.ಬಡಾವಣೆ ಉದ್ಯಾನವನ	4453.00	ಉದ್ಯಾನವನ	30 ಅಡಿ ರಸ್ತೆ	60 ಅಡಿ ರಸ್ತೆ	40 ಅಡಿ ರಸ್ತೆ	60 ಅಡಿ ರಸ್ತೆ	-
102	ಆರ್.ಆರ್.ನಗರ	160	ಆರ್.ಆರ್.ನಗರ	ಆರ್.ಆರ್.ನಗರ ಉದ್ಯಾನವನ	723.80	ಉದ್ಯಾನವನ	ಕೂಡು ರಸ್ತೆ	ಅಡ್ಡರಸ್ತೆ	18ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	-
103	ಆರ್.ಆರ್.ನಗರ	160	ರಾಜರಾಜೇಶ್ವರಿ ನಗರ	ಪ್ರಮೋದ್ ಬಡಾವಣೆ ಉದ್ಯಾನವನ	8194.77	ಉದ್ಯಾನವನ	ಹೊಸಕೆರೆಹಳ್ಳಿ ಗಡಿ	ಸ.ನಂ:60,72	ಸ.ನಂ:57,58	ಹೊಸಕೆರೆಹಳ್ಳಿ ಗಡಿ	ಹೊಸ ಸೇರ್ಪಡೆ
104	ಆರ್.ಆರ್.ನಗರ	160	ರಾಜರಾಜೇಶ್ವರಿ ನಗರ	ಸಪ್ತಗಿರಿ ಕಂಟ್ರಿ ಬಡಾವಣೆ ಉದ್ಯಾನವನ	3516.88	ಉದ್ಯಾನವನ	ಅಭಿಮಾನ್ ಸ್ಟಡಿಯೋ	ಬಿ.ಜಿ.ಎಸ್.ಆಸ್ಪತ್ರೆ ರಸ್ತೆ	ರಸ್ತೆ	ಹಳ್ಳ	ವಾಡ್-198 ರಿಂದ 160ಕ್ಕೆ ಬಂದಿದೆ.

1	2	3	4	5	6	7	8	9	10	11	12
105	ಆರ್.ಆರ್.ನಗರ	198	ಹೆಮ್ಮಿಗೆಪುರ	ರಘುವನ ಹಳ್ಳಿ ಬಡಾವಣೆ ಉದ್ಯಾನವನ	3873.44	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ರಸ್ತೆ	-
106	ಆರ್.ಆರ್.ನಗರ	198	ಹೆಮ್ಮಿಗೆಪುರ	ಅನ್ನಪೂರ್ಣೇಶ್ವರಿ ಬಡಾವಣೆ ಉದ್ಯಾನವನ	581.95	ಉದ್ಯಾನವನ	ಖಾಸಗಿ ಸ್ವತ್ತು	ಅಡ್ಡರಸ್ತೆ	ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
107	ಆರ್.ಆರ್.ನಗರ	198	ಹೆಮ್ಮಿಗೆಪುರ	ಬಾಲಾಜಿ ಬಡಾವಣೆ, ದ್ವಾರಕಾನಗರ, ಹೈಟೆನ್ಸ್ ಲೈನ್ ಉದ್ಯಾನವನ, ವಾಜರಹಳ್ಳಿ	3299.73	ಉದ್ಯಾನವನ	ರಸ್ತೆ	ರಸ್ತೆ	ಖಾಲಿಜಾಗ	ರಸ್ತೆ	ಹೊಸ ಸೇರ್ಪಡೆ
108	ಆರ್.ಆರ್.ನಗರ	198	ಹೆಮ್ಮಿಗೆಪುರ	ಜೂಡಿಸಿಯಲ್ ಬಡಾವಣೆ ಉದ್ಯಾನವನ ಮತ್ತು ಆಟದ ಮೈದಾನ ತಲಘಟ್ಟಪುರ	9153.86	ಉದ್ಯಾನವನ	ರಸ್ತೆ	ಖಾಸಗಿ ಆಸ್ತಿ	ರಸ್ತೆ	ಜೋಗಿ ಕೆರೆ	ಹೊಸ ಸೇರ್ಪಡೆ
1	ದಾಸರಹಳ್ಳಿ	12	ಶೆಟ್ಟಿಹಳ್ಳಿ	ವಿಶ್ವೇಶ್ವರಯ್ಯ ಎನ್ ಕ್ಲೈವ್ ಉದ್ಯಾನವನ, ಏರ್‌ಪೋರ್ಟ್ ಪೈಪ್‌ಲೈನ್ ರಸ್ತೆ	4206.00	ಉದ್ಯಾನವನ	ಸ್ಮಶಾನ	ರಸ್ತೆ	ಖಾಸಗಿ ಸ್ವತ್ತು	ಏರ್‌ಫೋರ್ಸ್ ಪೈಪ್‌ಲೈನ್ ರಸ್ತೆ	-
2	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಆಲದಮರ ಉದ್ಯಾನವನ ಶೆಟ್ಟಿಹಳ್ಳಿ, ಚಿಕ್ಕಸಂದ್ರ-ಶೆಟ್ಟಿಹಳ್ಳಿ ರಸ್ತೆ	3530.00	ಉದ್ಯಾನವನ	ಖಾಸಗಿ ಬಡಾವಣೆ	ಖಾಸಗಿ ಸ್ವತ್ತು	ಖಾಸಗಿ ಬಡಾವಣೆ	ಚಿಕ್ಕಸಂದ್ರ-ಶೆಟ್ಟಿಹಳ್ಳಿ ರಸ್ತೆ	-
3	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಆಂಜನೇಯ ದೇವಸ್ಥಾನ, ಉದ್ಯಾನವನ ರೈಲ್ವೆಗೇಟ್ ಹತ್ತಿರ, ಶೆಟ್ಟಿಹಳ್ಳಿ- ಚಿಕ್ಕಬಣಾವರ ರಸ್ತೆ	5721.00	ಉದ್ಯಾನವನ	ಖಾಸಗಿ ಸ್ವತ್ತು	ಶೆಟ್ಟಿಹಳ್ಳಿ- ಚಿಕ್ಕಬಣಾವರ ಮುಖ್ಯರಸ್ತೆ	ರೈಲ್ವೆ ಜಾಗ	ಖಾಸಗಿ ಸ್ವತ್ತು	-
4	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಆತ್ಮೀಯ ಗೆಳೆಯರ ಬಳಗ ಉದ್ಯಾನವನ	2696.00	ಉದ್ಯಾನವನ	ಕಟ್ಟೆ	ರಸ್ತೆ	ರಸ್ತೆ	ರಸ್ತೆ, ಆಟದ ಮೈದಾನ	-
5	ದಾಸರಹಳ್ಳಿ	13	ಮಲ್ಲಸಂದ್ರ	ಏರ್‌ಫೋರ್ಟ್ ರಸ್ತೆ, ಉದ್ಯಾನವನ, ಮಲ್ಲಸಂದ್ರ	3869.00	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಏರ್‌ ಫೋರ್ಟ್ ರಸ್ತೆ	ಖಾಲಿ ಪ್ರದೇಶ	-
6	ದಾಸರಹಳ್ಳಿ	13	ಮಲ್ಲಸಂದ್ರ	ಮಲ್ಲಸಂದ್ರ ಪೈಪ್‌ಲೈನ್ ಉದ್ಯಾನವನ ಭಾಗ-1	3637.00	ಉದ್ಯಾನವನ	ಪೈಪ್‌ಲೈನ್ ರಸ್ತೆ	ಪೈಪ್‌ಲೈನ್ ರಸ್ತೆ	ರಸ್ತೆ	ರಸ್ತೆ	-
7	ದಾಸರಹಳ್ಳಿ	13	ಮಲ್ಲಸಂದ್ರ	ಮಲ್ಲಸಂದ್ರ ಪೈಪ್‌ಲೈನ್ ಎ.ಬಿ.ವಾಜಪೇಯಿ ಉದ್ಯಾನವನ ಭಾಗ-2	5841.00	ಉದ್ಯಾನವನ	ರಸ್ತೆ	ರಸ್ತೆ	ಪೈಪ್‌ಲೈನ್ ರಸ್ತೆ	ಪೈಪ್‌ಲೈನ್ ರಸ್ತೆ	-

1	2	3	4	5	6	7	8	9	10	11	12
8	ದಾಸರಹಳ್ಳಿ	13	ಮಲ್ಲಸಂದ್ರ	ದಾಸರಹಳ್ಳಿ ಪೈಪ್‌ಲೈನ್ ಉದ್ಘಾತನ ಭಾಗ-3	5030.00	ಉದ್ಘಾತನ	ಎಸ್.ಎಂ.ರಸ್ತೆ	ರಸ್ತೆ	ಎರ್ ಫೋರ್ಸ್ ಸ್ವತ್ತು	ಪೈಪ್‌ಲೈನ್ ರಸ್ತೆ	-
9	ದಾಸರಹಳ್ಳಿ	13	ಮಲ್ಲಸಂದ್ರ	ಮುತ್ತರಾಯ ದೇವಸ್ಥಾನ & ಉದ್ಘಾತನ, ಪ್ರಶಾಂತ ಬಡಾವಣೆ	593.00	ಉದ್ಘಾತನ	2ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	ಖಾಸಗಿ ಬಡಾವಣೆ	ಮುತ್ತರಾಯ ಸ್ವಾಮಿ ದೇವಸ್ಥಾನ ರಸ್ತೆ	-
10	ದಾಸರಹಳ್ಳಿ	14	ಬಾಗಲಗುಂಟೆ	ರವಿ ಕಿರ್ಲೋಸ್ಕರ್ ಬಡಾವಣೆ ಉದ್ಘಾತನ ಭಾಗ-3	1237.00	ಉದ್ಘಾತನ	3ನೇ ಮುಖ್ಯರಸ್ತೆ	25ನೇ ಮುಖ್ಯರಸ್ತೆ	ಕೂಡು ರಸ್ತೆ	30ನೇ ಮುಖ್ಯರಸ್ತೆ	ಕಲಂ-9,10ರಲ್ಲಿ ತಿದ್ದುಪಡಿ
11	ದಾಸರಹಳ್ಳಿ	14	ಬಾಗಲಗುಂಟೆ	ರವಿ ಕಿರ್ಲೋಸ್ಕರ್ ಬಡಾವಣೆ ಉದ್ಘಾತನ ಭಾಗ-4	2644.00	ಉದ್ಘಾತನ	4ನೇ ಮುಖ್ಯರಸ್ತೆ	ಕೂಡು ರಸ್ತೆ	3ನೇ ಮುಖ್ಯರಸ್ತೆ	30ನೇ ಮುಖ್ಯರಸ್ತೆ	-
12	ದಾಸರಹಳ್ಳಿ	14	ಬಾಗಲಗುಂಟೆ	ಎಂ.ಇ.ಐ. ಬಡಾವಣೆ, 1 & 2ನೇ ಅಡ್ಡರಸ್ತೆ ನಡುವೆ ಇರುವ ಉದ್ಘಾತನ ಭಾಗ- 2	3487.00	ಉದ್ಘಾತನ	ರಸ್ತೆ	ಕಾಲುವೆ	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	-
13	ದಾಸರಹಳ್ಳಿ	14	ಬಾಗಲಗುಂಟೆ	ಎಂ.ಇ.ಐ. ಬಡಾವಣೆ, ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಉದ್ಘಾತನ ಭಾಗ-4	5753.90	ಉದ್ಘಾತನ	ಹೆಸರಘಟ್ಟ ಮುಖ್ಯರಸ್ತೆ	ಅಡ್ಡರಸ್ತೆ	ಕೆ.ಪಿ.ಟಿ.ಸಿ.ಎಲ್ ಆಸ್ತಿ	ಎಂ.ಇ.ಐ. ಮುಖ್ಯರಸ್ತೆ	-
14	ದಾಸರಹಳ್ಳಿ	14	ಬಾಗಲಗುಂಟೆ	ರಾಮಯ್ಯ ಬಡಾವಣೆ, 6 & 7ನೇ ಮುಖ್ಯರಸ್ತೆ ಮಧ್ಯೆ ಇರುವ ಉದ್ಘಾತನ ಭಾಗ-1	1068.00	ಉದ್ಘಾತನ	6ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	8ನೇ ಮುಖ್ಯರಸ್ತೆ	ರಸ್ತೆ	-
15	ದಾಸರಹಳ್ಳಿ	14	ಬಾಗಲಗುಂಟೆ	ರಾಮಯ್ಯ ಬಡಾವಣೆ, 6 & 7ನೇ ಮುಖ್ಯರಸ್ತೆ ನಡುವೆ ಇರುವ ಉದ್ಘಾತನ ಭಾಗ-2	746.23	ಉದ್ಘಾತನ	6ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	ರಸ್ತೆ	8ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
16	ದಾಸರಹಳ್ಳಿ	14	ಬಾಗಲಗುಂಟೆ	ರವಿ ಕಿರ್ಲೋಸ್ಕರ್ ಬಡಾವಣೆ, ಬಾಗಲಗುಂಟೆ 3ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ ಭಾಗ-1	1344.00	ಉದ್ಯಾನವನ	ಬಾಗಲಗುಂಟೆ 3ನೇ ಮುಖ್ಯರಸ್ತೆ	14ನೇ ಅಡ್ಡರಸ್ತೆ	12ನೇ ಅಡ್ಡರಸ್ತೆ	13ನೇ ಅಡ್ಡರಸ್ತೆ	-
17	ದಾಸರಹಳ್ಳಿ	14	ಬಾಗಲಗುಂಟೆ	ಬಾಗಲಗುಂಟೆ 2ನೇ ಮುಖ್ಯರಸ್ತೆಯಲ್ಲಿರುವ ಲಕ್ಷ್ಮಣರಾವ್ ಕಿರ್ಲೋಸ್ಕರ್ ಬಡಾವಣೆ ಉದ್ಯಾನವನ ಭಾಗ-2	1740.00	ಉದ್ಯಾನವನ	5ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	-
18	ದಾಸರಹಳ್ಳಿ	14	ಬಾಗಲಗುಂಟೆ	ಎಂ.ಇ.ಐ. ಬಡಾವಣೆ, 14ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ	3368.93	ಉದ್ಯಾನವನ	14ನೇ ಮುಖ್ಯರಸ್ತೆ	ಕೂಡು ರಸ್ತೆ	9ನೇ ಅಡ್ಡರಸ್ತೆ	8ನೇ ಅಡ್ಡರಸ್ತೆ	-
19	ದಾಸರಹಳ್ಳಿ	15	ದಾಸರಹಳ್ಳಿ	ಈಶ್ವರ ದೇವಾಲಯ ರಸ್ತೆಯಲ್ಲಿರುವ ನೆಲ ಮಹೇಶ್ವರಮ್ಮ ಉದ್ಯಾನವನ	3921.00	ಉದ್ಯಾನವನ	ನೆಲ ಮಹೇಶ್ವರಿ ದೇವಾಲಯ	ರಾಜಕಾಲುವೆ, ಅಸ್ತತ್ರೆ ರಸ್ತೆ	ಖಾಸಗಿ ಸ್ವತ್ತು	ಈಶ್ವರ ದೇವಸ್ಥಾನ ರಸ್ತೆ	-
20	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ ಮಕ್ಕಳ ಉದ್ಯಾನವನ	6721.00	ಉದ್ಯಾನವನ	1ನೇ ಕ್ರಾಸ್	6ನೇ ಬ್ಲಾಕ್ 1ನೇ ಕ್ರಾಸ್	3ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
21	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ ಉದ್ಯಾನವನ ಭಾಗ-7	1568.00	ಉದ್ಯಾನವನ	ರಸ್ತೆ	4ನೇ ಅಡ್ಡರಸ್ತೆ	5ನೇ ಕ್ರಾಸ್	4ನೇ ಕ್ರಾಸ್	-
22	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ ಉದ್ಯಾನವನ ಭಾಗ-6	746.00	ಉದ್ಯಾನವನ	4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಕಾಲುವೆ	ರಸ್ತೆ	-
23	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ ಉದ್ಯಾನವನ ಭಾಗ-5	975.00	ಉದ್ಯಾನವನ	4ನೇ ಅಡ್ಡರಸ್ತೆ	ಕಾಲುವೆ	ರಸ್ತೆ	ನಾಗಸಂದ್ರ ಮುಖ್ಯರಸ್ತೆ	-
24	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ ಉದ್ಯಾನವನ ಭಾಗ-8	3303.00	ಉದ್ಯಾನವನ	ಖಾಸಗಿ ಸ್ವತ್ತು	5ನೇ ಅಡ್ಡರಸ್ತೆ	ನಾಗಸಂದ್ರ ಮುಖ್ಯರಸ್ತೆ	ಟ್ಯಾಂಕ್ ರಸ್ತೆ	-
25	ದಾಸರಹಳ್ಳಿ	39	ಚೊಕ್ಕಸಂದ್ರ	ಗೃಹಲಕ್ಷ್ಮಿ ಬಡಾವಣೆ ಉದ್ಯಾನವನ ಭಾಗ-4	3743.00	ಉದ್ಯಾನವನ	ಖಾಲಿ ಜಾಗ	6ನೇ ಅಡ್ಡರಸ್ತೆ	1ನೇ ಎ ಮುಖ್ಯರಸ್ತೆ	ರಸ್ತೆ, (ಮಾಗಡಿ ರಸ್ತೆಯಿಂದ ಎನ್.ಹೆಚ್-4 ರಸ್ತೆಗೆ)	-
26	ದಾಸರಹಳ್ಳಿ	39	ಚೊಕ್ಕಸಂದ್ರ	ಗೃಹಲಕ್ಷ್ಮಿ ಬಡಾವಣೆ ಉದ್ಯಾನವನ ಭಾಗ-2	5643.00	ಉದ್ಯಾನವನ	7ನೇ ಅಡ್ಡರಸ್ತೆ	ಖಾಸಗಿ ಸ್ವತ್ತು ದೊಡ್ಡಬಿದರ ಕಲ್ಲು ಗಡಿ	ರಸ್ತೆ	ಖಾಸಗಿ ಸ್ವತ್ತು	ಗಣಪತಿ ದೇವಸ್ಥಾನ ಇದೆ

1	2	3	4	5	6	7	8	9	10	11	12
27	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ, ನಾಗಸಂದ್ರ ಮುಖ್ಯರಸ್ತೆಯಲ್ಲಿರುವ ಉದ್ಯಾನವನ ಭಾಗ-1	2447.34	ಉದ್ಯಾನವನ	4ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ನಾಗಸಂದ್ರ ಮುಖ್ಯರಸ್ತೆ	1ನೇ ಮುಖ್ಯರಸ್ತೆ	-
28	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ, 1ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ ಭಾಗ-2	1772.29	ಉದ್ಯಾನವನ	4ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ರಸ್ತೆ	-
29	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ, 2ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ ಭಾಗ-3	1909.30	ಉದ್ಯಾನವನ	4ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ರಸ್ತೆ	2ನೇ ಮುಖ್ಯರಸ್ತೆ	-
30	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ, 2ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನ ಭಾಗ-4	1721.62	ಉದ್ಯಾನವನ	4ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	ರಸ್ತೆ	-
31	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ, 6ನೇ ಅಡ್ಡರಸ್ತೆಯಲ್ಲಿರುವ ಬುಲೇ ವಾರ್ಡ್ ಉದ್ಯಾನವನ ಭಾಗ-1	10489.92	ಉದ್ಯಾನವನ	6ನೇ ಅಡ್ಡರಸ್ತೆ	ಅಡ್ಡರಸ್ತೆ	ಮುಖ್ಯರಸ್ತೆ	ಟ್ಯಾಂಕ್ ರಸ್ತೆ	-
32	ದಾಸರಹಳ್ಳಿ	39	ಚೊಕ್ಕಸಂದ್ರ	ಎಚ್.ಎಂ.ಟಿ.ಬಡಾವಣೆ, 4ನೇ ಬ್ಲಾಕ್, 35, 6 ಮತ್ತು 7ನೇ ಅಡ್ಡರಸ್ತೆಗಳ ನಡುವೆ ಇರುವ ಉದ್ಯಾನವನ	3515.00	ಉದ್ಯಾನವನ	7ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಹೊಸ ಸೇರ್ಪಡೆ
33	ದಾಸರಹಳ್ಳಿ	41	ಪೀಠ್ಯ ಕೈಗಾರಿಕಾ ಪ್ರದೇಶ	ಗೃಹಲಕ್ಷ್ಮಿ ಬಡಾವಣೆ ಉದ್ಯಾನವನ ಭಾಗ-3 & ಸಹಾಯಕ ಕೇಂದ್ರ	2957.00	ಉದ್ಯಾನವನ	6ನೇ ಕ್ರಾಸ್	ಖಾಸಗಿ ಸ್ವತ್ತು	ರಸ್ತೆ, (ಮಾಗಡಿ ರಸ್ತೆಯಿಂದ ಎನ್.ಹೆಚ್-4 ರಸ್ತೆಗೆ)	ರಸ್ತೆ	-
34	ದಾಸರಹಳ್ಳಿ	41	ಪೀಠ್ಯ ಕೈಗಾರಿಕಾ ಪ್ರದೇಶ	ಲಗ್ಗೆರೆ ಮಂಜುನಾಥ ಉದ್ಯಾನವನ, ಎಂ.ಇ.ಎ. ಕಾಲೋನಿ	7102.00	ಉದ್ಯಾನವನ	ರಸ್ತೆ	1ನೇ ಅಡ್ಡರಸ್ತೆ, ಹೈಟೆನ್‌ಷನ್ ರಸ್ತೆ	ಮುಖ್ಯರಸ್ತೆ	ಖಾಸಗಿ ಸ್ವತ್ತು	ದೇವಸ್ಥಾನ, ನವಗ್ರಹ, ಅರಳಿ ಕಟ್ಟಿ ಇದೆ.
35	ದಾಸರಹಳ್ಳಿ	41	ಪೀಠ್ಯ ಕೈಗಾರಿಕಾ ಪ್ರದೇಶ	ದುಗ್ಗಲಮ್ಮ ಬಡಾವಣೆ ಉದ್ಯಾನವನ	702.50	ಉದ್ಯಾನವನ	ಅಡ್ಡರಸ್ತೆ	ಅಡ್ಡರಸ್ತೆ	ರಾಜಗೋಪಾಲ ನಗರ ಮುಖ್ಯರಸ್ತೆ	ಖಾಸಗಿ ಸ್ವತ್ತು	-

1	2	3	4	5	6	7	8	9	10	11	12
36	ದಾಸರಹಳ್ಳಿ	41	ಪೀಣ್ಯ ಕೈಗಾರಿಕಾ ಪ್ರದೇಶ	ಗೃಹಲಕ್ಷ್ಮಿ ಬಡಾವಣೆ ಉದ್ಯಾನವನ ಭಾಗ-1	4845.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
37	ದಾಸರಹಳ್ಳಿ	41	ಪೀಣ್ಯ ಕೈಗಾರಿಕಾ ಪ್ರದೇಶ	ಗೃಹಲಕ್ಷ್ಮಿ ಬಡಾವಣೆ ಉದ್ಯಾನವನ ಭಾಗ-5	817.00	ಉದ್ಯಾನವನ	ಹಳ್ಳ	ರಸ್ತೆ	ರಸ್ತೆ	ಖಾಸಗಿ ಸ್ವತ್ತು	-
38	ದಾಸರಹಳ್ಳಿ	70	ರಾಜಗೋಪಾಲ ನಗರ	ಜಿ.ಕೆ.ಡಬ್ಲ್ಯೂ. ಬಡಾವಣೆ ಉದ್ಯಾನವನ	5009.00	ಉದ್ಯಾನವನ	ಖಾಸಗಿ ಸ್ವತ್ತು & ಕಟ್ಟೆ	4ನೇ ಮುಖ್ಯರಸ್ತೆ	ಕಟ್ಟೆ	ಖಾಸಗಿ ಸ್ವತ್ತು	-
39	ದಾಸರಹಳ್ಳಿ	71	ಹೆಗ್ಗನಹಳ್ಳಿ	ಸುಂಕದಕಟ್ಟೆ ಉದ್ಯಾನವನ, ಸುಂಕದಕಟ್ಟೆ ಮುಖ್ಯರಸ್ತೆ	2851.00	ಉದ್ಯಾನವನ	ಸುಂಕದಕಟ್ಟೆ ಮುಖ್ಯರಸ್ತೆ	ಮಾರ್ಕೆಟ್ ರಸ್ತೆ	ರಸ್ತೆ	ಅಡ್ಡರಸ್ತೆ	-

ತಡೆಹಿಡಿಯಲಾದ ಆಸ್ತಿಗಳು											
ದಿನಾಂಕ: 22-11-2012 ರ ಪ್ರಾಥಮಿಕ ಅಧಿಸೂಚನೆಯಂತೆ				ಉದ್ಯಾನವನಗಳ ವಿವರ	ವಿಸ್ತೀರ್ಣ ಚ.ಮೀ. ಗಳಲ್ಲಿ	ಮೀಸಲಿಟ್ಟ ಉದ್ದೇಶ	ಚಕ್ಕು ಬಂದಿ				ಷರಾ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
ಕ್ರ.ಸಂ	ವಲಯದ ಹೆಸರು	ವಾರ್ಡ್ ಸಂಖ್ಯೆ	ವಾರ್ಡ್ ಹೆಸರು								
1	2	3	4	5	6	7	8	9	10	11	12
223	ದಕ್ಷಿಣ	168	ಪಟ್ಟಾಭಿರಾಮನ ಗರ	ಮಾರೇನಹಳ್ಳಿ ಪೆಟ್ರೋಲ್ ಬಂಕ್ ಹತ್ತಿರ ಅಕ್ಕಮಹಾದೇವಿ ಉದ್ಯಾನವನ	4735.50	ಉದ್ಯಾನವನ	ಪೆಟ್ರೋಲ್ ಬಂಕ್	ಕಲ್ಯಾಣ ಇಲಾಖೆ ಸ್ವತ್ತು	ಮೋರಿ	45ನೇ ಅಡ್ಡರಸ್ತೆ	-
102	ದಕ್ಷಿಣ	144	ಸಿದ್ದಾಪುರ	ಅರೆ ಕೆಂಪನಹಳ್ಳಿ ಉದ್ಯಾನವನ	1218.00	ಉದ್ಯಾನವನ	ಬೆಂಗಳೂರು ಹೊಸೂರು ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	13ನೇ ಅಡ್ಡರಸ್ತೆ	ಹೊಸ ಸೇರ್ಪಡೆ

ಕೆ.ಎ. ಹಿದಾಯತ್‌ಪುಲ್ಲ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ)

ಅನುಬಂಧ-2											
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಟದ ಮೈದಾನಗಳು											
ಕ್ರ. ಸಂ	ವಲಯದ ಹೆಸರು	ವಾರ್ಡ್ ಸಂಖ್ಯೆ	ವಾರ್ಡ್ ಹೆಸರು	ಆಟದ ಮೈದಾನಗಳ ವಿವರ	ವಿಸ್ತೀರ್ಣ ಚ.ಮೀ. ಗಳಲ್ಲಿ	ಮೀಸಲಿಟ್ಟ ಉದ್ದೇಶ	ಚಕ್ಕು ಬಂದಿ				ಷರಾ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
1	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಹೈಟೆನ್‌ಷನ್ ಲೈನ್ ಮಕ್ಕಳ ಆಟದ ಮೈದಾನ, ಎ.ಇ.ಸಿ.ಎಸ್.ಬಡಾವಣೆ, 2ನೇ ಮುಖ್ಯರಸ್ತೆ	485.00	ಆಟದ ಮೈದಾನ	ರಸ್ತೆ	ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	-
2	ಪೂರ್ವ	18	ರಾಧಾಕೃಷ್ಣ ದೇವಸ್ಥಾನ	ಎಂ.ಎಲ್.ಎ ಬಡಾವಣೆ, 7ನೇ ಮುಖ್ಯರಸ್ತೆಯಲ್ಲಿರುವ ಮಕ್ಕಳ ಆಟದ ಮೈದಾನ	124.00	ಆಟದ ಮೈದಾನ	7ನೇ ಮುಖ್ಯರಸ್ತೆ	ರಸ್ತೆ ನಂತರ ಡ್ರೈನೇಜ್	ಕೂಡುರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
3	ಪೂರ್ವ	19	ಸಂಜಯನಗರ	ಅಮರಜ್ಯೋತಿ ಬಡಾವಣೆ, 1ನೇ ಮುಖ್ಯರಸ್ತೆಯಲ್ಲಿರುವ ಆಟದ ಮೈದಾನ	2365.00	ಆಟದ ಮೈದಾನ	ಸಂಜಯನಗರ ರಸ್ತೆ	ಖಾಸಗಿ ಸ್ವತ್ತು	2ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	-
4	ಪೂರ್ವ	19	ಸಂಜಯನಗರ	ಸೆಂಟ್ರಲ್ ಎಕ್ಸ್‌ಪ್ರೆಸ್ ಬಡಾವಣೆ, 4ನೇ ಅಡ್ಡರಸ್ತೆಯಲ್ಲಿರುವ ಆಟದ ಮೈದಾನ	2943.00	ಆಟದ ಮೈದಾನ	4ನೇ ಅಡ್ಡರಸ್ತೆ	ಉದ್ಯಾನವನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
5	ಪೂರ್ವ	19	ಸಂಜಯನಗರ	ಸೆಂಟ್ರಲ್ ಎಕ್ಸ್‌ಪ್ರೆಸ್ ಬಡಾವಣೆ, 2ನೇ ಮುಖ್ಯರಸ್ತೆಯಲ್ಲಿರುವ ಮಕ್ಕಳ ಆಟದ ಮೈದಾನ	605.00	ಆಟದ ಮೈದಾನ	2ನೇ ಮುಖ್ಯರಸ್ತೆ	ಖಾಸಗಿ ಮನೆಗಳು	4ನೇ ಅಡ್ಡರಸ್ತೆ	ಖಾಸಗಿ ಮನೆಗಳು	-
6	ಪೂರ್ವ	19	ಸಂಜಯನಗರ	ಯು.ಎ.ಎಸ್.ಬಡಾವಣೆ, 1ನೇ ಮುಖ್ಯರಸ್ತೆಯಲ್ಲಿರುವ ಆಟದ ಮೈದಾನ ಸಂಜಯನಗರ	534.00	ಆಟದ ಮೈದಾನ	1ನೇ ಮುಖ್ಯರಸ್ತೆ	ಯಜಮಾನಪ್ಪ ಲೇಔಟ್ ರಸ್ತೆ	5ನೇ ಅಡ್ಡರಸ್ತೆ	ಕೂಡು ರಸ್ತೆ	-

1	2	3	4	5	6	7	8	9	10	11	12
7	ಪೂರ್ವ	19	ಸಂಜಯನಗರ	ಆರ್.ಎಂ.ವಿ.2ನೇ ಹಂತ, ಸೆಂಟ್ರಲ್ ಎಕ್ಸಿಸ್ ಲೇಔಟ್, 2ನೇ ಮುಖ್ಯರಸ್ತೆಯಲ್ಲಿರುವ ಮಕ್ಕಳ ಆಟದ ಮೈದಾನ	467.00	ಆಟದ ಮೈದಾನ	ಡ್ರೈನೇಜ್ & ಬಿ.ಬಿ.ಎಂ.ಪಿ. ಸಹಾಯ ಕೇಂದ್ರ	ಖಾಸಗಿ ಸ್ವತ್ತು	4ನೇ ಅಡ್ಡರಸ್ತೆ & ಬಿ.ಬಿ.ಎಂ.ಪಿ. ಸಹಾಯ ಕೇಂದ್ರ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
8	ಪೂರ್ವ	20	ಗಂಗಾನಗರ	ಗಂಗಾನಗರ, ಹೆಚ್‌ಎಂಟಿ ಬಡಾವಣೆಯಲ್ಲಿರುವ ಬಿ.ಬಿ.ಎಂ.ಪಿ. ಆಟದ ಮೈದಾನ	7980.00	ಆಟದ ಮೈದಾನ	ಆರ್.ಟಿ.ನಗರ 80 ಅಡಿ ಮುಖ್ಯರಸ್ತೆ	8ನೇ ಮುಖ್ಯರಸ್ತೆ 5ನೇ ಅಡ್ಡರಸ್ತೆ	7ನೇ ಮುಖ್ಯರಸ್ತೆ 5ನೇ ಅಡ್ಡರಸ್ತೆ	ಗಂಗಾನಗರ ರಸ್ತೆ	-
9	ಪೂರ್ವ	20	ಗಂಗಾನಗರ	ಕೆ.ಇ.ಬಿ.ಬಡಾವಣೆ, 5ನೇ ಮುಖ್ಯರಸ್ತೆಯಲ್ಲಿರುವ ಆಟದ ಮೈದಾನ	755.00	ಆಟದ ಮೈದಾನ	ರಂಗಾಯಣ ಕೇಂದ್ರಕ್ಕೆ ರಸ್ತೆ	ಡ್ರೈನೇಜ್	5ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
10	ಪೂರ್ವ	20	ಗಂಗಾನಗರ	ಹೆಚ್‌ಎಂ.ಟಿ. ಬಡಾವಣೆ, ಪ್ರೆಸಿಡೆನ್ಸಿ ಸ್ಕೂಲ್ ಎದುರುಗಡೆ ಇರುವ ಬಿ.ಬಿ.ಎಂ.ಪಿ. ಆಟದ ಮೈದಾನ	4440.80	ಆಟದ ಮೈದಾನ	8ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	7ನೇ ಮುಖ್ಯರಸ್ತೆ	8ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
11	ಪೂರ್ವ	20	ಗಂಗಾನಗರ	ಅಕ್ಷಯ್ಯ ಆಟದ ಮೈದಾನ, ಬಿ.ಬಿ.ಎಂ.ಪಿ. ಗಂಗಾನಗರ	1411.00	ಆಟದ ಮೈದಾನ	3ನೇ ಮುಖ್ಯರಸ್ತೆ	ಅಕ್ಷಯ್ಯ ಉದ್ಯಾನವನ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ವಾರ್ಡ್-34ರಲ್ಲಿ ಇದ್ದುದನ್ನು ರದ್ದುಪಡಿಸಿ ವಾರ್ಡ್-20ಕ್ಕೆ ಸೇರ್ಪಡೆ ಮಾಡಿದೆ.
12	ಪೂರ್ವ	21	ಹೆಬ್ಬಾಳ	ಅಮರಜ್ಯೋತಿನಗರ ಉದ್ಯಾನವನದ ದಕ್ಷಿಣಕ್ಕೆ ಇರುವ ಆಟದ ಮೈದಾನ	593.00	ಆಟದ ಮೈದಾನ	12ನೇ ಮೈನ್ 1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಅಮರಜ್ಯೋತಿ ಉದ್ಯಾನವನ	ಖಾಸಗಿ ಸ್ವತ್ತು	-
13	ಪೂರ್ವ	21	ಹೆಬ್ಬಾಳ	ಕ್ಯಾಪ್ಟನ್ ಕೇವಿನ್ ಕುಮಾರ್ ಮಕ್ಕಳ ಆಟದ ಮೈದಾನ	476.00	ಆಟದ ಮೈದಾನ	ಖಾಸಗಿ ಸ್ವತ್ತು	ಅಡ್ಡರಸ್ತೆ	1ನೇ ಮುಖ್ಯರಸ್ತೆ	ರಸ್ತೆ	-
14	ಪೂರ್ವ	21	ಹೆಬ್ಬಾಳ	ಆನಂದನಗರ ಮಕ್ಕಳ ಆಟದ ಮೈದಾನ	345.00	ಆಟದ ಮೈದಾನ	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಉದ್ಯಾನವನ	-
15	ಪೂರ್ವ	27	ಬಾಣಸವಾಡಿ	ಪಿ.ಎಂ.ಬಿ.ಆರ್.ಬಡಾವಣೆ, 4ನೇ ಮುಖ್ಯರಸ್ತೆ & 5ನೇ ಅಡ್ಡರಸ್ತೆಯಲ್ಲಿರುವ ಭುವನಗಿರಿ ಆಟದ ಮೈದಾನ	13695.00	ಆಟದ ಮೈದಾನ	5ನೇ ಎ ಅಡ್ಡರಸ್ತೆ	ಬಿ.ಬಿ.ಎಂ.ಪಿ. ಖಾಲಿಜಾಗ	3ನೇ ಬಿ ಮುಖ್ಯರಸ್ತೆ	4ನೇ ಮುಖ್ಯರಸ್ತೆ & 5ನೇ ಅಡ್ಡರಸ್ತೆ ಕೂಡುವ ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
16	ಪೂರ್ವ	28	ಕಮ್ಮನಹಳ್ಳಿ	ಕಮ್ಮನಹಳ್ಳಿ, ಬಿಬಿಎಂಪಿ ಸಂಪರ್ಕ ಕೇಂದ್ರ ಮತ್ತು ಆಟದ ಮೈದಾನ	3870.00	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು & ಬಿಬಿಎಂಪಿ ಕಾಮಗಾರಿ ಕಛೇರಿ	ರಸ್ತೆ	ಖಾಸಗಿ ಸ್ವತ್ತು, ಬಿಬಿಎಂಪಿ ಕಾಮಗಾರಿ ಕಛೇರಿ & ಸರ್ಕಾರಿ ಪ್ರಾಥಮಿಕ ಶಾಲೆ	ಹೊಸ ಸೇರ್ಪಡೆ
17	ಪೂರ್ವ	32	ಕಾವಲ ಭೈರಸಂದ್ರ	ಸುಲ್ತಾನಪಾಳ್ಯ ಆಟದ ಮೈದಾನ, ದಿನ್ನೂರು ಮುಖ್ಯರಸ್ತೆ	3205.00	ಆಟದ ಮೈದಾನ	ಸುಲ್ತಾನಪಾಳ್ಯ ಮುಖ್ಯ ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ದಿನ್ನೂರು ಮುಖ್ಯರಸ್ತೆ	-
18	ಪೂರ್ವ	48	ಮುನೇಶ್ವರನಗರ	ಪುಟ್‌ಬಾಲ್ ಆಟದ ಮೈದಾನ, ಪೆರಿಯಾರ್‌ನಗರ (ದೇವರಜೇವನಹಳ್ಳಿ)	5142.63	ಆಟದ ಮೈದಾನ	ಖಾಸಗಿ ಸ್ವತ್ತು	ರಸ್ತೆ	ಆರೋಗ್ಯ ಕೇಂದ್ರ ರಸ್ತೆ ಪೆರಿಯಾರ್‌ನಗರ	ಪುಟ್‌ಬಾಲ್ ಗ್ರೌಂಡ್ ರಸ್ತೆ	ಹೊಸ ಸೇರ್ಪಡೆ
19	ಪೂರ್ವ	58	ನ್ಯೂ ತಿಪ್ಪಸಂದ್ರ	ಪೂರ್ಣಪ್ರಜ್ಞ ಎಜುಕೇಷನ್ ಸಂಸ್ಥೆಯ ಹತ್ತಿರವಿರುವ ಬಿಬಿಎಂಪಿ ಆಟದ ಮೈದಾನ	5776.00	ಆಟದ ಮೈದಾನ	ಪೂರ್ಣಪ್ರಜ್ಞ ಎಜುಕೇಷನ್ ಸಂಸ್ಥೆ	ಅಂಡರ್ ಗ್ರೌಂಡ್ ಡ್ರೈನೇಜ್	ಅಂಡರ್ ಗ್ರೌಂಡ್ ಡ್ರೈನೇಜ್	ಪೂರ್ಣಪ್ರಜ್ಞ ಎಜುಕೇಷನ್ ಶಾಲೆ ರಸ್ತೆ	-
20	ಪೂರ್ವ	58	ನ್ಯೂ ತಿಪ್ಪಸಂದ್ರ	ಎನ್‌ಆರ್ ಎಜುಕೇಷನ್ ಸೊಸೈಟಿ ಶಿಶುಗೃಹ ಮಂಡೇಶ್ವರಿ ಘಾಡಶಾಲೆ ಹತ್ತಿರವಿರುವ ಬಿಬಿಎಂಪಿ ಆಟದ ಮೈದಾನ	5914.00	ಆಟದ ಮೈದಾನ	ಹೊಸ ತಿಪ್ಪಸಂದ್ರ ರಸ್ತೆ	1ನೇ ಎ ಅಡ್ಡರಸ್ತೆ	ಎನ್‌ಆರ್ ಎಜುಕೇಷನ್ ಶಿಶುಗೃಹ ಮಂಡೇಶ್ವರಿ ಘಾಡಶಾಲೆ	ಅಂಡರ್ ಗ್ರೌಂಡ್ ಡ್ರೈನೇಜ್	-
21	ಪೂರ್ವ	59	ಮಾರುತಿ ಸೇವಾ ನಗರ	ಜೀವನಹಳ್ಳಿ ಪುಟ್‌ಬಾಲ್ ಆಟದ ಮೈದಾನ (ಕೆ.ಹೆಚ್.ಬಿ. ಎಲ್.ಐ.ಜಿ. ಮನೆಗಳ ಹತ್ತಿರ)	7020.00	ಆಟದ ಮೈದಾನ	ರಸ್ತೆ & ಖಾಸಗಿ ಸ್ವತ್ತು	ಡ್ರೈನೇಜ್	ರಸ್ತೆ	ರಸ್ತೆ	-
22	ಪೂರ್ವ	59	ಮಾರುತಿ ಸೇವಾ ನಗರ	ಜೀವನಹಳ್ಳಿ ಐಟಿಸಿ ಕಾಲೋನಿಯಲ್ಲಿರುವ ಆಟದ ಮೈದಾನ	781.20	ಆಟದ ಮೈದಾನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-

1	2	3	4	5	6	7	8	9	10	11	12
23	ಪೂರ್ವ	60	ಸಗಾಯಪುರಂ	ಹೆಣ್ಣುರು ಮುಖ್ಯರಸ್ತೆ ಮತ್ತು ಹೊಸಬಾಗಲೂರು 1ನೇ ಮುಖ್ಯರಸ್ತೆ ಕೂಡು ಜಾಗದಲ್ಲಿರುವ ಬಿ.ಬಿ.ಎಂ.ಪಿ. ಆಟದ ಮೈದಾನ (ಬಾಗಲೂರು ಲೇಔಟ್)	14510.00	ಆಟದ ಮೈದಾನ	ಹೆಣ್ಣುರು ಮುಖ್ಯರಸ್ತೆ	ಖಾಸಗಿ ಸ್ವತ್ತು & ಚರ್ಚ್ ಕಾಂಪೌಂಡ್	ಹೊಸ ಬಾಗಲೂರು ಲೇಔಟ್ 1ನೇ ಮುಖ್ಯರಸ್ತೆ	ಚರ್ಚ್ ಕಾಂಪೌಂಡ್	ಹೊಸ ಸೇರ್ಪಡೆ
24	ಪೂರ್ವ	60	ಸಗಾಯಪುರಂ	ಬಿ.ಬಿ.ಎಂ.ಪಿ. ಆಟದ ಮೈದಾನ, ಪಿಳ್ಳಣ್ಣ ಗಾರ್ಡನ್	8315.00	ಆಟದ ಮೈದಾನ	ರೋಮನ್ ಕ್ಯಾಥೋಲಿಕ್ ಚರ್ಚ್ ಕಾಂಪೌಂಡ್	ರಸ್ತೆ	ಬರಿಯಲ್ ಗ್ರೌಂಡ್ ರಸ್ತೆ	ಖಾಸಗಿ ಸ್ವತ್ತು & ಚರ್ಚ್ ಕಾಂಪೌಂಡ್	ಹೊಸ ಸೇರ್ಪಡೆ
25	ಪೂರ್ವ	61	ಎಸ್.ಕೆ. ಗಾರ್ಡನ್	ಪಾಟರೀಟೌನ್, ಬೋರ್ ಬ್ಯಾಂಕ್ ರಸ್ತೆಯಲ್ಲಿರುವ ಬಿ.ಬಿ.ಎಂ.ಪಿ. ಆಟದ ಮೈದಾನ	6455.00	ಆಟದ ಮೈದಾನ	ಬೋರ್ ಬ್ಯಾಂಕ್ ರಸ್ತೆ	ಸರ್ಕಾರಿ ಸಂಯುಕ್ತ ಪ್ರೌಢಶಾಲೆ & ನರ್ಸರಿ ಶಾಲೆ	ಪ್ಯಾರೀ ರಸ್ತೆ (ಪಾಟರೀ ರಸ್ತೆ)	ವಿಲಿಯಮ್ಸ್ ಟೌನ್ 3ನೇ ಕ್ರಾಸ್ ರಸ್ತೆ	ಹೊಸ ಸೇರ್ಪಡೆ
26	ಪೂರ್ವ	63	ಜಯಮಹಲ್	ಜಯಮಹಲ್ ಬಡಾವಣೆಯಲ್ಲಿರುವ ಆಟದ ಮೈದಾನ	4100.00	ಆಟದ ಮೈದಾನ	5ನೇ ಮುಖ್ಯರಸ್ತೆ	ರಸ್ತೆ	ರಸ್ತೆ	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
27	ಪೂರ್ವ	78	ಪುಲಿಕೇಶಿನಗರ	ಮಾದವಮೊದಲಿಯಾರ್ ರಸ್ತೆಯಲ್ಲಿರುವ ಬಿಬಿಎಂಪಿ ಪುಟ್‌ಬಾಲ್ ಆಟದ ಮೈದಾನ	3853.09	ಆಟದ ಮೈದಾನ	ಪೂರ್ವವಲಯ ಉದ್ಯಾನವನ	ಕೆಂಚಪ್ಪ ರಸ್ತೆ	ರೈಲ್ವೆ ಲೈನ್	ಮಾದವ ಮೊದಲಿಯಾರ್ ರಸ್ತೆ	-
28	ಪೂರ್ವ	78	ಪುಲಿಕೇಶಿನಗರ	ನೇತಾಜಿರಸ್ತೆಯಲ್ಲಿರುವ ಆಟದ ಮೈದಾನ	3637.0	ಆಟದ ಮೈದಾನ	ನೇತಾಜಿ ರಸ್ತೆ	ಚರಂಡಿ & ರೈಲ್ವೆ ಲೈನ್	ಉದ್ಯಾನವನ	ವಾಟರ್ ಸಪ್ಲೈ ಬೋರ್ಡ್	-
29	ಪೂರ್ವ	78	ಪುಲಿಕೇಶಿನಗರ	ಬಂಬೂಬಜಾರ್ ಸುಲ್ತಾನ್ ಗುಂಟಾ, ಹೇನ್ಸ್ ರಸ್ತೆ, 3ನೇ ಅಡ್ಡರಸ್ತೆಯಲ್ಲಿರುವ ಬಿಬಿಎಂಪಿ ಆಟದ ಮೈದಾನ	13650.00	ಆಟದ ಮೈದಾನ	ಇಎಸ್‌ಐ ಆಸ್ಪತ್ರೆ ಮತ್ತು ಹೇನ್ಸ್ ರಸ್ತೆ 3ನೇ ಕ್ರಾಸ್	ಸುಲ್ತಾನ್ ಗುಂಟಾ, 2ನೇ ಕ್ರಾಸ್ & ಖಾಸಗಿ ಸ್ವತ್ತು	ಖಾಲಿಜಾಗ & ಕಿವುಡರ ತಾಂತ್ರಿಕ ತರಬೇತಿ ಕೇಂದ್ರ	ಬಿಬಿಎಂಪಿ ಕಾಮಗಾರಿ ಕಛೇರಿ & ಮದೀನಾ ಮಸೀದಿ	ಹೊಸ ಸೇರ್ಪಡೆ
30	ಪೂರ್ವ	79	ಸರ್ವಜ್ಞನಗರ	ಕ್ವಾರನಸ್ ಹೈಸ್ಕೂಲ್(ಅಂಥೋನಿ ಹೈಸ್ಕೂಲ್) ಆಟದ ಮೈದಾನ, ಬಿ.ಬಿ.ಎಂ.ಪಿ.ಯಿಂದ ಗುತ್ತಿಗೆಗೆ ನೀಡಿರುವ ಆಸ್ತಿ)	9812.20	ಆಟದ ಮೈದಾನ	ರಸ್ತೆ & ಬಿ.ಬಿ.ಎಂ.ಪಿ. ಆಸ್ತಿ (ಮೌನಗುರು ಮಠಕ್ಕೆ ಗುತ್ತಿಗೆ ನೀಡಿರುವ ಆಸ್ತಿ)	ಬಿ.ಬಿ.ಎಂ.ಪಿ. ಆಸ್ತಿ(ಸೆಂಟ್ ಅಲೋಯಿಸಿಸ್ ಶಾಲೆ ಪ್ರವೇಶ ರಸ್ತೆ- ನಂತರ ಅಸ್ಸಾಯಿ ರಸ್ತೆ	ಸುಂದರಮೂರ್ತಿ ರಸ್ತೆ	ಬಿ.ಬಿ.ಎಂ.ಪಿ. ಆಸ್ತಿ(ಸೆಂಟ್ ಅಲೋಯಿಸಿಸ್ ಶಾಲೆಗೆ ಗುತ್ತಿಗೆಗೆ ನೀಡಿರುವ ಆಸ್ತಿ)	-

1	2	3	4	5	6	7	8	9	10	11	12
31	ಪೂರ್ವ	79	ಸರ್ವಜ್ಞನಗರ	ಬಿ.ಬಿ.ಎಂ.ಪಿ. ಆಸ್ತಿ, ಸೆಂಟರ್ ಅಲೋಸಿಸ್ ಹೈಯರ್ ಸೆಕೆಂಡರಿ ಸ್ಕೂಲ್ & ಆಟದ ಮೈದಾನ (ಗುತ್ತಿಗೆಗೆ ನೀಡಿರುವ ಆಸ್ತಿ)	25427.40	ಆಟದ ಮೈದಾನ	ಖಾಸಗಿ ಸ್ವತ್ತು	ಡ್ರೈನೇಜ್ & ಅಸಾಯಿ ರಸ್ತೆ	ಬಿ.ಬಿ.ಎಂ.ಪಿ. ಆಸ್ತಿ (ಕ್ಲಾರೆನಸ್ ಶಾಲೆ ಆಟದ ಮೈದಾನಕ್ಕೆ ಗುತ್ತಿಗೆಗೆ ನೀಡಿರುವ ಆಸ್ತಿ)	ಪಿಎಸ್‌ಕೆ ನಾಯ್ಡು ರಸ್ತೆ	-
32	ಪೂರ್ವ	79	ಸರ್ವಜ್ಞನಗರ	ಕಲ್ಲಹಳ್ಳಿ ಬಿಡಿಎ ಬಡಾವಣೆ ಬಿ-2 ಬ್ಲಾಕ್‌ನಲ್ಲಿರುವ ಆಟದ ಮೈದಾನ	503.50	ಆಟದ ಮೈದಾನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
33	ಪೂರ್ವ	79	ಸರ್ವಜ್ಞನಗರ	ಕಲ್ಲಹಳ್ಳಿ ಬಿಡಿಎ ಬಡಾವಣೆ ಬಿ-2 ಬ್ಲಾಕ್‌ನಲ್ಲಿರುವ ಆಟದ ಮೈದಾನ	786.00	ಆಟದ ಮೈದಾನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
34	ಪೂರ್ವ	79	ಸರ್ವಜ್ಞನಗರ	ಕಲ್ಲಹಳ್ಳಿ ಅಂಜನೇಯ ದೇವಸ್ಥಾನ ಮುಖ್ಯರಸ್ತೆಯಲ್ಲಿರುವ ಆಟದ ಮೈದಾನ & ಶೌಚಾಲಯಗಳು	1480.00	ಆಟದ ಮೈದಾನ	ಮಿಲಿಟರಿ ಜಾಗ	ಅಂಜನೇಯ ದೇವಸ್ಥಾನ ಮುಖ್ಯರಸ್ತೆ	4ನೇ ಅಡ್ಡರಸ್ತೆ	ಮಿಲಿಟರಿ ಜಾಗ & ಖಾಸಗಿ ಸ್ವತ್ತು	ಹೊಸ ಸೇರ್ಪಡೆ
35	ಪೂರ್ವ	80	ಹೊಯ್ಸಳನಗರ	ಮರ್ಫಿಟೌನ್ ನೀಲಕಂಠನ್ ರಸ್ತೆಯಲ್ಲಿರುವ ಆಟದ ಮೈದಾನ	2829.00	ಆಟದ ಮೈದಾನ	ರಸ್ತೆ	ಅನಂತಯ್ಯ ರಸ್ತೆ	ನೀಲಕಂಠನ್ ರಸ್ತೆ	ಅನಂತಯ್ಯ ರಸ್ತೆ	-
36	ಪೂರ್ವ	80	ಹೊಯ್ಸಳನಗರ	ಇಂದಿರಾನಗರ 1ನೇ ಹಂತ 6 ಮತ್ತು 9ನೇ ಅಡ್ಡರಸ್ತೆಗಳ ಮಧ್ಯೆ ಇರುವ ಕಾರ್ಪೊರೇಷನ್ ಆಟದ ಮೈದಾನ (ಫುಟ್‌ಬಾಲ್ & ಬಾಸ್ಕೆಟ್ ಬಾಲ್ ಆಟದ ಮೈದಾನ)	6775.00	ಆಟದ ಮೈದಾನ	6ನೇ ಅಡ್ಡರಸ್ತೆ	9ನೇ ಅಡ್ಡರಸ್ತೆ	ರಸ್ತೆ	ರಸ್ತೆ	-
37	ಪೂರ್ವ	80	ಹೊಯ್ಸಳನಗರ	ಡಿಫೆನ್ಸ್ ಕಾಲೋನಿ 6ನೇ ಮುಖ್ಯರಸ್ತೆಯಲ್ಲಿರುವ ಆಟದ ಮೈದಾನ	10157.00	ಆಟದ ಮೈದಾನ	4 & 5ನೇ ಮುಖ್ಯರಸ್ತೆಗೆ ಲಿಂಕ್ ರಸ್ತೆ	ಖಾಸಗಿ ಸ್ವತ್ತುಗಳು	ಬಿ.ಬಿ.ಎಂ.ಪಿ. ಖಾಲಿಜಾಗ & ಹಿರಿಯ ನಾಗರಿಕರ ಉದ್ಯಾನವನ	6ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
38	ಪೂರ್ವ	80	ಹೊಯ್ಸಳನಗರ	ಮರ್ಫಿಟೌನ್ 3ನೇ ಸ್ಟೇರ್‌ನಲ್ಲಿರುವ ಆಟದ ಮೈದಾನ	1300.00	ಆಟದ ಮೈದಾನ	3ನೇ ಸ್ಟೇರ್ ರಸ್ತೆ	3ನೇ ಸ್ಟೇರ್ ರಸ್ತೆ	3ನೇ ಸ್ಟೇರ್ ರಸ್ತೆ	3ನೇ ಸ್ಟೇರ್ ರಸ್ತೆ	ಹೊಸ ಸೇರ್ಪಡೆ
39	ಪೂರ್ವ	80	ಹೊಯ್ಸಳನಗರ	ಆನಂದನಾಯರ್ ರಸ್ತೆಯಲ್ಲಿರುವ ಆಟದ ಮೈದಾನ	751.10	ಆಟದ ಮೈದಾನ	ಬಿ.ಬಿ.ಎಂ.ಪಿ. ಖಾಲಿಜಾಗ	ಆನಂದನಾಯರ್ ರಸ್ತೆ	1ನೇ ಸ್ಟೇರ್ ರಸ್ತೆ	2ನೇ ಸ್ಟೇರ್ ರಸ್ತೆ	ಹೊಸ ಸೇರ್ಪಡೆ
40	ಪೂರ್ವ	80	ಹೊಯ್ಸಳನಗರ	ರಾಮಚಂದ್ರ ಮೊದಲಿಯಾರ್ ರಸ್ತೆಯಲ್ಲಿರುವ (ಮರ್ಫಿಟೌನ್) ಆಟದ ಮೈದಾನ	574.07	ಆಟದ ಮೈದಾನ	ರಸ್ತೆ	ರಾಮಚಂದ್ರ ಮೊದಲಿಯಾರ್ ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
41	ಪೂರ್ವ	80	ಹೊಯ್ಸಳನಗರ	ಮರ್ಫಿಟೌನ್ 4ನೇ ಸ್ಟೇರ್‌ನಲ್ಲಿರುವ ಮಕ್ಕಳ ಆಟದ ಮೈದಾನ	1237.70	ಆಟದ ಮೈದಾನ	ರಸ್ತೆ	ರಸ್ತೆ	ಸದಾಶಿವ ಮೊದಲಿಯಾರ್ ರಸ್ತೆ	ಸದಾಶಿವ ಮೊದಲಿಯಾರ್ ರಸ್ತೆ	ಹೊಸ ಸೇರ್ಪಡೆ
42	ಪೂರ್ವ	80	ಹೊಯ್ಸಳನಗರ	ಮರ್ಫಿಟೌನ್ 9ನೇ ಸ್ಟೇರ್‌ನಲ್ಲಿರುವ ಮಕ್ಕಳ ಆಟದ ಮೈದಾನ	943.00	ಆಟದ ಮೈದಾನ	ರಸ್ತೆ	ರಸ್ತೆ	ಎಸ್.ಎಸ್.ಎಂ. 9ನೇ ಸ್ಟೇರ್ ರಸ್ತೆ	ಎಸ್.ಎಸ್.ಎಂ. 9ನೇ ಸ್ಟೇರ್ ರಸ್ತೆ	ಹೊಸ ಸೇರ್ಪಡೆ
43	ಪೂರ್ವ	80	ಹೊಯ್ಸಳನಗರ	ಮರ್ಫಿಟೌನ್, ಸದಾಶಿವಮೊದಲಿಯಾರ್ ರಸ್ತೆ ಕ್ರಾಸ್‌ನಲ್ಲಿರುವ ಡಾ ಬಿ.ಆರ್.ಅಂಬೇಡ್ಕರ್ ಆಟದ ಮೈದಾನ	7635.00	ಆಟದ ಮೈದಾನ	ಓಲ್ಡ್ ಮದ್ರಾಸ್ ರಸ್ತೆ, ಕೊನ್ನಿ ಸಿದ್ಧಪುರಸ್ತೆ & ಬಿಬಿಎಂಪಿ ಅಂಗಡಿ ಮಳಿಗೆಗಳು	ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ವ್ಯಾಯಾಮ ಶಾಲೆ ರಸ್ತೆ ಮತ್ತು ಸರ್ಕಾರಿ ತೆಲಗು ಹೈಯರ್ ಪ್ರೈಮರಿ ಶಾಲೆ	ಸರ್ಕಾರಿ ತಮಿಳು ಬಾಲಕರ ಪ್ರಾಥಮಿಕಶಾಲೆ	ರಸ್ತೆ	ಹೊಸ ಸೇರ್ಪಡೆ
44	ಪೂರ್ವ	89	ಜೋಗುಪಾಳ್ಯ	ಜೋಗುಪಾಳ್ಯ ಜಿ 8ನೇ ಸ್ಟ್ರೀಟ್, 2ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಬಿಬಿಎಂಪಿ ಪ್ರೌಢಶಾಲೆ ಮತ್ತು ಆಟದ ಮೈದಾನ	5499.00	ಆಟದ ಮೈದಾನ	ಅಪ್ಪಯ್ಯ ಗಾರ್ಡನ್ 1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಡೈನೇಜ್	ಜಿ 8ನೇ ಸ್ಟ್ರೀಟ್ 2ನೇ ಕ್ರಾಸ್	ಹೊಸ ಸೇರ್ಪಡೆ

1	2	3	4	5	6	7	8	9	10	11	12
45	ಪೂರ್ವ	89	ಜೋಗುಪಾಳ್ಯ	ಜೋಗುಪಾಳ್ಯ ಜಿ ಸ್ಟೇಟ್ ಮುಖ್ಯರಸ್ತೆಯಲ್ಲಿರುವ ಬಿಬಿಎಂಪಿ ಫುಟ್‌ಬಾಲ್ ಆಟದ ಮೈದಾನ	9315.00	ಆಟದ ಮೈದಾನ	ಬಿಬಿಎಂಪಿ ಸಮುದಾಯ ಭವನ	ಪೊಲೀಸ್ ಕ್ವಾರ್ಟರ್ಸ್ ಮತ್ತು ಬಿಬಿಎಂಪಿ ಆಸ್ತಿ	ಜಿ ಸ್ಟೇಟ್ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
46	ಪೂರ್ವ	91	ಭಾರತೀನಗರ	ಮೆಮೋರಿಯಲ್ ಸ್ಟ್ರೀಟ್‌ನಲ್ಲಿರುವ ಆಟದ ಮೈದಾನ	478.00	ಆಟದ ಮೈದಾನ	ಮೆಮೋರಿಯಲ್ ಸ್ಟ್ರೀಟ್	ಮೆಮೋರಿಯಲ್ ಸ್ಟ್ರೀಟ್	ಬಿ.ಬಿ.ಎಂ.ಪಿ. ಸಮುದಾಯ ಭವನ	ಬಿ.ಬಿ.ಎಂ.ಪಿ. ನರ್ಸರಿ ಶಾಲೆ	ಹೊಸ ಸೇರ್ಪಡೆ
47	ಪೂರ್ವ	93	ವಸಂತನಗರ	ಕುಮಾರ ಪಾರ್ಕ್ ಪಶ್ಚಿಮ, 10ನೇ ಅಡ್ಡರಸ್ತೆಯಲ್ಲಿರುವ ಆನೆ ಆಟದ ಮೈದಾನ	1171.60	ಆಟದ ಮೈದಾನ	10ನೇ ಅಡ್ಡರಸ್ತೆ	10ನೇ ಅಡ್ಡರಸ್ತೆ	ಕೂಡುರಸ್ತೆ	9ನೇ ಎ ಅಡ್ಡರಸ್ತೆ	ಹೊಸ ಸೇರ್ಪಡೆ
48	ಪೂರ್ವ	93	ವಸಂತನಗರ	ಕುಮಾರಪಾರ್ಕ್ ಪೂರ್ವ ರಸ್ತೆಯಲ್ಲಿರುವ ಮಕ್ಕಳ ಆಟದ ಮೈದಾನ	509.00	ಆಟದ ಮೈದಾನ	ಕುಮಾರಪಾರ್ಕ್ ಪೂರ್ವ ರಸ್ತೆ	ಕುಮಾರಪಾರ್ಕ್ ಅಡ್ಡರಸ್ತೆ	ಮಾಲೀ ಕ್ವಾರ್ಟರ್ಸ್ & ಶಾರದ ಸ್ತ್ರೀ ಸಮಾಜಕ್ಕೆ ಗುತ್ತಿಗೆ ನೀಡಿರುವ ಆಸ್ತಿ	ಕುಮಾರ ಉದ್ಯಾನವನ	ಹೊಸ ಸೇರ್ಪಡೆ
49	ಪೂರ್ವ	110	ಸಂಪಂಗಿರಾಮ ನಗರ	ಕೆಂಪೇಗೌಡ ರಸ್ತೆಯಲ್ಲಿ ಬನಪ್ಪ ಪಾರ್ಕ್ ಪಕ್ಕದಲ್ಲಿರುವ ಆಟದ ಮೈದಾನ	5220.00	ಆಟದ ಮೈದಾನ	ರಸ್ತೆ	ಬನಪ್ಪ ಪಾರ್ಕ್	ಕೆಂಪೇಗೌಡ ರಸ್ತೆ	ಪಾರ್ಕ್ ರಸ್ತೆ & ಖಾಸಗಿ ಸ್ವತ್ತುಗಳು	ಹೊಸ ಸೇರ್ಪಡೆ
50	ಪೂರ್ವ	110	ಸಂಪಂಗಿರಾಮ ನಗರ	ಶಿವಾಜಿನಗರ ಮೀನಾಕ್ಷಿ ಕೊಯಿಲ್ ಸ್ಟ್ರೀಟ್‌ನಲ್ಲಿರುವ ಬಿಬಿಎಂಪಿ ಓಳಾಂಗಣ ಕ್ರೀಡಾಂಗಣ	13470.00	ಆಟದ ಮೈದಾನ	ಶಿವಾಜಿನಗರ ಬಿಬಿಎಂಪಿ ಬಸ್ ನಿಲ್ದಾಣ ಮತ್ತು ಬಿಬಿಎಂಪಿ ಸ್ವತ್ತು	ಸರ್ಕಾರಿ ತೆಲುಗು ಪ್ರೌಢಶಾಲೆ ಮತ್ತು ಟೆನ್ಟರ್‌ಕೌನ್ ಪ್ರೌಢಶಾಲೆ	ಬಿಬಿಎಂಪಿ ಸ್ವತ್ತು ಅಂಗಡಿ ಮಳಿಗೆಗಳು	ಬಿಬಿಎಂಪಿ ಶಿಶುವಿಹಾರ ಕೇಂದ್ರ ಮತ್ತು ಮಸೀದಿ	ಹೊಸ ಸೇರ್ಪಡೆ
51	ಪೂರ್ವ	111	ಶಾಂತಲಾನಗರ	ಆಸ್ಪಿನ್ ಹೌಸ್ ಎಫ್-ಬ್ಲಾಕ್, ಪಾಂಗ್ರೋವ್ ರಸ್ತೆಯಲ್ಲಿರುವ (ಪೊಲೀಸ್ ಕ್ವಾರ್ಟರ್ಸ್ ಪಕ್ಕ) ಆಟದ ಮೈದಾನ	9472.00	ಆಟದ ಮೈದಾನ	ಡ್ರೈನ್	ಎಫ್ ಬ್ಲಾಕ್ ಪಾಂಗ್ರೋವ್ ರಸ್ತೆ	ಖಾಸಗಿ ಸ್ವತ್ತು	ಪೊಲೀಸ್ ವಸತಿ ಗೃಹಗಳು	ಹೊಸ ಸೇರ್ಪಡೆ
52	ಪೂರ್ವ	111	ಶಾಂತಲಾನಗರ	ನೀಲಸಂದ್ರ ರಸ್ತೆ ಮತ್ತು ಓಲ್ಡ್ ರೇಸ್‌ಕೋರ್ಸ್ ರಸ್ತೆ ಕೂಡು ಜಾಗದಲ್ಲಿರುವ ಆಟದ ಮೈದಾನ	730.00	ಆಟದ ಮೈದಾನ	ಸಮಾಜ ಕಲ್ಯಾಣ ಸಂಸ್ಥೆ ಅಂಗನವಾಡಿ (ಬಿಬಿಎಂಪಿ ಆಸ್ತಿ) ಮತ್ತು ರಸ್ತೆ	ನೀಲಸಂದ್ರ ರಸ್ತೆ (ಮದರ್ ಥೆರೇಸಾ ರಸ್ತೆ)	ಓಲ್ಡ್ ರೇಸ್‌ಕೋರ್ಸ್ ರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ

1	2	3	4	5	6	7	8	9	10	11	12
53	ಪೂರ್ವ	111	ಶಾಂತಲಾನಗರ	ಕಮೀಷನರೇಟ್ ರಸ್ತೆಯಲ್ಲಿರುವ ಬಿಬಿಎಂಪಿ ಆಟದ ಮೈದಾನ, ನರ್ಸರಿ ಶಾಲೆ ಮತ್ತು ಲೈಬ್ರರಿ	2355.00	ಆಟದ ಮೈದಾನ	ಕಮೀಷನರೇಟ್ ರಸ್ತೆ	ಸರ್ಕಾರಿ ಶಾಲೆ ಮತ್ತು ರಸ್ತೆ	ಬಿಬಿಎಂಪಿ ಖಾಲಿಜಾಗ	ಸರ್ಕಾರಿ ತಮಿಳು ಪ್ರಾಥಮಿಕ ಶಾಲೆ	ಹೊಸ ಸೇರ್ಪಡೆ
54	ಪೂರ್ವ	111	ಶಾಂತಲಾನಗರ	ಒಶಾಂಗಸಿ ರಸ್ತೆಯಲ್ಲಿರುವ ಬಿಬಿಎಂಪಿ ನರ್ಸರಿ ಶಾಲೆ, ಗ್ರಂಥಾಲಯ & ಆಟದ ಮೈದಾನ	10650.00	ಆಟದ ಮೈದಾನ	ರೀನಿಯಸ್ ರಸ್ತೆ	ಬಿಬಿಎಂಪಿ ಆಸ್ತಿ(ಹಿರಿಯ ನಾಗರಿಕರ ಸಂಧ್ಯಾ ಕಿರಣ)	ಒಶಾಂಗಸಿ ರಸ್ತೆ	ಬಿಬಿಎಂಪಿ ಆಸ್ತಿ (ಕೆ.ಎಸ್.ಎಫ್.ಎ ಗೆ ಗುತ್ತಿಗೆಗೆ ನೀಡಿರುವ ಜಾಗ ದಿವ್ಯಶ್ರೀ ಛೇಂಬರ್ಸ್	ಹೊಸ ಸೇರ್ಪಡೆ
55	ಪೂರ್ವ	112	ದೊಮ್ಮಲೂರು	ದೊಮ್ಮಲೂರು ಹೆಚ್.ಎ.ಎಲ್. ಮುಖ್ಯರಸ್ತೆಯಲ್ಲಿರುವ ಶಂಕರ್‌ನಾಗ್ ಸ್ಟೇಡಿಯಂ ಆಟದ ಮೈದಾನ	1267.00	ಆಟದ ಮೈದಾನ	ರಸ್ತೆ	ಖಾಲಿಜಾಗ	ಹೆಚ್.ಎ.ಎಲ್. ಮುಖ್ಯರಸ್ತೆ	ಕೆಂಪೇಗೌಡ ಸರ್ವಿಸ್ ರಸ್ತೆ	ಹೊಸ ಸೇರ್ಪಡೆ
56	ಪೂರ್ವ	112	ದೊಮ್ಮಲೂರು	ದೊಮ್ಮಲೂರು ಬಿಡಿಎ ಕಾಂಪ್ಲೆಕ್ಸ್ ಆಟದ ಮೈದಾನ	720.00	ಆಟದ ಮೈದಾನ	4ನೇ ಎ ಮುಖ್ಯರಸ್ತೆ	ಅಡ್ಡರಸ್ತೆ	ಓಣಿ	4ನೇ ಎ ಮುಖ್ಯರಸ್ತೆ	ಹೊಸ ಸೇರ್ಪಡೆ
57	ಪೂರ್ವ	112	ದೊಮ್ಮಲೂರು	ಹೆಚ್.ಎ.ಎಲ್.2ನೇ ಹಂತ, ಇಂದಿರಾನಗರ, 13ನೇ ಡಿ ಮುಖ್ಯರಸ್ತೆ (ದೂಪನಹಳ್ಳಿ)ಯಲ್ಲಿರುವ ಬಾಲಕರ ಶಾಲೆಯ ಆಟದ ಮೈದಾನ	3060.00	ಆಟದ ಮೈದಾನ	13ನೇ ಮುಖ್ಯರಸ್ತೆ, 8ನೇ ಕ್ರಾಸ್	10ನೇ ಅಡ್ಡರಸ್ತೆ	13ನೇ ಮುಖ್ಯರಸ್ತೆ	ಹೆಚ್.ಎ.ಎಲ್. 13ನೇ ಡಿ ಮುಖ್ಯರಸ್ತೆ	ಹೊಸ ಸೇರ್ಪಡೆ
58	ಪೂರ್ವ	113	ಕೋನೇನ ಅಗ್ರಹಾರ	ಹೆಚ್.ಎ.ಎಲ್, ಬಿಡಿಎ ಲೇಔಟ್ 4 & 5ನೇ ಅಡ್ಡರಸ್ತೆ ಮಧ್ಯೆ ಇರುವ ಆಟದ ಮೈದಾನ	1687.00	ಆಟದ ಮೈದಾನ	ಖಾಸಗಿ ಸ್ವತ್ತು	ಬಿಡಿಎ ಮುಖ್ಯರಸ್ತೆ	4ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	ಹೊಸ ಸೇರ್ಪಡೆ
59	ಪೂರ್ವ	114	ಅಗರಂ	ಆಸ್ಪಿನ್‌ಹೌಸ್ 1ನೇ ಸ್ಟೇರ್‌ನಲ್ಲಿರುವ ಆಟದ ಮೈದಾನ	2160.27	ಆಟದ ಮೈದಾನ	1ನೇ ಸ್ಟೇರ್ ರಸ್ತೆ	1ನೇ ಸ್ಟೇರ್ ರಸ್ತೆ	ನಾರ್ತ್ ಸ್ಟ್ರೀಟ್ (ಕೆಬಿಎಆರ್ 1ನೇ ಅಡ್ಡರಸ್ತೆ)	1ನೇ ಸ್ಟೇರ್ ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
60	ಪೂರ್ವ	114	ಅಗರಂ	ಆಸ್ಪಿನ್‌ಟೌನ್ 5ನೇ ಸ್ಟೇರ್‌ನಲ್ಲಿರುವ ಆಟದ ಮೈದಾನ	2935.00	ಆಟದ ಮೈದಾನ	5ನೇ ಸ್ಟೇರ್ ರಸ್ತೆ	5ನೇ ಸ್ಟೇರ್ ರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
61	ಪೂರ್ವ	114	ಅಗರಂ	ಗೌತಮಪುರ, ಆರ್ಟಲರಿ ರಸ್ತೆಯಲ್ಲಿರುವ ಪುಟಾಳಿ ಆಟದ ಮೈದಾನ	5856.00	ಆಟದ ಮೈದಾನ	ಖಾಸಗಿ ಸ್ವತ್ತು & ಆರ್ಟಲರಿ ರಸ್ತೆ	ಖಾಸಗಿ ಸ್ವತ್ತು, ಶೌಚಾಲಯ & ಡ್ರೈನ್	ಖಾಸಗಿ ಸ್ವತ್ತು	ಡ್ರೈನ್	ಹೊಸ ಸೇರ್ಪಡೆ
62	ಪೂರ್ವ	115	ವನ್ನಾರಪೇಟೆ	ವಿವೇಕನಗರ, 9 & 10ನೇ ಮುಖ್ಯರಸ್ತೆ ಮಧ್ಯೆ ಇರುವ (ಪೊಲೀಸ್‌ಠಾಣೆ ಮುಂಭಾಗ) ಆಟದ ಮೈದಾನ	4723.50	ಆಟದ ಮೈದಾನ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	9ನೇ ಮುಖ್ಯರಸ್ತೆ	10ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
63	ಪೂರ್ವ	115	ವನ್ನಾರಪೇಟೆ	ವನ್ನಾರಪೇಟೆ ವಲೇರಿಯಮ್ಮ ದೇವಸ್ಥಾನರಸ್ತೆಯಲ್ಲಿರುವ ಮಕ್ಕಳ ಆಟದ ಮೈದಾನ	244.00	ಆಟದ ಮೈದಾನ	ಅಂಡರ್ ಗ್ರೌಂಡ್ ಡ್ರೈನೇಜ್	ಓಣಿ	ವಲೇರಿಯಮ್ಮ ದೇವಸ್ಥಾನ ರಸ್ತೆ	ಕೂಡುರಸ್ತೆ	ಹೊಸ ಸೇರ್ಪಡೆ
64	ಪೂರ್ವ	115	ವನ್ನಾರಪೇಟೆ	ಆಸ್ಪಿನ್‌ಟೌನ್ ಬಿಡಿಎ ಬಡಾವಣೆ, ನೆಹರೂ ಬ್ಲಾಕ್ (ಮೆಕಾನ್ ಸ್ಪಾಟ್ ಕ್ಲಾರ್ಕ್ಸ್) ಮಧ್ಯೆ ಇರುವ ಆಟದ ಮೈದಾನ	2226.00	ಆಟದ ಮೈದಾನ	ರಸ್ತೆ	ವನ್ನಾರಪೇಟೆ 4ನೇ ಅಡ್ಡರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
65	ಪೂರ್ವ	117	ಶಾಂತಿನಗರ	ಬೇತಲ್ ಬಡಾವಣೆ, ಸಿಮೆಂಟ್ ರಸ್ತೆಯಲ್ಲಿರುವ ಪುಟಾಳಿ ಆಟದ ಮೈದಾನ	5935.00	ಆಟದ ಮೈದಾನ	ಬಿಬಿಎಂಪಿ ಆಸ್ತಿ (ಮಧುಗೃಹ) ಮತ್ತು ಉಮಾ ಗ್ಯಾಸ್‌ರವರಿಗೆ ಗುತ್ತಿಗೆಗೆ ನೀಡಿರುವ ಆಸ್ತಿ	ಬರ್ಲಿ ಸ್ಟ್ರೀಟ್	ರಸ್ತೆ	ಸಿಮೆಂಟ್ ರಸ್ತೆ	ಹೊಸ ಸೇರ್ಪಡೆ
1	ಪಶ್ಚಿಮ	35	ಅರಮನೆ ನಗರ	ಆಟದ ಮೈದಾನ, ಈಸ್ಟ್ ಪಾರ್ಕ್‌ರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರಂ	1865.00	ಆಟದ ಮೈದಾನ	ಈಸ್ಟ್ ಪಾರ್ಕ್ ರಸ್ತೆ	ವೆಸ್ಟ್‌ಪಾರ್ಕ್ ರಸ್ತೆ	ದೊರೆಸ್ವಾಮಿ ರಾಜ ಉದ್ಯಾನವನ	15ನೇ ಅಡ್ಡರಸ್ತೆ	-
2	ಪಶ್ಚಿಮ	35	ಅರಮನೆ ನಗರ	ಆಟದ ಮೈದಾನ 5-6ನೇ ಮುಖ್ಯರಸ್ತೆಗಳ ನಡುವೆ 16ನೇ ಅಡ್ಡರಸ್ತೆ, ಸದಾಶಿವನಗರ.	2700.00	ಆಟದ ಮೈದಾನ	16ನೇ ಅಡ್ಡರಸ್ತೆ	ಬೃಂದಾವನ ದೇವಸ್ಥಾನ	6ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
3	ಪತ್ನಿಮ	35	ಅರಮನೆ ನಗರ	ಮಕ್ಕಳ ಆಟದ ಮೈದಾನ 4-5ನೇ ಮುಖ್ಯರಸ್ತೆಗಳ ನಡುವೆ 16ನೇ ಅಡ್ಡರಸ್ತೆ, ಸದಾಶಿವನಗರ.	4387.00	ಆಟದ ಮೈದಾನ	16ನೇ ಅಡ್ಡರಸ್ತೆ	16ನೇ ಅಡ್ಡರಸ್ತೆ	5ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
4	ಪತ್ನಿಮ	43	ನಂದಿನಿ ಬಡಾವಣೆ	ಆಟದ ಮೈದಾನ, 15ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ನಂದಿನಿ ಬಡಾವಣೆ	1145.00	ಆಟದ ಮೈದಾನ	ಮೋರಿ	3ನೇ ಅಡ್ಡರಸ್ತೆ	15ನೇ ಮುಖ್ಯರಸ್ತೆ	ಬ್ಯಾಂಕ್ ಕಾಲೋನಿಗೆ ರಸ್ತೆ	ಹೊಸ ಸೇರ್ಪಡೆ
5	ಪತ್ನಿಮ	44	ಮಾರಪ್ಪನಪಾಳ್ಯ	ಆಟದ ಮೈದಾನ 9ನೇ ಮುಖ್ಯರಸ್ತೆ, 2-7ನೇ ಅಡ್ಡರಸ್ತೆ ಶಂಕರನಗರ	2236.00	ಆಟದ ಮೈದಾನ	2ನೇ ಅಡ್ಡರಸ್ತೆ	9ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	ಉದ್ಯಾನವನ	-
6	ಪತ್ನಿಮ	44	ಮಾರಪ್ಪನಪಾಳ್ಯ	ಮಕ್ಕಳ ಆಟದ ಮೈದಾನ 4ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ ಶಂಕರನಗರ	453.60	ಆಟದ ಮೈದಾನ	ಕೂಡು ರಸ್ತೆ	4ನೇ ಮುಖ್ಯರಸ್ತೆ	ಅಡ್ಡರಸ್ತೆ	4ನೇ ಅಡ್ಡರಸ್ತೆ	-
7	ಪತ್ನಿಮ	64	ರಾಜಮಹಲ್ ಗುಟ್ಟಹಳ್ಳಿ	ಆಟದ ಮೈದಾನ, 1ನೇ ಮುಖ್ಯರಸ್ತೆ, (ಮಹಾಲಕ್ಷ್ಮಿ ಮಂದಿರ ರಸ್ತೆ) ವೈಯಾಲಿಕಾವಲ್	13184.37	ಆಟದ ಮೈದಾನ	8ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ ಮತ್ತು ಖಾಸಗಿ ಸ್ವತ್ತುಗಳು	ಉದ್ಯಾನವನ	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
8	ಪತ್ನಿಮ	65	ಕಾಡು ಮಲ್ಲೇಶ್ವರ	ಆಟದ ಮೈದಾನ, 3ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಮಲ್ಲೇಶ್ವರಂ	12931.00	ಆಟದ ಮೈದಾನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	-
9	ಪತ್ನಿಮ	67	ನಾಗಪುರ	ಮಕ್ಕಳ ಆಟದ ಮೈದಾನ, ರಾಜಾಜಿನಗರ 1ನೇ ಬ್ಲಾಕ್, 1ನೇ ಬಿ ಮುಖ್ಯರಸ್ತೆ	1515.60	ಆಟದ ಮೈದಾನ	1ನೇ ಬಿ ಮುಖ್ಯರಸ್ತೆ	ರಸ್ತೆ	ಖಾಸಗಿ ಸ್ವತ್ತು	10ನೇ ಬಿ ಅಡ್ಡರಸ್ತೆ	-
10	ಪತ್ನಿಮ	67	ನಾಗಪುರ	ಮಕ್ಕಳ ಆಟದ ಮೈದಾನ, ರಾಜಾಜಿನಗರ 1ನೇ ಬ್ಲಾಕ್, 20ನೇ ಬಿ ಮುಖ್ಯರಸ್ತೆ	444.71	ಆಟದ ಮೈದಾನ	BWSSB ಸ್ವತ್ತು	20ನೇ ಬಿ ಮುಖ್ಯರಸ್ತೆ	ಖಾಸಗಿ ಸ್ವತ್ತು	ರಸ್ತೆ	-
11	ಪತ್ನಿಮ	67	ನಾಗಪುರ	ಅರಕಲಗೂಡ ವೆಂಕಟರಾಮಯ್ಯ ಆಟದ ಮೈದಾನ & ವಿಘ್ನೇಶ್ವರ ದೇವಸ್ಥಾನ, ರಾಜಾಜಿನಗರ, 1ನೇ ಬ್ಲಾಕ್, 19ನೇ ಮುಖ್ಯರಸ್ತೆ	1545.7	ಆಟದ ಮೈದಾನ	18ನೇ ಮುಖ್ಯರಸ್ತೆ	19ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
12	ಪಶ್ಚಿಮ	67	ನಾಗಪುರ	ಆಟದ ಮೈದಾನ & ವಾರ್ಡ್ ಕಛೇರಿ, ರಾಜಾಜಿನಗರ 1ನೇ ಬ್ಲಾಕ್, 19ನೇ ಮುಖ್ಯರಸ್ತೆ	396.30	ಆಟದ ಮೈದಾನ	19ನೇ ಮುಖ್ಯರಸ್ತೆ	ಕೂಡು ರಸ್ತೆ	4ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	-
13	ಪಶ್ಚಿಮ	67	ನಾಗಪುರ	ಆಟದ ಮೈದಾನ, ವೆಸ್ಟ್ ಆಫ್ ಕಾರ್ಡ್ ರೋಡ್, 2ನೇ ಮುಖ್ಯರಸ್ತೆ, ರಾಜಾಜಿನಗರ	2684.00	ಆಟದ ಮೈದಾನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ & ಅಂಬೇಡ್ಕರ್ ಮೆ ಸೊಸೈಟಿ	11ನೇ ಅಡ್ಡರಸ್ತೆ	10ನೇ ಬಿ ಅಡ್ಡರಸ್ತೆ	-
14	ಪಶ್ಚಿಮ	68	ಮಹಾಲಕ್ಷ್ಮಿ ಪುರಂ	ಆಟದ ಮೈದಾನ, 6ನೇ ಮುಖ್ಯರಸ್ತೆ, 12-13ನೇ ಅಡ್ಡರಸ್ತೆ, ಮಹಾಲಕ್ಷ್ಮಿಪುರಂ	671.00	ಆಟದ ಮೈದಾನ	ಖಾಸಗಿ ಆಸ್ತಿ	6ನೇ ಮುಖ್ಯರಸ್ತೆ	12ನೇ ಅಡ್ಡರಸ್ತೆ	13ನೇ ಅಡ್ಡರಸ್ತೆ	-
15	ಪಶ್ಚಿಮ	75	ಶಂಕರಮಠ	ಕೆ.ಇ.ಸಿ. ಬಡಾವಣೆ, 4ನೇ ಮುಖ್ಯರಸ್ತೆಯಲ್ಲಿರುವ ಉದಯರವಿ ಮಕ್ಕಳ ಆಟದ ಮೈದಾನ	389.00	ಆಟದ ಮೈದಾನ	4ನೇ ಅಡ್ಡರಸ್ತೆ	ಅಡ್ಡರಸ್ತೆ	4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
16	ಪಶ್ಚಿಮ	75	ಶಂಕರಮಠ	ಕೆಂಪೇಗೌಡ ಆಟದ ಮೈದಾನ ಕುರುಬರಹಳ್ಳಿ, ದೊಡ್ಡಮ್ಮದೇವಿ ದೇವಸ್ಥಾನ ರಸ್ತೆ	4459.00	ಆಟದ ಮೈದಾನ	ಕೆಂಪೇಗೌಡ ಉದ್ಯಾನವನ	ಖಾಸಗಿ ಸ್ವತ್ತುಗಳು	ಶ್ರೀ ದೊಡ್ಡಮ್ಮ ದೇವಿ ದೇವಸ್ಥಾನ ರಸ್ತೆ	ಅಡ್ಡರಸ್ತೆ	-
17	ಪಶ್ಚಿಮ	75	ಶಂಕರಮಠ	ಆಟದ ಮೈದಾನ ಟೇಚರ್ಸ್ ಕಾಲೋನಿ, 15ನೇ ಮುಖ್ಯರಸ್ತೆ	479.00	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಅಡ್ಡರಸ್ತೆ	15ನೇ ಮುಖ್ಯರಸ್ತೆ	-
18	ಪಶ್ಚಿಮ	77	ದತ್ತಾತ್ರೇಯೇ ದೇವಸ್ಥಾನ	ಆಟದ ಮೈದಾನ ವೆಸ್ಟ್ ಪಾರ್ಕ್ ರಸ್ತೆ ಮಲ್ಲೇಶ್ವರಂ	1928.00	ಆಟದ ಮೈದಾನ	ವೆಸ್ಟ್ ಪಾರ್ಕ್ ರಸ್ತೆ	ಸಿರೂರು ಪಾರ್ಕ್ ರಸ್ತೆ	ಬಿಬಿಎಂಪಿ ಸಂಪರ್ಕ ಕೇಂದ್ರ	1ನೇ ಅಡ್ಡರಸ್ತೆ	-
19	ಪಶ್ಚಿಮ	94	ಗಾಂಧಿನಗರ	ನೆಹರು ವೃತ್ತದ ಮಕ್ಕಳ ಆಟದ ಮೈದಾನ, ನಾರ್ತ್ ಪಾರ್ಕ್ ರಸ್ತೆ	290.00	ಆಟದ ಮೈದಾನ	ಅಡ್ಡರಸ್ತೆ	ಅಡ್ಡರಸ್ತೆ	ನಾರ್ತ್ ಪಾರ್ಕ್ ರಸ್ತೆ	ಗೋವಿಂದವಿಠಲಿ ಭಾವ ರಸ್ತೆ	-
20	ಪಶ್ಚಿಮ	97	ದಯಾನಂದ ನಗರ	ಅಂಬೇಡ್ಕರ್ ಆಟದ ಮೈದಾನ, ಕ್ರಾಂತಿಕವಿ ಸರ್ವಜ್ಞ ರಸ್ತೆ, 5ನೇ ಮುಖ್ಯರಸ್ತೆ, ಶ್ರೀರಾಂಪುರಂ	4729.15	ಆಟದ ಮೈದಾನ	ಕ್ರಾಂತಿಕವಿ ಸರ್ವಜ್ಞ ರಸ್ತೆ, 5ನೇ ಮುಖ್ಯರಸ್ತೆ ಶ್ರೀರಾಂಪುರಂ	ರಸ್ತೆ	ಇ.ಎಸ್.ಐ ಮತ್ತು ಭಾರತೀಯ ವಿದ್ಯಾಭವನ ಬಿಬಿಎಂಪಿ ಪಬ್ಲಿಕ್ ಸ್ಕೂಲ್	ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
21	ಪಶ್ಚಿಮ	97	ದಯಾನಂದ ನಗರ	ಆಟದ ಮೈದಾನ, 6 ಮತ್ತು 8ನೇ ಅಡ್ಡರಸ್ತೆಗಳ ನಡುವೆ, ಬಾಷ್ಪಾನಗರ, ಲೇಬರ್ ಕಾಲೋನಿ, ಶ್ರೀರಾಂಪುರ	838.78	ಆಟದ ಮೈದಾನ	ಸಂಜೀವಿನಿ ನರ್ಸಿಂಗ್ ಹೋಂ	ರಸ್ತೆ	6ನೇ ಅಡ್ಡರಸ್ತೆ	8ನೇ ಅಡ್ಡರಸ್ತೆ	ಹೊಸ ಸೇರ್ಪಡೆ
22	ಪಶ್ಚಿಮ	99	ರಾಜಾಜಿನಗರ	ಡಾ ರಾಜಕುಮಾರ್ ರಸ್ತೆಯಲ್ಲಿ ನವರಂಗ್ ಚಿತ್ರಮಂದಿರ ಸಮೀಪ ಇರುವ ಆಟದ ಮೈದಾನ	6250.00	ಆಟದ ಮೈದಾನ	ಡಾ ರಾಜಕುಮಾರ್ ರಸ್ತೆ	12ನೇ ಮುಖ್ಯರಸ್ತೆ	ಸಿ.ಟಿ.ಎಸ್.ನಂ:93 9, ಉದ್ಯಾನವನ	ರಸ್ತೆ	-
23	ಪಶ್ಚಿಮ	104	ಗೋವಿಂದರಾಜ ನಗರ	ಮಕ್ಕಳ ಆಟದ ಮೈದಾನ, ಪ್ರಶಾಂತನಗರ	479.63	ಆಟದ ಮೈದಾನ	ಖಾಸಗಿ ಸ್ವತ್ತು	1ನೇ ಎ ಮುಖ್ಯರಸ್ತೆ	6ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
24	ಪಶ್ಚಿಮ	104	ಗೋವಿಂದರಾಜ ನಗರ	ಆಟದ ಮೈದಾನ	11735.75	ಆಟದ ಮೈದಾನ	8ನೇ ಅಡ್ಡರಸ್ತೆ	11ನೇ ಅಡ್ಡರಸ್ತೆ	5ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
25	ಪಶ್ಚಿಮ	104	ಗೋವಿಂದರಾಜ ನಗರ	ಅಧಿಕ ವಿದ್ಯುತ್ ವಾಹಕ ಪತ ಆಟದ ಮೈದಾನ	922.50	ಆಟದ ಮೈದಾನ	23ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	7ನೇ ಮುಖ್ಯರಸ್ತೆ	8ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
26	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡ್	ಆಟದ ಮೈದಾನ (ಅಧಿಕ ವಿದ್ಯುತ್ ವಾಹಕ ಪತ) ಕೈಗಾರಿಕಾನಗರ	443.78	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
27	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡ್	ಆಟದ ಮೈದಾನ (ಅಧಿಕ ವಿದ್ಯುತ್ ವಾಹಕ ಪತ) ಕೈಗಾರಿಕಾನಗರ	713.40	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಅಡ್ಡರಸ್ತೆ	ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
28	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡು	ಬುಲೇ ವಾರ್ಡು ಮಕ್ಕಳ ಆಟದ ಮೈದಾನ	304.28	ಆಟದ ಮೈದಾನ	ಪಶ್ಚಿಮ ಕಾರ್ಡ್ ರಸ್ತೆ	ಸರ್ವಿಸ್ ರಸ್ತೆ	ಉದ್ಯಾನವನ	ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
29	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡು	ಮಕ್ಕಳ ಆಟದ ಮೈದಾನ ಪೊಲೀಸ್ ಕ್ವಾಟರ್ಸ್ ಹತ್ತಿರ	891.80	ಆಟದ ಮೈದಾನ	1ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಉದ್ಯಾನವನ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
30	ಪಶ್ಚಿಮ	107	ಶಿವನಗರ	ಆಟದ ಮೈದಾನ 2ನೇ ಮುಖ್ಯರಸ್ತೆ, ಶಿವನಗರ	2323.00	ಆಟದ ಮೈದಾನ	ಅಡ್ಡರಸ್ತೆ	ಶ್ರೀ ಗಣೇಶ, ಶ್ರೀ ಶನೇಶ್ವರ ದೇವಸ್ಥಾನಗಳು	12ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	-
31	ಪಶ್ಚಿಮ	108	ಶ್ರೀರಾಮ ಮಂದಿರ	ಮಕ್ಕಳ ಆಟದ ಮೈದಾನ 18ನೇ ಬಿ ಮುಖ್ಯರಸ್ತೆ, 53ನೇ ಅಡ್ಡರಸ್ತೆ ರಾಜಾಜಿನಗರ 5ನೇ ಬ್ಲಾಕ್	1108.00	ಆಟದ ಮೈದಾನ	18ನೇ ಬಿ ಮುಖ್ಯರಸ್ತೆ	ನಾಲಾ	53ನೇ ಅಡ್ಡರಸ್ತೆ	ಸಿ.ಟಿ.ಎಸ್.56 ದೋಭಿಫಾಟ್	-
32	ಪಶ್ಚಿಮ	108	ಶ್ರೀರಾಮ ಮಂದಿರ	ಆಟದ ಮೈದಾನ 17ನೇ ಮುಖ್ಯರಸ್ತೆ, 72ನೇ ಅಡ್ಡರಸ್ತೆ ರಾಜಾಜಿನಗರ 5ನೇ ಬ್ಲಾಕ್	2426.60	ಆಟದ ಮೈದಾನ	17ನೇ ಮುಖ್ಯರಸ್ತೆ	17ನೇ ಎ ಮುಖ್ಯರಸ್ತೆ	ಜ್ಞಾನ ವಿಕಾಸ ಪ್ರೌಢಶಾಲೆ	72ನೇ ಅಡ್ಡರಸ್ತೆ	-
33	ಪಶ್ಚಿಮ	108	ಶ್ರೀರಾಮ ಮಂದಿರ	ಕುಮಾರ್ ವ್ಯಾಸ ಮಂಟಪ & ಆಟದ ಮೈದಾನ 6ನೇ ಮುಖ್ಯರಸ್ತೆ, 57ನೇ ಅಡ್ಡರಸ್ತೆ ರಾಜಾಜಿನಗರ 4ನೇ ಬ್ಲಾಕ್	1782.00	ಆಟದ ಮೈದಾನ	6ನೇ ಮುಖ್ಯರಸ್ತೆ	58ನೇ ಅಡ್ಡರಸ್ತೆ ಕುಮಾರವ್ಯಾಸ ಮಂಟಪದ ರಸ್ತೆ	57ನೇ ಅಡ್ಡರಸ್ತೆ	ಕುಮಾರವ್ಯಾಸ ಮಂಟಪದ ರಸ್ತೆ, (58ನೇ ಅಡ್ಡರಸ್ತೆ)	-
34	ಪಶ್ಚಿಮ	108	ಶ್ರೀರಾಮ ಮಂದಿರ	ಆಟದ ಮೈದಾನ & ರಂಗಮಂದಿರ 10ನೇ ಮುಖ್ಯರಸ್ತೆ, 55ನೇ ಅಡ್ಡರಸ್ತೆ ರಾಜಾಜಿನಗರ 4ನೇ ಬ್ಲಾಕ್	4429.20	ಆಟದ ಮೈದಾನ	10ನೇ ಮುಖ್ಯರಸ್ತೆ	10ನೇ ಮುಖ್ಯರಸ್ತೆ	55ನೇ ಅಡ್ಡರಸ್ತೆ	ವಾಟಾಳ್ ನಾಗರಾಜ್ ರಸ್ತೆ	ಕಲಂ-6ನ್ನು ತಿದ್ದುಪಡಿ
35	ಪಶ್ಚಿಮ	125	ಮಾರೇನಹಳ್ಳಿ	ಆಟದ ಮೈದಾನ ಸರಸ್ವತಿನಗರ	444.47	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
36	ಪಶ್ಚಿಮ	125	ಮಾರೇನಹಳ್ಳಿ	ಮಕ್ಕಳ ಆಟದ ಮೈದಾನ ಎಂ.ಸಿ.ಬಡಾವಣೆ	555.10	ಆಟದ ಮೈದಾನ	ಉದ್ಯಾನವನ	ಖಾಸಗಿ ಸ್ವತ್ತು	11ನೇ ಮುಖ್ಯರಸ್ತೆ	12ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
37	ಪಶ್ಚಿಮ	126	ಮಾರುತಿ ಮಂದಿರ	ಗ್ರಂಥಾಲಯ ಮತ್ತು ಮಕ್ಕಳ ಆಟದ ಮೈದಾನ ಜೆ.ಕೆ.ಡಬ್ಲ್ಯೂ. ಬಡಾವಣೆ	718.45	ಆಟದ ಮೈದಾನ	6ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಜಿ.ಕೆ.ಡಬ್ಲ್ಯೂ. ಬಡಾವಣೆ ಮುಖ್ಯರಸ್ತೆ	ಹೊಸ ಸೇರ್ಪಡೆ
38	ಪಶ್ಚಿಮ	126	ಮಾರುತಿ ಮಂದಿರ	ಭವಿಷ್ಯನಿಧಿ ಬಡಾವಣೆ ಮಕ್ಕಳ ಆಟದ ಮೈದಾನ (ಅಧಿಕ ವಿದ್ಯುತ್‌ವಾಹಕ ಪತ)	320.30	ಆಟದ ಮೈದಾನ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಪಿ.ಎಫ್.ಬಡಾವಣೆ ಮುಖ್ಯರಸ್ತೆ	ರಸ್ತೆ ಮತ್ತು ಖಾಸಗಿ ಸ್ವತ್ತು	ಹೊಸ ಸೇರ್ಪಡೆ
39	ಪಶ್ಚಿಮ	127	ಮೂಡ್ಲಪಾಳ್ಯ	ಆಟದ ಮೈದಾನ ನಾಗರಬಾವಿ 1ನೇ ಹಂತ 2ನೇ ಘಟ್ಟ, ಕಲ್ಯಾಣನಗರ	890.74	ಆಟದ ಮೈದಾನ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	5ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
40	ಪಶ್ಚಿಮ	128	ನಾಗರಬಾವಿ	ಮಾನಸನಗರ ಮಕ್ಕಳ ಆಟದ ಮೈದಾನ ಕೋಕೋನೇಟ್ ಗಾರ್ಡನ್	208.00	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
41	ಪಶ್ಚಿಮ	128	ನಾಗರಬಾವಿ	ಚಂದ್ರಾ ಬಡಾವಣೆ ಆಟದ ಮೈದಾನ	773.50	ಆಟದ ಮೈದಾನ	1ನೇ ಅಡ್ಡರಸ್ತೆ, ಗಂಗೊಂಡಹಳ್ಳಿ ಮುಖ್ಯರಸ್ತೆ	2ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	ಉದ್ಯಾನವನ	ಹೊಸ ಸೇರ್ಪಡೆ
42	ಪಶ್ಚಿಮ	128	ನಾಗರಬಾವಿ	ಚಂದ್ರಾ ಬಡಾವಣೆ ವಿದ್ಯುತ್ ವಾಹಕ ಪಥ, ಆಟದ ಮೈದಾನ	1113.00	ಆಟದ ಮೈದಾನ	17ನೇ ಅಡ್ಡರಸ್ತೆ	18ನೇ ಅಡ್ಡರಸ್ತೆ	ಖಾಲಿಜಾಗ	ಮುಖ್ಯರಸ್ತೆ	ಹೊಸ ಸೇರ್ಪಡೆ
43	ಪಶ್ಚಿಮ	141	ಅಜಾದ್‌ನಗರ	ಕಸ್ತೂರಬಾ ನಗರ 2 ಮತ್ತು 3ನೇ ಮುಖ್ಯರಸ್ತೆಗಳ ನಡುವೆ ಇರುವ ಆಟದ ಮೈದಾನ	1728.00	ಆಟದ ಮೈದಾನ	ಖಾಸಗಿ ಸ್ವತ್ತು	ಬಿಬಿಎಂಪಿ ಸ್ವತ್ತು, ಇಂಡೇನ್ ಗ್ಯಾಸ್	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
1	ದಕ್ಷಿಣ	119	ಧರ್ಮರಾಯ ಸ್ವಾಮಿ ದೇವಸ್ಥಾನ	ಮಕ್ಕಳ ಆಟದ ಮೈದಾನ ಮತ್ತು ಶೌಚಾಲಯ	1375.25	ಆಟದ ಮೈದಾನ	ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯೂಬಿಲಿ ಉದ್ಯಾನವನ	ಅಡ್ಡರಸ್ತೆ	ಎಸ್.ಜೆ.ಪಿ.ರಸ್ತೆ	ನರಸಿಂಹರಾಜ ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
2	ದಕ್ಷಿಣ	119	ಧರ್ಮರಾಯ ಸ್ವಾಮಿ ದೇವಸ್ಥಾನ	ಮಕ್ಕಳ ಆಟದ ಮೈದಾನ, ಮೋತಿನಗರ	248.30	ಆಟದ ಮೈದಾನ	ಸಿ.ಟಿ.ಎಸ್.884, 885	ಸಿ.ಟಿ.ಎಸ್.881, 875	ಕಲಾಸಿಪಾಳ್ಯ 1ನೇ ಅಡ್ಡರಸ್ತೆ	ಸಿ.ಟಿ.ಎಸ್.873	ಹೊಸ ಸೇರ್ಪಡೆ
3	ದಕ್ಷಿಣ	119	ಧರ್ಮರಾಯ ಸ್ವಾಮಿ ದೇವಸ್ಥಾನ	ದೇವಾಂಗ ಯುನಿಯನ್ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣ, ಬನಪ್ಪ ಪಾರ್ಕ್ (ದೇವಾಂಗ ರತ್ನ ಎನ್.ಸಿ.ಪರಪ್ಪ ಕ್ರೀಡಾಂಗಣ)	1846.00	ಆಟದ ಮೈದಾನ	ಆಕ್ರಯ ಮಾತೆ, ಶ್ರೀ ವೈಷ್ಣವಿ ದೇವಿ, ಗಣಪತಿ & ಅಯ್ಯಪ್ಪಸ್ವಾಮಿ ದೇವಸ್ಥಾನಗಳು	13ನೇ ಅಡ್ಡರಸ್ತೆ	ಕೆಂಪೇಗೌಡ ರಸ್ತೆ	ಕಬ್ಬನ್‌ಪೇಟೆ ಸರ್ವಿಸ್ ರಸ್ತೆ	ಹೊಸ ಸೇರ್ಪಡೆ
4	ದಕ್ಷಿಣ	123	ವಿಜಯನಗರ	ಮಕ್ಕಳ ಆಟದ ಮೈದಾನ & ಸ್ಪೋರ್ಟ್ಸ್ ಕ್ಲಬ್ ಹಾಗೂ ಶೌಚಾಲಯ	3630.80	ಆಟದ ಮೈದಾನ	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	6ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	-
5	ದಕ್ಷಿಣ	123	ವಿಜಯನಗರ	ಮಕ್ಕಳ ಆಟದ ಮೈದಾನ ಅಶ್ವತ್ಥಕಟ್ಟೆ	920.70	ಆಟದ ಮೈದಾನ	ವಾರ್ಡ್ ಕಛೇರಿ	4ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	-
6	ದಕ್ಷಿಣ	123	ವಿಜಯನಗರ	ಎ.ಬಿ.ಸಿ. ಆಟದ ಮೈದಾನ ವಿದ್ಯಾರಣ್ಯಪುರ	2515.55	ಆಟದ ಮೈದಾನ	5ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಪ್ರಮೀಳಾಬಾಯಿ ಮಾನೆ ಪ್ರೌಢಶಾಲೆ	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
7	ದಕ್ಷಿಣ	124	ಹೊಸಹಳ್ಳಿ	ಶ್ರೀ ವೀರಾಂಜನೇಯ ದೇವಸ್ಥಾನ ಆಟದ ಮೈದಾನ ಮತ್ತು ಅರಳಿಕಟ್ಟೆ, ಹಂಪಿನಗರ	2054.00	ಆಟದ ಮೈದಾನ	ಖಾಸಗಿ ಸ್ವತ್ತುಗಳು	Closed Drain	4ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
8	ದಕ್ಷಿಣ	124	ಹೊಸಹಳ್ಳಿ	ಕೈಗಾರಿಕಾ ವಾಣಿಜ್ಯ ಬಡಾವಣೆ ಆಟದ ಮೈದಾನ	232.00	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	13ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
9	ದಕ್ಷಿಣ	132	ಅತ್ತಿಗುಪ್ಪೆ	ಮಕ್ಕಳ ಆಟದ ಮೈದಾನ	829.52	ಆಟದ ಮೈದಾನ	ಮೋರಿ	ಸೈಲೆನ್ಸ್ ರಸ್ತೆ	ಓಣಿ	ಹಳ್ಳ	ಹೊಸ ಸೇರ್ಪಡೆ
10	ದಕ್ಷಿಣ	132	ಅತ್ತಿಗುಪ್ಪೆ	ಆಟದ ಮೈದಾನ ಬಿ.ಸಿ.ಸಿ. ಬಡಾವಣೆ	963.90	ಆಟದ ಮೈದಾನ	2ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	ಉದ್ಯಾನವನ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
11	ದಕ್ಷಿಣ	132	ಅತ್ತಿಗುಪ್ಪೆ	ಡಾ ಎ.ಪಿ.ಜೆ.ಅಬ್ದುಲ್ ಕಲಾಂ ಮಕ್ಕಳ ಆಟದ ಮೈದಾನ, ವೆಂಕಟೇಶ್ವರ ಬಡಾವಣೆ	576.05	ಆಟದ ಮೈದಾನ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
12	ದಕ್ಷಿಣ	132	ಅತ್ತಿಗುಪ್ಪೆ	ಆಟದ ಮೈದಾನ, ವೆಂಕಟೇಶ್ವರ ಬಡಾವಣೆ	591.25	ಆಟದ ಮೈದಾನ	ಸ್ಮಶಾನ	2ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
13	ದಕ್ಷಿಣ	133	ಹಂಪಿನಗರ	ಮಕ್ಕಳ ಆಟದ ಮೈದಾನ, ರೆಂಕೋ ಬಡಾವಣೆ	1204.75	ಆಟದ ಮೈದಾನ	1ನೇ ಎ ಅಡ್ಡರಸ್ತೆ	1ನೇ ಬಿ ಅಡ್ಡರಸ್ತೆ	5ನೇ ಎ ಮುಖ್ಯರಸ್ತೆ	5ನೇ ಬಿ ಮುಖ್ಯರಸ್ತೆ	ಹೊಸ ಸೇರ್ಪಡೆ
14	ದಕ್ಷಿಣ	133	ಹಂಪಿನಗರ	ರಂಗಮಂದಿರ ಮತ್ತು ಆಟದ ಮೈದಾನ	3674.80	ಆಟದ ಮೈದಾನ	ಖಾಸಗಿ ಸ್ವತ್ತು, ಪೌಚಾಲಯ & ಬಸ್ ನಿಲ್ದಾಣ	ರಂಗಮಂದಿರ ರಸ್ತೆ	9ನೇ ಮುಖ್ಯರಸ್ತೆ	9ನೇ ಎ ಮುಖ್ಯರಸ್ತೆ	ಹೊಸ ಸೇರ್ಪಡೆ
15	ದಕ್ಷಿಣ	133	ಹಂಪಿನಗರ	ಒಳಾಂಗಣ ಕ್ರೀಡಾಂಗಣ	3664.75	ಆಟದ ಮೈದಾನ	14ನೇ ಅಡ್ಡರಸ್ತೆ	9ನೇ ಅಡ್ಡರಸ್ತೆ	ಈಜುಕೊಳ ಮತ್ತು ವಾರ್ಡ್ ಕಛೇರಿಗಳು ಹಾಗೂ ನರ್ಸರಿ	ಕೊಡುರಸ್ತೆ	ಹೊಸ ಸೇರ್ಪಡೆ
16	ದಕ್ಷಿಣ	133	ಹಂಪಿನಗರ	ಮಕ್ಕಳ ಆಟದ ಮೈದಾನ, ಆರ್.ಪಿ.ಸಿ.ಬಡಾವಣೆ	1236.75	ಆಟದ ಮೈದಾನ	ಬಿ.ಬಿ.ಎಂ.ಪಿ. ಖಾಲಿಜಾಗ	ದಾರಿ	ರೈಲ್ವೆ ಸಮಾನಂತರ ರಸ್ತೆ	ರೈಲ್ವೆ ರಸ್ತೆ	ಹೊಸ ಸೇರ್ಪಡೆ
17	ದಕ್ಷಿಣ	133	ಹಂಪಿನಗರ	ಮಕ್ಕಳ ಆಟದ ಮೈದಾನ, ಆರ್.ಪಿ.ಸಿ.ಬಡಾವಣೆ	1027.00	ಆಟದ ಮೈದಾನ	ದಾರಿ	ಪಶ್ಚಿಮ ಕಾರ್ಡು ರಸ್ತೆ	ರೈಲ್ವೆ ಸಮಾನಂತರ ರಸ್ತೆ	ರೈಲ್ವೆ ರಸ್ತೆ	ಹೊಸ ಸೇರ್ಪಡೆ
18	ದಕ್ಷಿಣ	142	ಸುಂಕೇನಹಳ್ಳಿ	ನ್ಯಾಷನಲ್ ಕಾಲೇಜು ಹತ್ತಿರ ಆಟದ ಮೈದಾನ	27561.28	ಆಟದ ಮೈದಾನ	ಕೆ.ಆರ್.ರಸ್ತೆ	ಪಂಪಹುಮಾಕವಿ ರಸ್ತೆ	ಸಿ.ಟಿ.ಎಸ್. ನಂ:21(ಭಾಗ)	ಸಿ.ಟಿ.ಎಸ್. ನಂ:18	-
19	ದಕ್ಷಿಣ	142	ಸುಂಕೇನಹಳ್ಳಿ	ಉದಯಭಾನು ಕಲಾ ಸಂಘ ಆಟದಮೈದಾನ	4162.70	ಆಟದ ಮೈದಾನ	ಬುಲ್ ಟೆಂಪಲ್ ರಸ್ತೆ	ಸಿ.ಟಿ.ಎಸ್. ನಂ:419 & ರಸ್ತೆ	ರಸ್ತೆ	ಖಾಸಗಿ ಸ್ವತ್ತು & ರಸ್ತೆ	-
20	ದಕ್ಷಿಣ	142	ಸುಂಕೇನಹಳ್ಳಿ	ಕೋಹಿನೂರು ಆಟದ ಮೈದಾನ ಮತ್ತು ಉದ್ಯಾನವನ, ಆರ್.ಕೆ. ಆಶ್ರಮದ ಪಕ್ಕ	4681.1	ಆಟದ ಮೈದಾನ	ರಸ್ತೆ ಮತ್ತು ಸಿ.ಟಿ.ಎಸ್. ನಂ:833	ಸಿ.ಟಿ.ಎಸ್.ನಂ: 826 ಆರ್.ಕೆ. ಆಶ್ರಮ	ಸಿ.ಟಿ.ಎಸ್. ನಂ:826 ಆರ್.ಕೆ. ಆಶ್ರಮ	ಗವಿಪುರ ರಸ್ತೆ	ಕಲಂ-5ನ್ನು ತಿದ್ದುಪಡಿ
21	ದಕ್ಷಿಣ	143	ವಿ.ವಿ.ಪುರಂ	ಮಕ್ಕಳ ಆಟದ ಮೈದಾನ, ಮಾವಳ್ಳಿ	452.00	ಆಟದ ಮೈದಾನ	ಕೃಂಬಿಗಲ್ ರಸ್ತೆ	ಖಾಸಗಿ ಸ್ವತ್ತು	ವೆಂಕಟಪ್ಪ ಬೀದಿ	ರಂಗಪ್ಪ ಅಡ್ಡರಸ್ತೆ	ಹೊಸ ಸೇರ್ಪಡೆ
22	ದಕ್ಷಿಣ	143	ವಿ.ವಿ.ಪುರಂ	ಮಕ್ಕಳ ಆಟದ ಮೈದಾನ, ಮಾವಳ್ಳಿ	236.30	ಆಟದ ಮೈದಾನ	ಖಾಲಿ ಜಾಗ	ಖಾಸಗಿ ಸ್ವತ್ತು	ಶ್ಯಾನಬೋಗ್ ಕೃಷ್ಣಪ್ಪ ರಸ್ತೆ	ಗಲ್ಲಿ	ಹೊಸ ಸೇರ್ಪಡೆ
23	ದಕ್ಷಿಣ	144	ಸಿದ್ದಾಪುರ	ಬ್ಯಾಸ್ಕೆಟ್‌ಬಾಲ್ ಆಟದ ಮೈದಾನ ಸಿದ್ದಾಪುರ	2388.41	ಆಟದ ಮೈದಾನ	ಉದ್ಯಾನವನ & ಖಾಸಗಿ ಸ್ವತ್ತು	10ನೇ ಸಿ ಮುಖ್ಯರಸ್ತೆ	ಲಾಲ್‌ಬಾಗ್ ಸಿದ್ದಾಪುರ ರಸ್ತೆ	ದಾರಿ ಮತ್ತು ಖಾಸಗಿ ಸ್ವತ್ತು	ಹೊಸ ಸೇರ್ಪಡೆ

1	2	3	4	5	6	7	8	9	10	11	12
24	ದಕ್ಷಿಣ	144	ಸಿದ್ದಾಪುರ	ಮಕ್ಕಳ ಆಟದ ಮೈದಾನ	731.10	ಆಟದ ಮೈದಾನ	10ನೇ ಸಿ ಮುಖ್ಯರಸ್ತೆ	ಕೂಡು ರಸ್ತೆ	ಸಿದ್ದಾಪುರ ರಸ್ತೆ	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
25	ದಕ್ಷಿಣ	144	ಸಿದ್ದಾಪುರ	ಬಿ.ವೆಂಕಟರೆಡ್ಡಿ ಆಟದ ಮೈದಾನ ಮತ್ತು ಬಯಲು ರಂಗಮಂದಿರ	920.40	ಆಟದ ಮೈದಾನ	ಕೂಡು ರಸ್ತೆ	ನ್ಯಾಷನಲ್ ಕೌನ್ಸಿಲ್ ವಿಮನ್ ಇಂಡಿಯಾ ನರ್ಸ್ ಹೊಲಿಗೆ ತರಬೇತಿ ಕೇಂದ್ರ	ಲಾಲ್‌ಬಾಗ್ ಸಿದ್ದಾಪುರ ರಸ್ತೆ	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
26	ದಕ್ಷಿಣ	145	ಹೊಂಬೇಗೌಡನ ಗರ	ಹೊಂಬೇಗೌಡ ಆಟದ ಮೈದಾನ ಮತ್ತು ಬಯಲು ರಂಗಮಂದಿರ	9524.20	ಆಟದ ಮೈದಾನ	10ನೇ ಅಡ್ಡರಸ್ತೆ	ಆನೇ ಉದ್ಯಾನವನ ಗಂಗಮ್ಮ ಹೊಂಬೇಗೌಡ ಪ್ರೌಢಶಾಲೆ	ಪ್ರೌಢಶಾಲೆ	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
27	ದಕ್ಷಿಣ	145	ಹೊಂಬೇಗೌಡನ ಗರ	ಮಕ್ಕಳ ಆಟದ ಮೈದಾನ	83.26	ಆಟದ ಮೈದಾನ	5ನೇ ಅಡ್ಡರಸ್ತೆ	ಕೂಡು ರಸ್ತೆ	ಹೆಚ್.ಸಿದ್ದಯ್ಯ ರಸ್ತೆ	4ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
28	ದಕ್ಷಿಣ	148	ಈಜಪುರ	ಎಸ್.ಟಿ.ಬೆಡ್ ಆಟದ ಮೈದಾನ	1744.50	ಆಟದ ಮೈದಾನ	8ನೇ ಅಡ್ಡರಸ್ತೆ	ಉದ್ಯಾನವನ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	—
29	ದಕ್ಷಿಣ	151	ಕೋರಮಂಗಲ	ಸ್ವಾಭಿಮಾನ ಆಟದ ಮೈದಾನ	784.30	ಆಟದ ಮೈದಾನ	4ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	4ನೇ ಸಿ ಬ್ಲಾಕ್ ರಸ್ತೆ	ಉದ್ಯಾನವನ	—
30	ದಕ್ಷಿಣ	151	ಕೋರಮಂಗಲ	ಎಸ್.ಟಿ.ಬೆಡ್ ಮಕ್ಕಳ ಉದ್ಯಾನವನ & ಆಟದ ಮೈದಾನ	3190.00	ಆಟದ ಮೈದಾನ	3ನೇ ಮುಖ್ಯರಸ್ತೆ	ರಸ್ತೆ	40 ಅಡಿ ರಸ್ತೆ	ರಸ್ತೆ	—
31	ದಕ್ಷಿಣ	151	ಕೋರಮಂಗಲ	6ನೇ ಬ್ಲಾಕ್, ಲಕ್ಷ್ಮೀದೇವಿ ಉದ್ಯಾನವನದ ಉತ್ತರ ಕಡೆ ಆಟದ ಮೈದಾನ	3552.00	ಆಟದ ಮೈದಾನ	19ನೇ ಮುಖ್ಯರಸ್ತೆ	80 ಅಡಿ ರಸ್ತೆ	19ನೇ ಮುಖ್ಯರಸ್ತೆ	ಲಕ್ಷ್ಮೀದೇವಿ ಉದ್ಯಾನವನ	—
32	ದಕ್ಷಿಣ	151	ಕೋರಮಂಗಲ	6ನೇ ಬ್ಲಾಕ್, 4 & 5ನೇ ಅಡ್ಡರಸ್ತೆ ಮಧ್ಯೆ ಇರುವ ಆಟದ ಮೈದಾನ	4681.00	ಆಟದ ಮೈದಾನ	ಖಾಸಗಿ ಸ್ವತ್ತು	ಗಣಪತಿ ದೇವಸ್ಥಾನ ರಸ್ತೆ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	—
33	ದಕ್ಷಿಣ	151	ಕೋರಮಂಗಲ	ಆಟದ ಮೈದಾನ, ಕೋರಮಂಗಲ, 5ನೇ ಬ್ಲಾಕ್, 17ನೇ ಬಿ ಮುಖ್ಯರಸ್ತೆ, 3ನೇ ಅಡ್ಡರಸ್ತೆ	4550.15	ಆಟದ ಮೈದಾನ	ಉದ್ಯಾನವನ	17ನೇ ಬಿ ಮುಖ್ಯರಸ್ತೆ	3ನೇ ಅಡ್ಡರಸ್ತೆ	ಖಾಸಗಿ ಸ್ವತ್ತು ಮತ್ತು ಮಕ್ಕಳ ಆಟದ ಮೈದಾನ	ಹೊಸ ಸೇರ್ಪಡೆ
34	ದಕ್ಷಿಣ	151	ಕೋರಮಂಗಲ	ಆಟದ ಮೈದಾನ, ಕೋರಮಂಗಲ, 3ನೇ ಬ್ಲಾಕ್, 10 ಮತ್ತು 12ನೇ ಮುಖ್ಯರಸ್ತೆ	15887.03	ಆಟದ ಮೈದಾನ	10ನೇ ಮುಖ್ಯರಸ್ತೆ	12ನೇ ಮುಖ್ಯರಸ್ತೆ	ಉದ್ಯಾನವನ	3ನೇ ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
35	ದಕ್ಷಿಣ	154	ಬಸವನಗುಡಿ	ತ್ಯಾಗರಾಜನಗರ 6ನೇ ಮುಖ್ಯ ರಸ್ತೆಯಲ್ಲಿರುವ ದತ್ತಾತ್ರೇಯ ಆಟದಮೈದಾನ, ಅರಳಿಕಟ್ಟೆ ಮತ್ತು ವಸತಿ ಗೃಹ	849.95	ಆಟದ ಮೈದಾನ	ಖಾಸಗಿ ಸ್ವತ್ತು	6ನೇ ಮುಖ್ಯ ರಸ್ತೆ ಟಿ.ಆರ್. ನಗರ	ಅಡ್ಡ ರಸ್ತೆ	ಖಾಸಗಿ ಸ್ವತ್ತು	ಉದ್ಯಾನವನದಿಂದ ಆಟದ ಮೈದಾನಕ್ಕೆ ವರ್ಗಾಯಿಸಿದೆ. ಕಲಂ-5,7,8ರಲ್ಲಿ ತಿದ್ದುಪಡಿ
36	ದಕ್ಷಿಣ	154	ಬಸವನಗುಡಿ	ರಾಮಮಂದಿರ ಆಟದ ಮೈದಾನ	945.00	ಆಟದ ಮೈದಾನ	ಶಾಪ್ ಸ್ಟೀಟ್	1ನೇ ಮುಖ್ಯರಸ್ತೆ	ದೇವಸ್ಥಾನ	ರಾಮಮಂದಿರ	-
37	ದಕ್ಷಿಣ	154	ಬಸವನಗುಡಿ	ತ್ಯಾಗರಾಜನಗರ ಮಕ್ಕಳ ಆಟದ ಮೈದಾನ	571.88	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ನೇತಾಜಿ ರಸ್ತೆ	ಬಯಲು ರಂಗಮಂದಿರ	-
38	ದಕ್ಷಿಣ	154	ಬಸವನಗುಡಿ	ಮಹಿಳಾ ಮಂಡಳಿ ಆಟದ ಮೈದಾನ	1371.93	ಆಟದ ಮೈದಾನ	ದೊಡ್ಡಬಸವಣ್ಣ ದೇವಸ್ಥಾನ ರಸ್ತೆ	ಸಿ.ಟಿ.ಎಸ್. ನಂ:1842, ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	-
39	ದಕ್ಷಿಣ	154	ಬಸವನಗುಡಿ	ನೆಟ್‌ಕಲ್ಲಪ್ಪ ವೃತ್ತ ಆಟದ ಮೈದಾನ	3983.13	ಆಟದ ಮೈದಾನ	ಕೆ.ಆರ್.ರಸ್ತೆ	ಮಾರ್ಕೆಟ್ ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
40	ದಕ್ಷಿಣ	156	ಶ್ರೀನಗರ	ಶ್ರೀನಗರ ಮಕ್ಕಳ ಆಟದ ಮೈದಾನ	790.40	ಆಟದ ಮೈದಾನ	6ನೇ ಎ ಮುಖ್ಯರಸ್ತೆ	ಮದ್ದೂರಮ್ಮ ದೇವಸ್ಥಾನದ ಆಟದ ಮೈದಾನ	ಪೈಪ್‌ಲೈನ್ ರಸ್ತೆ	7ನೇ ಅಡ್ಡರಸ್ತೆ	ಕಲಂ-11ನ್ನು ತಿದ್ದುಪಡಿ
41	ದಕ್ಷಿಣ	162	ಗಿರಿನಗರ	ಶ್ರೀನಿವಾಸನಗರ ಆಟದ ಮೈದಾನ	3954.00	ಆಟದ ಮೈದಾನ	17ನೇ ಮುಖ್ಯರಸ್ತೆ & ಖಾಸಗಿ ಸ್ವತ್ತು	ಮಂಜುನಾಥಸ್ವಾಮಿ ದೇವಸ್ಥಾನ	7ನೇ ಅಡ್ಡರಸ್ತೆ & ಉದ್ಯಾನವನ	6ನೇ ಅಡ್ಡರಸ್ತೆ	-
42	ದಕ್ಷಿಣ	162	ಗಿರಿನಗರ	ಗಿರಿನಗರ ಆಟದ ಮೈದಾನ	1170.00	ಆಟದ ಮೈದಾನ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	2ನೇ ಮುಖ್ಯರಸ್ತೆ	2ನೇ ಎ ಮುಖ್ಯರಸ್ತೆ	-
43	ದಕ್ಷಿಣ	162	ಗಿರಿನಗರ	ಪುಷ್ಪಾಂಜಲಿ ಆಟದ ಮೈದಾನ, ಬನಶಂಕರಿ 3ನೇ ಹಂತ	2775.00	ಆಟದ ಮೈದಾನ	1ನೇ ಇ ಅಡ್ಡರಸ್ತೆ	ಉದ್ಯಾನವನ	3ನೇ ಬಿ ಮುಖ್ಯರಸ್ತೆ	3ನೇ ಎ ಮುಖ್ಯರಸ್ತೆ	ಕಲಂ-5ನ್ನು ತಿದ್ದುಪಡಿ
44	ದಕ್ಷಿಣ	163	ಕತ್ತಿಗುಪ್ಪೆ	ಕತ್ತಿಗುಪ್ಪೆ ರಾಮರಾವ್ ಬಡಾವಣೆ ಆಟದ ಮೈದಾನ	2636.37	ಆಟದ ಮೈದಾನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	-
45	ದಕ್ಷಿಣ	163	ಕತ್ತಿಗುಪ್ಪೆ	ಕತ್ತಿಗುಪ್ಪೆ ರಾಮರಾವ್ ಬಡಾವಣೆ ಆಟದ ಮೈದಾನ	2013.00	ಆಟದ ಮೈದಾನ	2ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
46	ದಕ್ಷಿಣ	163	ಕತ್ತಿಗುಪ್ಪೆ	ಶಂಕರನಾಗ್ ಆಟದ ಮೈದಾನ, ಕೆಂಪೇಗೌಡ ಬಡಾವಣೆ	419.65	ಆಟದ ಮೈದಾನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಖಾಸಗಿ ರಸ್ತೆ	1ನೇ ಅಡ್ಡರಸ್ತೆ	ಕಲಂ-5ನ್ನು ತಿದ್ದುಪಡಿ
47	ದಕ್ಷಿಣ	163	ಕತ್ತಿಗುಪ್ಪೆ	ಶ್ರೀ ಅಂಜನೇಯಸ್ವಾಮಿ ದೇವಸ್ಥಾನ ಆಟದ ಮೈದಾನ	772.64	ಆಟದ ಮೈದಾನ	5ನೇ ಅಡ್ಡರಸ್ತೆ	ಖಾಸಗಿ ಆಸ್ತಿ	4ನೇ ಮುಖ್ಯರಸ್ತೆ	4ನೇ ಎ ಮುಖ್ಯರಸ್ತೆ	-
48	ದಕ್ಷಿಣ	164	ವಿದ್ಯಾಪೀಠ	ಐಟಿಐ ಬಡಾವಣೆ ಆಟದ ಮೈದಾನ ಲಾರೆನ್ಸ್ ಸ್ಕೂಲ್ ಮುಂಭಾಗ	1895.92	ಆಟದ ಮೈದಾನ	4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	2ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	-
49	ದಕ್ಷಿಣ	164	ವಿದ್ಯಾಪೀಠ	ಐಟಿಐ ಬಡಾವಣೆ ಆಟದ ಮೈದಾನ ಲಾರೆನ್ಸ್ ಸ್ಕೂಲ್ ಮುಂಭಾಗ	523.62	ಆಟದ ಮೈದಾನ	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	1ನೇ ಮುಖ್ಯರಸ್ತೆ	ಖಾಸಗಿ ರಸ್ತೆ	-
50	ದಕ್ಷಿಣ	164	ವಿದ್ಯಾಪೀಠ	ಚೆನ್ನಮ್ಮನಕೆರೆ ಆಟದ ಮೈದಾನ	14459.88	ಆಟದ ಮೈದಾನ	ಎಸ್.ಡಬ್ಲ್ಯೂ.ಡಿ ಹಳ್ಳ	2ನೇ ಮುಖ್ಯರಸ್ತೆ	ಕಂದಾಯ ಅಧಿಕಾರಿಗಳ ಕಛೇರಿ	ಎಸ್.ಡಬ್ಲ್ಯೂ.ಡಿ ಹಳ್ಳ & ಪಾಲಿಕೆ ಕಛೇರಿಗಳು	-
51	ದಕ್ಷಿಣ	164	ವಿದ್ಯಾಪೀಠ	ಅಪ್ಪಯ್ಯ ಆಟದ ಮೈದಾನ	2447.30	ಆಟದ ಮೈದಾನ	3ನೇ ಮುಖ್ಯರಸ್ತೆ	ಚೆನ್ನಮ್ಮನಕೆರೆ ಮುಖ್ಯರಸ್ತೆ	1ನೇ ಅಡ್ಡರಸ್ತೆ	1ನೇ ಎ ಅಡ್ಡರಸ್ತೆ	-
52	ದಕ್ಷಿಣ	164	ವಿದ್ಯಾಪೀಠ	ಕುವೆಂಪು ರಾಷ್ಟ್ರೀಯ ಕ್ರೀಡಾಂಗಣ	11788.00	ಆಟದ ಮೈದಾನ	12ನೇ ಅಡ್ಡರಸ್ತೆ	ಉದ್ಯಾನವನ & ಒಳಾಂಗಣ ಕ್ರೀಡಾಂಗಣ	8ನೇ ಅಡ್ಡರಸ್ತೆ	80 ಅಡಿ ರಸ್ತೆ	ವಾರ್ಡ್-156 ರಿಂದ 164ಕ್ಕೆ ಬಂದಿದೆ.
53	ದಕ್ಷಿಣ	164	ವಿದ್ಯಾಪೀಠ	ಕುವೆಂಪು ರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣ	1263.50	ಆಟದ ಮೈದಾನ	ಕುವೆಂಪು ರಾಷ್ಟ್ರೀಯ ಕ್ರೀಡಾಂಗಣ	ಉದ್ಯಾನವನ & ಖಾಸಗಿ ಸ್ವತ್ತು	ಉದ್ಯಾನವನ	80 ಅಡಿ ರಸ್ತೆ	ವಾರ್ಡ್-156 ರಿಂದ 164ಕ್ಕೆ ಬಂದಿದೆ.
54	ದಕ್ಷಿಣ	165	ಗಣೇಶ ಮಂದಿರ	ಬನಶಂಕರಿ ಆಟದ ಮೈದಾನ	3429.37	ಆಟದ ಮೈದಾನ	25ನೇ ಮುಖ್ಯರಸ್ತೆ	26ನೇ ಮುಖ್ಯರಸ್ತೆ	ಸಿ.ಟಿ.ಎಸ್. ನಂ:701(ಪಿ) ಉದ್ಯಾನವನ	27ನೇ ಅಡ್ಡರಸ್ತೆ	-
55	ದಕ್ಷಿಣ	165	ಗಣೇಶ ಮಂದಿರ	ಮಕ್ಕಳ ಆಟದ ಮೈದಾನ	223.65	ಆಟದ ಮೈದಾನ	27ನೇ ಮುಖ್ಯರಸ್ತೆ	28ನೇ ಮುಖ್ಯರಸ್ತೆ	26ನೇ ಅಡ್ಡರಸ್ತೆ	27ನೇ ಅಡ್ಡರಸ್ತೆ	-
56	ದಕ್ಷಿಣ	167	ಯಡಿಯೂರು	ಆಟದ ಮೈದಾನ ಯಡಿಯೂರು	2019.70	ಆಟದ ಮೈದಾನ	ಕನಕಪುರ ರಸ್ತೆ	1ನೇ ಮುಖ್ಯರಸ್ತೆ	ಹೆರಿಗೆ ಆಸ್ಪತ್ರೆ	ಉದ್ಯಾನವನ ಬಾಲಭವನ	-

1	2	3	4	5	6	7	8	9	10	11	12
57	ದಕ್ಷಿಣ	167	ಯಡಿಯೂರು	ಆಟದ ಮೈದಾನ ಯಡಿಯೂರು	1786.08	ಆಟದ ಮೈದಾನ	ಕನಕಪುರ ರಸ್ತೆ	ಖಾಸಗಿ ಸ್ವತ್ತು	ವಾರ್ಡ್ ಕಛೇರಿ	ಸಮುದಾಯ ಭವನ & ರಸ್ತೆ	-
58	ದಕ್ಷಿಣ	167	ಯಡಿಯೂರು	ಆಟದ ಮೈದಾನ ಟಾಟಾ ಸಿಲ್ಕ್ ಫಾರಂ ಶಾಸ್ತ್ರೀನಗರ	1253.38	ಆಟದ ಮೈದಾನ	ಶಾಸ್ತ್ರೀನಗರ ಮುಖ್ಯರಸ್ತೆ	ಖಾಸಗಿ ಸ್ವತ್ತು	6ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	-
59	ದಕ್ಷಿಣ	167	ಯಡಿಯೂರು	ಆರ್ಮಿಂಗ್ ವೃತ್ತ ಆಟದ ಮೈದಾನ	4903.64	ಆಟದ ಮೈದಾನ	ರಸ್ತೆ	ಕನಕಪುರ ರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
60	ದಕ್ಷಿಣ	168	ಪಟ್ಟಾಭಿರಾಮ ನಗರ	ಬಾವಿ ಆಟದ ಮೈದಾನ ಜಯನಗರ	8462.96	ಆಟದ ಮೈದಾನ	9ನೇ ಮುಖ್ಯರಸ್ತೆ	8ನೇ ಡಿ ಮುಖ್ಯರಸ್ತೆ	35ನೇ ಅಡ್ಡರಸ್ತೆ	36ನೇ ಅಡ್ಡರಸ್ತೆ	ವಾರ್ಡ್-169 ರಿಂದ 168ಕ್ಕೆ ಬಂದಿದೆ.
61	ದಕ್ಷಿಣ	168	ಪಟ್ಟಾಭಿರಾಮ ನಗರ	ಜಾಮುಂಡೇಶ್ವರಿ ಆಟದ ಮೈದಾನ	4704.00	ಆಟದ ಮೈದಾನ	18ನೇ ಮುಖ್ಯರಸ್ತೆ	17ನೇ ಮುಖ್ಯರಸ್ತೆ	38ನೇ ಅಡ್ಡರಸ್ತೆ	39ನೇ ಅಡ್ಡರಸ್ತೆ	ವಾರ್ಡ್-169 ರಿಂದ 168ಕ್ಕೆ ಬಂದಿದೆ.
62	ದಕ್ಷಿಣ	169	ಬೈರಸಂದ್ರ	ಬೈರಸಂದ್ರ ಆಟದ ಮೈದಾನ & ಖಾಲಿ ಜಾಗ	375.00	ಆಟದ ಮೈದಾನ	4ನೇ ಎ ಮುಖ್ಯರಸ್ತೆ	4ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಕಲಂ-9ನ್ನು ತಿದ್ದುಪಡಿ
63	ದಕ್ಷಿಣ	169	ಬೈರಸಂದ್ರ	ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನ	35756.14	ಆಟದ ಮೈದಾನ	ಉದ್ಯಾನವನ & ಈಜುಕೊಳ	10ನೇ ಮುಖ್ಯರಸ್ತೆ	ಮೌಂಟಿನ್ ರಸ್ತೆ, ಪೆವಿಲಿಯನ್ ರಸ್ತೆ	ಕಾಸ್ತಾಪಾಲಿಟನ್ ಕ್ಲಬ್ & 22ನೇ ಅಡ್ಡರಸ್ತೆ	ಕಲಂ-10ನ್ನು ತಿದ್ದುಪಡಿ
64	ದಕ್ಷಿಣ	169	ಬೈರಸಂದ್ರ	ಮಕ್ಕಳ ಆಟದ ಮೈದಾನ, ಬೈರಸಂದ್ರ	535.62	ಆಟದ ಮೈದಾನ	7ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಸಿಟಿಎಸ್ ನಂ:371, 408	ಸಿಟಿಎಸ್ ನಂ:373, 407	ಹೊಸ ಸೇರ್ಪಡೆ
65	ದಕ್ಷಿಣ	169	ಬೈರಸಂದ್ರ	ಮಕ್ಕಳ ಆಟದ ಮೈದಾನ, ಬೈರಸಂದ್ರ	534.44	ಆಟದ ಮೈದಾನ	6ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	ಸಿಟಿಎಸ್ ನಂ:421, 457	ಸಿಟಿಎಸ್ ನಂ:423, 456	ಹೊಸ ಸೇರ್ಪಡೆ
66	ದಕ್ಷಿಣ	169	ಬೈರಸಂದ್ರ	ಮಕ್ಕಳ ಆಟದ ಮೈದಾನ, ಕೆ.ವಿ.ಬಡಾವಣೆ	212.16	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಅಡ್ಡರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
67	ದಕ್ಷಿಣ	169	ಬೈರಸಂದ್ರ	ಮಕ್ಕಳ ಆಟದ ಮೈದಾನ	400.71	ಆಟದ ಮೈದಾನ	ಬಿ.ಮುಖ್ಯರಸ್ತೆ	18ನೇ ಮುಖ್ಯರಸ್ತೆ	30ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
68	ದಕ್ಷಿಣ	171	ಗುರುಪ್ಪನಪಾಳ್ಯ	ವೈಶ್ಯ ಬ್ಯಾಂಕ್ ಕಾಲೋನಿ, ಮುನಿಚೆನ್ನಪ್ಪ ಆಟದ ಮೈದಾನ	634.20	ಆಟದ ಮೈದಾನ	9ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	8ನೇ ಎ ಅಡ್ಡರಸ್ತೆ	1ನೇ ಅಡ್ಡರಸ್ತೆ	ಉದ್ಯಾನವನದಿಂದ ಆಟದಮೈದಾನಕ್ಕೆ ಬಂದಿದೆ ಕಲಂ-5ನ್ನು ತಿದ್ದುಪಡಿ

1	2	3	4	5	6	7	8	9	10	11	12
69	ದಕ್ಷಿಣ	176	ಬಿಟಿಎಂ ಬಡಾವಣೆ	ರಾಷ್ಟ್ರಕವಿ ಕುವೆಂಪು ಆಟದ ಮೈದಾನ ಬಿಟಿಎಂ ಬಡಾವಣೆ 2ನೇ ಹಂತ	4488.00	ಆಟದ ಮೈದಾನ	15ನೇ ಮುಖ್ಯರಸ್ತೆ	ಉದ್ಯಾನವನ	5ನೇ ಅಡ್ಡರಸ್ತೆ	5ನೇ ಎ ಅಡ್ಡರಸ್ತೆ	-
70	ದಕ್ಷಿಣ	176	ಬಿಟಿಎಂ ಬಡಾವಣೆ	ಐಮಾರ್ಕ್ ಆಟದ ಮೈದಾನ	8950.90	ಆಟದ ಮೈದಾನ	9ನೇ ಮುಖ್ಯರಸ್ತೆ	8ನೇ ಮುಖ್ಯರಸ್ತೆ	4ನೇ ಅಡ್ಡರಸ್ತೆ	5ನೇ ಅಡ್ಡರಸ್ತೆ	-
71	ದಕ್ಷಿಣ	176	ಬಿಟಿಎಂ ಬಡಾವಣೆ	ಟೆನ್ನಿಸ್ ಆಟದ ಮೈದಾನ ಎಸ್.ಎಫ್.ಹೆಚ್.ಎಸ್. ಬಡಾವಣೆ	451.23	ಆಟದ ಮೈದಾನ	ಪೊಲೀಸ್ ವಸತಿಗೃಹಗಳು	3ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	ಸರ್ವಿಸ್ ರಸ್ತೆ	-
72	ದಕ್ಷಿಣ	176	ಬಿಟಿಎಂ ಬಡಾವಣೆ	ಬ್ಯಾಸ್ಕೆಟ್ ಬಾಲ್ ಆಟದ ಮೈದಾನ, ಎಸ್.ಎಫ್.ಹೆಚ್.ಎಸ್. ಬಡಾವಣೆ	473.00	ಆಟದ ಮೈದಾನ	ಪೊಲೀಸ್ ವಸತಿಗೃಹಗಳು	3ನೇ ಮುಖ್ಯರಸ್ತೆ	ಸರ್ವಿಸ್ ರಸ್ತೆ	1ನೇ ಮುಖ್ಯರಸ್ತೆ	-
73	ದಕ್ಷಿಣ	176	ಬಿಟಿಎಂ ಬಡಾವಣೆ	ಮಕ್ಕಳ ಆಟದ ಮೈದಾನ ಬಿಟಿಎಂ ಬಡಾವಣೆ 2ನೇ ಹಂತ	661.59	ಆಟದ ಮೈದಾನ	ಖಾಸಗಿ ಸ್ವತ್ತು	3ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	1ನೇ ಎ ಅಡ್ಡರಸ್ತೆ	-
74	ದಕ್ಷಿಣ	176	ಬಿಟಿಎಂ ಬಡಾವಣೆ	ಆಟದ ಮೈದಾನ ಇ.ಡಬ್ಲ್ಯು.ಎಸ್.ಕಾಲೋನಿ, ರಾಷ್ಟ್ರಕವಿ ಕುವೆಂಪುನಗರ	912.53	ಆಟದ ಮೈದಾನ	ಉದ್ಯಾನವನ	ಎಂಇಎಸ್ ಶಾಲೆ	26ನೇ ಮುಖ್ಯರಸ್ತೆ	25ನೇ ಮುಖ್ಯರಸ್ತೆ	-
75	ದಕ್ಷಿಣ	176	ಬಿಟಿಎಂ ಬಡಾವಣೆ	ಎಂ.ಸಿ.ಹೆಚ್.ಎಸ್. ಆಟದ ಮೈದಾನ, ಐ.ಎ.ಎಸ್. ಬಡಾವಣೆ, ಬಿಟಿಎಂ 2ನೇ ಹಂತ	2751.25	ಆಟದ ಮೈದಾನ	ಉದ್ಯಾನವನ	15ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	-
76	ದಕ್ಷಿಣ	176	ಬಿಟಿಎಂ ಬಡಾವಣೆ	ಆಟದ ಮೈದಾನ (ಉಡುಪಿ ಗಾರ್ಡನ್ ಹತ್ತಿರ) ರಾಷ್ಟ್ರಕವಿ ಕುವೆಂಪುನಗರ	12943.43	ಆಟದ ಮೈದಾನ	20ನೇ ಮುಖ್ಯರಸ್ತೆ	19ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	-
77	ದಕ್ಷಿಣ	177	ಜೆ.ಪಿ.ನಗರ	ಜೆ.ಪಿ.ನಗರ, 6ನೇ ಹಂತ ಆಟದ ಮೈದಾನ	2320.79	ಆಟದ ಮೈದಾನ	18ನೇ ಮುಖ್ಯರಸ್ತೆ	ಜೆ.ಪಿ.ನಗರ ಕ್ಲಬ್	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	-
78	ದಕ್ಷಿಣ	177	ಜೆ.ಪಿ.ನಗರ	ಆಟದ ಮೈದಾನ ಡಾಲರ್ಸ್ ಕಾಲೋನಿ, ಜೆ.ಪಿ.ನಗರ 4ನೇ ಹಂತ	1755.00	ಆಟದ ಮೈದಾನ	ಉದ್ಯಾನವನ	4ನೇ ಮುಖ್ಯರಸ್ತೆ	ಚಿನ್ನಯ ಸ್ಕೂಲ್	5ನೇ ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
79	ದಕ್ಷಿಣ	178	ಸಾರಕ್ಕಿ	ರಾಜೀವಗಾಂಧಿ ಕ್ಷೇತ್ರಾಂಗಣ, ಜೆ.ಪಿ.ನಗರ 2ನೇ ಹಂತ	15456.38	ಆಟದ ಮೈದಾನ	ಎಸ್.ಡಬ್ಲ್ಯೂ.ಡಿ	14ನೇ ಮುಖ್ಯರಸ್ತೆ	10ನೇ ಅಡ್ಡರಸ್ತೆ & ಎಸ್.ಡಬ್ಲ್ಯೂ.ಡಿ	ವಿ.ಇ.ಟಿ. ವಿದ್ಯಾಸಂಸ್ಥೆ	ಕಲಂ-5, 10ನು ತಿದ್ದುಪಡಿ
80	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ, 6ನೇ ಹಂತ ಆಟದ ಮೈದಾನ	3160.50	ಆಟದ ಮೈದಾನ	30ನೇ ಎ ಮುಖ್ಯರಸ್ತೆ	31ನೇ ಮುಖ್ಯರಸ್ತೆ	17ನೇ ಅಡ್ಡರಸ್ತೆ	17ನೇ ಬಿ ಅಡ್ಡರಸ್ತೆ	-
81	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ, 2ನೇ ಹಂತ ಆಟದ ಮೈದಾನ	1051.73	ಆಟದ ಮೈದಾನ	23ನೇ ಮುಖ್ಯರಸ್ತೆ	24ನೇ ಮುಖ್ಯರಸ್ತೆ	12ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
82	ದಕ್ಷಿಣ	178	ಸಾರಕ್ಕಿ	ಜೆ.ಪಿ.ನಗರ, 1ನೇ ಹಂತ ಆಟದ ಮೈದಾನ	8694.00	ಆಟದ ಮೈದಾನ	32ನೇ ಮುಖ್ಯರಸ್ತೆ	11ನೇ ಬಿ ಅಡ್ಡರಸ್ತೆ	10ನೇ ಅಡ್ಡರಸ್ತೆ	11ನೇ ಅಡ್ಡರಸ್ತೆ	-
83	ದಕ್ಷಿಣ	179	ಶಾಕಂಬರಿನಗರ	ಜೆ.ಪಿ.ನಗರ 1ನೇ ಹಂತ ಉದ್ಯಾನವನ ಮತ್ತು ಆಟದ ಮೈದಾನ	6974.92	ಆಟದ ಮೈದಾನ	30ನೇ ಮುಖ್ಯರಸ್ತೆ	31ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
84	ದಕ್ಷಿಣ	179	ಶಾಕಂಬರಿನಗರ	ಆಟದ ಮೈದಾನ & ಅಶ್ವಶೃಂಗಕ್ಷಿ	551.45	ಆಟದ ಮೈದಾನ	11ನೇ ಸಿ ಮುಖ್ಯರಸ್ತೆ	11ನೇ ಬಿ ಮುಖ್ಯರಸ್ತೆ	14ನೇ ಅಡ್ಡರಸ್ತೆ	16ನೇ ಅಡ್ಡರಸ್ತೆ	-
85	ದಕ್ಷಿಣ	179	ಶಾಕಂಬರಿನಗರ	ಶಾಲಿನಿ ಆಟದ ಮೈದಾನ	13374.00	ಆಟದ ಮೈದಾನ	11ನೇ ಮುಖ್ಯರಸ್ತೆ	10ನೇ ಮುಖ್ಯರಸ್ತೆ	38ನೇ ಅಡ್ಡರಸ್ತೆ	ಮೋರಿ	ವಾರ್ಡ್-169 ರಿಂದ 179ಕ್ಕೆ ಬಂದಿದೆ.
86	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಮೇಜರ್ ಸಂದೀಪ್ ಆಟದ ಮೈದಾನ	1578.37	ಆಟದ ಮೈದಾನ	ನಗರಪಾಲಿಕೆ ಸ್ವತ್ತು	50 ಅಡಿ ರಸ್ತೆ	50ನೇ ಮುಖ್ಯರಸ್ತೆ	31ನೇ ಅಡ್ಡರಸ್ತೆ	-
87	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಮಕ್ಕಳ ಆಟದ ಮೈದಾನ ಮತ್ತು ಉದ್ಯಾನವನ, ಇಸ್ಕೋ ಬಡಾವಣೆ	1457.75	ಆಟದ ಮೈದಾನ	2ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಕೂಡು ರಸ್ತೆ	ಕಲಂ-5ನು ತಿದ್ದುಪಡಿ
88	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ದೇವಸ್ಥಾನಗಳ ಸಂಕೀರ್ಣ ಮತ್ತು ಆಟದ ಮೈದಾನ	29217.00	ಆಟದ ಮೈದಾನ	95ನೇ ಅಡ್ಡರಸ್ತೆ & ದೂರವಾಣಿ ಕೇಂದ್ರ	83ನೇ ಅಡ್ಡರಸ್ತೆ & ಸಿ.ಎ. ಜಾಗ	ದೂರವಾಣಿ ಕೇಂದ್ರ & ಖಾಸಗಿ ಸ್ವತ್ತು	ಪೈಪ್‌ಲೈನ್ ರಸ್ತೆ & 80ನೇ ಅಡ್ಡರಸ್ತೆ	-
89	ದಕ್ಷಿಣ	182	ಪದ್ಮನಾಭನಗರ	ಭಾರತ್ ಗೃಹನಿರ್ಮಾಣ ಸಹಕಾರ ಸಂಘ ಆಟದ ಮೈದಾನ	1725.07	ಆಟದ ಮೈದಾನ	7ನೇ ಮುಖ್ಯರಸ್ತೆ	ರಸ್ತೆ	6ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
90	ದಕ್ಷಿಣ	182	ಪದ್ಮನಾಭನಗರ	ಜಯನಗರ ಕೋ- ಅಪರ್ಟಿಮೆಂಟ್ ಸಂಸ್ಥೆ ಆಟದ ಮೈದಾನ	5324.92	ಆಟದ ಮೈದಾನ	ಪುಟ್ಟಲಿಂಗಯ್ಯ ರಸ್ತೆ	8ನೇ ಮುಖ್ಯರಸ್ತೆ	ಕಾರ್ಮಲ್ ಶಾಲೆ	ಜಯನಗರ ಸಹಕಾರ ಸಂಘ ಎಷ್ಯಾ ಸಂಸ್ಥೆ	-

1	2	3	4	5	6	7	8	9	10	11	12
91	ದಕ್ಷಿಣ	182	ಪದ್ಮನಾಭನಗರ	ಪದ್ಮನಾಭನಗರ ಆಟದ ಮೈದಾನ	742.85	ಆಟದ ಮೈದಾನ	15ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	13ನೇ ಅಡ್ಡರಸ್ತೆ	-
92	ದಕ್ಷಿಣ	182	ಪದ್ಮನಾಭನಗರ	ಪದ್ಮನಾಭನಗರ ಆಟದ ಮೈದಾನ	5296.50	ಆಟದ ಮೈದಾನ	ಉದ್ಯಾನವನ	7ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಅಡ್ಡರಸ್ತೆ	-
93	ದಕ್ಷಿಣ	182	ಪದ್ಮನಾಭನಗರ	ಮಕ್ಕಳ ಆಟದ ಮೈದಾನ, ಗುರುರಾಜ ಬಡಾವಣೆ	296.45	ಆಟದ ಮೈದಾನ	10ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
94	ದಕ್ಷಿಣ	182	ಪದ್ಮನಾಭನಗರ	ಸಮೃದ್ಧಿನಗರ ಉದ್ದೇಶಿತ ಮಕ್ಕಳ ಆಟದ ಮೈದಾನ	474.35	ಆಟದ ಮೈದಾನ	ಖಾಸಗಿ ಸ್ವತ್ತು	ರಸ್ತೆ	ಉದ್ಯಾನವನ	ಖಾಲಿಜಾಗ	ಹೊಸ ಸೇರ್ಪಡೆ
95	ದಕ್ಷಿಣ	182	ಪದ್ಮನಾಭನಗರ	ಮಕ್ಕಳ ಆಟದ ಮೈದಾನ ಬಿ.ಹೆಚ್.ಸಿ.ಎಸ್ ಬಡಾವಣೆ	303.61	ಆಟದ ಮೈದಾನ	ಖಾಲಿಜಾಗ	7ನೇ ಮುಖ್ಯರಸ್ತೆ	ಉದ್ಯಾನವನ	ಆಟದ ಮೈದಾನ	ಹೊಸ ಸೇರ್ಪಡೆ
96	ದಕ್ಷಿಣ	183	ಚಿಕ್ಕಲ್ಲಸಂದ್ರ	ಇಟ್ಟಿಮಡು ಆಟದ ಮೈದಾನ (ಅಂಜನೇಯ ನಗರ)	1023.05	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	3ನೇ ಅಡ್ಡರಸ್ತೆ	3ನೇ ಎ ಅಡ್ಡರಸ್ತೆ	-
97	ದಕ್ಷಿಣ	183	ಚಿಕ್ಕಲ್ಲಸಂದ್ರ	ಸಾರ್ವಭೌಮನಗರ ಆಟದ ಮೈದಾನ	3607.23	ಆಟದ ಮೈದಾನ	ಖಾಸಗಿ ಸ್ವತ್ತು	ಉದ್ಯಾನವನ	ಖಾಸಗಿ ಆಸ್ತಿ	1ನೇ ಅಡ್ಡರಸ್ತೆ	-
1	ಯಲಹಂಕ	2	ಚೌಡೇಶ್ವರಿ	ವೀಲ್ & ಆಕ್ಸ್‌ಲ್ ಪ್ಲಾಂಟ್ ಪಶ್ಚಿಮಕ್ಕೆ ಇರುವ ಪಂಪ್‌ಹೌಸ್, ಮಕ್ಕಳ ಆಟದ ಮೈದಾನ & ಖಾಲಿಜಾಗ	1444.00	ಉದ್ಯಾನವನ & ಆಟದ ಮೈದಾನ	ವೀಲ್ & ಆಕ್ಸ್‌ಲ್ ಪ್ಲಾಂಟ್ ಗೋಡೆ	3ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಅಡ್ಡರಸ್ತೆ	-
2	ಯಲಹಂಕ	4	ಯಲಹಂಕ ಉಪನಗರ	ಎ. ಸೆಕ್ಟರ್, 6ನೇ ಎ & 7ನೇ ಎ ಮುಖ್ಯರಸ್ತೆಯಲ್ಲಿರುವ ಶ್ರೀವಿನಾಯಕ ಸೇವಾ ಸಮಿತಿ ಕಲಾ ಮಂದಿರ & ಆಟದ ಮೈದಾನ (P A-3 ಭಾಗ)	4118.00	ಆಟದ ಮೈದಾನ	7ನೇ ಎ ಮುಖ್ಯರಸ್ತೆ	6ನೇ ಎ ಮುಖ್ಯರಸ್ತೆ	9ನೇ ಎ ಅಡ್ಡರಸ್ತೆ	ಉದ್ಯಾನವನ	-
3	ಯಲಹಂಕ	5	ಜಕ್ಕೂರು	ಚಿಕ್ಕನಹಳ್ಳಿ ಗ್ರಾಮ, ಹೆಗ್ಗಡೆನಗರ ರಸ್ತೆಯಲ್ಲಿರುವ ಮಕ್ಕಳ ಆಟದ ಮೈದಾನ ಮತ್ತು ನೀರಿನ ಟ್ಯಾಂಕ್	670.00	ಆಟದ ಮೈದಾನ	ಖಾಲಿ ಜಾಗ	ರಸ್ತೆ	ಹೆಗ್ಗಡೆನಗರ ರಸ್ತೆ	ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
4	ಯಲಹಂಕ	7	ಬ್ಯಾಟರಾಯನ ಪುರ	ಸಹಕಾರನಗರ 13-14ನೇ ಮುಖ್ಯರಸ್ತೆ ಮಧ್ಯೆ ಇರುವ ಮಕ್ಕಳ ಆಟದ ಮೈದಾನ	1780.00	ಆಟದ ಮೈದಾನ	ಸಹಕಾರನಗರ ಉದ್ಯಾನವನ	18ನೇ ಅಡ್ಡರಸ್ತೆ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-
5	ಯಲಹಂಕ	7	ಬ್ಯಾಟರಾಯನ ಪುರ	ಸಹಕಾರನಗರ ಇ ಬ್ಲಾಕ್, 13-14ನೇ ಮುಖ್ಯರಸ್ತೆ ಮಧ್ಯೆ ಇರುವ ಆಟದ ಮೈದಾನ	9200.00	ಆಟದ ಮೈದಾನ	ಉದ್ಯಾನವನ	ಬಿ.ಬಿ.ಎಂ.ಪಿ. ಖಾಲಿಜಾಗ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-
6	ಯಲಹಂಕ	7	ಬ್ಯಾಟರಾಯನ ಪುರ	ಸಹಕಾರನಗರ ಇ ಬ್ಲಾಕ್, 13-14ನೇ ಮುಖ್ಯರಸ್ತೆ ಮಧ್ಯೆ ಇರುವ ಸ್ಟೇಟಿಂಗ್ ಮೈದಾನ	1254.00	ಆಟದ ಮೈದಾನ	9ನೇ ಎ ಅಡ್ಡರಸ್ತೆ	ಉದ್ಯಾನವನ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-
7	ಯಲಹಂಕ	7	ಬ್ಯಾಟರಾಯನ ಪುರ	ಸಹಕಾರನಗರ ಇ ಬ್ಲಾಕ್, 13-14ನೇ ಮುಖ್ಯರಸ್ತೆ ಮಧ್ಯೆ ಇರುವ ಮಕ್ಕಳ ಆಟದ ಮೈದಾನ	1356.00	ಆಟದ ಮೈದಾನ	9ನೇ ಅಡ್ಡರಸ್ತೆ	9ನೇ ಎ ಅಡ್ಡರಸ್ತೆ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-
8	ಯಲಹಂಕ	7	ಬ್ಯಾಟರಾಯನ ಪುರ	ಜಕ್ಕೂರು ಬಡಾವಣೆ, ಜಕ್ಕೂರು ರಸ್ತೆಯಲ್ಲಿರುವ ಉದ್ಯಾನವನ, ಆಟದ ಮೈದಾನ ಮತ್ತು ಬಯಲುರಂಗ ಮಂದಿರ	3092.72	ಆಟದ ಮೈದಾನ	ಬಿಬಿಎಂಪಿ ಶೌಚಾಲಯಗಳು	ಖಾಸಗಿ ಸ್ವತ್ತು	ಜಕ್ಕೂರು ಏರೋಡ್ರಂ	ಜಕ್ಕೂರು ರಸ್ತೆ	ಹೊಸ ಸೇರ್ಪಡೆ
9	ಯಲಹಂಕ	8	ಕೊಡಿಗೇಹಳ್ಳಿ	ಸಿ.ಕ್ಯೂ.ಎ.ಎಲ್. ಬಡಾವಣೆ, (ಸಹಕಾರನಗರ) ಆಟದ ಮೈದಾನ	1659.00	ಆಟದ ಮೈದಾನ	ಉದ್ಯಾನವನ	ಸಿ.ಕ್ಯೂ.ಎ.ಎಲ್.ರಸ್ತೆ	ರಸ್ತೆ	ರಸ್ತೆ	-
10	ಯಲಹಂಕ	8	ಕೊಡಿಗೇಹಳ್ಳಿ	ಸಹಕಾರನಗರ 13 & 14ನೇ ಮುಖ್ಯರಸ್ತೆ ಮಧ್ಯೆ ಇರುವ (ಸಿ.ಕ್ಯೂ.ಎ.ಎಲ್.ಬಡಾವಣೆ) ಆಟದ ಮೈದಾನ	5417.00	ಆಟದ ಮೈದಾನ	24ನೇ ಅಡ್ಡರಸ್ತೆ	ಕೆ.ಇ.ಬಿ.ಆಸ್ತಿ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-
11	ಯಲಹಂಕ	8	ಕೊಡಿಗೇಹಳ್ಳಿ	ಸಹಕಾರನಗರ (ಸಿ.ಕ್ಯೂ.ಎ.ಎಲ್.ಬಡಾವಣೆ) 13 & 14ನೇ ಮುಖ್ಯರಸ್ತೆ ಮಧ್ಯೆ ಇರುವ ದಿ ಬಜೇಗೌಡರ ಜ್ಞಾಪಕಾರ್ಥ ಬಯಲು ರಂಗಮಂದಿರ	7554.00	ಆಟದ ಮೈದಾನ	ಬಲಮುರಿ ಮಹಾಗಣಪತಿ ದೇವಸ್ಥಾನ	24ನೇ ಅಡ್ಡರಸ್ತೆ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-

1	2	3	4	5	6	7	8	9	10	11	12
12	ಯಲಹಂಕ	8	ಕೊಡಿಗೇಹಳ್ಳಿ	ಟಾಟಾನಗರ 9ನೇ ಮುಖ್ಯರಸ್ತೆಯಲ್ಲಿರುವ ರಾಷ್ಟ್ರಕವಿ ಕುವೆಂಪು ಕ್ರೀಡಾಂಗಣ	5867.00	ಆಟದ ಮೈದಾನ	ಖಾಸಗಿ ಸ್ವತ್ತು	9ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
13	ಯಲಹಂಕ	8	ಕೊಡಿಗೇಹಳ್ಳಿ	ಸಹಕಾರನಗರ ಡಿಫೆನ್ಸ್ ಕಾಲೋನಿಯಲ್ಲಿರುವ ಬಿಬಿಎಂಪಿ ಆಟದ ಮೈದಾನ	540.90	ಆಟದ ಮೈದಾನ	3ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ, ಡಿಫೆನ್ಸ್ ಕಾಲೋನಿ	ಅಡ್ಡರಸ್ತೆ	ಹೊಸ ಸೇರ್ಪಡೆ
14	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 6ನೇ ಬ್ಲಾಕ್, ಬಿ.ಇ.ಎಲ್ ಬಡಾವಣೆ 3ನೇ ಮುಖ್ಯರಸ್ತೆಯಲ್ಲಿರುವ ಆಟದ ಮೈದಾನ	799.00	ಆಟದ ಮೈದಾನ	1ನೇ ಎ ಅಡ್ಡರಸ್ತೆ	1ನೇ ಬಿ ಅಡ್ಡರಸ್ತೆ	3ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	-
15	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 3ನೇ ಬ್ಲಾಕ್, ಬಿ.ಇ.ಎಲ್ ಬಡಾವಣೆ 3ನೇ ಮುಖ್ಯರಸ್ತೆಯಲ್ಲಿರುವ ಆಟದ ಮೈದಾನ	1563.00	ಆಟದ ಮೈದಾನ	ಖಾಸಗಿ ಸ್ವತ್ತು	9ನೇ ಅಡ್ಡರಸ್ತೆ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	-
16	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ ಎನ್.ಟಿ.ಐ.ಬಡಾವಣೆ, 20ನೇ ಅಡ್ಡರಸ್ತೆಯಲ್ಲಿರುವ ಸುವರ್ಣ ಮಹೋತ್ಸವ ಕ್ರೀಡಾಂಗಣ & ರಂಗಮಂದಿರ	10692.00	ಆಟದ ಮೈದಾನ	ವಿದ್ಯಾರಣ್ಯಪುರ ಮುಖ್ಯರಸ್ತೆ	3ನೇ ಅಡ್ಡರಸ್ತೆ	20ನೇ ಅಡ್ಡರಸ್ತೆ & ಎನ್.ಟಿ.ಐ. ಬಡಾವಣೆ (12ನೇ ಮುಖ್ಯರಸ್ತೆ, ಹೆಚ್.ಎಂ.ಟಿ. ಬಡಾವಣೆ)	10ನೇ ಮುಖ್ಯರಸ್ತೆ	-
17	ಯಲಹಂಕ	9	ವಿದ್ಯಾರಣ್ಯಪುರ	ಕೆನರಾ ಬ್ಯಾಂಕ್ ಬಡಾವಣೆ ಯಲ್ಲಿರುವ ಮಕ್ಕಳ ಆಟದ ಮೈದಾನ	1443.00	ಆಟದ ಮೈದಾನ	1ನೇ ಅಡ್ಡರಸ್ತೆ	ಜಿ.ಕೆ.ವಿ.ಕೆ ಸ್ವತ್ತು	ಜಿ.ಕೆ.ವಿ.ಕೆ ಸ್ವತ್ತು	ಅಡ್ಡರಸ್ತೆ	-
18	ಯಲಹಂಕ	9	ವಿದ್ಯಾರಣ್ಯಪುರ	ಕೆನರಾ ಬ್ಯಾಂಕ್ ಬಡಾವಣೆ 10ನೇ ಅಡ್ಡರಸ್ತೆಯಲ್ಲಿರುವ ಆಟದ ಮೈದಾನ	663.00	ಆಟದ ಮೈದಾನ	10ನೇ ಅಡ್ಡರಸ್ತೆ	11ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ರಸ್ತೆ	-
19	ಯಲಹಂಕ	9	ವಿದ್ಯಾರಣ್ಯಪುರ	ಆನಂದ ಬಡಾವಣೆಯಲ್ಲಿರುವ ಬಿಬಿಎಂಪಿ ಮಕ್ಕಳ ಆಟದ ಮೈದಾನ	72.00	ಆಟದ ಮೈದಾನ	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
20	ಯಲಹಂಕ	9	ವಿದ್ಯಾರಣ್ಯಪುರ	ಆನಂದ ಬಡಾವಣೆಯಲ್ಲಿರುವ ಬಿಬಿಎಂಪಿ ಉದ್ಯಾನವನ ಮತ್ತು ಮಕ್ಕಳ ಆಟದ ಮೈದಾನ	289.00	ಆಟದ ಮೈದಾನ	ರಸ್ತೆ	ಖಾಸಗಿ ಸ್ವತ್ತು	ರಸ್ತೆ	ರಸ್ತೆ	ಹೊಸ ಸೇರ್ಪಡೆ
1	ಬೊಮ್ಮನಹಳ್ಳಿ	174	ಹೆಚ್‌ಎಸ್‌ಆರ್ ಸೆಕ್ಟರ್-6	ಬಿಡಿಎ ಆಟದ ಮೈದಾನ, ಲಾರೆನ್ಸ್ ಶಾಲೆ ಹಿಂಭಾಗ	6910.50	ಆಟದ ಮೈದಾನ	ಲಾರೆನ್ಸ್ ಶಾಲೆ ಕಟ್ಟಡ	7ನೇ ಮುಖ್ಯರಸ್ತೆ	15ನೇ ಕ್ರಾಸ್	15ನೇ ಎ ಕ್ರಾಸ್	-
2	ಬೊಮ್ಮನಹಳ್ಳಿ	186	ಜರಗನಹಳ್ಳಿ	ಸಾರಕ್ಕಿ ಸ.ನಂ:26ರ ಆಟದ ಮೈದಾನ	4048.00	ಆಟದ ಮೈದಾನ	ಸತ್ಯ ಗಣಪತಿ ದೇವಸ್ಥಾನ	ರಸ್ತೆ	ಕೆ.ಆರ್.ಬಡಾವಣೆ	ರಸ್ತೆ	ಹೊಸ ಸೇರ್ಪಡೆ
3	ಬೊಮ್ಮನಹಳ್ಳಿ	193	ಅರೆಕೆರೆ	ಶಾಂತಿನಿಕೇತನ ಖಾಲಿಜಾಗ ಆಟದ ಮೈದಾನ	845.45	ಆಟದ ಮೈದಾನ	ಖಾಸಗಿ ಆಸ್ತಿ	3ನೇ ಮುಖ್ಯರಸ್ತೆ	ರಸ್ತೆ	ರಸ್ತೆ	-
4	ಬೊಮ್ಮನಹಳ್ಳಿ	195	ಕೋಣನಕುಂಟೆ	ಆರ್.ಬಿ.ಐ.ಬಡಾವಣೆ, ಮಕ್ಕಳ ಆಟದ ಮೈದಾನ	777.00	ಆಟದ ಮೈದಾನ	ಕ್ಯಾಪಿಟಲ್ ವಿದ್ಯಾಸಂಸ್ಥೆ	5ನೇ ಮುಖ್ಯರಸ್ತೆ	9ನೇ ಅಡ್ಡರಸ್ತೆ	10ನೇ ಅಡ್ಡರಸ್ತೆ	-
5	ಬೊಮ್ಮನಹಳ್ಳಿ	197	ವಸಂತಪುರ	ಮಾರುತಿ ಬಡಾವಣೆ ಮಕ್ಕಳ ಆಟದ ಮೈದಾನ & ಖಾಲಿಜಾಗ	1902.00	ಆಟದ ಮೈದಾನ	4ನೇ ಮುಖ್ಯರಸ್ತೆ	5ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	-
1	ಆರ್.ಆರ್.ನಗರ	16	ಜಾಲಹಳ್ಳಿ	ಬಾಹುಬಲಿನಗರ ಬೋವಿ ಕಾಲೋನಿ ಆಟದ ಮೈದಾನ	1657.00	ಆಟದ ಮೈದಾನ	ಎಂ.ಇ.ಎಸ್.ರಸ್ತೆ	ಕಾಲೋನಿ ರಸ್ತೆ	ಎ ಅಡ್ಡರಸ್ತೆ, ಖಾಸಗಿ ಸ್ವತ್ತು	ಶ್ರೀ ಮುನೇಶ್ವರ 5ನೇ ಮುಖ್ಯರಸ್ತೆ	-
2	ಆರ್.ಆರ್.ನಗರ	16	ಜಾಲಹಳ್ಳಿ	ಶಾರದಾಂಬನಗರ ಆಟದ ಮೈದಾನ	1028.00	ಆಟದ ಮೈದಾನ	ಖಾಸಗಿ ಸ್ವತ್ತು	ಹೆಚ್‌ಎಂ.ಟಿ. 5ನೇ ಅಡ್ಡರಸ್ತೆ	ಕೆ.ಆಂಜನಪ್ಪ ರಸ್ತೆ	2ನೇ ಮುಖ್ಯರಸ್ತೆ	-
3	ಆರ್.ಆರ್.ನಗರ	17	ಜೆ.ಪಿ.ವಾರ್ಡ್	ಬಿ.ಬಿ.ಎಂ.ಪಿ. ಆಟದ ಮೈದಾನ	3123.97	ಆಟದ ಮೈದಾನ	12ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ ದೇವಸ್ಥಾನ, ಹೊಲಿಗೆ ಕೇಂದ್ರ ಅಂಚೆ ಕಛೇರಿ	ಜೂನಿಯರ್ ಕಾಲೇಜು	ರೆವಿನ್ಯೂ ಕಛೇರಿಗಳು	ಹೊಸ ಸೇರ್ಪಡೆ
4	ಆರ್.ಆರ್.ನಗರ	38	ಹೆಚ್‌ಎಂ.ಟಿ. ವಾರ್ಡ್	ಕೆ.ಐ.ಎ.ಡಿ.ಬಿ. ವಸತಿಗೃಹ ಆಟದ ಮೈದಾನ	3243.52	ಆಟದ ಮೈದಾನ	Drain ಮತ್ತು ಖಾಸಗಿ ಆಸ್ತಿ	ಕೆ.ಐ.ಎ.ಡಿ.ಬಿ. ವಸತಿಗೃಹ ರಸ್ತೆ	1ನೇ ಅಡ್ಡರಸ್ತೆ	Drain ಮತ್ತು ಜಾಲಹಳ್ಳಿ ಕ್ರಾಸ್ ರಸ್ತೆ	ಹೊಸ ಸೇರ್ಪಡೆ
5	ಆರ್.ಆರ್.ನಗರ	42	ಲಕ್ಷ್ಮೀದೇವಿನಗರ	ಆಟದ ಮೈದಾನ	1665.00	ಆಟದ ಮೈದಾನ	3ನೇ ಎ ಮುಖ್ಯರಸ್ತೆ	ಖಾಸಗಿ ಆಸ್ತಿ	ಅಡ್ಡರಸ್ತೆ	ಖಾಸಗಿ ಆಸ್ತಿ	-

1	2	3	4	5	6	7	8	9	10	11	12
6	ಆರ್.ಆರ್.ನಗರ	72	ಹೇರೋಹಳ್ಳಿ	ಸಿಂಡಿಕೇಟ್ ಬ್ಯಾಂಕ್ ಬಡಾವಣೆ ಉದ್ಯಾನವನ ಭಾಗ-2 ಮತ್ತು ಮಕ್ಕಳ ಆಟದ ಮೈದಾನ	6132.00	ಆಟದ ಮೈದಾನ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	ಕಾಲುವೆ	2ನೇ ಮುಖ್ಯರಸ್ತೆ	-
7	ಆರ್.ಆರ್.ನಗರ	72	ಹೇರೋಹಳ್ಳಿ	ಸಿಂಡಿಕೇಟ್ ಬ್ಯಾಂಕ್ ಬಡಾವಣೆ ಉದ್ಯಾನವನ ಭಾಗ-3, ಮತ್ತು ಮಕ್ಕಳ ಆಟದ ಮೈದಾನ	8304.00	ಆಟದ ಮೈದಾನ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	3ನೇ ಎ ಮುಖ್ಯರಸ್ತೆ	2ನೇ ಮುಖ್ಯರಸ್ತೆ	-
8	ಆರ್.ಆರ್.ನಗರ	72	ಹೇರೋಹಳ್ಳಿ	ಸಿಂಡಿಕೇಟ್ ಬ್ಯಾಂಕ್ ಬಡಾವಣೆ ಉದ್ಯಾನವನ ಭಾಗ-4, ಮತ್ತು ಮಕ್ಕಳ ಆಟದ ಮೈದಾನ	6190.00	ಆಟದ ಮೈದಾನ	1ನೇ ಬಿ ಅಡ್ಡರಸ್ತೆ	1ನೇ ಸಿ ಅಡ್ಡರಸ್ತೆ	1ನೇ ಮುಖ್ಯರಸ್ತೆ	1ನೇ ಎ ಮುಖ್ಯರಸ್ತೆ	-
9	ಆರ್.ಆರ್.ನಗರ	130	ಉಳ್ಳಾಲು	ಆಟದ ಮೈದಾನ ದೊಡ್ಡಗೊಲ್ಲರಹಟ್ಟಿ	753.29	ಆಟದ ಮೈದಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ರಸ್ತೆ	ಅಂಗನವಾಡಿ ಹಾಗೂ ಪ್ರಸೂತಿಗೃಹ	ಹೊಸ ಸೇರ್ಪಡೆ
10	ಆರ್.ಆರ್.ನಗರ	159	ಕೆಂಗೇರಿ	ಹೌಸಿಂಗ್ ಬೋರ್ಡ್ ಮಕ್ಕಳ ಆಟದ ಮೈದಾನ	393.75	ಆಟದ ಮೈದಾನ	ಹೌಸಿಂಗ್ ಬೋರ್ಡ್ ಫ್ಲಾಟುಗಳು	ರಸ್ತೆ	ರಸ್ತೆ	ಹೌಸಿಂಗ್ ಬೋರ್ಡ್ ಫ್ಲಾಟುಗಳು	-
11	ಆರ್.ಆರ್.ನಗರ	159	ಕೆಂಗೇರಿ	ಹೌಸಿಂಗ್ ಬೋರ್ಡ್ ಕಾಲೋನಿ ಆಟದ ಮೈದಾನ	1888.14	ಆಟದ ಮೈದಾನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
12	ಆರ್.ಆರ್.ನಗರ	159	ಕೆಂಗೇರಿ	ಕೆಂಗೇರಿ ಉಪನಗರ ಆಟದ ಮೈದಾನ	11771.86	ಆಟದ ಮೈದಾನ	ರಸ್ತೆ	ರಸ್ತೆ	ಸರ್ಕಾರಿ ಜೂನಿಯರ್ ಕಾಲೇಜು	ದೇವಸ್ಥಾನ & ಖಾಸಗಿ ಆಸ್ತಿ	-
13	ಆರ್.ಆರ್.ನಗರ	160	ಆರ್.ಆರ್.ನಗರ	ಬಿ.ಇ.ಎಂ.ಎಲ್ ಬಡಾವಣೆ, 5ನೇ ಹಂತ, ಕೆಂಪೇಗೌಡ ಕ್ರೀಡಾಂಗಣ	6297.24	ಆಟದ ಮೈದಾನ	9ನೇ ಅಡ್ಡರಸ್ತೆ	8ನೇ ಅಡ್ಡರಸ್ತೆ	4ನೇ ಮುಖ್ಯರಸ್ತೆ	ರಸ್ತೆ	-
14	ಆರ್.ಆರ್.ನಗರ	160	ಆರ್.ಆರ್.ನಗರ	ಕಮ್ಯೂನಿಟಿ ಕಾಂಪೌಂಡ್ ಪ್ಲಾಂಟಿ ಪಕ್ಕದ ಆಟದ ಮೈದಾನ	1312.25	ಆಟದ ಮೈದಾನ	ಉದ್ಯಾನವನ	ದೊಡ್ಡಮೋರಿ	ವೃಷಭಾವತಿ ನದಿ	ಅಡ್ಡರಸ್ತೆ	-

1	2	3	4	5	6	7	8	9	10	11	12
15	ಆರ್.ಆರ್.ನಗರ	160	ರಾಜರಾಜೇಶ್ವರಿ ನಗರ	ಕ್ರಿಕೆಟ್ ಅಕಾಡಮಿ ಮತ್ತು ಆಟದ ಮೈದಾನ	9700.75	ಆಟದ ಮೈದಾನ	ರಸ್ತೆ	ರಸ್ತೆ	ಮೋರಿ ಮತ್ತು ಖಾಸಗಿ ಸ್ವತ್ತು	ಜೋಡಿ ರಸ್ತೆ	ಹೊಸ ಸೇರ್ಪಡೆ
16	ಆರ್.ಆರ್.ನಗರ	160	ರಾಜರಾಜೇಶ್ವರಿ ನಗರ	ಆಟದ ಮೈದಾನ ಬಂಗಾರಪ್ಪನಗರ	1138.5	ಆಟದ ಮೈದಾನ	ಅಡ್ಡರಸ್ತೆ	ಅಂಗನವಾಡಿ ಅಶ್ವತ್ಥಕಟ್ಟೆ ಬಲಮುರಿ ಗಣಪತಿ ದೇವಸ್ಥಾನ	2ನೇ ಮುಖ್ಯರಸ್ತೆ	1ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
1	ಮಹದೇವಪುರ	54	ಹೂಡಿ	ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಆಟದ ಮೈದಾನ	31.90	ಆಟದ ಮೈದಾನ	ಖಾಸಗಿ ಸ್ವತ್ತು	ರಸ್ತೆ	ಪಾಠಶಾಲೆ	ರಸ್ತೆ	ಹೊಸ ಸೇರ್ಪಡೆ
2	ಮಹದೇವಪುರ	54	ಹೂಡಿ	ಗ್ರಾಮರಾಣಾದ ಪೈಕಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಆಟದ ಮೈದಾನ	1493.40	ಆಟದ ಮೈದಾನ	ರಸ್ತೆ	ರಸ್ತೆ	ರಸ್ತೆ	ರಸ್ತೆ ಮತ್ತು ಪಾಠಶಾಲೆ	ಹೊಸ ಸೇರ್ಪಡೆ
3	ಮಹದೇವಪುರ	83	ಕಾಡುಗೋಡಿ	ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಆಟದ ಮೈದಾನ	1200.84	ಆಟದ ಮೈದಾನ	ಸ್ಕೂಲು	ರಸ್ತೆ	ಪಾಠಶಾಲೆ	ರಸ್ತೆ	ಹೊಸ ಸೇರ್ಪಡೆ
1	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಗೆಳೆಯರ ಬಳಗ ಆಟದ ಮೈದಾನ, ಶೆಟ್ಟಿಹಳ್ಳಿ	6330.00	ಆಟದ ಮೈದಾನ	ಕಟ್ಟೆ	ಖಾಸಗಿ ಸ್ವತ್ತು	ಉದ್ಯಾನವನ	ರಸ್ತೆ	ಕಾಂಪೌಂಡ್ ಹಾಕಲಾಗಿದೆ
2	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಮಕ್ಕಳ ಆಟದ ಮೈದಾನ, ಕಮ್ಮಗೊಂಡನಹಳ್ಳಿ	173.86	ಆಟದ ಮೈದಾನ	ರಾಜಕಾಲುವೆ	ಉದ್ಯಾನವನ	ಖಾಸಗಿ ಸ್ವತ್ತು	ರಾಜಕಾಲುವೆ	-
3	ದಾಸರಹಳ್ಳಿ	14	ಬಾಗಲಗುಂಟೆ	ಎಂ.ಇ.ಐ. ಬಡಾವಣೆ ಆಟದ ಮೈದಾನ (ಬಿ.ಬಿ.ಎಂ.ಪಿ. ಕಛೇರಿ ಹಿಂಭಾಗ)	2633.40	ಆಟದ ಮೈದಾನ	ಬಿ.ಬಿ.ಎಂ.ಪಿ. ಕಛೇರಿ	ರಸ್ತೆ	2ನೇ ಅಡ್ಡರಸ್ತೆ	1ನೇ ಅಡ್ಡರಸ್ತೆ	-
4	ದಾಸರಹಳ್ಳಿ	14	ಬಾಗಲಗುಂಟೆ	ಸಂಯುಕ್ತ ಪ್ರೌಢಶಾಲೆ ಹಾಗೂ ಆಟದ ಮೈದಾನ, ಮಂಜುನಾಥನಗರ(ಕೇಂದ್ರ ವೇರ್ ಹೌಸ್ ಪಕ್ಕ)	12462.00	ಆಟದ ಮೈದಾನ	ರಸ್ತೆ	ಕೇಂದ್ರ ವೇರ್ ಹೌಸ್ ಸ್ವತ್ತು	ಮಂಜುನಾಥ ನಗರ ರಸ್ತೆ	ಖಾಸಗಿ ಸ್ವತ್ತು	-
5	ದಾಸರಹಳ್ಳಿ	14	ಬಾಗಲಗುಂಟೆ	ಎಂ.ಇ.ಐ. ಬಡಾವಣೆ ಆಟದ ಮೈದಾನ	19254.00	ಆಟದ ಮೈದಾನ	11ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಎಂ.ಇ.ಐ. ಮುಖ್ಯರಸ್ತೆ	-

1	2	3	4	5	6	7	8	9	10	11	12
6	ದಾಸರಹಳ್ಳಿ	41	ಪೀಣ್ಯ ಕೈಗಾರಿಕಾ ಪ್ರದೇಶ	ಗೃಹಲಕ್ಷ್ಮಿ ಬಡಾವಣೆ ಆಟದ ಮೈದಾನ & ಸರ್ಕಾರಿ ಪ್ರೌಢಶಾಲೆ	4054.00	ಆಟದ ಮೈದಾನ	ರಸ್ತೆ	ರಸ್ತೆ	ರಸ್ತೆ	ರಸ್ತೆ	ಕಾಂಪೌಂಡ್ ಹಾಕಲಾಗಿಲ್ಲ. ಆಟದ ಮೈದಾನವಾಗಿ ಬಳಕೆಯಾಗಿದೆ & ಇದರಲ್ಲಿ ಸರ್ಕಾರಿ ಪ್ರೌಢಶಾಲೆ ಇರುತ್ತೆ.
7	ದಾಸರಹಳ್ಳಿ	70	ರಾಜಗೋಪಾಲ ನಗರ	ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿರುವ ಆಟದ ಮೈದಾನ	724.13	ಆಟದ ಮೈದಾನ	ಅಡ್ಡರಸ್ತೆ	ಹೆಗ್ಗನಹಳ್ಳಿ ಮುಖ್ಯ ರಸ್ತೆ	ಖಾಸಗಿ ಸ್ವತ್ತು	ಹೆಗ್ಗನಹಳ್ಳಿ- ಶ್ರೀಗಂಧನಗರ (ಕಾವಲ್) ಮುಖ್ಯರಸ್ತೆ	-

ಕೆ.ಎ. ಹಿದಾಯತ್‌ಲ್ಲ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ)

ಅನುಬಂಧ-3											
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳು											
ಕ್ರ.ಸಂ	ವಲಯದ ಹೆಸರು	ವಾರ್ಡ್ ಸಂಖ್ಯೆ	ವಾರ್ಡ್ ಹೆಸರು	ಖಾಲಿ ಜಾಗಗಳ ವಿವರ	ವಿಸ್ತೀರ್ಣ ಚ.ಮೀ. ಗಳಲ್ಲಿ	ಮೀಸಲಿಟ್ಟ ಉದ್ದೇಶ	ಚಕ್ಕು ಬಂದಿ				ಷರಾ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
1	ಪೂರ್ವ	19	ಸಂಜಯನಗರ	ವಿನಾಯಕ ಬಡಾವಣೆ, ಭೂಪಸಂದ್ರ ಮುಖ್ಯರಸ್ತೆಯಲ್ಲಿರುವ ಖಾಲಿಜಾಗ	478.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ವಿನಾಯಕ ಲೇಔಟ್ 1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ವಿನಾಯಕ ಲೇಔಟ್ 1ನೇ ಅಡ್ಡರಸ್ತೆ	ಭೂಪಸಂದ್ರ ಮುಖ್ಯರಸ್ತೆ	ಹೊಸ ಸೇರ್ಪಡೆ
2	ಪೂರ್ವ	20	ಗಂಗಾನಗರ	ಸಿದ್ದಿವಿನಾಯಕ ಬಡಾವಣೆ 1ನೇ ಮುಖ್ಯರಸ್ತೆಯಲ್ಲಿರುವ ಖಾಲಿಜಾಗ (ಸಿದ್ದಿವಿನಾಯಕ ಉದ್ಯಾನವನದ ಹತ್ತಿರ)	266.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಸಿದ್ದಿವಿನಾಯಕ ಬಡಾವಣೆ 1ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
3	ಪೂರ್ವ	21	ಹೆಬ್ಬಾಳ	ಆನಂದನಗರ, ಬಿಬಿಎಂಪಿ ವಾರ್ಡ್ ಕಛೇರಿ & ಖಾಲಿ ಜಾಗ	1071.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	4ನೇ ಮುಖ್ಯರಸ್ತೆ ಆನಂದನಗರ	ಉದ್ಯಾನವನ	ಉದ್ಯಾನವನ	ಎಸ್.ಬಿ.ಎಂ ಕಾಲೋನಿ 4ನೇ ಮುಖ್ಯರಸ್ತೆ	-
4	ಪೂರ್ವ	21	ಹೆಬ್ಬಾಳ	ಎಸ್.ಬಿ.ಎಂ.ಬಡಾವಣೆ, 1ನೇ ಮುಖ್ಯರಸ್ತೆಯಲ್ಲಿರುವ ಖಾಲಿಜಾಗ	826.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಎಸ್.ಬಿ.ಎಂ. ಕಾಲೋನಿ, 1ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಅಡ್ಡರಸ್ತೆ	ಹೊಸ ಸೇರ್ಪಡೆ
5	ಪೂರ್ವ	27	ಬಾಣಸವಾಡಿ	ಓ.ಎಂ.ಬಿ.ಆರ್ ಬಡಾವಣೆ, 4ನೇ ಮುಖ್ಯರಸ್ತೆ, (ಭುವನಗಿರಿ) 5ನೇ ಅಡ್ಡರಸ್ತೆ ಯಲ್ಲಿರುವ ತ್ರಿಭುಜಾಕಾರದ ಖಾಲಿಜಾಗ	2242.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಭುವನಗಿರಿ ಆಟದ ಮೈದಾನ	ಕೂಡು ರಸ್ತೆ	3ನೇ ಬಿ ಮುಖ್ಯರಸ್ತೆ	ಭುವನಗಿರಿ 5ನೇ ಅಡ್ಡರಸ್ತೆ	ಹೊಸ ಸೇರ್ಪಡೆ
6	ಪೂರ್ವ	32	ಕಾವಲು ಭೈರಸಂದ್ರ	ಕಾವೇರಿನಗರ 3ನೇ ಮುಖ್ಯರಸ್ತೆ ಮತ್ತು ಶಾಂಪುರ ರಸ್ತೆಯಲ್ಲಿರುವ ಬಿಬಿಎಂಪಿ ವಾರ್ಡ್ ಕಛೇರಿ ಮತ್ತು ಖಾಲಿ ಜಾಗ	2560.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರೈಲ್ವೆ ಲೇನ್ ಶಾಂಪುರ ಮುಖ್ಯರಸ್ತೆ	ಕಾವೇರಿನಗರ 3ನೇ ಮುಖ್ಯರಸ್ತೆ	ರೈಲ್ವೆ ಲೈನ್ ಗೋಡೆ	ಉದ್ಯಾನವನ & ಶಾಂಪುರ ಮುಖ್ಯರಸ್ತೆ	-
7	ಪೂರ್ವ	46	ಜಯಚಾಮ ರಾಜೇಂದ್ರನಗರ	ನಂದಿ ವ್ಯೂ ಲೇಔಟ್, ಆರ್.ಟಿ.ನಗರ 3 & 4ನೇ ಅಡ್ಡರಸ್ತೆಗಳ ಮಧ್ಯೆ ಇರುವ ಖಾಲಿಜಾಗ	990.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	3ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	5ನೇ ಅಡ್ಡರಸ್ತೆ	ಹೊಸ ಸೇರ್ಪಡೆ
8	ಪೂರ್ವ	61	ಎಸ್.ಕೆ.ಗಾರ್ಡನ್	ಪಾಟರೀ ರಸ್ತೆ(1ನೇ ಮುಖ್ಯರಸ್ತೆ) ಯಲ್ಲಿರುವ ಬಿಬಿಎಂಪಿ ಖಾಲಿಜಾಗ (ಸುತ್ತಲೂ ಕಾಂಪೌಂಡು ಹಾಕಿದೆ)	85.56	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಖಾಸಗಿ ಸ್ವತ್ತು	ಬಿಬಿಎಂಪಿ ಜಾಗ (ಹಂದಿಗಳನ್ನು ವಧೆ ಮಾಡುವ ಜಾಗ)	ಪಾಟರೀ ರಸ್ತೆ(1ನೇ ಮುಖ್ಯರಸ್ತೆ)	ಹೊಸ ಸೇರ್ಪಡೆ
9	ಪೂರ್ವ	61	ಎಸ್.ಕೆ.ಗಾರ್ಡನ್	ಎನ್.ಸಿ.ಕಾಲೋನಿ, 3ನೇ ಅಡ್ಡರಸ್ತೆಯಲ್ಲಿರುವ ಬಿ.ಆರ್. ಅಂಬೇಡ್ಕರ್ ಹರಿಜನ ಪಂಚಾಯತ್ ಕ್ಷೇಮಾಭಿವೃದ್ಧಿ ಸಂಘ, ಅಶ್ವತ್ಥಕಟ್ಟೆ ಮತ್ತು ಖಾಲಿಜಾಗ	191.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ವಾಸದ ಮನೆಗಳು	ಪಾಪ್ಪಣ್ಣ ಗಾರ್ಡನ್, 1ನೇ ಅಡ್ಡರಸ್ತೆ	ಎನ್.ಸಿ.ಕಾಲೋನಿ, 3ನೇ ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
10	ಪೂರ್ವ	78	ಮಲಿಕೇಶಿನಗರ	ಹೇನ್ಸ್ ರಸ್ತೆ ಆಟದ ಮೈದಾನದ ಪಕ್ಕದಲ್ಲಿರುವ ಬಿಬಿಎಂಪಿ ಖಾಲಿಜಾಗ	215.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಗ್ಯಾಲೇಜ್	ಕಿವುಡರ ತಾಂತ್ರಿಕ ತರಬೇತಿ ಕೇಂದ್ರ	ಹೇನ್ಸ್‌ರಸ್ತೆ, 2ನೇ ಕ್ರಾಸ್	ಬಿಬಿಎಂಪಿ ಆಟದ ಮೈದಾನ	ಹೊಸ ಸೇರ್ಪಡೆ
11	ಪೂರ್ವ	79	ಸರ್ವಜ್ಞನಗರ	ಚಾರ್ಲ್ಸ್ ಕಾಂಪೆಲ್‌ಬೆಲ್ ರಸ್ತೆ & ರೈಲ್ವೆಲ್ಯಾನ್ ಮಧ್ಯೆ ಇರುವ ಖಾಲಿಜಾಗ	961.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಖಾಸಗಿ ಸ್ವತ್ತು ಸಿಟಿಎಸ್ 580	ರೈಲ್ವೆ ಲೈನ್	ಚಾರ್ಲ್ಸ್ ಕಾಂಪೆಲ್‌ಬೆಲ್ ರಸ್ತೆ	-
12	ಪೂರ್ವ	79	ಸರ್ವಜ್ಞನಗರ	ಬಿಬಿಎಂಪಿ ಕಾಮಗಾರಿ ಕಛೇರಿಯ ಹತ್ತಿರವಿರುವ ಖಾಲಿಜಾಗ	290.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಡ್ರೈನೇಜ್	ಪೊಲೀಸ್ ಠಾಣೆ & ಕ್ಲರ್ಕ್ಸ್‌ರಸ್ತೆ	ಮಾದವ ಮೊದಲಿಯಾರ್ ರಸ್ತೆ	ಪೊಲೀಸ್ ಕ್ಲರ್ಕ್ಸ್‌ರಸ್ತೆ ಸಿಟಿಎಸ್.1491	-
13	ಪೂರ್ವ	80	ಹೊಯ್ಸಳನಗರ	ಡಿಫೆನ್ಸ್ ಕಾಲೋನಿ, 4ನೇ ಮುಖ್ಯರಸ್ತೆಯಲ್ಲಿರುವ ಖಾಲಿಜಾಗ	2566.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	4 & 5ನೇ ಮುಖ್ಯರಸ್ತೆಗೆ ಲಿಂಕ್ ರಸ್ತೆ	ಬಿ.ಬಿ.ಎಂ.ಪಿ. ಕಾಮಗಾರಿ ಕಛೇರಿ ಕಟ್ಟಡ	4ನೇ ಮುಖ್ಯರಸ್ತೆ	ಬಿ.ಬಿ.ಎಂ.ಪಿ. ಆಟದ ಮೈದಾನ	ಹೊಸ ಸೇರ್ಪಡೆ
14	ಪೂರ್ವ	80	ಹೊಯ್ಸಳನಗರ	ಡಿಫೆನ್ಸ್ ಕಾಲೋನಿ, 5ನೇ ಮುಖ್ಯರಸ್ತೆ(4 & 5ನೇ ಮುಖ್ಯರಸ್ತೆಗೆ (ಲಿಂಕ್‌ರಸ್ತೆ) ಯಲ್ಲಿರುವ ಖಾಲಿಜಾಗ	594.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	4 & 5ನೇ ಮುಖ್ಯರಸ್ತೆಗೆ ಲಿಂಕ್ ರಸ್ತೆ	ಖಾಸಗಿ ಸ್ವತ್ತು	5ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
15	ಪೂರ್ವ	80	ಹೊಯ್ಸಳನಗರ	ಡಿಫೆನ್ಸ್ ಕಾಲೋನಿ, 6ನೇ ಮುಖ್ಯರಸ್ತೆಯಲ್ಲಿರುವ ಖಾಲಿಜಾಗ	261.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಬಿ.ಬಿ.ಎಂ.ಪಿ. ಉದ್ಯಾನವನ	ಖಾಸಗಿ ಸ್ವತ್ತು	6ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
16	ಪೂರ್ವ	80	ಹೊಯ್ಸಳನಗರ	ಮರ್ಫಿಟೌನ್, 3ನೇ ಸ್ಟೇರ್‌ನಲ್ಲಿರುವ ಬಿ.ಬಿ.ಎಂ.ಪಿ. ಜಾಗ (ಮುನೇಶ್ವರ ದೇವಸ್ಥಾನ & ಖಾಲಿಜಾಗ)	255.30	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	3ನೇ ಸ್ಟೇರ್ ರಸ್ತೆ	ಅನಂತನಾಯಕ್ ರಸ್ತೆ	3ನೇ ಸ್ಟೇರ್ ರಸ್ತೆ	ಕೂಡು ರಸ್ತೆ	ಹೊಸ ಸೇರ್ಪಡೆ
17	ಪೂರ್ವ	80	ಹೊಯ್ಸಳನಗರ	ಅನಂದನಾಯಕ್ ರಸ್ತೆ, 2ನೇ ಸ್ಟೇರ್ ರಸ್ತೆಯಲ್ಲಿರುವ ಬಿ.ಬಿ.ಎಂ.ಪಿ. ಖಾಲಿಜಾಗ (ಆಟದ ಮೈದಾನದ ಪಕ್ಕ)	139.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ದೇವಸ್ಥಾನ	ಬಿ.ಬಿ.ಎಂ.ಪಿ. ಆಟದ ಮೈದಾನ	ಖಾಸಗಿ ಸ್ವತ್ತು	2ನೇ ಸ್ಟೇರ್ ರಸ್ತೆ	ಹೊಸ ಸೇರ್ಪಡೆ
18	ಪೂರ್ವ	89	ಜೋಗುಪಾಳ್ಯ	ಸೋಮೇಶ್ವರಪುರ 3ನೇ ಮುಖ್ಯರಸ್ತೆಯಲ್ಲಿರುವ ಖಾಲಿಜಾಗ	125.30	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಸೋಮೇಶ್ವರಪುರ 3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
19	ಪೂರ್ವ	92	ಶಿವಾಜಿನಗರ	ಶಿವಾಜಿರಸ್ತೆ 13ನೇ ಬಿ ಸ್ಟ್ರೀಟ್‌ನಲ್ಲಿರುವ ಬಿಬಿಎಂಪಿ ಖಾಲಿಜಾಗ	66.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಅಡ್ಡರಸ್ತೆ	ಶಿವಾಜಿರಸ್ತೆ	13ನೇ ಬಿ ಸ್ಟ್ರೀಟ್ (ಮುನಿಸ್ವಾಮಿ ರಸ್ತೆ)	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
20	ಪೂರ್ವ	92	ಶಿವಾಜಿನಗರ	ಶಿವಾಜಿರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	113.40	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಶಿವಾಜಿರಸ್ತೆ	ಇ ನಂ. 1ನೇ ಸ್ಟ್ರೀಟ್	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
21	ಪೂರ್ವ	92	ಶಿವಾಜಿನಗರ	ನೆಹರೂಪುರಂ-ತಿಮ್ಮಯ್ಯರಸ್ತೆ ಕ್ರಾಸ್, ಮಕ್ಕಾಮಸೀದಿ ರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	192.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು & ರಸ್ತೆ	ಮಕ್ಕಾಮಸೀದಿ ರಸ್ತೆ	ಖಾಸಗಿ ಸ್ವತ್ತು	ವಾಸದ ಮನೆ	ಹೊಸ ಸೇರ್ಪಡೆ
22	ಪೂರ್ವ	111	ಶಾಂತಲಾನಗರ	ಮರ್ಕಂ ರಸ್ತೆ ಮತ್ತು ಕಮೀಷನರೇಟ್ ರಸ್ತೆ ಕೂಡು ಜಾಗದಲ್ಲಿರುವ ಬಿಬಿಎಂಪಿ ಖಾಲಿಜಾಗ	743.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಕಮೀಷನರೇಟ್ ರಸ್ತೆ	ಸರ್ಕಾರಿ ಪ್ರಾಥಮಿಕ ಶಾಲೆ	ಮರ್ಕಂ ರಸ್ತೆ	ಬಿಬಿಎಂಪಿ ಆಟದ ಮೈದಾನ	ಹೊಸ ಸೇರ್ಪಡೆ
23	ಪೂರ್ವ	111	ಶಾಂತಲಾನಗರ	ಅಶೋಕನಗರ, ಎ.ಎನ್.ಸ್ಟ್ರೀಟ್‌ನಲ್ಲಿರುವ ಬಿಬಿಎಂಪಿ ಖಾಲಿಜಾಗ	496.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಸರ್ಕಾರಿ ತಮಿಳು ಪ್ರಾಥಮಿಕ ಶಾಲೆ	ಎ.ಎನ್.ಸ್ಟ್ರೀಟ್	ಮೇರಿ ಟೆಂಪಲ್ (ಬಿಬಿಎಂಪಿ ಜಾಗ)	5ನೇ ಸ್ಟ್ರೀಟ್	ಹೊಸ ಸೇರ್ಪಡೆ
24	ಪೂರ್ವ	111	ಶಾಂತಲಾನಗರ	ಅಶೋಕನಗರ, ಕಮೀಷನರೇಟ್ ರಸ್ತೆಯಲ್ಲಿರುವ (ಎಂ.ಡಿಸೋಜ ವೃತ್ತ) ಬಿಬಿಎಂಪಿ ಖಾಲಿಜಾಗ	660.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಕಮೀಷನರೇಟ್ ರಸ್ತೆ & ಎಂ.ಡಿಸೋಜ ವೃತ್ತ	ರಸ್ತೆ	5ನೇ ಸ್ಟ್ರೀಟ್	ಇ ಸ್ಟ್ರೀಟ್	ಹೊಸ ಸೇರ್ಪಡೆ
25	ಪೂರ್ವ	111	ಶಾಂತಲಾನಗರ	ಅಶೋಕನಗರ, ಮರ್ಕಂ ರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	250.90	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	7ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಮರ್ಕಂ ರಸ್ತೆ	ಹೊಸ ಸೇರ್ಪಡೆ
26	ಪೂರ್ವ	111	ಶಾಂತಲಾನಗರ	ಪಾಂಗ್ರೋವ್ ರಸ್ತೆಯಲ್ಲಿರುವ ತ್ರಿಭುಜಾಕಾರದ ಖಾಲಿಜಾಗ	112.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಡ್ರೈನೇಜ್	ಪಾಂಗ್ರೋವ್ ರಸ್ತೆ	ರಸ್ತೆ ಮತ್ತು ಡ್ರೈನೇಜ್	ವಾಸದ ಮನೆ	ಹೊಸ ಸೇರ್ಪಡೆ
27	ಪೂರ್ವ	111	ಶಾಂತಲಾನಗರ	ಖಾನ್ ಬಹದ್ದೂರ್ ಅಬ್ದುಲ್ ರೆಹಮಾನ್ ರಸ್ತೆಯ ಕ್ರಾಸ್‌ನಲ್ಲಿರುವ ಬಿಬಿಎಂಪಿ ಟೈಲರಿಂಗ್ ಹಾಲ್ & ಖಾಲಿಜಾಗ	430.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಡ್ರೈನೇಜ್	ಖಾಸಗಿ ಸ್ವತ್ತು(ಸೆವೆನ್‌ಸೀಸ್ ಸೋಷಿಯಲ್ ಟ್ರಸ್ಟ್)	ರಸ್ತೆ	ವಾಸದ ಮನೆಗಳು(ನಿಶಾನ್ ಹಟ್)	ಹೊಸ ಸೇರ್ಪಡೆ

1	2	3	4	5	6	7	8	9	10	11	12
28	ಪೂರ್ವ	111	ಶಾಂತಲಾನಗರ	ಎಂ.ಜಿ.ರಸ್ತೆ, ರೆಸ್ಕೊಪ್ಸ್ ಕ್ರಿಸೆಂಟ್ ರಸ್ತೆ ಕ್ರಾಸ್‌ನಲ್ಲಿರುವ ಬಿಬಿಎಂಪಿ ಖಾಲಿಜಾಗ	26.65	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ರೆಸ್ಕೊಪ್ಸ್ ಕ್ರಿಸೆಂಟ್ ರಸ್ತೆ	ಖಾಸಗಿ ಸ್ವತ್ತು	ಬೆಸ್ಕಾಂ ಟ್ರಾನ್ಸ್‌ಫಾರಂ ಜಾಗ	ಹೊಸ ಸೇರ್ಪಡೆ
29	ಪೂರ್ವ	112	ದೊಮ್ಮಲೂರು	ದೊಮ್ಮಲೂರು, ಅಮರಜ್ಯೋತಿ ಬಡಾವಣೆ, ಐ.ಬಿ.ಎಂ ರಸ್ತೆಯಲ್ಲಿ (ಜಿ.ಕೆ.ಕಾಂಪ್ಲೆಕ್ಸ್ ಪಕ್ಕ) ಇರುವ ಬಿಬಿಎಂಪಿ ಖಾಲಿಜಾಗ	267.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು (ಜಿ.ಕೆ.ಕಾಂಪ್ಲೆಕ್ಸ್)	ಖಾಸಗಿ ಸ್ವತ್ತು	ಡ್ರೈನ್	ಐ.ಬಿ.ಎಂ.ರಸ್ತೆ	ಹೊಸ ಸೇರ್ಪಡೆ
30	ಪೂರ್ವ	113	ಕೋನೇನ ಅಗ್ರಹಾರ	ಅಮರಜ್ಯೋತಿ ಬಡಾವಣೆ ರಿಂಗ್ ರೋಡ್ (ಇಂಟರ್ ಮೀಡಿಯಟ್ ರಿಂಗ್ ರೋಡ್) ಪಕ್ಕದಲ್ಲಿರುವ ಬಿಬಿಎಂಪಿ ಖಾಲಿಜಾಗ	1202.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಇಂಟರ್ ಮೀಡಿಯಟ್ ರಿಂಗ್ ರಸ್ತೆ	ಐ.ಬಿ.ಎಂ.ರಸ್ತೆ	ಕೆ.ಪಿ.ಟಿ.ಸಿ.ಎಲ್	ಹೊಸ ಸೇರ್ಪಡೆ
31	ಪೂರ್ವ	114	ಅಗರಂ	ಆಸ್ಪಿನ್‌ಹೌಸ್ 4ನೇ ಸ್ಟೇರ್‌ನಲ್ಲಿರುವ ಬಿಬಿಎಂಪಿ ಖಾಲಿಜಾಗ (ಸುತ್ತಲೂ ಕಾಂಪೌಂಡ್ ಇದೆ-ಬೋರ್ಡ್ ಇದೆ)	145.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	4ನೇ ಸ್ಟೇರ್ ರಸ್ತೆ	ಖಾಸಗಿ ಸ್ವತ್ತು	4ನೇ ಸ್ಟೇರ್ ಅಡ್ಡರಸ್ತೆ	ಸ್ಪಾಂಡಿಷ್ ರಸ್ತೆ	ಹೊಸ ಸೇರ್ಪಡೆ
32	ಪೂರ್ವ	115	ವನ್ನಾರಪೇಟೆ	ಆಸ್ಪಿನ್‌ಹೌಸ್ ಪರಪ್ಪ ರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	144.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಮುತ್ತುಮಾರಿಯಮ್ಮ ದೇವಸ್ಥಾನ & ವಾಸದ ಮನೆಗಳು	ವಾಸದ ಮನೆಗಳು	ವಾಸದ ಮನೆಗಳು	ವಾಸದ ಮನೆಗಳು	ಹೊಸ ಸೇರ್ಪಡೆ
33	ಪೂರ್ವ	116	ನೀಲಸಂದ್ರ	ಕೋರಮಂಗಲ 80 ಅಡಿ ರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	990.45	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	80 ಅಡಿ ರಸ್ತೆ	ಡಾ ಅಂಬೇಡ್ಕರ್ 17ನೇ ಮುಖ್ಯರಸ್ತೆ	ಜಯದುರ್ಗ ಮಾರಿಯಮ್ಮ ದೇವಸ್ಥಾನ	ಬಿಬಿಎಂಪಿ ಶೌಚಾಲಯ	ಹೊಸ ಸೇರ್ಪಡೆ
34	ಪೂರ್ವ	116	ನೀಲಸಂದ್ರ	ಆನೇಪಾಳ್ಯ ಮುಖ್ಯರಸ್ತೆಯಲ್ಲಿರುವ ಬಿಬಿಎಂಪಿ ಟೈಲರಿಂಗ್ ಸೆಂಟರ್ & ಖಾಲಿಜಾಗ	453.72	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ವರಸಿದ್ದಿ ವಿನಾಯಕ ದೇವಸ್ಥಾನ	ಕೆ.ಇ.ಬಿ ಟ್ರಾನ್ಸ್‌ಫಾರಂ	ಮಿಲಿಟರಿ ಏರಿಯಾ	ಆನೇಪಾಳ್ಯ ಮುಖ್ಯರಸ್ತೆ	ಹೊಸ ಸೇರ್ಪಡೆ
35	ಪೂರ್ವ	117	ಶಾಂತಿನಗರ	ಶಾಂತಿ ರಸ್ತೆ ಮತ್ತು ಆಂಡ್ರಿ ರಸ್ತೆ ಕೂಡು ಜಾಗದಲ್ಲಿರುವ ಬಿಬಿಎಂಪಿ ಖಾಲಿಜಾಗ	128.20	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಶಾಂತಿ ರಸ್ತೆ	ಖಾಸಗಿ ಸ್ವತ್ತು	ಆಂಡ್ರಿ ರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ

1	2	3	4	5	6	7	8	9	10	11	12
36	ಪೂರ್ವ	117	ಶಾಂತಿನಗರ	ಶಾಂತಿನಗರ ಲಾಂಗ್ ಫೋರ್ಡ್ ಕ್ರಾಸ್ ರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	167.70	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಲಾಂಗ್‌ಫೋರ್ಡ್ ರಸ್ತೆ ಕ್ರಾಸ್	ಖಾಸಗಿ ಸ್ವತ್ತು	ರಸ್ತೆ	ಸರ್ಕಾರಿ ಪ್ರಾಥಮಿಕ ಬಾಲಕರ ಪಾಠಶಾಲೆ	ಹೊಸ ಸೇರ್ಪಡೆ
37	ಪೂರ್ವ	117	ಶಾಂತಿನಗರ	ಆಗಾ ಅಬ್ದುಲ್ಲಾ ಸ್ಟ್ರೀಟ್‌ನಲ್ಲಿರುವ (ಜಾನ್ಸನ್ ಮಾರ್ಕೆಟ್ ಪಕ್ಕ) ಬಿಬಿಎಂಪಿ ಖಾಲಿಜಾಗ	741.40	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಜಾನ್ಸನ್ ಮಾರ್ಕೆಟ್	ಜಾನ್ಸನ್ ಮಾರ್ಕೆಟ್	ಜಾನ್ಸನ್ ಮಾರ್ಕೆಟ್	ಆಗಾ ಅಬ್ದುಲ್ಲಾ ಸ್ಟ್ರೀಟ್	ಹೊಸ ಸೇರ್ಪಡೆ
38	ಪೂರ್ವ	117	ಶಾಂತಿನಗರ	ಹೊಸೂರು ರಸ್ತೆಯಲ್ಲಿರುವ (ಜಾನ್ಸನ್ ಮಾರ್ಕೆಟ್ ಹತ್ತಿರ) ಬಿಬಿಎಂಪಿ ಖಾಲಿಜಾಗ	375.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಹೊಸೂರು ರಸ್ತೆ	ರಸ್ತೆ	ಲಿಯೋ ನಾರ್ಡ್ ಲೇನ್	ಆಗಾ ಅಬ್ದುಲ್ಲಾ ಸ್ಟ್ರೀಟ್	ಹೊಸ ಸೇರ್ಪಡೆ
39	ಪೂರ್ವ	117	ಶಾಂತಿನಗರ	ಹೊಸೂರು ರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ (ಹಿಂದೆ ಡಿಸ್ಟೆನ್ಸರಿ ಇದ್ದ ಜಾಗ)	546.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಹೊಸೂರು ರಸ್ತೆ	ಖಾಸಗಿ ಸ್ವತ್ತು	ಬಿಬಿಎಂಪಿ ಆರೋಗ್ಯಾಧಿಕಾರಿಗಳ ಕಛೇರಿ	ಇಮಾಮಿಯ ಮಂಜಿಲ್ ರಸ್ತೆ	ಹೊಸ ಸೇರ್ಪಡೆ
1	ಪಶ್ಚಿಮ	43	ನಂದಿನಿ ಬಡಾವಣೆ	ಖಾಲಿಜಾಗ, ಸರ್ಕುಲರ್ ಪಾರ್ಕ್ ರಸ್ತೆ ಮತ್ತು ಮದರ್ ಡೈರಿ, ನಂದಿನಿ ಬಡಾವಣೆ	1208.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಅಡ್ಡರಸ್ತೆ	ಸರ್ಕುಲರ್ ಪಾರ್ಕ್ ರಸ್ತೆ	ಮದರ್ ಡೈರಿ ರಸ್ತೆ	ದೊಡ್ಡ ಮೋರಿ	ಹೊಸ ಸೇರ್ಪಡೆ
2	ಪಶ್ಚಿಮ	43	ನಂದಿನಿ ಬಡಾವಣೆ	ಖಾಲಿಜಾಗ, ಶ್ರೀ ಶಿವಕುಮಾರಸ್ವಾಮಿ ಮುಖ್ಯರಸ್ತೆ, ನಂದಿನಿ ಬಡಾವಣೆ	1550.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ದೊಡ್ಡ ಮೋರಿ	ಶ್ರೀ ಶಿವಕುಮಾರ ಸ್ವಾಮಿ ಮುಖ್ಯರಸ್ತೆ	ಬಿ.ಎಂ.ಟಿ.ಸಿ.ಬಸ್ ನಿಲ್ದಾಣ	ಶ್ರೀ ಶಿವಕುಮಾರ ಸ್ವಾಮಿ ಮುಖ್ಯರಸ್ತೆ	ಹೊಸ ಸೇರ್ಪಡೆ
3	ಪಶ್ಚಿಮ	44	ಮಾರಪ್ಪನಪಾಳ್ಯ	4-5ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಶಂಕರನಗರದಲ್ಲಿರುವ ಖಾಲಿಜಾಗ	541.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	5ನೇ ಮುಖ್ಯರಸ್ತೆ & ಖಾಸಗಿ ಸ್ವತ್ತು	4ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	ಖಾಸಗಿ ಸ್ವತ್ತು & ಅಡ್ಡರಸ್ತೆ	-
4	ಪಶ್ಚಿಮ	64	ರಾಜಮಹಲ್ ಗುಟ್ಟಹಳ್ಳಿ	ಖಾಲಿಜಾಗ ಈಜುಕೊಳ ಬಡಾವಣೆ, 10ನೇ ಅಡ್ಡರಸ್ತೆ	505.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಸಿಟಿಎಸ್.2814ರ ಪೈಕಿ ಖಾಸಗಿ ಮನೆಗಳು	10ನೇ ಅಡ್ಡರಸ್ತೆ	ಸಿಟಿಎಸ್.2815 ರಿಂದ 2818 ಖಾಸಗಿ ಆಸ್ತಿಗಳು	ಬಾಂದವ್ಯನಗರ ರಸ್ತೆ	-
5	ಪಶ್ಚಿಮ	64	ರಾಜಮಹಲ್ ಗುಟ್ಟಹಳ್ಳಿ	ಖಾಲಿಜಾಗ (ಮೋರಿಪಕ್ಕ) ಸುಧೀಂದ್ರನಗರ, 3ನೇ ಅಡ್ಡರಸ್ತೆ	146.20	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	3ನೇ ಅಡ್ಡರಸ್ತೆ	ಮೋರಿ	ಬಿ.ಬಿ.ಎಂ.ಪಿ.ವಾಸದ ಮನೆಗಳು	ಮೋರಿ ಮತ್ತು 3ನೇ ಅಡ್ಡರಸ್ತೆ ಕೂಡುಜಾಗ	ಹೊಸ ಸೇರ್ಪಡೆ

1	2	3	4	5	6	7	8	9	10	11	12
6	ಪಶ್ಚಿಮ	65	ಕಾಡು ಮಲ್ಲೇಶ್ವರಂ	ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿರುವ ಖಾಲಿ ಜಾಗ ಮತ್ತು ಗಲ್ಲಿ	94.17	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಅಡ್ಡರಸ್ತೆ	ಸಂಪಿಗೆ ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
7	ಪಶ್ಚಿಮ	65	ಕಾಡು ಮಲ್ಲೇಶ್ವರಂ	ಖಾಲಿ ಜಾಗ, 1ನೇ ಮುಖ್ಯರಸ್ತೆ, ಮಲ್ಲೇಶ್ವರಂ	1327.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತುಗಳು & 1ನೇ ಮುಖ್ಯರಸ್ತೆ	ರಸ್ತೆ	ಖಾಸಗಿ ಸ್ವತ್ತು & ರಸ್ತೆ	ಖಾಸಗಿ ಸ್ವತ್ತುಗಳು	ಹೊಸ ಸೇರ್ಪಡೆ
8	ಪಶ್ಚಿಮ	65	ಕಾಡು ಮಲ್ಲೇಶ್ವರಂ	ಖಾಲಿ ಜಾಗ, ಸಂಪಿಗೆ ರಸ್ತೆಯ 16ನೇ ಅಡ್ಡರಸ್ತೆ, ಮಲ್ಲೇಶ್ವರಂ	736.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಬಿ.ಬಿ.ಎಂ.ಪಿ. ಸ್ವತ್ತು ವೈದಿಕ ಧರ್ಮ ಸಹಾಯ ಸಭಾ	ಬಿ.ಬಿ.ಎಂ.ಪಿ. ಸ್ವತ್ತು ಬಿ.ವಿ.ಎಸ್. ಎಂಟರ್ ಪ್ರೈವೇಟ್	ಬಿ.ಬಿ.ಎಂ.ಪಿ. ಸ್ವತ್ತು, ವೈಯಾಲಿ ಕಾವಲ್ ಎಜುಕೇಷನ್ ಸೊಸೈಟಿ	16ನೇ ಅಡ್ಡರಸ್ತೆ	ಹೊಸ ಸೇರ್ಪಡೆ
9	ಪಶ್ಚಿಮ	65	ಕಾಡು ಮಲ್ಲೇಶ್ವರಂ	ಮಲ್ಲೇಶ್ವರಂ ಸಂಪಿಗೆ ರಸ್ತೆಯ 16ನೇ ಅಡ್ಡರಸ್ತೆಯಲ್ಲಿನ (ವೈದಿಕ ಧರ್ಮ ಸಹಾಯ ಸಭಾ)ಪಕ್ಕದಲ್ಲಿರುವ ಖಾಲಿಜಾಗ	871.45	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ರಸ್ತೆ	ಬಿಬಿಎಂಪಿ ಸ್ವತ್ತು, (ವೈದಿಕ ಧರ್ಮ ಸಹಾಯ ಸಭಾ)	ಹೊಸ ಸೇರ್ಪಡೆ
10	ಪಶ್ಚಿಮ	67	ನಾಗಪುರ	ರಾಜಾಜಿನಗರ 1ನೇ ಬ್ಲಾಕ್, 19ನೇ ಮುಖ್ಯರಸ್ತೆ, ಬಿ.ಬಿ.ಎಂ.ಪಿ. ಖಾಲಿಜಾಗ	108.7	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	19ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
11	ಪಶ್ಚಿಮ	97	ದಯಾನಂದನಗರ	ಬಿಬಿಎಂಪಿ ಆಸ್ತಿ ಖಾಲಿಜಾಗ, 7ನೇ ಅಡ್ಡರಸ್ತೆ, ದಯಾನಂದನಗರ	83.05	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಪ್ಯಾಸೇಜ್	ಪ್ಯಾಸೇಜ್	7ನೇ ಅಡ್ಡರಸ್ತೆ	ವಾಸದ ಮನೆಗಳು(ಸಿಟಿಎಸ್ ನಂತೆ ಪ್ಯಾಸೇಜ್)	ಹೊಸ ಸೇರ್ಪಡೆ
12	ಪಶ್ಚಿಮ	104	ಗೋವಿಂದರಾಜನಗರ	ಎಂ.ಆರ್.ಸಿ.ಆರ್.ಬಡಾವಣೆ ಖಾಲಿಜಾಗ	1064.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	12ನೇ ಅಡ್ಡರಸ್ತೆ	13ನೇ ಅಡ್ಡರಸ್ತೆ	ಉಪ ಮುಖ್ಯರಸ್ತೆ	4ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
13	ಪಶ್ಚಿಮ	104	ಗೋವಿಂದರಾಜನಗರ	ಹೆಚ್.ಬಿ.ಸಿ.ಎಸ್.ಬಡಾವಣೆ, ಸಿ.ಎ.ನಿವೇಶನ	342.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	1ನೇ ಎ ಮುಖ್ಯರಸ್ತೆ	ಖಾಸಗಿ ಸ್ವತ್ತು	10ನೇ ಅಡ್ಡರಸ್ತೆ	10ನೇ ಎ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
14	ಪಶ್ಚಿಮ	104	ಗೋವಿಂದರಾಜನಗರ	ಖಾಲಿ ನಿವೇಶನ	186.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	3ನೇ ಮುಖ್ಯರಸ್ತೆ	ಕರ್ನಾಟಕ ರಸ್ತೆ	ಖಾಸಗಿ ಸ್ವತ್ತು	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
15	ಪಶ್ಚಿಮ	104	ಗೋವಿಂದರಾಜನಗರ	ಬಯಲು ರಂಗ ಮಂದಿರ	1394.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಉದ್ಯಾನವನ	ಕೂಡು ರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
16	ಪಶ್ಚಿಮ	105	ಅಗ್ರಹಾರ ದಾಸರಹಳ್ಳಿ	ಸಿ.ಎ.ಜಾಗ ಖಾಲಿಜಾಗ ಅಧಿಕ ವಿದ್ಯುತ್ ವಾಹಕ ಪತ ಮಾರುತಿ ವಿದ್ಯಮಂದಿರ ಹತ್ತಿರ	666.25	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಅಡ್ಡರಸ್ತೆ	4ನೇ ಬಿ ಮುಖ್ಯರಸ್ತೆ	ಎಂ.ವಿ.ಎಂ. ಸ್ಕೂಲ್	13ನೇ ಅಡ್ಡರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
17	ಪಶ್ಚಿಮ	105	ಅಗ್ರಹಾರ ದಾಸರಹಳ್ಳಿ	ಸಿ.ಎ.ಜಾಗ ಖಾಲಿಜಾಗ ಅಧಿಕ ವಿದ್ಯುತ್ ವಾಹಕ ಪತ ಬಸವೇಶ್ವರನಗರ	500.55	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಅಡ್ಡರಸ್ತೆ	17ನೇ ಎ ಅಡ್ಡರಸ್ತೆ	ಖಾಸಗಿ ಸ್ವತ್ತು	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
18	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡ್	ಉದ್ಯಾನವನ ವಿದ್ಯುತ್ ವಾಹಕ ಪತ ಕೈಗಾರಿಕಾನಗರ (ಖಾಲಿಜಾಗ)	480.69	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಎಸ್‌ಡಬ್ಲ್ಯೂಡಿ	4ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
19	ಪಶ್ಚಿಮ	106	ಡಾ ರಾಜಕುಮಾರ್ ವಾರ್ಡ್	ಉದ್ಯಾನವನ ವಿದ್ಯುತ್ ವಾಹಕ ಪತ ಕೈಗಾರಿಕಾನಗರ (ಖಾಲಿಜಾಗ)	76.65	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	3ನೇ ಮುಖ್ಯರಸ್ತೆ	ಎಸ್‌ಡಬ್ಲ್ಯೂಡಿ	ಎಸ್‌ಡಬ್ಲ್ಯೂಡಿ	ಖಾಸಗಿ ಸ್ವತ್ತು	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
20	ಪಶ್ಚಿಮ	108	ಶ್ರೀರಾಮಮಂದಿರ	ಖಾಲಿ ಪ್ರದೇಶ, ರಾಜಾಜಿನಗರ 5ನೇ ಬ್ಲಾಕ್ 18ನೇ ಬಿ ಮುಖ್ಯರಸ್ತೆ, 60ನೇ ಅಡ್ಡರಸ್ತೆ	309.90	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	18ನೇ ಬಿ ಮುಖ್ಯರಸ್ತೆ	60ನೇ ಅಡ್ಡರಸ್ತೆ	ಖಾಸಗಿ ಸ್ವತ್ತು ಸಿ.ಟಿ.ಎಸ್.82	-
21	ಪಶ್ಚಿಮ	125	ಮಾರೇನಹಳ್ಳಿ	ಸಿ.ಎ.ನಿವೇಶನ ಖಾಲಿಜಾಗ,	273.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	16ನೇ ಮುಖ್ಯರಸ್ತೆ	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ

1	2	3	4	5	6	7	8	9	10	11	12
22	ಪಶ್ಚಿಮ	125	ಮಾರೇನಹಳ್ಳಿ	ಸಿ.ಎ.ನಿವೇಶನ ಖಾಲಿಜಾಗ,	212.80	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಎಸ್.ಡಬ್ಲ್ಯೂ.ಡಿ	16ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಕಲಂ-2ನ್ನು ದಕ್ಷಿಣ ವಲಯದಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ
23	ಪಶ್ಚಿಮ	127	ಮೂಡಪಾಳ್ಯ	ಸಿ.ಎ.ಜಾಗ (ಖಾಲಿ)	159.25	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ನಾಗರಬಾವಿ ಮುಖ್ಯರಸ್ತೆ	ಖಾಸಗಿ ಸ್ವತ್ತು	4ನೇ ಬಿ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
24	ಪಶ್ಚಿಮ	128	ನಾಗರಬಾವಿ	ಬಿ.ಬಿ.ಎಂ.ಪಿ. ಖಾಲಿ ನಿವೇಶನ ಎನ್.ಜಿ.ಇ.ಎಫ್.ಬಡಾವಣೆ	758.88	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ರಸ್ತೆ ಮತ್ತು ಖಾಸಗಿಸ್ವತ್ತು	S.W.Drain	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
25	ಪಶ್ಚಿಮ	128	ನಾಗರಬಾವಿ	ಚಂದ್ರಾ ಬಡಾವಣೆ ಅಧಿಕ ವಿದ್ಯುತ್‌ವಾಹಕ ಪತ ಖಾಲಿಜಾಗ	8085.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು ಮತ್ತು 17ನೇ ಅಡ್ಡರಸ್ತೆ	ಖಾಸಗಿ ಸ್ವತ್ತು ಮತ್ತು ರಸ್ತೆಗಳು	4ನೇ ಅಡ್ಡರಸ್ತೆ ಮತ್ತು ಖಾಸಗಿ ಆಸ್ತಿ	ಆಟದ ಮೈದಾನ, ಖಾಸಗಿ ಸ್ವತ್ತು & ರಸ್ತೆಗಳು	ಹೊಸ ಸೇರ್ಪಡೆ
26	ಪಶ್ಚಿಮ	128	ನಾಗರಬಾವಿ	ವಿದ್ಯಾಗಿರಿ ಬಡಾವಣೆ ಅಧಿಕ ವಿದ್ಯುತ್‌ವಾಹಕ ಪಥ ಖಾಲಿಜಾಗ	465.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ವರ್ತುಲ ರಸ್ತೆ	4ನೇ ಅಡ್ಡರಸ್ತೆ	ಕೂಡು ರಸ್ತೆ	ಹೊಸ ಸೇರ್ಪಡೆ
27	ಪಶ್ಚಿಮ	128	ನಾಗರಬಾವಿ	ಮಾನಸನಗರ ಬಿ.ಬಿ.ಎಂ.ಪಿ. ಖಾಲಿಜಾಗ	2235.65	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಜಿಂದಾಲ್ ಸ್ಕೂಲ್ ಮತ್ತು ಖಾಸಗಿ ಸ್ವತ್ತು	S.W.Drain	ಖಾಸಗಿ ಆಸ್ತಿ ಮತ್ತು 3ನೇ ಅಡ್ಡರಸ್ತೆ	ವರ್ತುಲ ರಸ್ತೆ	ಹೊಸ ಸೇರ್ಪಡೆ
28	ಪಶ್ಚಿಮ	141	ಅಜಾದ್‌ನಗರ	ಮೈಸೂರು-ಬೆಂಗಳೂರು ರಸ್ತೆಯಲ್ಲಿ ವಾಲ್ಮೀಕಿನಗರದ 2ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	548.73	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಹಳೇ ವಾರ್ಡ್ ಕಛೇರಿ	ಮೈಸೂರು-ಬೆಂಗಳೂರು ರಸ್ತೆ	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
1	ದಕ್ಷಿಣ	118	ಸುಧಾಮನಗರ	ಬಿ.ಬಿ.ಎಂ.ಪಿ. ಖಾಲಿಜಾಗ	784.90	ಖಾಲಿಜಾಗ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಡಿಸೆನ್ಸರಿ ರಸ್ತೆ	ಹೊಸ ಸೇರ್ಪಡೆ
2	ದಕ್ಷಿಣ	119	ಧರ್ಮರಾಯಸ್ವಾಮಿ ದೇವಸ್ಥಾನ	ಬಿ.ಬಿ.ಎಂ.ಪಿ. ಸ್ವತ್ತು, ಖಾಲಿಜಾಗ ಪಾಟರ್ನ್ ಕಾಲೋನಿ	21.39	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಎನ್.ಆರ್. 3ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	Drain	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
3	ದಕ್ಷಿಣ	119	ಧರ್ಮರಾಯಸ್ವಾಮಿ ದೇವಸ್ಥಾನ	ಬಿ.ಬಿ.ಎಂ.ಪಿ. ಸ್ವತ್ತು, ಖಾಲಿಜಾಗ	547.71	ಪಾಲಿಕೆ ಸ್ವತ್ತು ಖಾಲಿಜಾಗ	ಖಾಸಗಿ ಸ್ವತ್ತು	1ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಸಾದರಪತ್ರಪ್ಪ ರಸ್ತೆ	ಹೊಸ ಸೇರ್ಪಡೆ
4	ದಕ್ಷಿಣ	124	ಹೊಸಹಳ್ಳಿ	ಬಯಲು ರಂಗ ಮಂದಿರ	1438.88	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಉದ್ಯಾನವನ	1ನೇ ಮುಖ್ಯರಸ್ತೆ	9ನೇ ಮುಖ್ಯರಸ್ತೆ	1ನೇ ಅಡ್ಡರಸ್ತೆ	-
5	ದಕ್ಷಿಣ	124	ಹೊಸಹಳ್ಳಿ	ಬಿ.ಬಿ.ಎಂ.ಪಿ. ಆಸ್ತಿ ಖಾಲಿ ನಿವೇಶನ, ಹೊಸಹಳ್ಳಿ- ಪಾದರಾಯನಪುರ ರಸ್ತೆ, 7ನೇ ಅಡ್ಡರಸ್ತೆ	1303.80	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರೈಲ್ವೆ ರಸ್ತೆ	7ನೇ ಅಡ್ಡರಸ್ತೆ	ಖಾಸಗಿ ಆಸ್ತಿ	ಹೊಸಹಳ್ಳಿಯಿಂದ ಪಾದರಾಯನಪುರಕ್ಕೆ	ಹೊಸ ಸೇರ್ಪಡೆ
6	ದಕ್ಷಿಣ	132	ಅತ್ತಿಗುಪ್ಪೆ	ವಾರ್ಡ್ ಕಛೇರಿ ಪಕ್ಕ ಸಿ.ಎ.ಜಾಗ (ಖಾಲಿ)	371.25	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ವಾರ್ಡ್ ಕಛೇರಿ	3ನೇ ಮುಖ್ಯರಸ್ತೆ	ಬಿ.ಹೆಚ್.ಇ.ಎಲ್.ಬಡಾವಣೆ	ಹೊಸ ಸೇರ್ಪಡೆ
7	ದಕ್ಷಿಣ	132	ಅತ್ತಿಗುಪ್ಪೆ	ಸಿ.ಎ.ಜಾಗ (ಖಾಲಿ) ಚಂದ್ರಾ ಬಡಾವಣೆ	449.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	8ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
8	ದಕ್ಷಿಣ	133	ಹಂಪಿನಗರ	ಬಿ.ಬಿ.ಎಂ.ಪಿ. ಖಾಲಿಜಾಗ. ಆರ್.ಪಿ.ಸಿ.ಬಡಾವಣೆ	1160.97	ಖಾಲಿಜಾಗ	Drain	ಮಕ್ಕಳ ಆಟದ ಮೈದಾನ	ರೈಲ್ವೆ ಸಮಾನಂತರ ರಸ್ತೆ	Drain	ಹೊಸ ಸೇರ್ಪಡೆ
9	ದಕ್ಷಿಣ	142	ಸುಂಕೇನಹಳ್ಳಿ	ನಗರಪಾಲಿಕೆ ಖಾಲಿಜಾಗ	569.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಸಿ.ಟಿ.ಎಸ್.ನಂ:736	ಸಿ.ಟಿ.ಎಸ್.ನಂ: 733 (ಪಿ) ಹರ್ಬನ್ ಪ್ಯಾಮಿಲಿ ವೆಲ್‌ಫೇರ್ ಕೇಂದ್ರ	1ನೇ ಅಡ್ಡರಸ್ತೆ	ಸಿ.ಎಸ್.ನಂ:734 & 735	ಕಲಂ-9ನ್ನು ತಿದ್ದುಪಡಿ
10	ದಕ್ಷಿಣ	143	ವಿ.ಎ.ಪುರಂ	ಬಿ.ಬಿ.ಎಂ.ಪಿ. ಸ್ವತ್ತು, ಖಾಲಿಜಾಗ, ಮಾವಳ್ಳಿ	46.75	ಪಾಲಿಕೆ ಸ್ವತ್ತು ಖಾಲಿಜಾಗ	ಅಡ್ಡರಸ್ತೆ	ಮಕ್ಕಳ ಆಟದ ಮೈದಾನ	ಶ್ಯಾನಬೋಗ್ ಕೃಷ್ಣಪ್ಪ ರಸ್ತೆ	ಗಲ್ಲಿ	ಹೊಸ ಸೇರ್ಪಡೆ
11	ದಕ್ಷಿಣ	144	ಸಿದ್ದಾಪುರ	ಬಿ.ಬಿ.ಎಂ.ಪಿ. ಖಾಲಿಜಾಗ	176.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಗುಟ್ಟಿಪಾಳ್ಯದ ರಸ್ತೆ	7ನೇ ಅಡ್ಡರಸ್ತೆ	ಲಾಲ್‌ಬಾಗ್ ಸಿದ್ದಾಪುರ ರಸ್ತೆ	6ನೇ ಅಡ್ಡರಸ್ತೆ	ಹೊಸ ಸೇರ್ಪಡೆ
12	ದಕ್ಷಿಣ	146	ಲಕ್ಕಸಂದ್ರ	ಉದ್ಯಾನವನ (ಖಾಲಿಜಾಗ)	1415.50	ಉದ್ಯಾನವನ	ಬನ್ನೇರುಘಟ್ಟ ಮೈಕೋ ರಸ್ತೆ	ಎಸ್.ಡಬ್ಲ್ಯೂಡಿ	ಅಡ್ಡರಸ್ತೆ	ಆರೋಗ್ಯ ಕೇಂದ್ರ	-
13	ದಕ್ಷಿಣ	147	ಆಡುಗೋಡಿ	ನಂಜಪ್ಪ ಬಡಾವಣೆ ಉದ್ಯಾನವನ (ಖಾಲಿಜಾಗ)	216.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ಖಾಸಗಿ ಸ್ವತ್ತು	-

1	2	3	4	5	6	7	8	9	10	11	12
14	ದಕ್ಷಿಣ	151	ಕೋರಮಂಗಲ	ಕೆ.ಹೆಚ್.ಬಿ.ಕಾಲೋನಿ ಎದುರಿನ ಉದ್ಯಾನವನ (ಖಾಲಿಜಾಗ)	1040.00	ಉದ್ಯಾನವನ	ಖಾಸಗಿ ಸ್ವತ್ತು	5ನೇ ಅಡ್ಡರಸ್ತೆ, ಖಾಸಗಿ ಸ್ವತ್ತು	ರಸ್ತೆ	ಖಾಸಗಿ ಸ್ವತ್ತು	ಕಲಂ-9ನ್ನು ತಿದ್ದುಪಡಿ
15	ದಕ್ಷಿಣ	153	ಜಯನಗರ	ಬಿ.ಬಿ.ಎಂ.ಪಿ. ಸ್ವತ್ತು, ಖಾಲಿಜಾಗ, ಕನಕನಪಾಳ್ಯ	1276.90	ಪಾಲಿಕೆ ಸ್ವತ್ತು ಖಾಲಿಜಾಗ	ಚರಂಡಿ	8ನೇ ಮುಖ್ಯರಸ್ತೆ	ಕನಕನಪಾಳ್ಯ ರಸ್ತೆ	ಮುನೇಶ್ವರ ದೇವಸ್ಥಾನ ರಸ್ತೆ	ಹೊಸ ಸೇರ್ಪಡೆ
16	ದಕ್ಷಿಣ	154	ಬಸವನಗುಡಿ	ನಗರ ಪಾಲಿಕೆ ಆಸ್ತಿ ಖಾಲಿಜಾಗ	986.10	ಪಾಲಿಕೆ ಸ್ವತ್ತು ಖಾಲಿಜಾಗ	ಖಾಸಗಿ ಸ್ವತ್ತು	ರಸ್ತೆ	S.W.Drain	ಸಿಟಿಬಿ ರಸ್ತೆ	ಹೊಸ ಸೇರ್ಪಡೆ
17	ದಕ್ಷಿಣ	164	ವಿದ್ಯಾಪೀಠ	ಬಿ.ಬಿ.ಎಂ.ಪಿ. (ಖಾಲಿಜಾಗ) ಕತ್ತರಿಗುಬ್ಬೆ	1419.62	ಪಾಲಿಕೆ ಸ್ವತ್ತು ಖಾಲಿಜಾಗ	ಸಿಟಿಬಿ ರಸ್ತೆ	2ನೇ ಮುಖ್ಯರಸ್ತೆ	ವಿದ್ಯಾಪೀಠ ಸಿಟಿಬಿ ರಸ್ತೆ	1ನೇ ಅಡ್ಡರಸ್ತೆ	ಹೊಸ ಸೇರ್ಪಡೆ
18	ದಕ್ಷಿಣ	166	ಕರಿಸಂದ್ರ	ಬಿ.ಬಿ.ಎಂ.ಪಿ. ಖಾಲಿಜಾಗ	358.54	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಶ್ರೀ ಶನೇಶ್ವರಸ್ವಾಮಿ ದೇವಸ್ಥಾನ	ಶೌಚಾಲಯ & ಚಿತಾಗಾರಕ್ಕೆ ರಸ್ತೆ	ಶೌಚಾಲಯ & ಶೇರ್‌ಗಳ ಸ್ಮಶಾನ	ಸುಬ್ರಹ್ಮಣ್ಯಪುರ ದಿಂದ ಬನಶಂಕರಿಗೆ ರಸ್ತೆ	ಹೊಸ ಸೇರ್ಪಡೆ
19	ದಕ್ಷಿಣ	166	ಕರಿಸಂದ್ರ	ಬಿ.ಬಿ.ಎಂ.ಪಿ. ಖಾಲಿಜಾಗ	13800.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತುಗಳು ಸಿಟಿಎಸ್ ನಂ:2772(ಪಿ)	7ನೇ ಅಡ್ಡರಸ್ತೆ	ರಸ್ತೆ ಮತ್ತು ಬನಶಂಕರಿ ಚಿತಾಗಾರ	ಹೊಸ ಸೇರ್ಪಡೆ
20	ದಕ್ಷಿಣ	167	ಯಡಿಯೂರು	ನಗರಪಾಲಿಕೆ ಖಾಲಿಜಾಗ	6977.38	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಸಿ.ಟಿ.ಎಸ್. ನಂ:406(ಪಿ) ಉದ್ಯಾನವನ	ಖಾಸಗಿ ಸ್ವತ್ತು	ಉದ್ಯಾನವನ ಸಿ.ಟಿ.ಎಸ್. ನಂ:405(ಪಿ)	ಖಾಸಗಿ ಸ್ವತ್ತು	-
21	ದಕ್ಷಿಣ	167	ಯಡಿಯೂರು	ಖಾಲಿ ನಿವೇಶನ ಶಾಸ್ತ್ರೀನಗರ	62.31	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	S.W.Drain	8ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	7ನೇ ಎ ಅಡ್ಡರಸ್ತೆ	ಹೊಸ ಸೇರ್ಪಡೆ
22	ದಕ್ಷಿಣ	169	ಬೈರಸಂದ್ರ	ಖಾಲಿಜಾಗ, ಜಯನಗರ 4ನೇ ಟಿ ಬ್ಲಾಕ್	483.37	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಇ ಮುಖ್ಯರಸ್ತೆ	ಡಿ ಮುಖ್ಯ ರಸ್ತೆ	ಖಾಸಗಿ ಸ್ವತ್ತು	31ನೇ ಅಡ್ಡರಸ್ತೆ	ಹೊಸ ಸೇರ್ಪಡೆ
23	ದಕ್ಷಿಣ	173	ಜಕ್ಕಸಂದ್ರ	ಟೀಚರ್ಸ್ ಬಡಾವಣೆ ಉದ್ಯಾನವನ (ಖಾಲಿಜಾಗ)	2003.85	ಉದ್ಯಾನವನ	6ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	4ನೇ ಅವೆನ್ಯೂ ರಸ್ತೆ	ವರ್ತೂಲ ರಸ್ತೆ	-
24	ದಕ್ಷಿಣ	176	ಬಿಟಿಎಂ ಬಡಾವಣೆ	ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗ ರಾಷ್ಟ್ರಕವಿ ಕುವೆಂಪುನಗರ	5172.09	ಉದ್ಯಾನವನ	28ನೇ ಮುಖ್ಯರಸ್ತೆ	26, 27ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	6ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
25	ದಕ್ಷಿಣ	176	ಬಿಟಿಎಂ ಬಡಾವಣೆ	ಖಾಲಿ ನಿವೇಶನ ಬಿ.ಟಿ.ಎಂ. ಬಡಾವಣೆ 2ನೇ ಹಂತ	324.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಕೂಡು ರಸ್ತೆ	6ನೇ ಅಡ್ಡರಸ್ತೆ	7ನೇ ಅಡ್ಡರಸ್ತೆ	ಹೊಸ ಸೇರ್ಪಡೆ
26	ದಕ್ಷಿಣ	176	ಬಿಟಿಎಂ ಬಡಾವಣೆ	ಖಾಲಿ ನಿವೇಶನ ಬಿ.ಟಿ.ಎಂ. ಬಡಾವಣೆ 2ನೇ ಹಂತ	364.42	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	35ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	6ನೇ ಅಡ್ಡರಸ್ತೆ	ಹೊಸ ಸೇರ್ಪಡೆ
27	ದಕ್ಷಿಣ	177	ಜೆ.ಪಿ.ನಗರ	ಡಾಲರ್ಸ್‌ಲೋನಿ, ಬಿ.ಬಿ.ಎಂ.ಪಿ. ಖಾಲಿಜಾಗ	1191.80	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಡ್ರೈನ್ ಮತ್ತು ಕೂಡು ರಸ್ತೆ	ಖಾಸಗಿ ಸ್ವತ್ತು	5ನೇ ಅಡ್ಡರಸ್ತೆ	ಡ್ರೈನ್	ಹೊಸ ಸೇರ್ಪಡೆ
28	ದಕ್ಷಿಣ	177	ಜೆ.ಪಿ.ನಗರ	ಸಿ.ಎ.ಖಾಲಿಜಾಗ, ಜೆ.ಪಿ.ನಗರ 3ನೇ ಹಂತ ಅಧಿಕ ವಿದ್ಯುತ್ ವಾಹಕ ಪತ	596.20	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
29	ದಕ್ಷಿಣ	177	ಜೆ.ಪಿ.ನಗರ	ಅಧಿಕ ವಿದ್ಯುತ್ ವಾಹಕ ಪತ, ಖಾಲಿಜಾಗ	126.22	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	18ನೇ ಎ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
30	ದಕ್ಷಿಣ	178	ಸಾರಕ್ಕಿ	ಅಧಿಕ ವಿದ್ಯುತ್‌ವಾಹಕ ಪತ, ಖಾಲಿಜಾಗ (ಭಾಗ-1)	497.35	ಖಾಲಿಜಾಗ	29ನೇ ಮುಖ್ಯರಸ್ತೆ	30ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	13ನೇ ಅಡ್ಡರಸ್ತೆ	ಹೊಸ ಸೇರ್ಪಡೆ
31	ದಕ್ಷಿಣ	178	ಸಾರಕ್ಕಿ	ಅಧಿಕ ವಿದ್ಯುತ್‌ವಾಹಕ ಪತ, ಖಾಲಿಜಾಗ (ಭಾಗ-2)	522.00	ಖಾಲಿಜಾಗ	30ನೇ ಮುಖ್ಯರಸ್ತೆ	31ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	13ನೇ ಅಡ್ಡರಸ್ತೆ	ಹೊಸ ಸೇರ್ಪಡೆ
32	ದಕ್ಷಿಣ	178	ಸಾರಕ್ಕಿ	ಅಧಿಕ ವಿದ್ಯುತ್‌ವಾಹಕ ಪತ, ಖಾಲಿಜಾಗ (ಭಾಗ-3)	343.43	ಖಾಲಿಜಾಗ	31ನೇ ಮುಖ್ಯರಸ್ತೆ	32ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	13ನೇ ಅಡ್ಡರಸ್ತೆ	ಹೊಸ ಸೇರ್ಪಡೆ
33	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಇಸ್ರೋ ಲೇಔಟ್ ಬಸ್ ನಿಲ್ದಾಣ ಮತ್ತು ಖಾಲಿ ಜಾಗ	4659.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	4ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	5ನೇ ಅಡ್ಡರಸ್ತೆ	ಬಸ್‌ನಿಲ್ದಾಣ ರಸ್ತೆ	ಕಲಂ-6ನ್ನು ತಿದ್ದುಪಡಿ
34	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಬಿ.ಬಿ.ಎಂ.ಪಿ. ಖಾಲಿಜಾಗ, ಕುಮಾರಸ್ವಾಮಿ ಬಡಾವಣೆ	40.25	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಹಳ್ಳ	13ನೇ ಅಡ್ಡರಸ್ತೆ	15ನೇ ಅಡ್ಡರಸ್ತೆ	15ನೇ ಅಡ್ಡರಸ್ತೆ	ಹೊಸ ಸೇರ್ಪಡೆ
35	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಕುಮಾರಸ್ವಾಮಿ ಬಡಾವಣೆ, 2ನೇ ಹಂತ, ಸಿ.ಎ.ಜಾಗ	1165.62	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಮೋರಿ	11ನೇ ಅಡ್ಡರಸ್ತೆ	ಮೋರಿ	10ನೇ ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
36	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಕುಮಾರಸ್ವಾಮಿ ಬಡಾವಣೆ (ಸಿ.ಎ.ಜಾಗ) 2ನೇ ಹಂತ	1568.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	S.W.Drain	13ನೇ ಅಡ್ಡರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ
37	ದಕ್ಷಿಣ	181	ಕುಮಾರಸ್ವಾಮಿ ಬಡಾವಣೆ	ಖಾಲಿಜಾಗ, ಕುಮಾರಸ್ವಾಮಿ ಬಡಾವಣೆ	1859.20	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಉದ್ಯಾನವನ	14ನೇ ಮುಖ್ಯರಸ್ತೆ	ಅರಣ್ಯಕ ರಾಣಿ	ಅಡ್ಡರಸ್ತೆ	ಹೊಸ ಸೇರ್ಪಡೆ
38	ದಕ್ಷಿಣ	182	ಪದ್ಮನಾಭನಗರ	ಭಾರತ್ ಗೃಹನಿರ್ಮಾಣ ಸಹಕಾರ ಸಂಘದ ಬಡಾವಣೆ ಸಿ.ಎ. ಜಾಗ	1142.10	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	7ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	5ನೇ ಕ್ರಾಸ್ ರಸ್ತೆ	6ನೇ ಕ್ರಾಸ್ ರಸ್ತೆ	ಹೊಸ ಸೇರ್ಪಡೆ
39	ದಕ್ಷಿಣ	182	ಪದ್ಮನಾಭನಗರ	ಜಯನಗರ ಕೋ-ಅಪರ್ಟೇಟ್ ಹೌಸಿಂಗ್ ಸೊಸೈಟಿ ಲಿಮಿಟೆಡ್ ಬಡಾವಣೆಯ 2ನೇ ಹಂತದಲ್ಲಿ ಬರತಕ್ಕ ಪಾಲಿಕೆ ಸ್ವತ್ತು (ಸಿ.ಎ.ಜಾಗ) ಕದಿರೇನಹಳ್ಳಿ	1032.75	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	2ನೇ ಮುಖ್ಯರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಅಡ್ಡರಸ್ತೆ	ಹೊಸ ಸೇರ್ಪಡೆ
40	ದಕ್ಷಿಣ	182	ಪದ್ಮನಾಭನಗರ	ಜಯನಗರ ಕೋ-ಅಪರ್ಟೇಟ್ ಸಂಸ್ಥೆ (ಸಿ.ಎ.ಜಾಗ) ಪದ್ಮನಾಭನಗರ	2442.36	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಪುಟ್ಟಲಿಂಗಯ್ಯ ರಸ್ತೆ	8ನೇ ಮುಖ್ಯರಸ್ತೆ	ಆಟದ ಮೈದಾನ	ತಿಮ್ಮಯ್ಯ ರಸ್ತೆ	ಹೊಸ ಸೇರ್ಪಡೆ
41	ದಕ್ಷಿಣ	182	ಪದ್ಮನಾಭನಗರ	ಜಯನಗರ ಕೋ-ಅಪರ್ಟೇಟ್ ಹೌಸಿಂಗ್ ಸೊಸೈಟಿ ಲಿಮಿಟೆಡ್ ಬಡಾವಣೆಯ ಸಿ.ಎ.ಜಾಗ	403.37	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	6ನೇ ಅಡ್ಡರಸ್ತೆ	ಹಳ್ಳಿ	ಕೋ-ಅಪರ್ಟೇಟ್ ಸಮುದಾಯ ಭವನ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
42	ದಕ್ಷಿಣ	183	ಚಿಕ್ಕಲ್ಲಸಂದ್ರ	ನಗರಪಾಲಿಕೆ ಖಾಲಿಜಾಗ (ಇಟ್ಟಮಡು)	332.13	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಇಟ್ಟಮಡು ಮುಖ್ಯರಸ್ತೆ	ಖಾಸಗಿ ಆಸ್ತಿ	6ನೇ ಅಡ್ಡರಸ್ತೆ	ಹೊಸ ಸೇರ್ಪಡೆ
1	ಯಲಹಂಕ	1	ಕೆಂಪೇಗೌಡನಗರ	ಹೆದ್ದಾರಿ ಸಂಖ್ಯೆ:7ರ ಪಕ್ಕದಲ್ಲಿ ವೆಂಕಟಾಚಲ ಗ್ರಾಮದ ಸ.ನಂ:24 ರಲ್ಲಿರುವ ಬಿಬಿಎಂಪಿ ನೀರಿನ ಟ್ಯಾಂಕ್ & ಖಾಲಿಜಾಗ	276.25	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಾಷ್ಟ್ರೀಯ ಹೆದ್ದಾರಿ ಸಂಖ್ಯೆ:7	ಸ.ನಂ:25	ಸರ್ಕಾರಿ ಪಾಠಶಾಲೆ	ಮಸೀದಿ	ಹೊಸ ಸೇರ್ಪಡೆ
2	ಯಲಹಂಕ	1	ಕೆಂಪೇಗೌಡನಗರ	ಯಲಹಂಕ ಹಳೆಯ ನಗರದಲ್ಲಿರುವ (ಶ್ರೀ ಗಂಗಮ್ಮ ದೇವಸ್ಥಾನದ ಪಕ್ಕ) ಹಳೆಯ ಕಸಾಯಿ ಖಾನೆ ಜಾಗ (ಹಾಲಿ ಖಾಲಿಜಾಗ)	62.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಶ್ರೀ ಗಂಗಮ್ಮ ದೇವಸ್ಥಾನ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ದಾರಿ	ಹೊಸ ಸೇರ್ಪಡೆ

1	2	3	4	5	6	7	8	9	10	11	12
3	ಯಲಹಂಕ	2	ಚೌಡೇಶ್ವರಿ ವಾರ್ಡ್	ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಖಾಲಿಜಾಗ	305.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನ	ದೊಡ್ಡಬಳ್ಳಾಪುರ ರಸ್ತೆ	ವಸತಿ ನಿವೇಶನ	ರಸ್ತೆ	-
4	ಯಲಹಂಕ	2	ಚೌಡೇಶ್ವರಿ ವಾರ್ಡ್	ಮಟ್ಟೇನಹಳ್ಳಿಯಲ್ಲಿರುವ ಶ್ರೀ ಅಂಜನೇಯಸ್ವಾಮಿ ದೇವಸ್ಥಾನ & ಖಾಲಿಜಾಗ	1835.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರೈಲ್ವೆಗಾಲಿ ಕಾರ್ಖಾನೆ	ಖಾಲಿಜಾಗ ನಂತರ ದೊಡ್ಡಬಳ್ಳಾಪುರ ರಸ್ತೆ	ವಸತಿ ನಿವೇಶನಗಳು & ರೈಲ್ವೆಗಾಲಿ ಕಾರ್ಖಾನೆ	ರಸ್ತೆ & ಸ್ಮಶಾನ	ಹೊಸ ಸೇರ್ಪಡೆ
5	ಯಲಹಂಕ	2	ಚೌಡೇಶ್ವರಿ ವಾರ್ಡ್	ಯಲಹಂಕ NES ಕಛೇರಿ ರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	168.49	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	NES ಕಛೇರಿ ರಸ್ತೆ	ಎಸ್ಕಾರ್ಟ್ ಕಾಲೋನಿ	ಬಿಬಿಎಂಪಿ ಅಂಗಡಿ ಮಳಿಗೆಗಳು	ಬಿಬಿಎಂಪಿ ಅಂಗಡಿ ಮಳಿಗೆಗಳು	ಹೊಸ ಸೇರ್ಪಡೆ
6	ಯಲಹಂಕ	3	ಅಟ್ಟೂರು	ಸಿಹೆಚ್‌ಎಸ್ 707 ಏರಿಯಾ, 1ನೇ ಮುಖ್ಯರಸ್ತೆ (A.I.R. Staff Qtrs Rd) ಯಲ್ಲಿರುವ ಖಾಲಿಜಾಗ	579.00	ಉದ್ಯಾನವನ	1ನೇ ಮುಖ್ಯರಸ್ತೆ (A.I.R. Staff Qtrs Rd)	ರಸ್ತೆ	4ನೇ ಅಡ್ಡರಸ್ತೆ	ಕೂಡು ರಸ್ತೆ	-
7	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತ 2 ಮತ್ತು 3ನೇ ಮುಖ್ಯರಸ್ತೆ ಮಧ್ಯೆ ಇರುವ ಪಿ 5-7 ಖಾಲಿಜಾಗ	3627.00	ಉದ್ಯಾನವನ	BMTC ಬಸ್ ನಿಲ್ದಾಣ	6ನೇ ಅಡ್ಡರಸ್ತೆ	3ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	-
8	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತ S-LIG ವಸತಿಗೃಹಗಳ ಮಧ್ಯೆ ಇರುವ ಪಿ 5-11 ಉದ್ಯಾನವನ (ಖಾಲಿಜಾಗ)	288.75	ಉದ್ಯಾನವನ	S-LIG ಅಪಾರ್ಟ್‌ಮೆಂಟ್	S-LIG ಅಪಾರ್ಟ್‌ಮೆಂಟ್	ಖಾಸಗಿ ಆಸ್ತಿ	S-LIG ಅಪಾರ್ಟ್‌ಮೆಂಟ್	-
9	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತ 5ನೇ ಮುಖ್ಯರಸ್ತೆಯಲ್ಲಿರುವ ಪಿ 5-14 ಉದ್ಯಾನವನ (ಖಾಲಿಜಾಗ)	460.00	ಉದ್ಯಾನವನ	N-HIG-D ಬ್ಲಾಕ್ ಅಪಾರ್ಟ್‌ಮೆಂಟ್	N-HIG-D ಬ್ಲಾಕ್ ಅಪಾರ್ಟ್‌ಮೆಂಟ್	5ನೇ ಮುಖ್ಯರಸ್ತೆ	N-HIG-D ಬ್ಲಾಕ್ ಅಪಾರ್ಟ್‌ಮೆಂಟ್	-
10	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತ 5ನೇ ಮುಖ್ಯರಸ್ತೆ & ಶಿವಮಂದಿರ ರಸ್ತೆ ಮಧ್ಯೆ ಇರುವ ಪಿ 5-16 ಉದ್ಯಾನವನ (ಅರಳಿಕಟ್ಟೆ, ಶಿವಮಂದಿರ ಖಾಲಿಜಾಗ)	1273.63	ಉದ್ಯಾನವನ	N-HIG ಅಪಾರ್ಟ್‌ಮೆಂಟ್	N-HIG ಅಪಾರ್ಟ್‌ಮೆಂಟ್	5ನೇ ಮುಖ್ಯರಸ್ತೆ	ಶಿವಮಂದಿರ ರಸ್ತೆ	-

1	2	3	4	5	6	7	8	9	10	11	12
11	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತ N-HIG ಅಪಾರ್ಟ್‌ಮೆಂಟ್ ಮಧ್ಯೆ ಇರುವ ಪಿ 5-17 ಉದ್ಯಾನವನ & ಮಕ್ಕಳ ಆಟದ ಮೈದಾನ	906.53	ಉದ್ಯಾನವನ	N-HIG ಅಪಾರ್ಟ್‌ಮೆಂಟ್	N-HIG ಅಪಾರ್ಟ್‌ಮೆಂಟ್	N-HIG ಅಪಾರ್ಟ್‌ಮೆಂಟ್	ಸಿ.ಎ.37 ನಿವೇಶನ	-
12	ಯಲಹಂಕ	3	ಅಟ್ಟೂರು	ಯಲಹಂಕ ಉಪನಗರ 5ನೇ ಹಂತ N-MIG ಎ ಬ್ಲಾಕ್ ಮಧ್ಯೆ ಇರುವ ಪಿ 5- 18 ಉದ್ಯಾನವನ (ಖಾಲಿಜಾಗ)	203.00	ಉದ್ಯಾನವನ	N-MIG-A-5 ಅಪಾರ್ಟ್‌ಮೆಂಟ್	N-MIG-A-3 ಅಪಾರ್ಟ್‌ಮೆಂಟ್	N-MIG-A-6 ಅಪಾರ್ಟ್‌ಮೆಂಟ್	N-MIG-A-4 ಅಪಾರ್ಟ್‌ಮೆಂಟ್	-
13	ಯಲಹಂಕ	3	ಅಟ್ಟೂರು	ಯಲಹಂಕದಿಂದ ಎಂ.ಎಸ್.ಪಾಳ್ಯದ ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ & ತಿಂಧ್ಲೆ ರಸ್ತೆ ಕೂಡು ಜಾಗದಲ್ಲಿರುವ ಬಿ.ಬಿ.ಎಂ.ಪಿ. ಖಾಲಿಜಾಗ	264.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಜಿ.ಕೆ.ವಿ.ಕೆ.ಆಸ್ತಿ	ಮೆ ಸಂದೀಪ್ ಉನ್ನಿಕೃಷ್ಣನ್ ರಸ್ತೆ	ಉದ್ಯಾನವನ	ತಿಂಧ್ಲೆ ರಸ್ತೆ	ಹೊಸ ಸೇರ್ಪಡೆ
14	ಯಲಹಂಕ	3	ಅಟ್ಟೂರು	ಅಟ್ಟೂರು ಗ್ರಾಮದ ಮುಖ್ಯರಸ್ತೆಯಲ್ಲಿ ಸರ್ಕಾರಿ ಪಾಠಶಾಲೆ ಪಕ್ಕದಲ್ಲಿರುವ ಕೊಳವೆ ಬಾವಿ & ಖಾಲಿ ಪ್ರದೇಶ, ಬಿ.ಬಿ.ಎಂ.ಪಿ. ಸ್ವತ್ತು	49.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಅಟ್ಟೂರು ಮುಖ್ಯರಸ್ತೆ	ಸರ್ಕಾರಿ ಪಾಠಶಾಲೆ	ಖಾಸಗಿ ಸ್ವತ್ತು	ಬಿಬಿಎಂಪಿ ಅಂಗಡಿಗಳು	ಹೊಸ ಸೇರ್ಪಡೆ
15	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟಾರ್, 1ನೇ ಎ ಮುಖ್ಯರಸ್ತೆ & 16ನೇ ಬಿ ಅಡ್ಡರಸ್ತೆಯ ಕೂಡು ರಸ್ತೆಯಲ್ಲಿರುವ ಖಾಲಿಜಾಗ	208.8	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	1ನೇ ಮುಖ್ಯರಸ್ತೆ (ಚಿಕ್ಕಬೊಮ್ಮಸಂದ್ರ ಮುಖ್ಯರಸ್ತೆ)	ರಸ್ತೆ	16ನೇ ಬಿ ಅಡ್ಡರಸ್ತೆ	ರಸ್ತೆ	-
16	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟಾರ್, 4ನೇ ಬಿ ಮುಖ್ಯರಸ್ತೆ ರಸ್ತೆಯಲ್ಲಿರುವ ಖಾಲಿಜಾಗ PB-13	250.0	ಉದ್ಯಾನವನ	4ನೇ ಬಿ ಮುಖ್ಯರಸ್ತೆ	ಖಾಸಗಿ ಸ್ವತ್ತು	ಡ್ರೈನ್	ರಸ್ತೆ	-

1	2	3	4	5	6	7	8	9	10	11	12
17	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 4ನೇ ಬಿ ಮುಖ್ಯರಸ್ತೆ ರಸ್ತೆಯಲ್ಲಿರುವ ಉದ್ಯಾನವನ (ಖಾಲಿಜಾಗ) PB-14	63.00	ಉದ್ಯಾನವನ	ರಸ್ತೆ & ಚರಂಡಿ ಕೂಡು ಜಾಗ	4ನೇ ಬಿ ಮುಖ್ಯರಸ್ತೆ	ಡ್ರೈನ್	ರಸ್ತೆ	-
18	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್, 1ನೇ ಬಿ ಅಡ್ಡರಸ್ತೆಯಲ್ಲಿರುವ ಉದ್ಯಾನವನದ ಖಾಲಿ ಪ್ರದೇಶ PB-18	120.00	ಉದ್ಯಾನವನ	ಆಸ್ತಿ ನಂ:2447/ಎ, ಬಿ.ಬಿ.ಎಂ.ಪಿ. ಬಾಲವಿಕಾಸ ಕೇಂದ್ರ	ರಸ್ತೆ	ಡ್ರೈನ್	1ನೇ ಅಡ್ಡರಸ್ತೆ	-
19	ಯಲಹಂಕ	4	ಯಲಹಂಕ ಉಪನಗರ	ಬಿ. ಸೆಕ್ಟರ್ 6ಬಿ & 7ಬಿ ಮುಖ್ಯರಸ್ತೆಗಳ ಮಧ್ಯೆ ಇರುವ ಸಿ.ಎ. ನಿವೇಶನದ ಸಂಖ್ಯೆ:28ನ್ನು ನಗರಸಭೆ ಪೌರಯುಕ್ತರು ಖರೀದಿಸಿರುವ ಖಾಲಿ ಜಾಗ	1560.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	6ಬಿ ಮುಖ್ಯರಸ್ತೆ	7ನೇ ಬಿ ಮುಖ್ಯರಸ್ತೆ	ಪಾರ್ಕಿಂಗ್ ಜಾಗ ನಂತರ 9ನೇ ಬಿ ಅಡ್ಡರಸ್ತೆ	ಶ್ರೀ ಬಸವಲಿಂಗಪ್ಪ ಉದ್ಯಾನವನ (ಪಿ.ಬಿ.-2)	-
20	ಯಲಹಂಕ	5	ಜಕ್ಕೂರು	ಶ್ರೀರಾಮಪುರ ಗ್ರಾಮ ಶ್ರೀರಾಮಪುರ ಮುಖ್ಯರಸ್ತೆಯಲ್ಲಿರುವ ಬಿ.ಬಿ.ಎಂ.ಪಿ. ಖಾಲಿಜಾಗ	709.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಅಡ್ಡರಸ್ತೆ	ಶ್ರೀರಾಮಪುರ ಮುಖ್ಯರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
21	ಯಲಹಂಕ	5	ಜಕ್ಕೂರು	ಡಾ ಶಿವರಾಮಕಾರಂತ್ ಬಡಾವಣೆಯಲ್ಲಿರುವ (MCEHS) ರೈಲ್ವೆ ಲೈನ್ ಪಕ್ಕ ಬಿ.ಬಿ.ಎಂ.ಪಿ. ಖಾಲಿಜಾಗ	372.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಹಳ್ಳ ನಂತರ ಉದ್ಯಾನವನ	ಕೂಡು ರಸ್ತೆ	80 ಅಡಿ ರಸ್ತೆ	ರೈಲ್ವೆ ಲೈನ್	ಹೊಸ ಸೇರ್ಪಡೆ
22	ಯಲಹಂಕ	5	ಜಕ್ಕೂರು	ಡಾ ಶಿವರಾಮಕಾರಂತ್ ಬಡಾವಣೆಯಲ್ಲಿರುವ (MCEHS) 6ನೇ ಮುಖ್ಯರಸ್ತೆ ಮತ್ತು 14ನೇ ಅಡ್ಡರಸ್ತೆ ಕೂಡು ಜಾಗದಲ್ಲಿರುವ ಬಿ.ಬಿ.ಎಂ.ಪಿ. ಖಾಲಿಜಾಗ	246.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	14ನೇ ಅಡ್ಡರಸ್ತೆ	6ನೇ ಮುಖ್ಯರಸ್ತೆ	ನಿವೇಶನ ಸಂಖ್ಯೆ:800 ಮತ್ತು 801	ಹೊಸ ಸೇರ್ಪಡೆ
23	ಯಲಹಂಕ	5	ಜಕ್ಕೂರು	ಡಾ ಶಿವರಾಮಕಾರಂತ್ ಬಡಾವಣೆ (MCEHS) 6ನೇ ಮುಖ್ಯರಸ್ತೆಯಲ್ಲಿರುವ ಬಿ.ಬಿ.ಎಂ.ಪಿ. ಖಾಲಿಜಾಗ	258.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಕೂಡು ರಸ್ತೆ	ನಿವೇಶನ ಸಂಖ್ಯೆ:823	ಪೆನ್‌ಫೀಲ್ಡ್ ಬಡಾವಣೆ	6ನೇ ಮುಖ್ಯರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
24	ಯಲಹಂಕ	5	ಜಕ್ಕೂರು	ಅಗ್ರಹಾರ ಬಡಾವಣೆ ರಸ್ತೆಯಲ್ಲಿರುವ ಬಿ.ಬಿ.ಎಂ.ಪಿ. ಖಾಲಿಜಾಗ	283.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಖಾಸಗಿ ಸ್ವತ್ತು	ಅಗ್ರಹಾರ ಬಡಾವಣೆ ರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
25	ಯಲಹಂಕ	6	ಥಣಿಸಂದ್ರ	ಥಣಿಸಂದ್ರ, ಹೆಗಡೆನಗರದಲ್ಲಿರುವ ಪರವುಕುಂಟೆ ಬಿ.ಬಿ.ಎಂ.ಪಿ. ಜಾಗ	612.30	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತುಗಳು	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
26	ಯಲಹಂಕ	6	ಥಣಿಸಂದ್ರ	ದಾಸರಹಳ್ಳಿ ಗ್ರಾಮದಲ್ಲಿರುವ ಬಿ.ಬಿ.ಎಂ.ಪಿ. ಜಾಗ	142.08	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತುಗಳು	ದಾಸರಹಳ್ಳಿ ಮುಖ್ಯರಸ್ತೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
27	ಯಲಹಂಕ	7	ಬ್ಯಾಟರಾಯನಪುರ	ಸಹಕಾರನಗರ ಇ ಬ್ಲಾಕ್, 13-14ನೇ ಮುಖ್ಯರಸ್ತೆ ಮಧ್ಯ ಇರುವ ಖಾಲಿಜಾಗ	1808.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಆಟದ ಮೈದಾನ	15ನೇ ಅಡ್ಡರಸ್ತೆ	14ನೇ ಮುಖ್ಯರಸ್ತೆ	13ನೇ ಮುಖ್ಯರಸ್ತೆ	-
28	ಯಲಹಂಕ	7	ಬ್ಯಾಟರಾಯನಪುರ	ಜಕ್ಕೂರು ಬಡಾವಣೆ ವೈಮಾನಿಕ ತರಬೇತಿ ಸಂಸ್ಥೆ ಪಕ್ಕದಲ್ಲಿರುವ ಖಾಲಿಜಾಗ	1724.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಯು.ಎ.ಎಸ್.ಬಡಾವಣೆ ರಸ್ತೆ	ಜಕ್ಕೂರು ವೈಮಾನಿಕ ತರಬೇತಿ ಸಂಸ್ಥೆ	ಜಕ್ಕೂರು ವೈಮಾನಿಕ ತರಬೇತಿ ಸಂಸ್ಥೆ	ರಸ್ತೆ	ಹೊಸ ಸೇರ್ಪಡೆ
29	ಯಲಹಂಕ	7	ಬ್ಯಾಟರಾಯನಪುರ	ಅಮೃತನಗರ ಸರ್ಕಾರಿ ಪಾಠಶಾಲೆ ಪಕ್ಕದಲ್ಲಿರುವ ಖಾಲಿ ಪ್ರದೇಶ ಬಿಬಿಎಂಪಿ ಸ್ವತ್ತು	765.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಅಮೃತಹಳ್ಳಿ ರಸ್ತೆ	ಶ್ರೀ ಶಾರದಾ ವಿದ್ಯಾಲಯ	ಸರ್ಕಾರಿ ಪಾಠಶಾಲೆ	ಅಮೃತನಗರ ಬಸ್ ನಿಲ್ದಾಣ	ಹೊಸ ಸೇರ್ಪಡೆ
30	ಯಲಹಂಕ	7	ಬ್ಯಾಟರಾಯನಪುರ	ಕೆಂಪಾಪುರ ಗ್ರಾಮದ ಶ್ರೀ ಕಲ್ಯಾಣ ವೆಂಕಟೇಶ್ವರ ದೇವಾಲಯ ರಸ್ತೆಯಲ್ಲಿರುವ ಅಶ್ವತ್ಥಕಟ್ಟೆ ಮತ್ತು ಖಾಲಿ ಪ್ರದೇಶ	255.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಕಾಲುಧಾರಿ ಮತ್ತು ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಶ್ರೀ ಕಲ್ಯಾಣ ವೆಂಕಟೇಶ್ವರ ದೇವಾಲಯ ರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
31	ಯಲಹಂಕ	7	ಬ್ಯಾಟರಾಯನಪುರ	ಕೊಡಿಗೆಹಳ್ಳಿ ಮುಖ್ಯ ರಸ್ತೆಯಲ್ಲಿರುವ (ಸ.ನಂ:19ರಲ್ಲಿ) ಬಿಬಿಎಂಪಿ ಖಾಲಿಜಾಗ	829.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಕೊಡಿಗೆಹಳ್ಳಿ ಮುಖ್ಯರಸ್ತೆ	ಕೊಡಿಗೆಹಳ್ಳಿ ಮುಖ್ಯರಸ್ತೆ	ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
32	ಯಲಹಂಕ	7	ಬ್ಯಾಟರಾಯನಪುರ	ಸಂಜೀವಿನಿನಗರ ಮುಖ್ಯ ರಸ್ತೆಯಲ್ಲಿರುವ (ಅಶ್ವತ್ಥಕಟ್ಟೆ & ಗಣಪತಿ ದೇವಸ್ಥಾನದ ಪಕ್ಕ) ಬಿಬಿಎಂಪಿ ಖಾಲಿಜಾಗ	325.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಸಂಜೀವಿನಿನಗರ ರಸ್ತೆ	ರಸ್ತೆ	ಅಶ್ವತ್ಥಕಟ್ಟೆ & ಗಣಪತಿ ದೇವಸ್ಥಾನ	ರಸ್ತೆ	ಹೊಸ ಸೇರ್ಪಡೆ
33	ಯಲಹಂಕ	8	ಕೊಡಿಗೆಹಳ್ಳಿ	ಕೊಡಿಗೆಹಳ್ಳಿ ಗ್ರಾಮದ ಗೌಡರ ಬೀದಿಯಲ್ಲಿರುವ ಹಳೇ ಬಾವಿ ಖಾಲಿ ಪ್ರದೇಶ	31.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಗೌಡರ ಬೀದಿ	ಹೊಸ ಸೇರ್ಪಡೆ
34	ಯಲಹಂಕ	8	ಕೊಡಿಗೆಹಳ್ಳಿ	ಕೊಡಿಗೆಹಳ್ಳಿ ಗ್ರಾಮದ ಗೌಡರ ಬೀದಿಯಲ್ಲಿರುವ ತ್ರಿಭುಜಾಕಾರದ ಖಾಲಿಜಾಗ	44.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಕೂಡು ರಸ್ತೆ	ರಸ್ತೆ	ಗೌಡರ ಬೀದಿ	ಹೊಸ ಸೇರ್ಪಡೆ
35	ಯಲಹಂಕ	8	ಕೊಡಿಗೆಹಳ್ಳಿ	ಕೊಡಿಗೆಹಳ್ಳಿ ಗ್ರಾಮದ ಗೌಡರ ಬೀದಿ ಮತ್ತು ಹಳ್ಳದ ಮಧ್ಯೆ ಇರುವ ಖಾಲಿಜಾಗ	63.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಚರಂಡಿ ಮತ್ತು ಖಾಸಗಿ ಸ್ವತ್ತು	ರಸ್ತೆ	ಹಳ್ಳ	ಗೌಡರ ಬೀದಿ	ಹೊಸ ಸೇರ್ಪಡೆ
36	ಯಲಹಂಕ	8	ಕೊಡಿಗೆಹಳ್ಳಿ	ಕೊಡಿಗೆಹಳ್ಳಿ ಗ್ರಾಮದ ಪಾಠಶಾಲೆ ರಸ್ತೆಯಲ್ಲಿರುವ ತ್ರಿಭುಜಾಕಾರದ ಖಾಲಿಜಾಗ	71.05	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಹಳ್ಳ	ಹಳ್ಳ	ಪಾಠಶಾಲೆ ರಸ್ತೆ	ಹೊಸ ಸೇರ್ಪಡೆ
37	ಯಲಹಂಕ	8	ಕೊಡಿಗೆಹಳ್ಳಿ	ಕೋತಿ ಹೊಸಹಳ್ಳಿ ಗ್ರಾಮದಲ್ಲಿರುವ ಕೊಳವೆ ಬಾವಿ ಮತ್ತು ಖಾಲಿಜಾಗ	54.90	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ರಸ್ತೆ	ರಸ್ತೆ	ಹೊಸ ಸೇರ್ಪಡೆ
38	ಯಲಹಂಕ	8	ಕೊಡಿಗೆಹಳ್ಳಿ	ಕೋತಿ ಹೊಸಹಳ್ಳಿ ಗ್ರಾಮದಲ್ಲಿರುವ ಕೊಳವೆ ಬಾವಿ ಮತ್ತು ಖಾಲಿಜಾಗ	17.20	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ದಾರಿ	ಹೊಸ ಸೇರ್ಪಡೆ
39	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 6ನೇ ಬ್ಲಾಕ್ ಬಿ.ಇ.ಎಲ್.ಬಡಾವಣೆ ಜಿ.ಕೆ.ವಿ.ಕೆ. ರಸ್ತೆಯಲ್ಲಿರುವ ಬಿ.ಬಿ.ಎಂ.ಪಿ. ಖಾಲಿಜಾಗ	340.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಜಿ.ಕೆ.ವಿ.ಕೆ ರಸ್ತೆ	ಅಡ್ಡರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	-
40	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ ಡಿಫೆನ್ಸ್ ಕಾಲೋನಿ ವಾಯುದಳ ಬಡಾವಣೆ ರಸ್ತೆಯಲ್ಲಿರುವ ಬಿ.ಬಿ.ಎಂ.ಪಿ ಖಾಲಿಜಾಗ	1142.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ವಾಯುದಳ ಬಡಾವಣೆ ರಸ್ತೆ	ಖಾಸಗಿ ಸ್ವತ್ತು	ಬಾಲಾಜಿ ಬಡಾವಣೆ ರಸ್ತೆ	-

1	2	3	4	5	6	7	8	9	10	11	12
41	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ ದೇವಮಾತ ಸ್ಕೂಲ್‌ರಸ್ತೆಯಲ್ಲಿರುವ ಬಿ.ಬಿ.ಎಂ.ಪಿ.ಖಾಲಿಜಾಗ	1507.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ರಸ್ತೆ	ದೇವಮಾತಾ ಸ್ಕೂಲ್ ರಸ್ತೆ	ರಸ್ತೆ	-
42	ಯಲಹಂಕ	9	ವಿದ್ಯಾರಣ್ಯಪುರ	ಕೆನರಾ ಬ್ಯಾಂಕ್ ಬಡಾವಣೆ 11ನೇ ಮುಖ್ಯರಸ್ತೆಯಲ್ಲಿರುವ ಬಿ.ಬಿ.ಎಂ.ಪಿ. ಖಾಲಿಜಾಗ	592.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	11ನೇ ಮುಖ್ಯರಸ್ತೆ	-
43	ಯಲಹಂಕ	9	ವಿದ್ಯಾರಣ್ಯಪುರ	ಕೆನರಾಬ್ಯಾಂಕ್ ಬಡಾವಣೆ ಜಿ.ಕೆ.ವಿ.ಕೆ. ರಸ್ತೆಯಲ್ಲಿರುವ ನೀರಿನ ಟ್ಯಾಂಕ್ ಮತ್ತು ಖಾಲಿಜಾಗ	1848.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಜಿ.ಕೆ.ವಿ.ಕೆ.ರಸ್ತೆ	ವಿದ್ಯಾರಣ್ಯಪುರ ರಸ್ತೆ	ಅಡ್ಡರಸ್ತೆ	ವಿದ್ಯಾರಣ್ಯಪುರ ರಸ್ತೆ	ಹೊಸ ಸೇರ್ಪಡೆ
44	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ, ಬಿ.ಇ.ಎಲ್.ಬಡಾವಣೆ, 5ನೇ ಬ್ಲಾಕ್‌ನಲ್ಲಿರುವ ನೀರಿನ ಟ್ಯಾಂಕ್ ಮತ್ತು ಖಾಲಿಜಾಗ	1153.60	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	8ನೇ ಮುಖ್ಯರಸ್ತೆ	7ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
45	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ 2ನೇ ಬ್ಲಾಕ್, 2ನೇ ಅಡ್ಡರಸ್ತೆಯಲ್ಲಿರುವ ಬಿ.ಬಿ.ಎಂ.ಪಿ. ಸಹಾಯ ಕೇಂದ್ರ ಮತ್ತು ಖಾಲಿಜಾಗ	2150.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಬಿ.ಡಬ್ಲ್ಯೂ.ಎಸ್. ಎಸ್.ಬಿ. ಸ್ವತ್ತು	2ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
46	ಯಲಹಂಕ	9	ವಿದ್ಯಾರಣ್ಯಪುರ	ಹೆಚ್.ಎಂ.ಟಿ.ಬಡಾವಣೆ, 2ನೇ ಬ್ಲಾಕ್, ರಾಷ್ಟ್ರಕವಿ ಕುವೆಂಪು ರಸ್ತೆಯಲ್ಲಿರುವ ಖಾಲಿಜಾಗ (ಇದರಲ್ಲಿ ಹಾಪ್‌ಕಾಮ್ಸ್ ಮಳಿಗೆ ಇರುತ್ತದೆ)	322.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	8ನೇ ಮುಖ್ಯರಸ್ತೆ	ರಾಷ್ಟ್ರಕವಿ ಕುವೆಂಪು ರಸ್ತೆ	2ನೇ ಅಡ್ಡರಸ್ತೆ	ಎನ್.ಟಿ.ಐ. ಬಡಾವಣೆ	ಹೊಸ ಸೇರ್ಪಡೆ
47	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ ವಾರ್ಡ್‌ವ್ಯಾಪ್ತಿಯ ತಿಂಡ್ಲು ಗ್ರಾಮದಲ್ಲಿರುವ ಭಜನೆ ಮನೆ ಇದ್ದ ಪ್ರದೇಶ ಖಾಲಿಜಾಗ ಬಿಬಿಎಂಪಿ ಸ್ವತ್ತು	68.88	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ

1	2	3	4	5	6	7	8	9	10	11	12
48	ಯಲಹಂಕ	9	ವಿದ್ಯಾರಣ್ಯಪುರ	ವಿದ್ಯಾರಣ್ಯಪುರ ವಾರ್ಡ್ ವ್ಯಾಪ್ತಿಯ ತಿಂಡ್ಲು ಗ್ರಾಮದ ಗೌಡರಬೀದಿಯಲ್ಲಿರುವ ನೀರಿನ ಟ್ಯಾಂಕ್ ಮತ್ತು ಖಾಲಿಜಾಗ	85.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಗೌಡರ ಬೀದಿ	ಹೊಸ ಸೇರ್ಪಡೆ
49	ಯಲಹಂಕ	10	ದೊಡ್ಡಬೊಮ್ಮಸಂದ್ರ	ನಂಜಪ್ಪ ಬಡಾವಣೆ, ನಂಜಪ್ಪ ರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	162.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ನಂಜಪ್ಪ ರಸ್ತೆ	ಹೊಸ ಸೇರ್ಪಡೆ
50	ಯಲಹಂಕ	10	ದೊಡ್ಡಬೊಮ್ಮಸಂದ್ರ	ದೊಡ್ಡಬೊಮ್ಮಸಂದ್ರ ಗ್ರಾಮದಲ್ಲಿರುವ ಆಲದ ಮರ ಮತ್ತು ಖಾಲಿಜಾಗ	106.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಬಿಬಿಎಂಪಿ ಸ್ವತ್ತು- ಅಶ್ವತ್ಥಕಟ್ಟೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
51	ಯಲಹಂಕ	11	ಕುವೆಂಪುನಗರ	ಶಿಂಗಾಪುರ ಶ್ರೀ ವರದರಾಜಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	121.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಶ್ರೀ ವರದರಾಜಸ್ವಾಮಿ ದೇವಸ್ಥಾನದ ರಸ್ತೆ	ಖಾಸಗಿ ಸ್ವತ್ತು	ದಾರಿ ನಂತರ ವರದರಾಜಸ್ವಾಮಿ ದೇವಸ್ಥಾನ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
52	ಯಲಹಂಕ	11	ಕುವೆಂಪುನಗರ	ಶಿಂಗಾಪುರ ರಸ್ತೆ ಶ್ರೀ ವರದರಾಜ ನಗರದಲ್ಲಿರುವ ಬಿಬಿಎಂಪಿ ಖಾಲಿಜಾಗ	1106.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಶಿಂಗಾಪುರ ರಸ್ತೆ	ರಸ್ತೆ	ಖಾಸಗಿ ಸ್ವತ್ತುಗಳು	ಕೂಡು ರಸ್ತೆ	ಹೊಸ ಸೇರ್ಪಡೆ
1	ಬೊಮ್ಮನಹಳ್ಳಿ	174	ಹೆಚ್.ಎಸ್.ಆರ್. ಬಡಾವಣೆ	ಅಗರ ಗ್ರಾಮದ ಸ.ನಂ:11ರ ಪೈಕಿ ಖಾಲಿಜಾಗ	326.04	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಕೆರೆಜಾಗ	ರಸ್ತೆ	ಭತ್ತದ ಕಟ್ಟಡ	ಹೊಸ ಸೇರ್ಪಡೆ
2	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಎ.ಜೀಸ್ ಬಡಾವಣೆ, ಅರೇಹಳ್ಳಿ ಖಾಲಿಜಾಗ	1080.66	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	3ನೇ ಮುಖ್ಯರಸ್ತೆ	ಅಡ್ಡರಸ್ತೆ	ವಾಟರ್ ಟ್ಯಾಂಕ್	-
3	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಎ.ಜೀಸ್ ಬಡಾವಣೆ, ಅರೇಹಳ್ಳಿ ಖಾಲಿಜಾಗ	2630.13	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಹಳ್ಳ	3ನೇ ಮುಖ್ಯರಸ್ತೆ	ಕೂಡು ರಸ್ತೆ	ಅಡ್ಡರಸ್ತೆ	ಕಲಂ- 8,10ರಲ್ಲಿ ತಿದ್ದುಪಡಿ
4	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಎ.ಜೀಸ್ ಬಡಾವಣೆ, ಅರೇಹಳ್ಳಿ ಖಾಲಿಜಾಗ	1894.75	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	10ನೇ ಮುಖ್ಯರಸ್ತೆ	3ನೇ ಮುಖ್ಯರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ	-

1	2	3	4	5	6	7	8	9	10	11	12
5	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಎ.ಜೇಸ್ ಬಡಾವಣೆ, ಅರೇಹಳ್ಳಿ ಅಧಿಕ ವಿಧ್ಯುತ್‌ವಾಹಕ ಪತ ಖಾಲಿಜಾಗ	227.15	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಅಡ್ಡರಸ್ತೆ	ಅಡ್ಡರಸ್ತೆ	ಇಟ್ಟಿಮಡು ಅರೇಹಳ್ಳಿ ರಸ್ತೆ	ಕೂಡು ರಸ್ತೆ	-
6	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಜಯನಗರ ಹೌಸಿಂಗ್ ಸೊಸೈಟಿ ಬಡಾವಣೆ ಉದ್ಯಾನವನ (ಖಾಲಿ ಜಾಗ)	25743.71	ಉದ್ಯಾನವನ	3ನೇ ಮುಖ್ಯರಸ್ತೆ	4ನೇ ಮುಖ್ಯರಸ್ತೆ	3 & 4ನೇ ಅಡ್ಡರಸ್ತೆ	ಖಾಸಗಿ ಸ್ವತ್ತು	-
7	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಭಾರತ್ ಹೌಸಿಂಗ್ ಸೊಸೈಟಿ ಬಡಾವಣೆ ಉದ್ಯಾನವನ ಖಾಲಿಜಾಗ	1830.8	ಉದ್ಯಾನವನ	ರಸ್ತೆ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	6ನೇ ಅಡ್ಡರಸ್ತೆ	-
8	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಭಾರತ್ ಹೌಸಿಂಗ್ ಸೊಸೈಟಿ ಬಡಾವಣೆ ಉದ್ಯಾನವನ (ಖಾಲಿ ಜಾಗ)	1826.2	ಉದ್ಯಾನವನ	6ನೇ ಅಡ್ಡರಸ್ತೆ	ಖಾಸಗಿ ಆಸ್ತಿ	ಅಡ್ಡರಸ್ತೆ	ಖಾಸಗಿ ಸ್ವತ್ತು	-
9	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಭಾರತ್ ಹೌಸಿಂಗ್ ಸೊಸೈಟಿ ಬಡಾವಣೆ ಉದ್ಯಾನವನ (ಖಾಲಿ ಜಾಗ)	1953.60	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
10	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಭಾರತ್ ಹೌಸಿಂಗ್ ಸೊಸೈಟಿ ಬಡಾವಣೆ ಉದ್ಯಾನವನ (ಖಾಲಿ ಜಾಗ)	2111.88	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ಖಾಸಗಿ ಸ್ವತ್ತು	-
11	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಭಾರತ್ ಹೌಸಿಂಗ್ ಸೊಸೈಟಿ ಬಡಾವಣೆ ಉದ್ಯಾನವನ (ಖಾಲಿ ಜಾಗ)	2778.75	ಉದ್ಯಾನವನ	ರಸ್ತೆ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ರಸ್ತೆ	-
12	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಸರ್ವೆ ನಂ. 52/2, 53/2, ಜಯನಗರ ಹೌಸಿಂಗ್ ಸೊಸೈಟಿ ಬಡಾವಣೆ ಭಾಗ-1 (ಖಾಲಿ ಜಾಗ)	1065.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ರಸ್ತೆ	ರಸ್ತೆ	ಖಾಸಗಿ ಸ್ವತ್ತು	-
13	ಬೊಮ್ಮನಹಳ್ಳಿ	184	ಉತ್ತರಹಳ್ಳಿ	ಜಯನಗರ ಹೌಸಿಂಗ್ ಸೊಸೈಟಿ ಬಡಾವಣೆ, ಖಾಲಿಜಾಗ	3400.5	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ ಮತ್ತು ಖಾಸಗಿ ಆಸ್ತಿ	ರಸ್ತೆ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ಹೊಸ ಸೇರ್ಪಡೆ

1	2	3	4	5	6	7	8	9	10	11	12
14	ಬೊಮ್ಮನಹಳ್ಳಿ	192	ಬೇಗೂರು	ಕಮ್ಮನಹಳ್ಳಿ ಆಶ್ರಯ ಕಾಲೋನಿಯಲ್ಲಿರುವ ಖಾಲಿಜಾಗ	980.85	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಆಶ್ರಯ ಕಾಲೋನಿ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ಹೊಸ ಸೇರ್ಪಡೆ
15	ಬೊಮ್ಮನಹಳ್ಳಿ	193	ಅರಕೆರೆ	ಹುಳಿಮಾವು ಗ್ರಾಮದ ವೇಣುಗೋಪಾಲನಗರದಲ್ಲಿನ ಖಾಲಿಜಾಗ	180.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಓಂಶಕ್ತಿ ದೇವಸ್ಥಾನ	ಆಶ್ರಯ ನಿವೇಶನಗಳು	ಬಿಡಿಎ ರಸ್ತೆ	ಹೊಸ ಸೇರ್ಪಡೆ
1	ಆರ್.ಆರ್.ನಗರ	16	ಜಾಲಹಳ್ಳಿ	ಶಾರದಾಂಬನಗರ ಖಾಲಿಜಾಗ	467.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಹೆಚ್.ಎಂ.ಟಿ. 5ನೇ ಅಡ್ಡರಸ್ತೆ	ರಸ್ತೆ	ಮೋರಿ	-
2	ಆರ್.ಆರ್.ನಗರ	16	ಜಾಲಹಳ್ಳಿ	ಮುತ್ತಾಲಮ್ಮ ದೇವಸ್ಥಾನ ರಸ್ತೆ ಖಾಲಿಜಾಗ	256.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಮುತ್ತಾಲಮ್ಮ ದೇವಸ್ಥಾನ ರಸ್ತೆ	ಖಾಸಗಿ ಆಸ್ತಿ	ರಸ್ತೆ	-
3	ಆರ್.ಆರ್.ನಗರ	16	ಜಾಲಹಳ್ಳಿ	ಖಾಲಿಜಾಗ	2669.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	9ನೇ ಮುಖ್ಯರಸ್ತೆ	ಜಿ.ಪಿ.ಪಾರ್ಕ್ ರಸ್ತೆ	ಎಂ.ಎಸ್.ರಾಮಯ್ಯ ರಸ್ತೆ	ಖಾಸಗಿ ಆಸ್ತಿ	-
4	ಆರ್.ಆರ್.ನಗರ	37	ಯಶವಂತಪುರ	ಬಿ.ಬಿ.ಎಂ.ಪಿ. ಖಾಲಿಜಾಗ	23.06	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ರಸ್ತೆ	ಖಾಸಗಿ ಆಸ್ತಿ	ಹೊಸ ಸೇರ್ಪಡೆ
5	ಆರ್.ಆರ್.ನಗರ	38	ಹೆಚ್.ಎಂ.ಟಿ.ವಾರ್ಡ್	ಯಶವಂತಪುರ ಇಂಡಸ್ಟ್ರಿಯಲ್ ಸಬರ್ಬ್ 2ನೇ ಹಂತ 6ನೇ ಮುಖ್ಯರಸ್ತೆಯಲ್ಲಿರುವ ಖಾಲಿಜಾಗ ಮತ್ತು S.W.Drain	3885.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	6ನೇ ಮುಖ್ಯರಸ್ತೆ	ಅಡ್ಡರಸ್ತೆ	ಖಾಸಗಿ ಆಸ್ತಿ	ಹೊಸ ಸೇರ್ಪಡೆ
6	ಆರ್.ಆರ್.ನಗರ	38	ಹೆಚ್.ಎಂ.ಟಿ.ವಾರ್ಡ್	ವಾಟರ್ ಟ್ಯಾಂಕ್ ಮತ್ತು ಖಾಲಿ ಜಾಗ	105.12	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಲಗ್ಗರೆ ಮುಖ್ಯರಸ್ತೆ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	3ನೇ ಮುಖ್ಯರಸ್ತೆ	ಹೊಸ ಸೇರ್ಪಡೆ
7	ಆರ್.ಆರ್.ನಗರ	38	ಹೆಚ್.ಎಂ.ಟಿ.ವಾರ್ಡ್	ಶೌಕಾಲಯ ಮತ್ತು ಖಾಲಿ ಜಾಗ ಪೀಠ್ಯ 1ನೇ ಹಂತ	152.55	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	Drain	ಜಾಲಹಳ್ಳಿ ಕ್ರಾಸ್ ರಸ್ತೆ	ರಸ್ತೆ	ಖಾಸಗಿ ಆಸ್ತಿ	ಹೊಸ ಸೇರ್ಪಡೆ

1	2	3	4	5	6	7	8	9	10	11	12
8	ಆರ್.ಆರ್.ನಗರ	40	ದೊಡ್ಡಬಿದರಕಲ್ಲು	ಅಶ್ವತ್ಥಕಟ್ಟೆ, ನಾಗರಕಟ್ಟೆ ಮತ್ತು ಖಾಲಿಜಾಗ ಚೆನ್ನನಾಯ್ಕನಪಾಳ್ಯ	364.25	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	ಸರ್ಕಾರಿ ಪ್ರಾಥಮಿಕ ಪಾಠಶಾಲೆ	ರಸ್ತೆ	ಗಣಪತಿ ದೇವಸ್ಥಾನ	ಹೊಸ ಸೇರ್ಪಡೆ
9	ಆರ್.ಆರ್.ನಗರ	40	ದೊಡ್ಡಬಿದರಕಲ್ಲು	ಬಲಮುರಿ ಗಣಪತಿ ದೇವಸ್ಥಾನ ಮತ್ತು ಖಾಲಿಜಾಗ ಚೆನ್ನನಾಯ್ಕನಪಾಳ್ಯ	220.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	ಸರ್ಕಾರಿ ಪ್ರಾಥಮಿಕ ಪಾಠಶಾಲೆ	ಅಶ್ವತ್ಥಕಟ್ಟೆ ಮತ್ತು ಖಾಲಿಜಾಗ	ಮಟ್ಟಣಯ್ಯ ಅಂಗಡಿ ರಸ್ತೆ	ಹೊಸ ಸೇರ್ಪಡೆ
10	ಆರ್.ಆರ್.ನಗರ	40	ದೊಡ್ಡಬಿದರಕಲ್ಲು	ವೀರಾಂಜನೇಯ ದೇವಸ್ಥಾನ ವಸತಿಗೃಹ, ಅರಳಿಕಟ್ಟೆ ಮತ್ತು ಖಾಲಿಜಾಗ ಚೆನ್ನನಾಯ್ಕನಪಾಳ್ಯ	458.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	ಸರ್ಕಾರಿ ಪ್ರಾಥಮಿಕ ಪಾಠಶಾಲೆ	ರಸ್ತೆ	ರಸ್ತೆ	ಹೊಸ ಸೇರ್ಪಡೆ
11	ಆರ್.ಆರ್.ನಗರ	40	ದೊಡ್ಡಬಿದರಕಲ್ಲು	ಸಮುದಾಯ ಭವನ ಮತ್ತು ಖಾಲಿಜಾಗ	3945.8	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	ರಸ್ತೆ	ಉದ್ಯಾನವನ	ರಸ್ತೆ	ಹೊಸ ಸೇರ್ಪಡೆ
12	ಆರ್.ಆರ್.ನಗರ	40	ದೊಡ್ಡಬಿದರಕಲ್ಲು	ಬಿ.ಬಿ.ಎಂ.ಪಿ. ಖಾಲಿಜಾಗ	16453.75	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	ರಸ್ತೆ	ಸ್ಥಳೀಯ	ಆಸ್ಪತ್ರೆ, ಶನಿದೇವರ ದೇವಸ್ಥಾನ, ಖಾಸಗಿ ಸ್ವತ್ತು	ಹೊಸ ಸೇರ್ಪಡೆ
13	ಆರ್.ಆರ್.ನಗರ	40	ದೊಡ್ಡಬಿದರಕಲ್ಲು	ಅರಳಿಕಟ್ಟೆ ಮತ್ತು ನಾಗರಕಲ್ಲು ಖಾಲಿಜಾಗ	687.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ರಸ್ತೆ	ಖಾಸಗಿ ಸ್ವತ್ತು	ರಸ್ತೆ	ಹೊಸ ಸೇರ್ಪಡೆ
14	ಆರ್.ಆರ್.ನಗರ	40	ದೊಡ್ಡಬಿದರಕಲ್ಲು	ಯಳಕಟ್ಟಮ್ಮ ದೇವಸ್ಥಾನ, ನಾಗರಕಲ್ಲು & ಖಾಲಿಜಾಗ	1253.45	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಸ್ಕೂಲ್ ಜಾಗ	ಹೊಸ ಸೇರ್ಪಡೆ
15	ಆರ್.ಆರ್.ನಗರ	40	ದೊಡ್ಡಬಿದರಕಲ್ಲು	ದೊಡ್ಡಬಿದರಕಲ್ಲು ಗ್ರಾಮದ ಸ.ನಂ:64ರ ಪೈಕಿ ಸರ್ಕಾರಿ ಖಾಲಿಜಾಗ	5600.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಖಾಸಗಿ ಸ್ವತ್ತು, ಸ.ನಂ:72, 73	ಖಾಸಗಿ ಸ್ವತ್ತು	ಸರ್ಕಾರಿ ಜಾಗ	ಹೊಸ ಸೇರ್ಪಡೆ
16	ಆರ್.ಆರ್.ನಗರ	40	ದೊಡ್ಡಬಿದರಕಲ್ಲು	ಆಂಜನೇಯ ದೇವಸ್ಥಾನ ಮತ್ತು ಖಾಲಿಜಾಗ	859.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
17	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ಪಾಪರಡ್ಡಿಪಾಳ್ಯ ನಾಗರಬಾವಿ 11ನೇ ಬ್ಲಾಕ್ ಉದ್ಯಾನವನ (ಖಾಲಿ)	633.35	ಉದ್ಯಾನವನ	2ನೇ ಮುಖ್ಯರಸ್ತೆ	ಕೂಡುರಸ್ತೆ	ಸಿದ್ಧಪ್ಪ ಆಸ್ಪತ್ರೆ ರಸ್ತೆ	ನಾಗರಬಾವಿ ರಸ್ತೆ	-

1	2	3	4	5	6	7	8	9	10	11	12
18	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ವಿನಾಯಕ ಲೇಔಟ್ ಉದ್ಯಾನವನ (ಖಾಲಿ)	5315.23	ಉದ್ಯಾನವನ	ಕೂಡು ರಸ್ತೆ	ಕೆರೆಜಾಗ & ರಸ್ತೆ	ದೋಭಿಫಾಟ್ & ಮೋರಿ	ರಸ್ತೆ	-
19	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ವಿನಾಯಕ ಲೇಔಟ್ ಉದ್ಯಾನವನ (ಖಾಲಿ)	2867.50	ಉದ್ಯಾನವನ	ಕೆರೆ	ರಸ್ತೆ	ಮೋರಿ	ರಸ್ತೆ	-
20	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ವಿನಾಯಕ ಲೇಔಟ್ ಉದ್ಯಾನವನ (ಖಾಲಿ)	2563.20	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
21	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ರಾಮಕೃಷ್ಣ ಹೆಗ್ಗಡೆ ಉದ್ಯಾನವನ ಪಕ್ಕ ಖಾಲಿಜಾಗ	1550.18	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಾಮಕೃಷ್ಣ ಹೆಗ್ಗಡೆ ಉದ್ಯಾನವನ	ಖಾಸಗಿ ಆಸ್ತಿ & ರಸ್ತೆ	ರಸ್ತೆ	ರಸ್ತೆ	-
22	ಆರ್.ಆರ್.ನಗರ	73	ಕೊಟ್ಟಿಗೆಪಾಳ್ಯ	ರಾಮಕೃಷ್ಣ ಹೆಗ್ಗಡೆ ಉದ್ಯಾನವನದ ಪೂರ್ವ ಭಾಗದಲ್ಲಿರುವ ಖಾಲಿಜಾಗ	1743.35	ಉದ್ಯಾನವನ	ಖಾಲಿ ಜಾಗ	ರಸ್ತೆ	ರಸ್ತೆ	ರಸ್ತೆ & ಖಾಸಗಿ ಸ್ವತ್ತು	-
23	ಆರ್.ಆರ್.ನಗರ	129	ಜ್ಞಾನಭಾರತಿ	ಎನ್.ಜಿ.ಇ.ಎಫ್. ಬಡಾವಣೆ ಉದ್ಯಾನವನ (ಖಾಲಿ ಜಾಗ)	7372.35	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	-
24	ಆರ್.ಆರ್.ನಗರ	129	ಜ್ಞಾನಭಾರತಿ	ರೈಲ್ವೆ ನೌಕರರ ಬಡಾವಣೆ, ಉದ್ಯಾನವನ (ಖಾಲಿ ಜಾಗ)	918.00	ಉದ್ಯಾನವನ	11ನೇ ಮುಖ್ಯರಸ್ತೆ	12ನೇ ಮುಖ್ಯರಸ್ತೆ	3ನೇ ಅಡ್ಡರಸ್ತೆ	ಕೂಡು ರಸ್ತೆ	-
25	ಆರ್.ಆರ್.ನಗರ	129	ಜ್ಞಾನಭಾರತಿ	ರೈಲ್ವೆ ನೌಕರರ ಬಡಾವಣೆ, ಉದ್ಯಾನವನ (ಖಾಲಿ ಜಾಗ)	2225.25	ಉದ್ಯಾನವನ	ರಸ್ತೆ	17ನೇ ಮುಖ್ಯರಸ್ತೆ	9ನೇ ಅಡ್ಡರಸ್ತೆ	8ನೇ ಅಡ್ಡರಸ್ತೆ	-
26	ಆರ್.ಆರ್.ನಗರ	129	ಜ್ಞಾನಭಾರತಿ	ರೈಲ್ವೆ ನೌಕರರ ಬಡಾವಣೆ, ಉದ್ಯಾನವನ (ಖಾಲಿ ಜಾಗ)	1487.3	ಉದ್ಯಾನವನ	6ನೇ ಮುಖ್ಯರಸ್ತೆ	9ನೇ ಮುಖ್ಯರಸ್ತೆ	7ನೇ ಅಡ್ಡರಸ್ತೆ	ಖಾಸಗಿ ಆಸ್ತಿ	-
27	ಆರ್.ಆರ್.ನಗರ	129	ಜ್ಞಾನಭಾರತಿ	ರೈಲ್ವೆ ನೌಕರರ ಬಡಾವಣೆ, ಉದ್ಯಾನವನ (ಖಾಲಿ ಜಾಗ)	1074.00	ಉದ್ಯಾನವನ	8ನೇ ಮುಖ್ಯರಸ್ತೆ	9ನೇ ಮುಖ್ಯರಸ್ತೆ	ಕೂಡು ರಸ್ತೆ	ರಸ್ತೆ	-
28	ಆರ್.ಆರ್.ನಗರ	129	ಜ್ಞಾನಭಾರತಿ	ರೈಲ್ವೆ ನೌಕರರ ಬಡಾವಣೆ, ಉದ್ಯಾನವನ (ಖಾಲಿ ಜಾಗ)	3168.00	ಉದ್ಯಾನವನ	ಖಾಸಗಿ ಆಸ್ತಿ	3ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	8ನೇ ಅಡ್ಡರಸ್ತೆ	-
29	ಆರ್.ಆರ್.ನಗರ	129	ಜ್ಞಾನಭಾರತಿ	ರೈಲ್ವೆ ನೌಕರರ ಬಡಾವಣೆ, ಉದ್ಯಾನವನ (ಖಾಲಿ ಜಾಗ)	192.00	ಉದ್ಯಾನವನ	12ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	ಕೂಡು ರಸ್ತೆ	ಖಾಸಗಿ ಆಸ್ತಿ	-
30	ಆರ್.ಆರ್.ನಗರ	129	ಜ್ಞಾನಭಾರತಿ	ರೈಲ್ವೆ ನೌಕರರ ಬಡಾವಣೆ, ಉದ್ಯಾನವನ (ಖಾಲಿ ಜಾಗ)	2324.50	ಉದ್ಯಾನವನ	1ನೇ ಮುಖ್ಯರಸ್ತೆ	2ನೇ ಮುಖ್ಯರಸ್ತೆ	ರಸ್ತೆ	6ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
31	ಆರ್.ಆರ್.ನಗರ	129	ಜ್ಞಾನಭಾರತಿ	ರೈಲ್ವೆ ನೌಕರರ ಬಡಾವಣೆ, ಉದ್ಯಾನವನ (ಖಾಲಿ ಜಾಗ)	2448.33	ಉದ್ಯಾನವನ	9ನೇ ಮುಖ್ಯರಸ್ತೆ	10ನೇ ಮುಖ್ಯರಸ್ತೆ	ರಸ್ತೆ	4ನೇ ಅಡ್ಡರಸ್ತೆ	-
32	ಆರ್.ಆರ್.ನಗರ	129	ಜ್ಞಾನಭಾರತಿ	ರೈಲ್ವೆ ನೌಕರರ ಬಡಾವಣೆ, ಉದ್ಯಾನವನ (ಖಾಲಿ ಜಾಗ)	7852.75	ಉದ್ಯಾನವನ	10ನೇ ಮುಖ್ಯರಸ್ತೆ	ಮೋರಿ	2ನೇ ಅಡ್ಡರಸ್ತೆ	3ನೇ ಅಡ್ಡರಸ್ತೆ	ಕಲಂ-10ರಲ್ಲಿ ತಿದ್ದುಪಡಿ
33	ಆರ್.ಆರ್.ನಗರ	129	ಜ್ಞಾನಭಾರತಿ	ರೈಲ್ವೆ ನೌಕರರ ಬಡಾವಣೆ, ಉದ್ಯಾನವನ (ಖಾಲಿ ಜಾಗ)	8140.00	ಉದ್ಯಾನವನ	10ನೇ ಮುಖ್ಯರಸ್ತೆ	ಮೋರಿ	2ನೇ ಅಡ್ಡರಸ್ತೆ	2ನೇ ಅಡ್ಡರಸ್ತೆ	ಕಲಂ-10ರಲ್ಲಿ ತಿದ್ದುಪಡಿ
34	ಆರ್.ಆರ್.ನಗರ	129	ಜ್ಞಾನಭಾರತಿ	ಡಿ ಗ್ರೂಪ್ ನೌಕರರ ಬಡಾವಣೆ ಉದ್ಯಾನವನ (ಖಾಲಿ ಜಾಗ)	20419.25	ಉದ್ಯಾನವನ	23ನೇ ಮುಖ್ಯರಸ್ತೆ & ಖಾಸಗಿ ಆಸ್ತಿ	21ನೇ ಮುಖ್ಯರಸ್ತೆ	ಖಾಸಗಿ ಆಸ್ತಿ ಕಾಂಪೌಂಡು	22ನೇ ಅಡ್ಡರಸ್ತೆ	ಕಲಂ-9ರಲ್ಲಿ ತಿದ್ದುಪಡಿ
35	ಆರ್.ಆರ್.ನಗರ	129	ಜ್ಞಾನಭಾರತಿ	ಡಿ ಗ್ರೂಪ್ ನೌಕರರ ಬಡಾವಣೆ ಉದ್ಯಾನವನ (ಖಾಲಿ ಜಾಗ)	2529.05	ಉದ್ಯಾನವನ	20ನೇ ಮುಖ್ಯರಸ್ತೆ	19ನೇ ಮುಖ್ಯರಸ್ತೆ	17ನೇ ಅಡ್ಡರಸ್ತೆ	ಕೂಡು ರಸ್ತೆ	-
36	ಆರ್.ಆರ್.ನಗರ	129	ಜ್ಞಾನಭಾರತಿ	ಜ್ಞಾನಭಾರತಿ 1ನೇ ಹಂತ (ಖಾಲಿ ಜಾಗ)	2494.00	ಉದ್ಯಾನವನ	ಕೂಡು ರಸ್ತೆ	5ನೇ ಮುಖ್ಯರಸ್ತೆ	ರಸ್ತೆ	2ನೇ ಅಡ್ಡರಸ್ತೆ	-
37	ಆರ್.ಆರ್.ನಗರ	129	ಜ್ಞಾನಭಾರತಿ	ನಿಸರ್ಗ ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿರುವ ಪ್ರದೇಶ (ಖಾಲಿಜಾಗ)	2197.98	ಉದ್ಯಾನವನ	ರೈಲ್ವೆ ಜಾಗ	ರೈಲ್ವೆ ಜಾಗ	40 ಅಡಿ ರಸ್ತೆ	ರೈಲ್ವೆ ಜಾಗ	-
38	ಆರ್.ಆರ್.ನಗರ	129	ಜ್ಞಾನಭಾರತಿ	ನಿಸರ್ಗ ಬಡಾವಣೆಯಲ್ಲಿ ಸ್ಕೂಲ್ & ಆಟದ ಮೈದಾನಕ್ಕೆ ಮೀಸಲಿಟ್ಟಿರುವ ಪ್ರದೇಶ (ಖಾಲಿಜಾಗ)	5568.00	ಸ್ಕೂಲ್ & ಆಟದ ಮೈದಾನಕ್ಕೆ	40 ಅಡಿ ರಸ್ತೆ	ರಸ್ತೆ	ರಸ್ತೆ	40 ಅಡಿ ರಸ್ತೆ	-
39	ಆರ್.ಆರ್.ನಗರ	129	ಜ್ಞಾನಭಾರತಿ	ನಿಸರ್ಗ ಬಡಾವಣೆಯಲ್ಲಿ ಆರೋಗ್ಯ ಕೇಂದ್ರಕ್ಕೆ ಮೀಸಲಿಟ್ಟಿರುವ ಪ್ರದೇಶ (ಖಾಲಿಜಾಗ)	648.25	ಆರೋಗ್ಯ ಕೇಂದ್ರ	40 ಅಡಿ ರಸ್ತೆ	ಖಾಸಗಿ ಆಸ್ತಿ	ರಸ್ತೆ	ರಸ್ತೆ	-
40	ಆರ್.ಆರ್.ನಗರ	129	ಜ್ಞಾನಭಾರತಿ	ನಿಸರ್ಗ ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿರುವ ಪ್ರದೇಶ (ಖಾಲಿಜಾಗ)	600.75	ಉದ್ಯಾನವನ	ರಸ್ತೆ	ರಸ್ತೆ	ಕೂಡು ರಸ್ತೆ	ಖಾಸಗಿ ಸ್ವತ್ತು	-
41	ಆರ್.ಆರ್.ನಗರ	129	ಜ್ಞಾನಭಾರತಿ	ನಿಸರ್ಗ ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿರುವ ಪ್ರದೇಶ (ಖಾಲಿಜಾಗ)	1982.00	ಉದ್ಯಾನವನ	ರಸ್ತೆ	ಖಾಸಗಿ ಆಸ್ತಿಗಳು	ಖಾಸಗಿ ಆಸ್ತಿಗಳು	ರಸ್ತೆ	-

1	2	3	4	5	6	7	8	9	10	11	12
42	ಆರ್.ಆರ್.ನಗರ	129	ಜ್ಞಾನಭಾರತಿ	ನಿಸರ್ಗ ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿರುವ ಪ್ರದೇಶ (ಖಾಲಿಜಾಗ)	3515.00	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
43	ಆರ್.ಆರ್.ನಗರ	129	ಜ್ಞಾನಭಾರತಿ	ನಿಸರ್ಗ ಬಡಾವಣೆಯಲ್ಲಿ ಬ್ಯಾಂಕ್ & ಅಂಚೆ ಕಛೇರಿಗೆ ಮೀಸಲಿಟ್ಟಿರುವ ಪ್ರದೇಶ (ಖಾಲಿಜಾಗ)	1131.90	ಬ್ಯಾಂಕ್ & ಅಂಚೆ ಕಛೇರಿ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
44	ಆರ್.ಆರ್.ನಗರ	129	ಜ್ಞಾನಭಾರತಿ	ಡಿ. ನೌಕರರ ಬಡಾವಣೆ, ಸಿ.ಎ. ಜಾಗ	958.25	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಸಿ.ಎ.ಜಾಗ	23ನೇ ಮುಖ್ಯರಸ್ತೆ	20ನೇ ಅಡ್ಡರಸ್ತೆ	21ನೇ ಅಡ್ಡರಸ್ತೆ	ಕಲಂ-8ರಲ್ಲಿ ತಿದ್ದುಪಡಿ
45	ಆರ್.ಆರ್.ನಗರ	129	ಜ್ಞಾನಭಾರತಿ	ಅಂಬೇಡ್ಕರ್ ಕಾಲೇಜು ಹತ್ತಿರ ಉದ್ಯಾನವನ (ಖಾಲಿಜಾಗ)	1895.67	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಿಂಗ್ ರಸ್ತೆ	ದೇವಸ್ಥಾನ ಮತ್ತು ಆರೋಗ್ಯಕೇಂದ್ರ	ರಸ್ತೆ	ರಸ್ತೆ	ಹೊಸ ಸೇರ್ಪಡೆ
46	ಆರ್.ಆರ್.ನಗರ	130	ಉಳ್ಳಾಲು	ಲೋಕಸೇವಾ ಬಡಾವಣೆ ಉದ್ಯಾನವನ (ಖಾಲಿ ಜಾಗ)	2542.00	ಉದ್ಯಾನವನ	ಅಡ್ಡರಸ್ತೆ	ಆಮೃತಾಮಹಿ ಆಶ್ರಮ ರಸ್ತೆ	1ನೇ ಮುಖ್ಯರಸ್ತೆ	ಖಾಸಗಿ ಆಸ್ತಿ ಹಾಗೂ ರಸ್ತೆ	-
47	ಆರ್.ಆರ್.ನಗರ	130	ಉಳ್ಳಾಲು	ಲೋಕಸೇವಾ ಬಡಾವಣೆ ಉದ್ಯಾನವನ (ಖಾಲಿ ಜಾಗ)	1330.35	ಉದ್ಯಾನವನ	ಖಾಸಗಿ ಆಸ್ತಿಗಳು	7ನೇ ಮುಖ್ಯರಸ್ತೆ	ಅಡ್ಡರಸ್ತೆ	ಖಾಸಗಿ ಆಸ್ತಿ	-
48	ಆರ್.ಆರ್.ನಗರ	130	ಉಳ್ಳಾಲು	ಲೋಕಸೇವಾ ಬಡಾವಣೆ ಉದ್ಯಾನವನ (ಖಾಲಿ ಜಾಗ)	3288.88	ಉದ್ಯಾನವನ	ರಸ್ತೆ	ಮಾತೆ ಅಮೃತಾಮಹಿ ಆಶ್ರಮ & ರಸ್ತೆ	5ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	-
49	ಆರ್.ಆರ್.ನಗರ	130	ಉಳ್ಳಾಲು	ಗವೀಪುರ ಬಡಾವಣೆ ಉದ್ಯಾನವನ (ಖಾಲಿ ಜಾಗ)	3137.16	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
50	ಆರ್.ಆರ್.ನಗರ	130	ಉಳ್ಳಾಲು	ಗವೀಪುರ ಬಡಾವಣೆ ಉದ್ಯಾನವನ (ಖಾಲಿ ಜಾಗ)	1748.70	ಉದ್ಯಾನವನ	ರಸ್ತೆ & ಖಾಸಗಿ ಆಸ್ತಿಗಳು	ಖಾಸಗಿ ಆಸ್ತಿ	ರಸ್ತೆ	ಖಾಸಗಿ ಆಸ್ತಿಗಳು	-
51	ಆರ್.ಆರ್.ನಗರ	130	ಉಳ್ಳಾಲು	ಗವೀಪುರ ಬಡಾವಣೆ ಉದ್ಯಾನವನ (ಖಾಲಿ ಜಾಗ)	2288.76	ಉದ್ಯಾನವನ	4ನೇ ಮುಖ್ಯರಸ್ತೆ	ಭುವನೇಶ್ವರಿನಗರ ರಸ್ತೆ	3ನೇ ಅಡ್ಡರಸ್ತೆ	ಭುವನೇಶ್ವರಿನಗರ ರಸ್ತೆ	-
52	ಆರ್.ಆರ್.ನಗರ	130	ಉಳ್ಳಾಲು	ಗವೀಪುರ ಬಡಾವಣೆ ಉದ್ಯಾನವನ (ಖಾಲಿ ಜಾಗ)	1014.69	ಉದ್ಯಾನವನ	ರಸ್ತೆ	ರಸ್ತೆ	ಮರಿಯಪ್ಪನ ಪಾಳ್ಯ ರಸ್ತೆ	ಖಾಸಗಿ ಆಸ್ತಿ	-

1	2	3	4	5	6	7	8	9	10	11	12
53	ಆರ್.ಆರ್.ನಗರ	130	ಉಳ್ಳಾಲು	ಕಲ್ಯಾಣ ಕೋ.ಅಪರೇಟೀವ್ ಬಡಾವಣೆ ಉದ್ಯಾನವನ (ಖಾಲಿ ಜಾಗ)	1720.13	ಉದ್ಯಾನವನ	ರಸ್ತೆ	ಮೋರಿ	ಮೋರಿ	ರಸ್ತೆ	-
54	ಆರ್.ಆರ್.ನಗರ	130	ಉಳ್ಳಾಲು	ಕಲ್ಯಾಣ ಕೋ.ಅಪರೇಟೀವ್ ಬಡಾವಣೆ ಉದ್ಯಾನವನ (ಖಾಲಿ ಜಾಗ)	2068.00	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ರಸ್ತೆ	ಖಾಸಗಿ ಆಸ್ತಿ	-
55	ಆರ್.ಆರ್.ನಗರ	130	ಉಳ್ಳಾಲು	ಕಲ್ಯಾಣ ಕೋ.ಅಪರೇಟೀವ್ ಬಡಾವಣೆ ಉದ್ಯಾನವನ (ಖಾಲಿ ಜಾಗ)	4082.63	ಉದ್ಯಾನವನ	ರಸ್ತೆ	ರಸ್ತೆ	ರಸ್ತೆ	ರಸ್ತೆ	-
56	ಆರ್.ಆರ್.ನಗರ	130	ಉಳ್ಳಾಲು	ಜ್ಞಾನಭಾರತಿ ಬಡಾವಣೆ 2ನೇ ಹಂತ ಉದ್ಯಾನವನ (ಖಾಲಿ ಜಾಗ)	880.00	ಉದ್ಯಾನವನ	ರಸ್ತೆ	ರಸ್ತೆ	ಮರಿಯಪ್ಪನ ಪಾಳ್ಯ ಮುಖ್ಯರಸ್ತೆ	ರಸ್ತೆ	-
57	ಆರ್.ಆರ್.ನಗರ	130	ಉಳ್ಳಾಲು	ಜ್ಞಾನಭಾರತಿ ಬಡಾವಣೆ 2ನೇ ಹಂತ ಉದ್ಯಾನವನ (ಖಾಲಿ ಜಾಗ)	1685.38	ಉದ್ಯಾನವನ	ರಸ್ತೆ	ರಸ್ತೆ	ಖಾಸಗಿ ಆಸ್ತಿ	ರಸ್ತೆ	-
58	ಆರ್.ಆರ್.ನಗರ	130	ಉಳ್ಳಾಲು	ಎ.ಜಿ.ಎಸ್.ಬಡಾವಣೆ ಉದ್ಯಾನವನ (ವಾಟರ್ ಟ್ಯಾಂಕ್) (ಖಾಲಿ ಜಾಗ)	2644.14	ಉದ್ಯಾನವನ	ರಸ್ತೆ	ರಸ್ತೆ & ಖಾಸಗಿ ಆಸ್ತಿ	ರಸ್ತೆ	ರಸ್ತೆ	-
59	ಆರ್.ಆರ್.ನಗರ	130	ಉಳ್ಳಾಲು	ಎ.ಜಿ.ಎಸ್.ಬಡಾವಣೆ ಉದ್ಯಾನವನ (ಖಾಲಿ ಜಾಗ)	6835.53	ಉದ್ಯಾನವನ	ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ ರಸ್ತೆ	ರಸ್ತೆ	ರಸ್ತೆ	ಸಿ.ಎ.ಜಾಗ	-
60	ಆರ್.ಆರ್.ನಗರ	130	ಉಳ್ಳಾಲು	ಎ.ಜಿ.ಎಸ್.ಬಡಾವಣೆ ಉದ್ಯಾನವನ (ಖಾಲಿ ಜಾಗ)	2185.68	ಉದ್ಯಾನವನ	ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ	ರಸ್ತೆ	ರಸ್ತೆ & ನಿವೇಶನಗಳು	ರಸ್ತೆ	-
61	ಆರ್.ಆರ್.ನಗರ	130	ಉಳ್ಳಾಲು	ಉಪ್ಕಾರ್ ಬಡಾವಣೆ, ಬಿ.ಬಿ.ಎಂ.ಪಿ. ಖಾಲಿ ಜಾಗ	1951.68	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಕ್ಲಬ್ ಹೌಸ್	ರಸ್ತೆ	ಮುಖ್ಯರಸ್ತೆ	ಟ್ಯಾಂಕ್ ಬೆಡ್ ರಸ್ತೆ	-
62	ಆರ್.ಆರ್.ನಗರ	130	ಉಳ್ಳಾಲು	ಉಪ್ಕಾರ್ ಬಡಾವಣೆ, ಸಿ.ಎ. ಜಾಗ	2380.04	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	1ನೇ ಅಡ್ಡರಸ್ತೆ	5ನೇ ಮುಖ್ಯರಸ್ತೆ	ಮುಖ್ಯರಸ್ತೆ	-

1	2	3	4	5	6	7	8	9	10	11	12
63	ಆರ್.ಆರ್.ನಗರ	130	ಉಳ್ಳಾಲು	ಎ.ಜಿ.ಎಸ್, ಬಡಾವಣೆ, ಸಿ.ಎ. ಜಾಗ	1592.63	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ	ರಸ್ತೆ	ಉದ್ಯಾನವನ	24 ಮೀಟರ್ ಅಗಲದ ಮುಖ್ಯರಸ್ತೆ	-
64	ಆರ್.ಆರ್.ನಗರ	159	ಕೆಂಗೇರಿ	ಶ್ರೀರಾಮು ಬಡಾವಣೆ ಉದ್ಯಾನವನ (ಖಾಲಿಜಾಗ)	448.50	ಉದ್ಯಾನವನ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ರೈಲ್ವೆ ರಸ್ತೆ	ರಸ್ತೆ	-
65	ಆರ್.ಆರ್.ನಗರ	159	ಕೆಂಗೇರಿ	ನಗರಪಾಲಿಕೆ ಖಾಲಿಜಾಗ	163.85	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ರಸ್ತೆ	ಖಾಸಗಿ ಆಸ್ತಿ	ಕೂಡು ರಸ್ತೆ	-
66	ಆರ್.ಆರ್.ನಗರ	159	ಕೆಂಗೇರಿ	ನಗರಪಾಲಿಕೆ ಖಾಲಿಜಾಗ	106.80	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	5ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ಖಾಸಗಿ ಆಸ್ತಿ	ಕೂಡು ರಸ್ತೆ	-
67	ಆರ್.ಆರ್.ನಗರ	159	ಕೆಂಗೇರಿ	ನಗರಪಾಲಿಕೆ ಖಾಲಿಜಾಗ	506.88	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	6ನೇ ಮುಖ್ಯರಸ್ತೆ	6ನೇ ಮುಖ್ಯರಸ್ತೆ	ರಸ್ತೆ	ಕೂಡು ರಸ್ತೆ	-
68	ಆರ್.ಆರ್.ನಗರ	159	ಕೆಂಗೇರಿ	ಕೆಂಗೇರಿ ಉಪನಗರ ವಾರ್ಡ್ ಕಛೇರಿ ಮತ್ತು ಖಾಲಿಜಾಗ	4277.12	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ	ಕೆಂಗೇರಿ ಉಪನಗರ ಮುಖ್ಯರಸ್ತೆ	ಪೆಟ್ರೋಲ್ ಬಂಕ್	ರಸ್ತೆ	ಕಲಂ- 8,9,10ರಲ್ಲಿ ತಿದ್ದುಪಡಿ
69	ಆರ್.ಆರ್.ನಗರ	160	ಆರ್.ಆರ್.ನಗರ	ಐಡಿಯಲ್ ಹೋಮ್ಸ್ ಬಡಾವಣೆ (ಖಾಲಿ ಜಾಗ)	4646.85	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಸಿ ರಸ್ತೆ	ರಸ್ತೆ	4ನೇ ಅಡ್ಡರಸ್ತೆ	ಬಂಗಾರಪ್ಪನಗರಕ್ಕೆ ರಸ್ತೆ	-
70	ಆರ್.ಆರ್.ನಗರ	160	ಆರ್.ಆರ್.ನಗರ	ಮುನಿವೆಂಕಟಪ್ಪ ಬಯಲು ರಂಗಮಂದಿರ	6754.05	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	1ನೇ ಮುಖ್ಯರಸ್ತೆ	ಉದ್ಯಾನವನ	ಬಂಗಾರಪ್ಪನಗರಕ್ಕೆ ರಸ್ತೆ	9ನೇ ಅಡ್ಡರಸ್ತೆ	-
71	ಆರ್.ಆರ್.ನಗರ	160	ಆರ್.ಆರ್.ನಗರ	ಬಾಲಕೃಷ್ಣ ರಂಗಮಂದಿರ	4678.60	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಬಿ.ಇ.ಎಂ.ಎಲ್ ರಸ್ತೆ	7ನೇ ಮುಖ್ಯರಸ್ತೆ	ಅಡ್ಡರಸ್ತೆ	ಅಡ್ಡರಸ್ತೆ & ಬ್ರಿಗೇಡಿಯಾರ್ ಗೋಕುಲ ರಸ್ತೆ	-
72	ಆರ್.ಆರ್.ನಗರ	160	ಆರ್.ಆರ್.ನಗರ	ಐಡಿಯಲ್ ಹೋಮ್ಸ್ ಬಡಾವಣೆ ವ್ಯವಭಾವಿ ನದಿ ಪಕ್ಕದ ಸಿ.ಎ. ಜಾಗ	1337.05	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಮೋರಿ	ಖಾಸಗಿ ಆಸ್ತಿ	ವ್ಯವಭಾವಿ ನದಿ	14ನೇ ಅಡ್ಡರಸ್ತೆ	-

1	2	3	4	5	6	7	8	9	10	11	12
73	ಆರ್.ಆರ್.ನಗರ	160	ಆರ್.ಆರ್.ನಗರ	ಐಡಿಯಲ್ ಹೋಮ್ಸ್ ಬಡಾವಣೆ ಸಿ.ಎ. ಜಾಗ	5513.25	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ವೃಷಭಾವತಿ ನದಿ	ಖಾಸಗಿ ಆಸ್ತಿಗಳು	ವೃಷಭಾವತಿ ನದಿ	ಖಾಸಗಿ ಆಸ್ತಿಗಳು	-
74	ಆರ್.ಆರ್.ನಗರ	160	ಆರ್.ಆರ್.ನಗರ	ನಗರಪಾಲಿಕೆ ಆಸ್ತಿ ಖಾಲಿ ನಿವೇಶನ	3098.11	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಮಾರಪ್ಪ ಬಡಾವಣೆ, ಮೋರಿ	43ನೇ ಮುಖ್ಯರಸ್ತೆ	ಜವರಪ್ಪ ನಗರಕ್ಕೆ ಹೋಗುವ ರಸ್ತೆ	1ನೇ ಅಡ್ಡರಸ್ತೆ	-
75	ಆರ್.ಆರ್.ನಗರ	160	ಆರ್.ಆರ್.ನಗರ	ಕೆಂಚೇನಹಳ್ಳಿ ಉದ್ಯಾನವನದ ಖಾಲಿಜಾಗ	7767.5	ಉದ್ಯಾನವನ	ಖಾಸಗಿ ಆಸ್ತಿ	ವೃಷಭಾವತಿ ನದಿ	ಕೆಂಚೇನಹಳ್ಳಿಯಿಂದ ಮೈಸೂರು ರಸ್ತೆಗೆ	ಖಾಸಗಿ ಆಸ್ತಿ	ಕಲಂ-9,10ರಲ್ಲಿ ತಿದ್ದುಪಡಿ
76	ಆರ್.ಆರ್.ನಗರ	160	ಆರ್.ಆರ್.ನಗರ	ಐಡಿಯಲ್ ಹೋಮ್ಸ್ ಬಡಾವಣೆ ಉದ್ಯಾನವನ (ಖಾಲಿ ಜಾಗ)	7843.00	ಉದ್ಯಾನವನ	9ನೇ ಮುಖ್ಯರಸ್ತೆ	ಮೋರಿ	14ನೇ ಅಡ್ಡರಸ್ತೆ	15ನೇ ಅಡ್ಡರಸ್ತೆ	-
77	ಆರ್.ಆರ್.ನಗರ	160	ಆರ್.ಆರ್.ನಗರ	ಐಡಿಯಲ್ ಹೋಮ್ಸ್ ಬಡಾವಣೆ ಉದ್ಯಾನವನ (ಖಾಲಿ ಜಾಗ)	12704.93	ಉದ್ಯಾನವನ	9ನೇ ಮುಖ್ಯರಸ್ತೆ	ವೆಸ್ಟ್ ಅಡ್ಡರಸ್ತೆ	15ನೇ ಅಡ್ಡರಸ್ತೆ	ಸುಭಾಷ್ ಚಂದ್ರ ಬೋಸ್ ಟ್ರಸ್ಟ್ ಗುತ್ತಿಗೆ ಜಾಗ	-
78	ಆರ್.ಆರ್.ನಗರ	160	ಆರ್.ಆರ್.ನಗರ	ಐಡಿಯಲ್ ಹೋಮ್ಸ್ ಬಡಾವಣೆ (ಖಾಲಿ ಜಾಗ)	15750.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಸಿ ರಸ್ತೆ	4ನೇ ಅಡ್ಡರಸ್ತೆ	ಬಂಗಾರಪ್ಪನಗರಕ್ಕೆ ರಸ್ತೆ	ಕಲಂ-6ರಲ್ಲಿ ತಿದ್ದುಪಡಿ
79	ಆರ್.ಆರ್.ನಗರ	198	ಹೆಮ್ಮಿಗೆಪುರ	ರಘುವನಹಳ್ಳಿ ಬಡಾವಣೆ ಉದ್ಯಾನವನ (ಖಾಲಿಜಾಗ)	1196.33	ಉದ್ಯಾನವನ	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ರಸ್ತೆ	-
80	ಆರ್.ಆರ್.ನಗರ	198	ಹೆಮ್ಮಿಗೆಪುರ	ರಘುವನಹಳ್ಳಿ ಬಡಾವಣೆ ಉದ್ಯಾನವನ (ಖಾಲಿಜಾಗ)	1370.76	ಉದ್ಯಾನವನ	ರಸ್ತೆ	ಖಾಸಗಿ ಸ್ವತ್ತು	ರಸ್ತೆ	ರಸ್ತೆ	-
81	ಆರ್.ಆರ್.ನಗರ	198	ಹೆಮ್ಮಿಗೆಪುರ	ರಘುವನಹಳ್ಳಿ ಬಡಾವಣೆ ಉದ್ಯಾನವನ (ಖಾಲಿಜಾಗ)	1040.00	ಉದ್ಯಾನವನ	ರಸ್ತೆ	ಖಾಸಗಿ ಸ್ವತ್ತು	ರಸ್ತೆ	ಖಾಸಗಿ ಆಸ್ತಿ	-
82	ಆರ್.ಆರ್.ನಗರ	198	ಹೆಮ್ಮಿಗೆಪುರ	ರಘುವನಹಳ್ಳಿ ಬಡಾವಣೆ ಉದ್ಯಾನವನ (ಖಾಲಿಜಾಗ)	1315.88	ಉದ್ಯಾನವನ	ರಸ್ತೆ	ರಸ್ತೆ	ಖಾಸಗಿ ಆಸ್ತಿ	ರಸ್ತೆ	-
83	ಆರ್.ಆರ್.ನಗರ	198	ಹೆಮ್ಮಿಗೆಪುರ	ರಘುವನಹಳ್ಳಿ ಬಡಾವಣೆ ಉದ್ಯಾನವನ (ಖಾಲಿಜಾಗ)	3461.20	ಉದ್ಯಾನವನ	ರಸ್ತೆ	ರಸ್ತೆ	ಕೂಡು ರಸ್ತೆ	ಖಾಸಗಿ ಆಸ್ತಿ & ರಸ್ತೆ	-

1	2	3	4	5	6	7	8	9	10	11	12
84	ಆರ್.ಆರ್.ನಗರ	198	ಹೆಮ್ಮಿಗೆಪುರ	ರಘುವನಹಳ್ಳಿ ಬಡಾವಣೆ ಉದ್ಯಾನವನ (ಖಾಲಿಜಾಗ)	640.37	ಉದ್ಯಾನವನ	ರಸ್ತೆ	ಕೂಡುರಸ್ತೆ & ಖಾಸಗಿ ಆಸ್ತಿ	ಖಾಸಗಿ ಆಸ್ತಿ	ರಸ್ತೆ	-
1	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಖಾಲಿ ಜಾಗ, ಮೇದರಹಳ್ಳಿ (ಬಸ್ ನಿಲ್ದಾಣಕ್ಕಾಗಿ ಉದ್ದೇಶಿಸಿದೆ)	1080.00	ಬಸ್ ನಿಲ್ದಾಣಕ್ಕೆ	ರಸ್ತೆ	ಹಿ.ಪ್ರಾಥಮಿಕ ಶಾಲೆ	ಖಾಸಗಿ ಆಸ್ತಿ	ರಸ್ತೆ	ಕಲಂ-10ರಲ್ಲಿ ತಿದ್ದುಪಡಿ
2	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಅಶ್ವತ್ಥ ಕಟ್ಟೆ & ಖಾಲಿಜಾಗ, ಶೆಟ್ಟಿಹಳ್ಳಿ	344.16	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಮಲ್ಲಸಂದ್ರ ರಸ್ತೆ	ಖಾಸಗಿ ಸ್ವತ್ತು	ರಸ್ತೆ	ರಸ್ತೆ	-
3	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಅಬ್ಬಿಗರೆ ಸೋಮೇಶ್ವರ ದೇವಸ್ಥಾನದ ಮುಂಭಾಗದ ಮೈದಾನ	552.5	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಕೆರೆ	ಸೋಮೇಶ್ವರ ದೇವಸ್ಥಾನ	ಕೆರೆ	ರಸ್ತೆ	ಹೊಸ ಸೇರ್ಪಡೆ
4	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಚಿಕ್ಕಬಾಣಾವರ ರೈಲ್ವೆ ನಿಲ್ದಾಣದ ಬಳಿ ಇರುವ ಖಾಲಿಜಾಗ	2592.42	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರೈಲ್ವೆ ಇಲಾಖೆ ಸ್ವತ್ತು	ತುಮಕೂರು-ಬೆಂಗಳೂರು ಎನ್.ಹೆಚ್-4 ರಸ್ತೆಯಿಂದ ಹೆಸರಾಘಟ್ಟ ಮುಖ್ಯರಸ್ತೆ	ತುಮಕೂರು-ಬೆಂಗಳೂರು ರೈಲ್ವೆ ರಸ್ತೆ	ಚಿಕ್ಕಬಾಣಾವರ ರೈಲ್ವೆ ನಿಲ್ದಾಣಕ್ಕೆ ರಸ್ತೆ	ಹೊಸ ಸೇರ್ಪಡೆ
5	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಚಿಕ್ಕಬಾಣಾವರ ರೈಲ್ವೆ ನಿಲ್ದಾಣದ ಬಳಿ ಇರುವ ಖಾಲಿಜಾಗ	1948.32	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು ರಸ್ತೆ ಗಣಪತಿ ದೇವಸ್ಥಾನ	ತುಮಕೂರು-ಬೆಂಗಳೂರು ಎನ್.ಹೆಚ್-4 ರಸ್ತೆಯಿಂದ ಹೆಸರಾಘಟ್ಟ ಮುಖ್ಯರಸ್ತೆ	ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ರಸ್ತೆ	ದಾರಿ	ಹೊಸ ಸೇರ್ಪಡೆ
6	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಅಬ್ಬಿಗರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಲಕ್ಷ್ಮೀಪುರಕ್ಕೆ ಹೋಗುವ ರಸ್ತೆಯಲ್ಲಿರುವ ಬಿಬಿಎಂಪಿ ಸ್ವತ್ತು ಖಾಲಿಜಾಗ	1044.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಶ್ರೀ ಗಣಪತಿ ದೇವಸ್ಥಾನ	ಲಕ್ಷ್ಮೀಪುರಕ್ಕೆ ರಸ್ತೆ	ಖಾಸಗಿ ಸ್ವತ್ತು	ಸಿಂಗಾಪುರಕ್ಕೆ ರಸ್ತೆ	ಹೊಸ ಸೇರ್ಪಡೆ
7	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಮಲ್ಲಸಂದ್ರದಿಂದ ಏರ್‌ಪೋರ್ಟ್ ರಸ್ತೆಯಲ್ಲಿರುವ ಬಿಬಿಎಂಪಿ ಸ್ವತ್ತು ಖಾಲಿಜಾಗ	1295.52	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ರಸ್ತೆ ಮತ್ತು ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಮಲ್ಲಸಂದ್ರದಿಂದ ಏರ್‌ಪೋರ್ಟ್ ರಸ್ತೆಗೆ ರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
8	ದಾಸರಹಳ್ಳಿ	12	ಶೆಟ್ಟಿಹಳ್ಳಿ	ಶೆಟ್ಟಿಹಳ್ಳಿಯಿಂದ ಅಬ್ಬಿಗರೆಗೆ ಹೋಗುವ ರಸ್ತೆಯಲ್ಲಿರುವ ಖಾಲಿಜಾಗ (ಕಲ್ಲುಗುಟ್ಟಿ) ಕಮ್ಮಿಗೊಂಡನಹಳ್ಳಿ	2124.60	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	ಶೆಟ್ಟಿಹಳ್ಳಿ ಗ್ರಾಮದಗಡಿ	ಅಬ್ಬಿಗರೆ ಗ್ರಾಮದ ಗಡಿ	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
9	ದಾಸರಹಳ್ಳಿ	13	ಮಲ್ಲಸಂದ್ರ	ಖಾಲಿಜಾಗ, ಮಲ್ಲಸಂದ್ರ ರಸ್ತೆ ನಾಗರಕಲ್ಲು, (ಅಶ್ವತ್ಥಕಟ್ಟಿ ಇರುತ್ತೆ)	811.81	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಮಲ್ಲಸಂದ್ರಕ್ಕೆ ರಸ್ತೆ	ರಸ್ತೆ	ಖಾಸಗಿ ಆಸ್ತಿ, ಕೇಂಬ್ರಿಡ್ಜ್ ಸ್ಕೂಲ್	ಹೊಸ ಸೇರ್ಪಡೆ
10	ದಾಸರಹಳ್ಳಿ	13	ಮಲ್ಲಸಂದ್ರ	ಖಾಲಿಜಾಗ, ಮಲ್ಲಸಂದ್ರದಿಂದ ಏರ್‌ಪೋರ್ಟ್‌ಗೆ ಹೋಗುವ ರಸ್ತೆಯಲ್ಲಿ (ಜುಂಜಪ್ಪನ ದೇವಸ್ಥಾನ ಮತ್ತು ಅರಳೀಕಟ್ಟಿ ಇರುತ್ತೆ)	1827.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಕೃಷ್ಣನಗರಕ್ಕೆ ರಸ್ತೆ	ಖಾಲಿಜಾಗ	ಖಾಸಗಿ ಸ್ವತ್ತು	ಮಲ್ಲಸಂದ್ರದಿಂದ ಏರ್‌ಪೋರ್ಟ್ ರಸ್ತೆಗೆ ರಸ್ತೆ	ಹೊಸ ಸೇರ್ಪಡೆ
11	ದಾಸರಹಳ್ಳಿ	13	ಮಲ್ಲಸಂದ್ರ	ಖಾಲಿಜಾಗ, ಮಲ್ಲಸಂದ್ರದಿಂದ ಏರ್‌ಪೋರ್ಟ್‌ಗೆ ಹೋಗುವ ರಸ್ತೆಯಲ್ಲಿ	335.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	ಕೃಷ್ಣನಗರಕ್ಕೆ ರಸ್ತೆ	ಖಾಸಗಿ ಸ್ವತ್ತು	ಮಲ್ಲಸಂದ್ರದಿಂದ ಏರ್‌ಪೋರ್ಟ್ ರಸ್ತೆಗೆ ರಸ್ತೆ	ಹೊಸ ಸೇರ್ಪಡೆ
12	ದಾಸರಹಳ್ಳಿ	13	ಮಲ್ಲಸಂದ್ರ	ಖಾಲಿಜಾಗ, ಮಲ್ಲಸಂದ್ರದಿಂದ ಏರ್‌ಪೋರ್ಟ್‌ಗೆ ಹೋಗುವ ರಸ್ತೆಯಲ್ಲಿ	394.20	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	ಮಲ್ಲಸಂದ್ರದಿಂದ ಏರ್‌ಪೋರ್ಟ್‌ಗೆ ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಹೊಸ ಸೇರ್ಪಡೆ
13	ದಾಸರಹಳ್ಳಿ	13	ಮಲ್ಲಸಂದ್ರ	ಮಲ್ಲಸಂದ್ರದಿಂದ ಏರ್‌ಪೋರ್ಟ್‌ಗೆ ಹೋಗುವ ರಸ್ತೆಯಲ್ಲಿರುವ ಬಿಬಿಎಂಪಿ ಖಾಲಿಜಾಗ	9607.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಬಿಬಿಎಂಪಿ ವಾರ್ಡ್ ಕಛೇರಿಗಳು & ಬೀದಿ ನಾಯಿಗಳ ನಿಯಂತ್ರಣ ಕೇಂದ್ರ	ಖಾಸಗಿ ಸ್ವತ್ತು	ಮಲ್ಲಸಂದ್ರದಿಂದ ಏರ್‌ಪೋರ್ಟ್‌ಗೆ ರಸ್ತೆ	ಕೆರೆ	ಹೊಸ ಸೇರ್ಪಡೆ
14	ದಾಸರಹಳ್ಳಿ	14	ಬಾಗಲಕುಂಟೆ	ಎಂ.ಇ.ಐ. ಬಡಾವಣೆ ಸಿ.ಎ. ಖಾಲಿ ಜಾಗ	2493.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	6ನೇ ಮುಖ್ಯರಸ್ತೆ	ಚರಂಡಿ	4ನೇ ಎ ಅಡ್ಡರಸ್ತೆ	ಚರಂಡಿ	-
15	ದಾಸರಹಳ್ಳಿ	14	ಬಾಗಲಕುಂಟೆ	ದಾಸರಹಳ್ಳಿ ವಲಯ ಕಛೇರಿ ಪಕ್ಕದಲ್ಲಿರುವ ಖಾಲಿಜಾಗ	803.99	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಪಾಲಿಕೆ ಆಟದ ಮೈದಾನ	ಖಾಸಗಿ ಸ್ವತ್ತು	ಪಾಲಿಕೆ ವಲಯ ಕಛೇರಿ	ಹೊಸ ಸೇರ್ಪಡೆ
16	ದಾಸರಹಳ್ಳಿ	14	ಬಾಗಲಕುಂಟೆ	ವಿನಾಯಕನಗರ (ಕರೇಕಲ್ಲು) ರಸ್ತೆ 1ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆಯಲ್ಲಿರುವ ಖಾಲಿಜಾಗ	111.02	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಸ್ವತ್ತು	1ನೇ ಮುಖ್ಯರಸ್ತೆ	6ನೇ ಅಡ್ಡರಸ್ತೆ	ಅಡ್ಡರಸ್ತೆ	ಹೊಸ ಸೇರ್ಪಡೆ

1	2	3	4	5	6	7	8	9	10	11	12
17	ದಾಸರಹಳ್ಳಿ	15	ದಾಸರಹಳ್ಳಿ	ಖಾಲಿಜಾಗ, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ (ಮುನೇಶ್ವರ ದೇವಸ್ಥಾನ ಮತ್ತು 3 ತೆಂಗಿನಮರಗಳು ಇರುತ್ತವೆ)	105.59	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	ಖಾಸಗಿ ಆಸ್ತಿ	4ನೇ ಅಡ್ಡರಸ್ತೆ	ಹೊಸ ಸೇರ್ಪಡೆ
18	ದಾಸರಹಳ್ಳಿ	39	ಚೊಕ್ಕಸಂದ್ರ	ಗೃಹಲಕ್ಷ್ಮಿ ಬಡಾವಣೆ ಖಾಲಿಜಾಗ	136.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಕೂಡು ರಸ್ತೆ	ಉದ್ಯಾನವನ	1ನೇ ಎ ಮುಖ್ಯರಸ್ತೆ	ರಸ್ತೆ, (ಮಾಗಡಿ ರಸ್ತೆಯಿಂದ ಎನ್.ಹೆಚ್-4 ರಸ್ತೆಗೆ)	-
19	ದಾಸರಹಳ್ಳಿ	39	ಚೊಕ್ಕಸಂದ್ರ	ಚೊಕ್ಕಸಂದ್ರ ಸಹಿಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಖಾಲಿಜಾಗ(ಈ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರ ಇರುತ್ತವೆ)	308.45	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಚರಂಡಿ ಹಾಗೂ ಖಾಸಗಿ ಸ್ವತ್ತು	ರಸ್ತೆ	ಖಾಲಿಜಾಗ	ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ	ಹೊಸ ಸೇರ್ಪಡೆ
20	ದಾಸರಹಳ್ಳಿ	39	ಚೊಕ್ಕಸಂದ್ರ	ಹೆಚ್.ಎಂ.ಟಿ.ಬಡಾವಣೆ, 3ನೇ ಬ್ಲಾಕ್, 4ನೇ ಅಡ್ಡರಸ್ತೆಯಲ್ಲಿರುವ ಖಾಲಿಜಾಗ	1473.72	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಬಿಬಿಎಂಪಿ ಕಛೇರಿಗಳು	7ನೇ ಅಡ್ಡರಸ್ತೆ	4ನೇ ಅಡ್ಡರಸ್ತೆ	ಕೆ.ಪಿ.ಟಿ.ಸಿ.ಎಲ್	ಹೊಸ ಸೇರ್ಪಡೆ
21	ದಾಸರಹಳ್ಳಿ	41	ಪೀಣ್ಯ ಕೈಗಾರಿಕಾ ಪ್ರದೇಶ	ಎಂ.ಇ.ಐ. ಬಡಾವಣೆ ಖಾಲಿಜಾಗ & ಸಹಾಯಕೇಂದ್ರ (ಕಾಂಪೌಂಡ್ ಹಾಕಲಾಗಿದೆ)	1875.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಎಂ.ಇ.ಐ. ಬಡಾವಣೆ	ಹೈಟೆನ್ಸನ್ ರಸ್ತೆ	ಖಾಸಗಿ ರಸ್ತೆ	ಮುಖ್ಯರಸ್ತೆ	-
22	ದಾಸರಹಳ್ಳಿ	41	ಪೀಣ್ಯ ಕೈಗಾರಿಕಾ ಪ್ರದೇಶ	ನೆಲಗದರೇನಹಳ್ಳಿ ಗ್ರಾಮಣದಲ್ಲಿರುವ ಅಶ್ವತ್ಥಕಟ್ಟೆ ದೊಡ್ಡಮ್ಮ-ಸಣ್ಣಮ್ಮ ದೇವಾಲಯಗಳು & ಖಾಲಿಜಾಗ	382.50	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಶ್ರೀ ನಾರಾಯಣಸ್ವಾಮಿ ದೇವಾಲಯ & ಖಾಲಿಜಾಗ	ರಸ್ತೆ	ಖಾಲಿಜಾಗ	ಹೊಸ ಸೇರ್ಪಡೆ
23	ದಾಸರಹಳ್ಳಿ	71	ಹೆಗ್ಗನಹಳ್ಳಿ	ಸಲ್ಲಾಪುರದಮ್ಮ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಹೊಯ್ಸಳನಗರ 2ನೇ ಅಡ್ಡರಸ್ತೆಯಲ್ಲಿರುವ ಖಾಲಿಜಾಗ	623.30	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಸಲ್ಲಾಪುರದಮ್ಮ ದೇವಸ್ಥಾನದ ಹಿಂಭಾಗದ ರಸ್ತೆ	ರಸ್ತೆ (ಹೆಗ್ಗನಹಳ್ಳಿ ಮುಖ್ಯರಸ್ತೆಗೆ)	ಖಾಸಗಿ ಆಸ್ತಿ	2ನೇ ಅಡ್ಡರಸ್ತೆ	ಹೊಸ ಸೇರ್ಪಡೆ
24	ದಾಸರಹಳ್ಳಿ	71	ಹೆಗ್ಗನಹಳ್ಳಿ	ಹೊಯ್ಸಳನಗರ 2ನೇ ಅಡ್ಡರಸ್ತೆಯಲ್ಲಿರುವ ಖಾಲಿಜಾಗ	360.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಖಾಸಗಿ ಆಸ್ತಿ	ಚರಂಡಿ	2ನೇ ಅಡ್ಡರಸ್ತೆ	ಖಾಸಗಿ ಆಸ್ತಿ	ಹೊಸ ಸೇರ್ಪಡೆ

೧೧೦೦

ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೪, ೨೦೧೬

ಭಾಗ ೪ಎ

1	2	3	4	5	6	7	8	9	10	11	12
1	ಮಹದೇವಪುರ	52	ಕೆ.ಆರ್.ಪುರಂ	ಕೆ.ಆರ್.ಪುರಂ ಬಿಬಿಎಂಪಿ ಖಾಲಿಜಾಗ	49.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ರಸ್ತೆ	ಖಾಸಗಿ ಆಸ್ತಿ	ರಸ್ತೆ	ಖಾಸಗಿ ಆಸ್ತಿ	ಹೊಸ ಸೇರ್ಪಡೆ
2	ಮಹದೇವಪುರ	52	ಕೆ.ಆರ್.ಪುರಂ	ಕೆ.ಆರ್.ಪುರಂ ಬಿಬಿಎಂಪಿ ಖಾಲಿಜಾಗ	347.00	ಪಾಲಿಕೆ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ	ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನ	ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ	ರಸ್ತೆ	ರಸ್ತೆ	ಹೊಸ ಸೇರ್ಪಡೆ

P.R. 710

SC-700

ಕೆ.ಎ. ಹಿದಾಯತ್ಸಲ್ಲ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ)